

ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ ಆರ್ಥಿಕ ವಲಯ

ಮಾರ್ಚ್ 2017ಕ್ಕೆ ಕೊನೆಗೊಂಡ ವರದಿ

ಕನಾಟಕ ಸರ್ಕಾರ
2017ನೇ ವರದಿ ವರದಿ ಸಂಖ್ಯೆ 8

ವಿಷಯ ಸೂಚಿ

ವಿವರಗಳು	ಕಂಡಿಕೆ ಸಂಖ್ಯೆ	ಮಟ ಸಂಖ್ಯೆ
ಪ್ರಸ್ತಾವನೆ		iii
ಅಧ್ಯಾಯ 1 – ಪರಿಚಯ		
ಕಾ ವರದಿಯ ಬಗ್ಗೆ	1.1	1
ಲೆಕ್ಕಪರಿಶೋಧನೆಗೊಳಪಡುವ ಸಂಸ್ಥೆಗಳ ಜಿತ್ರೋಣ	1.2	1
ಲೆಕ್ಕಪರಿಶೋಧನೆಗೆ ಅಧ್ಯಾದೇಶ	1.3	2
ಲೆಕ್ಕಪರಿಶೋಧನೆಯ ಯೋಜನೆ ಮತ್ತು ಅನುಷ್ಠಾನ	1.4	3
ಪ್ರಮುಖ ಲೆಕ್ಕಪರಿಶೋಧನಾ ಅಭಿಪ್ರಾಯಗಳು	1.5	3
ಕೈಗಾರಿಕಾ ಅಭಿವೃದ್ಧಿಯನ್ನು ಸುಗಮಗೊಳಿಸುವಲ್ಲಿ ಕನಾರ್ಚಿಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಪಾತ್ರದ ಬಗ್ಗೆ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆ	1.5.1	4
ಕನಾರ್ಚಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರಾತ್ಮಕ ಕಾನೂನು ಮತ್ತು ನಿಯಮಗಳ ಅನುಷ್ಠಾನದ ಮೇಲಿನ ವಿಷಯಾಧಾರಿತ ಲೆಕ್ಕಪರಿಶೋಧನೆ	1.5.2	4
ಅನುಪಾಲನಾ ಲೆಕ್ಕಪರಿಶೋಧನೆ	1.5.3	5
ಲೆಕ್ಕಪರಿಶೋಧನೆಗೆ ಸರ್ಕಾರದ ಪ್ರತಿಕ್ರಿಯೆಯ ಕೊರತೆ	1.6	6
ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಅಂಶಗಳಿಗೆ ಇಲಾಖೆಗಳ ಪ್ರತಿಕ್ರಿಯೆ	1.6.1	6
ಲೆಕ್ಕಪರಿಶೋಧನಾ ವರದಿಗಳ ಮೇಲೆ ಅನುಸರಣಾ ಕ್ರಮಗಳು	1.6.2	6
ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಚರ್ಚಿಸಬೇಕಿರುವ ಕಂಡಿಕೆಗಳು	1.6.3	7
ಅಧ್ಯಾಯ 2 – ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆ		
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ		
ಕೈಗಾರಿಕಾ ಅಭಿವೃದ್ಧಿಯನ್ನು ಸುಗಮಗೊಳಿಸುವಲ್ಲಿ ಕನಾರ್ಚಿಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಪಾತ್ರ	2.1	11
ಅಧ್ಯಾಯ 3 – ಅನುಪಾಲನಾ ಲೆಕ್ಕಪರಿಶೋಧನೆ		
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ		
ಬಳಕೆಯಾಗದ ನಿರ್ದಿಗಳು	3.1	39
ಆರ್ಥಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ		
ಶಾಸನಬದ್ಧ ವಿಧಿಗಳನ್ನು ಪಾಲಿಸುವಲ್ಲಿನ ವಿಫಲತೆಯಿಂದ ಆರ್ಥಿಕ ಹೊರೆ	3.2	41
ಅರಣ್ಯ, ಜೀವಪರಿಸ್ಥಿತಿ ಮತ್ತು ಪರಿಸರ ಇಲಾಖೆ		
ಕನಾರ್ಚಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರಾತ್ಮಕ ಕಾನೂನು ಮತ್ತು ನಿಯಮಗಳ ಅನುಷ್ಠಾನದ ಮೇಲಿನ ವಿಷಯಾಧಾರಿತ ಲೆಕ್ಕಪರಿಶೋಧನೆ	3.3	43
ಇಲಾಖೆಯ ಪ್ರಮಾದಗಳ ಕಾರಣದಿಂದ ಪರಿಹಾರದ ಪಾವತಿ	3.4	67

ಲೋಕೋಪಯೋಗ, ಬಂದರು ಮತ್ತು ಬಳಸಾಡು ಜಲಸಾರಿಗೆ ಇಲಾಖೆ		
ನಿರ್ಧಿಗಳ ಅಸಮರ್ಥನೀಯ ಬಳಕೆ	3.5	70
ಸುತ್ತಿಗೆದಾರರಿಂದ ನೋಂದಣಿ ಮತ್ತು ನವೀಕರಣ ಶುಲ್ಕದ ಕಡಿಮೆ ಸಂಗ್ರಹಣೆ	3.6	72
ಸರಿಯಲ್ಲದ ಅಳತೆಗಳಿಂದ ಅಧಿಕ ಪಾವತಿ ಮತ್ತು ಹೆಚ್ಚಿನ ವೆಚ್ಚದ ನ ವಸೂಲಾತಿ	3.7	74
ಸುತ್ತಿಗೆದಾರನಿಗೆ ಹೆಚ್ಚಿನ ಲಾಭ	3.8	76
ಪ್ರಾಂತೀಯ ಇಲಾಖೆ		
ಕಾಮಗಾರಿ ನಿಲುಗಡೆಯತ್ತ ಒಯ್ದು ಅನುಚಿತ ಯೋಜನೆ	3.9	79
ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)		
ವ್ಯಾಫ್ರೆ ಹೆಚ್ಚಿದತ್ತ ಒಯ್ದು ಯೋಜನೆಯ ಪುನರಾವರ್ತನೆ	3.10	82
ಅಬಕಾರಿ ಸುಂಕ ವಿನಾಯಿತಿಯ ಪ್ರಯೋಜನ ಬಳಸದ ಕಾರಣದಿಂದ ಹೆಚ್ಚಿನ ವೆಚ್ಚ	3.11	84
ಸಣ್ಣ ನೀರಾವರಿ ಕೆರೆಯ ಮನರುಜ್ಜೀವನದಲ್ಲಿ ನಿಯಮಬಾಹಿರತೆಗಳು	3.12	86
ಕಾಮಗಾರಿಗಳ ವಹಿಸುವಿಕೆಯಲ್ಲಿ ನಿಯಮಬಾಹಿರತೆಗಳು	3.13	88

ಅನುಬಂಧಗಳ ಪಟ್ಟಿ		
ಅನುಬಂಧ ಸಂಖ್ಯೆ	ವಿವರಗಳು	ಮುಟ ಸಂಖ್ಯೆ
1.1	ಸೆಪ್ಟೆಂಬರ್ 2017ರಲ್ಲಿದ್ದಂತೆ ಬಾಕಿಯಿರುವ ಇಲಾಖಾ ಟಿಪ್ಪಣಿಗಳ ವಿವರಗಳು	93
1.2	ಸೆಪ್ಟೆಂಬರ್ 2017ರಲ್ಲಿದ್ದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಿಂದ ಇನ್ನೂ ಚೆಚ್ಚಿಸಲ್ಪಡಬೇಕಿರುವ ಕಂಡಿಕೆಗಳ ಸಂಖ್ಯೆ	94
2.1	ತಾಂತ್ರಿಕ ಕಾರ್ಯಸಾಧ್ಯತೆ ವರದಿಗಳಿಲ್ಲದೆಯೇ 2011–12ರಿಂದ 2016–17ರ ಅವಧಿಯಲ್ಲಿ ರಚನೆಯಾದ ಕ್ಯಾರಿಕಾ ಪ್ರದೇಶಗಳು	95
2.2	ಪರಿಸರ ಪ್ರಭಾವ ನಿಷ್ಕರ್ಷ ಅಧಿಸೂಚನೆ ನೀಡಿಕೆಯ ನಂತರ ಅನುಮೋದಿತವಾದ ಕ್ಯಾರಿಕಾ ಪ್ರದೇಶಗಳು ಮತ್ತು ಪರಿಸರಾತ್ಮಕ ತೀರುವಳಿ ಅನುಮೋದನೆಯ (ಸೆಪ್ಟೆಂಬರ್ 2006ರ ನಂತರ) ಸ್ಥಿತಿಯ ವಿವರಗಳು	96
2.3	ತಾತ್ಕಾಲಿಕ ಹಂಚಿಕೆ ದರದಲ್ಲಿ ಇಳಿಕೆ, ಹೊರಗಿಡಲಾದ ಅಂಶಗಳು ಮತ್ತು ವ್ಯತ್ಯಾಸದ ದರಗಳಲ್ಲಿ ಮಾಡಲಾದ ಹಂಚಿಕೆಯ ವ್ಯಾಪ್ತಿಯ ವಿವರಗಳು	99
3.1	ಸುತ್ತಿಗೆದಾರರಿಗೆ ವಹಿಸಲಾದ ಕಾಮಗಾರಿಗಳ ವಿವರಗಳು	100

ಪ್ರಸ್ತಾವನೆ

1. ಮಾರ್ಚ್ 2017ಕ್ಕೆ ಕೊನೆಗೊಂಡ ವರ್ಷದ ಈ ವರದಿಯನ್ನು ಭಾರತದ ಸಂವಿಧಾನದ 151ನೇಯ ಅನುಷ್ಠಾನದದ್ದಿ, ರಾಜ್ಯದ ಶಾಸಕಾಂಗದಲ್ಲಿ ಮಂಡಿಸುವುದಕ್ಕಾಗಿ, ಕನಾಂಟಿಕದ ರಾಜ್ಯಪಾಲರಿಗೆ ಸಲ್ಲಿಸಲು ಸಿದ್ಧಪಡಿಸಲಾಗಿದೆ.
2. ಈ ವರದಿಯು, ಕನಾಂಟಿಕ ಸರ್ಕಾರದ ಆರ್ಥಿಕ ಸೇವೆಗಳಾದಿಯಲ್ಲಿನ ವಾಣಿಜ್ಯ ಮತ್ತು ಕ್ಷೇತ್ರಿಕ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು, ಅರ್ಜ್ಯ, ಜೀವಪರಿಸ್ಥಿತಿ ಮತ್ತು ಪರಿಸರ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ, ಪ್ರವಾಸೋದ್ಯಮ ಹಾಗೂ ಜಲ ಸಂಪನ್ಮೂಲ ಇಲಾಖೆಗಳು (ಸಣ್ಣ ನೀರಾವರಿ) ಸೇರಿದಂತೆ, “ಕ್ಷೇತ್ರಿಕ ಅಭಿವೃದ್ಧಿಯನ್ನು ಸುಗಮಗೊಳಿಸುವಲ್ಲಿ ಕನಾಂಟಿಕ ಕ್ಷೇತ್ರಿಕ ಪ್ರದೇಶಾಭಿವೃದ್ಧಿ ಮಂಡಳಿಯ ಪಾತ್ರ”ದ ಮೇಲಿನ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆಯ ಅಂಶಗಳನ್ನು ಮತ್ತು ಅನುಪಾಲನಾ ಲೆಕ್ಕಪರಿಶೋಧನೆಯ ಗಮನಾರ್ಹ ಘಲಿತಾಂಶಗಳನ್ನು ಒಳಗೊಂಡಿದೆ. ಆದಾಗ್ಯೂ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಇಲಾಖೆ, ಆಹಾರ ಖಾತರಿ - ಸಾರ್ವಜನಿಕ ವಿಶೇಷಜ್ಞತಾ ವ್ಯವಸ್ಥೆ/ನಾಗರಿಕ ಸರಬರಾಜು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರೆ ರಾಜ್ಯಗಳನ್ನು ಹೊರಗಿಡಲಾಗಿದ್ದು, ಅವು ಸಾಮಾನ್ಯ ಮತ್ತು ಸಾಮಾಜಿಕ ಸೇವೆಗಳ ವರದಿಯಲ್ಲಿ ವ್ಯಾಪಿಸಲ್ಪಟ್ಟಿವೆ.
3. ಈ ವರದಿಯಲ್ಲಿ ನಮೂದಿತವಾಗಿರುವ ಪ್ರಕರಣಗಳು 2016–17ರ ವರ್ಷದಲ್ಲಿ ಲೆಕ್ಕಪತ್ರಗಳ ಪರೀಕ್ಷೆ-ತನಿಬೆಯ ಸಮಯದಲ್ಲಿ ಗಮನಕ್ಕೆ ಬಂದವುಗಳೇ ಅಲ್ಲದೆ ಅದಕ್ಕಿಂತ ಮುಂಚಿನ ವರ್ಷಗಳಲ್ಲಿ ಗಮನಿಸಿದ್ದಾದರೂ ಹಿಂದಿನ ವರದಿಗಳಲ್ಲಿ ಸೇರಿಸಲಾಗದೇ ಇರುವಂತಹವುಗಳಾಗಿವೆ.
4. ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರಿಂದ ನೀಡಲ್ಪಟ್ಟ ಲೆಕ್ಕಪರಿಶೋಧನಾ ಮಾನಕಗಳಿಗೆ ಅನುಗುಣವಾಗಿ ಲೆಕ್ಕಪರಿಶೋಧನೆಯನ್ನು ನಿರ್ವಹಿಸಲಾಗಿದೆ.
5. ಈ ಭಾಷಾಂತರಿಸಿದ ಆವೃತ್ತಿಯಲ್ಲಿನ ಯಾವುದೇ ಸಂದೇಹಗಳಿಗೆ ಅಂಗ್ಗ ಭಾಷಾ ಆವೃತ್ತಿಯೇ ಅಧಿಕೃತವೆಂದು ಪರಿಗಣಿಸತಕ್ಕಾದ್ದು.

ಅಧ್ಯಾಯ 1

ಪರಿಚಯ

ಅಧ್ಯಾಯ 1

ಪರಿಚಯ

1.1 ಈ ವರದಿಯ ಬಗ್ಗೆ

ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ಈ ವರದಿಯು, ಆರ್ಥಿಕ ವಲಯದ ಅಡಿಯಲ್ಲಿ ಆಯ್ದು ಕಾರ್ಯಕ್ರಮಗಳು ಮತ್ತು ಜಟಿಲವಟಕೆಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ಹಾಗೂ ಸರ್ಕಾರದ ಇಲಾಖೆಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಅನುಪಾಲನಾ ಲೆಕ್ಕಪರಿಶೋಧನೆಯಲ್ಲಿ ಕಂಡುಬಂದಂತಹ ಅಂಶಗಳಿಗೆ ಸಂಬಂಧಿಸಿದ್ದಾಗಿದೆ.

ಅನುಪಾಲನಾ ಲೆಕ್ಕಪರಿಶೋಧನೆಯು, ಭಾರತದ ಸಂವಿಧಾನದ ಅನುವುಗಳು, ಅನ್ವಯಗೊಳ್ಳುವ ಕಾನೂನುಗಳು, ನಿಯಮಗಳು, ನಿಯಂತ್ರಣಗಳು ಹಾಗೂ ಸಕ್ರಮ ಅಧಿಕಾರಿಗಳಿಂದ ನೀಡಲ್ಪಟ್ಟ ವಿವಿಧ ಆದೇಶಗಳು ಮತ್ತು ನಿರ್ದೇಶನಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಲೆಕ್ಕಪರಿಶೋಧನೆಗೆ ಒಳಪಟ್ಟ ಇಲಾಖೆಗಳ ವೆಚ್ಚಕ್ಕೆ ಸಂಬಂಧಿಸಿದಂತೆ ಮಾಡಲಾದ ವಹಿವಾಟಗಳ ಪರಿಶೀಲನೆಗಳಿಗೆ ಸಂಬಂಧಿಸಿರುತ್ತದೆ.

ಈ ವರದಿಯ ಮೂಲ ಉದ್ದೇಶವು, ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಪ್ರಮುಖ ಫಲಿತಾಂಶಗಳನ್ನು ರಾಜ್ಯ ಶಾಸಕಾಂಗದ ಗಮನಕ್ಕೆ ತರುವುದು. ವರದಿ ಮಾಡುವುದಕ್ಕೆ ಪ್ರಕೃತತೆಯ ಮಟ್ಟವು ವ್ಯವಹಾರಗಳ ಸ್ಥಾವರ, ಗಾತ್ರ ಹಾಗೂ ವಿಸ್ತಾರಕ್ಕೆ ಅನುಗುಣವಾಗಿರುವ ಅಗತ್ಯತೆಯನ್ನು ಲೆಕ್ಕಪರಿಶೋಧನೆಯ ಮಾನದಂಡಗಳು ಹೊಂದಿದೆ. ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಅಂಶಗಳು, ದೋಷಪರಿಹಾರಕ ಕ್ರಮಗಳನ್ನು ತೆಗೆದುಹೊಳ್ಳುವಂತೆ ಇರುವುದನ್ನು ಅಲ್ಲದೇ, ಸಂಸ್ಥೆಗಳ ಆರ್ಥಿಕ ನಿರ್ವಹಣೆಯನ್ನು ಉತ್ತಮಪಡಿಸುವತ್ತೆ ದಾರಿ ತೋರಿಸುವ ಕಾರ್ಯನೀತಿ ಮತ್ತು ನಿರ್ದೇಶನಗಳನ್ನು ರೂಪಿಸಲು ಹಾಗೂ ಈ ರೀತಿಯಾಗಿ ಉತ್ತಮ ಆಡಳಿತ ವ್ಯವಸ್ಥೆಗೆ ಅನುಕೂಲ ಕಲ್ಪಿಸುವಂತಿರುವುದನ್ನು ನಿರೀಕ್ಷಿಸಲಾಗುತ್ತದೆ.

ಈ ಅಧ್ಯಾಯವು, ಲೆಕ್ಕಪರಿಶೋಧನೆಯ ಯೋಜನೆ ಹಾಗೂ ವ್ಯಾಪ್ತಿಯನ್ನು ವಿವರಿಸುವುದರ ಜೊತೆಗೆ, ಆಯ್ದ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿನ ಗಮನಾರ್ಹ ನ್ಯಾನತೆಗಳು ಹಾಗೂ ಸಾಧನೆಗಳು, ಅನುಪಾಲನಾ ಲೆಕ್ಕಪರಿಶೋಧನೆಯ ವೇಳೆಯಲ್ಲಿ ಗಮನಿಸಲಾದ ಗಮನಾರ್ಹ ಅಂಶಗಳು ಹಾಗೂ ಹಿಂದಿನ ಲೆಕ್ಕಪರಿಶೋಧನಾ ವರದಿಗಳ ಮೇಲೆ ಅನುಸರಣಾ ಕ್ರಮಗಳ ಬಗ್ಗೆ ಸೂಳಲ ನಿರೂಪಣೆಯನ್ನು, ನೀಡುತ್ತದೆ. ಈ ವರದಿಯ ಅಧ್ಯಾಯ - 2, ಕ್ರಾರಿಕಾ ಅಭಿವೃದ್ಧಿಯನ್ನು ಸುಗಮಗೊಳಿಸುವಲ್ಲಿ ಕನಾರ್ಚಿಕ ಕ್ರಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಪಾತ್ರದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಅಂಶಗಳನ್ನು ಒಳಗೊಂಡಿದೆ. ಅಧ್ಯಾಯ - 3 ಸರ್ಕಾರ ಇಲಾಖೆಗಳ ಮತ್ತು ಸ್ವಾಯತ್ತ ಸಂಸ್ಥೆಗಳ ಅನುಪಾಲನಾ ಲೆಕ್ಕಪರಿಶೋಧನೆಯ ಅಂಶಗಳನ್ನು ಒಳಗೊಂಡಿದೆ.

1.2 ಲೆಕ್ಕಪರಿಶೋಧನೆಗೊಳಿಸುವ ಸಂಸ್ಥೆಗಳ ಚಿತ್ರಣ

ಮಹಾಲೇಖಾಪಾಲರು (ಆರ್ಥಿಕ ಮತ್ತು ರಾಜ್ಯ ವಲಯ ಲೆಕ್ಕಪರಿಶೋಧನೆ), ಕನಾರ್ಚಿಕ, ಬೆಂಗಳೂರು, ಇವರು ರಾಜ್ಯದಲ್ಲಿ ಆರ್ಥಿಕ ವಲಯದಡಿಯಲ್ಲಿರುವ 12 ಇಲಾಖೆಗಳು ಹಾಗೂ 25 ಸ್ವಾಯತ್ತ ಸಂಸ್ಥೆಗಳ ಲೆಕ್ಕಪರಿಶೋಧನೆ ಮಾಡುವರು. ಈ ಇಲಾಖೆಗಳು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳ ನೇತ್ಯತ್ವದಲ್ಲಿದ್ದು, ಇವರು ಅವರ ಅಡಿಯಲ್ಲಿನ ನಿರ್ದೇಶಕರು/ಆಯುಕ್ತರು ಮತ್ತು ಅಧಿಕಾರಿಗಳ ಸಹಾಯದಿಂದ ಕಾರ್ಯನಿರ್ವಹಿಸುತ್ತಾರೆ.

2015–16 ಮತ್ತು 2016–17 ಸಾಲುಗಳಲ್ಲಿ ಹಣಕಾಸಿನ ವ್ಯವಹಾರಗಳ ಸಾರಾಂಶವನ್ನು ಈ ಕೆಳಗಿನ ಕೋಷ್ಟಕ 1.1ರಲ್ಲಿ ನೀಡಲಾಗಿದೆ:

ಕೋಷ್ಟಕ 1.1: ಹಣಕಾಸು ವ್ಯವಹಾರಗಳ ಸಾರಾಂಶ

(₹ ಕೋಟಿಯಲ್ಲಿ)

ಕ್ಷೇತ್ರಗಳು			ವಿತರಕಗಳು				
	2015–16	2016–17		2015–16	ಮೋಜನೆತರ	ಮೋಜನೆ	ಒಟ್ಟು
ಭಾಗ A: ಆದಾಯ							
ರಾಜ್ಯ ಕ್ಷೇತ್ರಗಳು	1,18,817.31	1,33,213.79	ರಾಜ್ಯ ವಚ್ಚೆ	1,17,028.58	83,958.99	47,961.76	1,31,920.75
ತಂಗ ಆದಾಯ	75,550.18	82,956.13	ಸಾಮಾನ್ಯ ಸೇವೆಗಳು	30,799.28	31,152.93	III.63	31,264.56
ತರಿಗೀರೆತರ ಆದಾಯ	5,355.04	5,794.53	ಸಾಮಾಜಿಕ ಸೇವೆಗಳು	46,307.08	24,653.32	29,895.92	54,549.24
ಕೇಂದ್ರ ತರಿಗಳು/ಸುಂಕಗಳ ಪಾಲು	23,983.34	28,759.94	ಆರ್ಥಿಕ ಸೇವೆಗಳು	33,846.17	23,840.45	16,580.92	40,421.37
ಸಹಾಯಾನುದಾನ ಮತ್ತು ಭಾರತ ಸರ್ಕಾರದಿಂದ ಕೊಡುಗೆ	13,928.75	15,703.19	ಸಹಾಯಾನುದಾನ ಮತ್ತು ಕೊಡುಗೆ	6,076.05	4,312.29	1,373.29	5,685.58
ಭಾಗ A: ಬಂಡವಾಳ ಮತ್ತು ಇತರೆ							
ಇತರ ಬಂಡವಾಳ ಕ್ಷೇತ್ರಗಳು	352.30	26.96	ಬಂಡವಾಳ ವಚ್ಚೆ	20,713.03	466.08	27,684.35	28,150.43
			ಸಾಮಾನ್ಯ ಸೇವೆಗಳು	991.41	33.42	1,026.97	1,060.39
			ಸಾಮಾಜಿಕ ಸೇವೆಗಳು	5,313.91	213.80	6,683.04	6,896.84
			ಆರ್ಥಿಕ ಸೇವೆಗಳು	14,407.71	218.86	19,974.34	20,193.20
ಸಾಲಗಳು ಮತ್ತು ಮುಂಗಡಗಳ ಕ್ಷೇತ್ರ	59.68	99.84	ಸಾಲಗಳು ಮತ್ತು ಮುಂಗಡಗಳ ವಿತರಕೆ	656.41	5.31	1,929.07	1,934.38
ಸಾರ್ವಜನಿಕ ಅಂತರಾಳ ಕ್ಷೇತ್ರ	21,072.33	31,155.92	ಸಾರ್ವಜನಿಕ ಖರ್ಚು ಮಾರ್ಪಾಡೆ	4,110.20	7,420.24	—	7,420.24
ಸಾದಿಲ್ಲಾರು ನಿಧಿ	—	—	ಸಾದಿಲ್ಲಾರು ನಿಧಿ	—	—	—	—
ಸಾರ್ವಜನಿಕ ಲೆಕ್ಕ ಕ್ಷೇತ್ರ	1,60,518.76	1,79,318.45	ಸಾರ್ವಜನಿಕ ಲೆಕ್ಕ ವಿತರಕೆ	1,55,094.83	—	—	1,67,153.81
ಪ್ರಾರಂಭದ ನಗದು ತಿಳ್ಳು	23,900.90	27,118.23	ಮುಕ್ತಾಯ ನಗದು ತಿಳ್ಳು	27,118.23	—	—	34,353.58
ಒಟ್ಟು	3,24,721.28	3,70,933.19	ಒಟ್ಟು	3,24,721.28			3,70,933.19

(ಅಧಾರ: ಹಣಕಾಸು ಲೆಕ್ಕಪತ್ರ 2016–17)

1.3 ಲೆಕ್ಕಪರಿಶೋಧನೆಗೆ ಅಧಾರದೇಶ

ಭಾರತದ ಸಂವಿಧಾನದ ಕಲಮುಗಳು 149 ಮತ್ತು 151 ಹಾಗೂ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಕರ್ತವ್ಯಗಳು, ಅಧಿಕಾರಗಳು ಮತ್ತು ಸೇವಾ ಘರತ್ಯಗಳು) ಅಧಿನಿಯಮ, 1971 {ಸಿಎಜಿರವರ (ಡಿಪಿಸಿ) ಅಧಿನಿಯಮ} ಇದರಡಿ ಸಿಎಜಿರವರು ಅಧಿಕಾರವನ್ನು ಪಡೆಯುತ್ತಾರೆ. ಸಿಎಜಿರವರ (ಡಿಪಿಸಿ) ಅಧಿನಿಯಮದ ಪರಿಚ್ಯೇದ 13ರ¹ ಅಡಿಯಲ್ಲಿ ಕನಾರಟಕ ಸರ್ಕಾರದ ಇಲಾಖೆಗಳ ವಚ್ಚೆಗಳನ್ನು ಸಿಎಜಿರವರು ಲೆಕ್ಕಪರಿಶೋಧನೆ ಮಾಡುತ್ತಾರೆ. ಅಧಿನಿಯಮದ ಪರಿಚ್ಯೇದ 19(2)², 19(3)³ ಹಾಗೂ 20(1)ರ⁴ ಅಡಿಯಲ್ಲಿ ಲೆಕ್ಕಪರಿಶೋಧನೆ ಮಾಡಲ್ಪಡುವ ನಾಲ್ಕು ಸ್ವಾಯತ್ತ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಿಎಜಿರವರು ಏಕೈಕ ಲೆಕ್ಕಪರಿಶೋಧಕರಾಗಿರುತ್ತಾರೆ. ಅಲ್ಲದೇ, ಅಧಿನಿಯಮದ ಪರಿಚ್ಯೇದ 14ರ⁵ ಅಡಿಯಲ್ಲಿ ಸರ್ಕಾರದಿಂದ ಗಮನಾರ್ಹ ಮೌತ್ತದ ಧನಸಹಾಯವನ್ನು ಪಡೆಯುವ ಇತರೆ 101 ಸ್ವಾಯತ್ತ ಸಂಸ್ಥೆಗಳ ಲೆಕ್ಕಪರಿಶೋಧನೆಯನ್ನೂ ಸಹ ಸಿಎಜಿರವರು ನಡೆಸುತ್ತಾರೆ. ವಿವಿಧ ಲೆಕ್ಕಪರಿಶೋಧನೆಗಳಿಗೆ ಮೂಲಭೂತ ತತ್ವಗಳನ್ನು ಹಾಗೂ ವಿಧಾನಗಳನ್ನು, ಸಿಎಜಿರವರು ನಿರ್ದಿಷ್ಟಪಡಿಸಿರುವ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರಗಳ ಮೇಲೆ ಲೆಕ್ಕಪರಿಶೋಧನೆಯ ಮಾನದಂಡಗಳು ಮತ್ತು ನಿಯಂತ್ರಣಗಳು, 2007, ಇದು ನಿರ್ದಿಷ್ಟಪಡಿಸಿದೆ.

¹ (ಅ) ರಾಜ್ಯದ ಸಂಚಿತ ನಿಧಿಯ ಎಲ್ಲಾ ವ್ಯವಹಾರಗಳು, (ಆ) ಸಾದಿಲ್ಲಾರು ನಿಧಿ ಮತ್ತು ಸಾರ್ವಜನಿಕ ಲೆಕ್ಕಪತ್ರಗಳಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳು, (ಇ) ಎಲ್ಲಾ ವ್ಯಾಪಾರ, ತಯಾರಿಕೆ, ಲಾಭ ಮತ್ತು ನಷ್ಟದ ಲೆಕ್ಕಪತ್ರಗಳು, ಆಸ್ತಿ-ಜವಾಬ್ದಾರಿ ತಃಿಗಳು ಹಾಗೂ ಇತರೆ ಉಪಾಂಗ-ಲೆಕ್ಕಪತ್ರಗಳ ಲೆಕ್ಕಪರಿಶೋಧನೆ.

² ಸಂಬಂಧಿತ ಕಾಯಿದೆ/ಕಾನೂನುಗಳ ಅನುವಾಗ ಪ್ರಕಾರ ಸಂಸ್ಥಿನಲ್ಲಿ ಜಾರಿಗೊಳಿಸಲಾದ ಕಾಯಿದೆಯ ಮೂಲಕ ಸಾಫಿಸಲಾದ ನಿಗಮಗಳ (ಕಂಪನಿಗಳಲ್ಲಿ) ಲೆಕ್ಕಪರಿಶೋಧನೆ.

³ ರಾಜ್ಯಪಾಲರ ಕೋರಿಕೆಯ ಮೇರೆಗೆ, ರಾಜ್ಯ ಶಾಸಕಾಗದಿಂದ ಜಾರಿಗೊಳಿಸಲಾದ ಕಾಯಿದೆಯ ಮೂಲಕ ಸಾಫಿಸಲಾದ ನಿಗಮಗಳ ಲೆಕ್ಕಪತ್ರಗಳ ಲೆಕ್ಕಪರಿಶೋಧನೆ.

⁴ ಸಿಎಜಿ ಮತ್ತು ಸರ್ಕಾರದ ನಡುವೆ ಒಟ್ಟಕೊಳ್ಳಲ್ಪಟ್ಟ ಪರಿಶ್ಯಗಳ ಮೇಲೆ ರಾಜ್ಯಪಾಲರ ಕೋರಿಕೆಯ ಮೇರೆಗೆ ಯಾವುದೇ ಸಂಸ್ಥೆ ಅಥವಾ ಪ್ರಾಧಿಕಾರದ ಲೆಕ್ಕಪರಿಶೋಧನೆ.

⁵ ರಾಜ್ಯದ ಸಂಚಿತ ನಿಧಿಯಿಂದ ಅನುದಾನಗಳು ಅಥವಾ ಸಾಲಗಳ ಮುಖಾಂತರ ಬಹುಮಟ್ಟಿಗೆ ಹಣಕಾಸು ಒದಗಿಸುವ ಸಂಸ್ಥೆ/ಪ್ರಾಧಿಕಾರದ ಎಲ್ಲ ಜಮೆ ಮತ್ತು ವಚ್ಚದ ಲೆಕ್ಕಪರಿಶೋಧನೆ ಮತ್ತು ರಾಜ್ಯದ ರಾಜ್ಯಪಾಲರ ಪ್ರಾಧಾನ್ಯಮಿಯೊಂದಿಗೆ ರಾಜ್ಯ ಸಂಸ್ಥೆ ನಿಧಿಯಿಂದ ರೂ ಒಂದು ಕೋಟಿಗೂ ಕಡಿಮೆಯಲ್ಲದಂತೆ ಅನುದಾನ ಅಥವಾ ಸಾಲ ಪಡೆಯುವ ಯಾವುದೇ ಸಂಸ್ಥೆ ಅಥವಾ ಪ್ರಾಧಿಕಾರದ ಎಲ್ಲ ಜಮೆ ಮತ್ತು ವಚ್ಚಗಳ ಲೆಕ್ಕಪರಿಶೋಧನೆ.

ಸಿಂಹಾಸನದಲ್ಲಿ ನಿರ್ದೇಶನಗಳಂತೆ, ಮಹಾಲೋಹಿಪಾಲರು (ಆರ್ಥಿಕ ಮತ್ತು ರಾಜಸ್ವ ವಲಯ ಲೆಕ್ಕಪರಿಶೋಧನೆ), ಕನಾಟಕ, ಇವರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಹಾಗೂ ರಾಜ್ಯದಾಧ್ಯಂತ ಇರುವ ಸರ್ಕಾರದ ಇಲಾಖೆಗಳು/ಕಭೇರಿಗಳು/ಸಾಫ್ಟ್‌ವರ್‌ಸಂಸ್ಥೆಗಳು/ಸಂಸ್ಥೆಗಳ ಲೆಕ್ಕಪರಿಶೋಧನೆಯನ್ನು ನಡೆಸುತ್ತಾರೆ.

1.4 ಲೆಕ್ಕಪರಿಶೋಧನೆಯ ಯೋಜನೆ ಮತ್ತು ಅನುಪಾನ

ಭರಿಸಲಾದ ವೆಚ್ಚು, ಕಾರ್ಯಚಟುವಟಿಕೆಗಳ ವಿಷಯತ್ವ/ಜಟಿಲತೆ, ನೀಡಲಾಗಿರುವ ಹಣಕಾಸಿಗೆ ಸಂಬಂಧಿತ ಅಧಿಕಾರದ ಮಟ್ಟ, ಒಟ್ಟಾರೆ ಆಂತರಿಕ ನಿಯಂತ್ರಣಗಳು ಹಾಗೂ ಸಹಭಾಗಿಗಳ ಚಿಂತನೆ ಇವುಗಳ ಮೇಲೆ ಆಧಾರಿತವಾದಂತೆ, ಸರ್ಕಾರದ ವಿವಿಧ ಇಲಾಖೆಗಳು ಎದುರಿಸುವ ಅಪಾಯಗಳನ್ನು ನಿರ್ಧಾರಣೆ ಮಾಡುವುದರೊಂದಿಗೆ ಲೆಕ್ಕಪರಿಶೋಧನೆಯ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ. ಹಿಂದಿನ ಲೆಕ್ಕಪರಿಶೋಧನೆಯಲ್ಲಿ ಕಂಡು ಬಂದ ಅಂಶಗಳನ್ನೂ ಸಹ ಈ ಕಾರ್ಯಾಚರಣೆಯಲ್ಲಿ ಪರಿಗಳಿಸಲಾಗುವುದು. ಇದರ ಆಧಾರದ ಮೇರೆಗೆ, ಸಂಭಾವ್ಯ ಅಪಾಯದ ನಿರ್ಧಾರಣೆ, ಲೆಕ್ಕಪರಿಶೋಧನೆಯ ಆವರ್ತನೆ ಹಾಗೂ ವ್ಯಾಪ್ತಿಯನ್ನು ನಿರ್ಣಯಿಸಲಾಗುವುದು.

ಘಟಕ ಕಭೇರಿಗಳ ಲೆಕ್ಕಪರಿಶೋಧನೆಯು ಮೂರಾಂಡನಂತರ, ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಅಂಶಗಳು ಒಳಗೊಂಡಂತೆ ತಪಾಸಣಾ ವರದಿಗಳನ್ನು ಇಲಾಖೆಗಳ ಮುಖ್ಯಸ್ಥರಿಗೆ ನೀಡಲಾಗುವುದು. ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಅಂಶಗಳಿಗೆ ತಪಾಸಣಾ ವರದಿಗಳು ತಲುಪಿದ ದಿನಾಂಕದಿಂದ ಬಂದು ತಿಂಗಳ ಒಳಗೆ ತಮ್ಮ ಉತ್ತರಗಳನ್ನು ಒದಗಿಸುವಂತೆ ಇಲಾಖೆಗಳನ್ನು ಕೋರಲಾಗುವುದು. ಉತ್ತರಗಳು ಬಂದಂತೆಲ್ಲಾ, ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಅಂಶಗಳನ್ನು ಇತ್ಯಾರ್ಥಗೊಳಿಸಲಾಗುವುದು ಅಥವ ಮುಂದಿನ ಅನುಸರಣಾ ಕ್ರಮವನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುವುದು. ಈ ತಪಾಸಣಾ ವರದಿಗಳ ಕಾರಣ ಉದ್ಧವಿಸುವ ಪ್ರಮುಖ ಲೆಕ್ಕಪರಿಶೋಧನಾ ಅಭಿಪ್ರಾಯಗಳನ್ನು ಲೆಕ್ಕಪರಿಶೋಧನಾ ವರದಿಗಳಲ್ಲಿ ಸೇರಿಸುವ ಸಲುವಾಗಿ ಸಂಸ್ಕರಿಸಲಾಗುವುದು ಹಾಗೂ ಭಾರತದ ಸಂವಿಧಾನದ ಕಲಮು 151ರ ಅಡಿಯಲ್ಲಿ ರಾಜ್ಯದ ರಾಜ್ಯಪಾಲರಿಗೆ ಸಲ್ಲಿಸಲಾಗುವುದು.

2016–17ರಲ್ಲಿ, ಆರ್ಥಿಕ ವಲಯ ಲೆಕ್ಕಪರಿಶೋಧನಾ ವಿಭಾಗದಲ್ಲಿ, 163 ಘಟಕಗಳ ಲೆಕ್ಕಪರಿಶೋಧನೆಯನ್ನು ನಿರ್ವಹಿಸಲು 1,566 ತಂಡ ದಿನಗಳನ್ನು ಒಳಗೊಂಡಿರುತ್ತಾರೆ.

1.5 ಪ್ರಮುಖ ಲೆಕ್ಕಪರಿಶೋಧನಾ ಅಭಿಪ್ರಾಯಗಳು

ಹಿಂದಿನ ಕೆಲವು ವರ್ಷಗಳಲ್ಲಿ ಲೆಕ್ಕಪರಿಶೋಧನೆಯು, ವಿವಿಧ ಕಾರ್ಯಕ್ರಮಗಳು/ಕಾರ್ಯಚಟುವಟಿಕೆಗಳನ್ನು ಕಾರ್ಯಗತಗೊಳಿಸುವಲ್ಲಿ ಉಂಟಾದ ಗಮನಾರ್ಹವಾದ ಹಲವು ಸ್ವಾನತ್ವಗಳ ಬಗ್ಗೆ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಗಳ ಮೂಲಕ ಅಲ್ಲದೇ ಆಯ್ದು ಇಲಾಖೆಗಳಲ್ಲಿ ಅದರ ಕಾರ್ಯವೈರಿ ಮತ್ತು ಕಾರ್ಯಕ್ರಮಗಳ ಯಶಸ್ವಿನ ಮೇಲೆ ಪರಿಣಾಮ ಬೀರಿದಂತಹ ಆಂತರಿಕ ನಿಯಂತ್ರಣದ ಗುಣಮಟ್ಟದ ಬಗ್ಗೆಯೂ ವರದಿ ಮಾಡಿತು. ಅದೇ ರೀತಿ, ಸರ್ಕಾರಿ ಇಲಾಖೆಗಳು/ಸಂಸ್ಥೆಗಳ ಅನುಸರಣಾ ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾದ ಸ್ವಾನತ್ವಗಳ ಪ್ರಮುಖಾಂಶಗಳನ್ನು ವರದಿ ಮಾಡಲಾಗಿತ್ತು.

ಪ್ರಸಕ್ತ ವರದಿಯು ಕೈಗಾರಿಕಾ ಅಭಿವೃದ್ಧಿಯನ್ನು ಸುಗಮಗೊಳಿಸುವಲ್ಲಿ ಕನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಪಾತ್ರದ ಮೇಲೆ ಬಂದು ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ, ಕನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರಾತ್ಮಕ ಕಾನೂನು ಮತ್ತು ನಿಯಮಗಳ ಅನುಷ್ಠಾನದ ಬಗ್ಗೆ ಬಂದು ವಿಷಯಾಧಾರಿತ ಲೆಕ್ಕಪರಿಶೋಧನೆ ಮತ್ತು 12 ಅನುಪಾಲನಾ ಲೆಕ್ಕಪರಿಶೋಧನಾ ಕಂಡಿಕೆಗಳನ್ನು ಒಳಗೊಂಡಿದೆ. ಲೆಕ್ಕಪರಿಶೋಧನೆಯಲ್ಲಿ ಕಂಡುಬಂದಂತಹ ಗಮನಾರ್ಹ ಅಂಶಗಳನ್ನು ಈ ಕೆಳಗೆ ಸಂಕ್ಷೇಪಿಸಲಾಗಿದೆ:

1.5.1 “ಕೈಗಾರಿಕಾ ಅಭಿವೃದ್ಧಿಯನ್ನು ಸುಗಮಗೊಳಿಸುವಲ್ಲಿ ಕನಾರಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಪಾತ್ರ”ದ ಬಗ್ಗೆ ಕಾರ್ಯನಿರ್ವಹಣ್ಣಾ ಲೆಕ್ಕಪರಿಶೋಧನೆ

ಕನಾರಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಮಂಡಳಿ) ಅದರ ಕಾರ್ಯಗಳನ್ನು ಆಚರಣೆಗೆ ತರಲು ಕನಾರಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮ, 1966ರಲ್ಲಿ ವಿಧಿಸಿರುವಂತೆ ಒಂದು ಮುನ್ಸೌಟ ಯೋಜನೆಯನ್ನು ಹೊಂದಿರಲಿಲ್ಲ. 2009–14 ಮತ್ತು 2014–19ರ ಕೈಗಾರಿಕಾ ನೀತಿಗಳಂತೆ, ಉದ್ದೇಶಗಳ ಜಾರಿಗೆ ಕ್ರಿಯಾ ಯೋಜನೆಗಳನ್ನು ಮಂಡಳಿಯು ತಯಾರಿಸಿರಲಿಲ್ಲ. ಭೂಬ್ಯಾಂಕ್ ರಚನೆಗಾಗಿ ಭೂಸ್ವಾಧೀನ ಅಧಿಸೂಚನೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳು ಯೋಜನಾರಹಿತವಾಗಿತ್ತು. ಭೂಬ್ಯಾಂಕ್‌ಗಾಗಿ 1.15 ಲಕ್ಷ ಎಕರೆ ಭೂಮಿಯನ್ನು ಗುರುತಿಸಲಾಗಿತ್ತು, ಆದರೆ ಕೇವಲ 50,887 ಎಕರೆ ಮಾತ್ರ ಅಧಿಸೂಚಿತವಾಯಿತು ಮತ್ತು ವಾಸ್ತವಿಕ ಸ್ಥಾದ್ವಿನತೆಯು ಕೇವಲ 21,486 ಎಕರೆಯಾಗಿತ್ತು. ಮಂಡಳಿಯು 2011–17ರಲ್ಲಿ, ತಾಂತ್ರಿಕ-ಕಾರ್ಯಸಾಧ್ಯತಾ ಅಧ್ಯಯನ ಮತ್ತು ಹೋಲಿಸಬಹುದಾದ ಮರು ಆಯ್ದುಗಳ ನಿರ್ಣಯವಿಲ್ಲದೆಯೇ, ಕೈಗಾರಿಕಾ ಪ್ರದೇಶಗಳ ರಚನೆಗಾಗಿ ಭೂಸ್ವಾಧೀನತೆಯ 42 ಪ್ರಸ್ತಾವನೆಗಳನ್ನು ಅನುಮೋದಿಸಿತ್ತು. ಯೋಜನಾರಹಿತ ಸ್ಥಾದ್ವಿನತೆಯು, ₹ 6,000 ಕೋಟಿ ಬೆಲೆಬಾಳುವ 6,593 ಎಕರೆಯಷ್ಟು ಅಭಿವೃದ್ಧಿಪಡಿಸಲಾದ ಭೂಮಿಯ ಮತ್ತು ₹ 3,172 ಕೋಟಿ ಮೌಲ್ಯದ ಅಭಿವೃದ್ಧಿಯಾಗದ 30,507 ಎಕರೆ ಭೂಮಿಯ ನಿಷ್ಕ್ರಿಯ ಆಸ್ತಿಯನ್ನು ಉಂಟುಮಾಡಿತು. ಕನಾರಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮದಲ್ಲಿ ಸ್ಥಾದ್ವಿನತೆಗೆ ಕಾಲಮುತ್ತಿಯ ಅನುಪ್ಯ ಇಲ್ಲಿದ್ದುದರಿಂದ, 28,719.29 ಎಕರೆ ಭೂಮಿಯು, ಭೂಮಾಲೀಕರಿಗೆ ತೊಂದರೆಯಾಗುವಂತೆ, ವರಜರಿಂದ ಹದಿನ್ಯೇದು ವರ್ಷಗಳವರೆಗೆ ಪ್ರಾಧಿಕ ಅಧಿಸೂಚನೆಯಲ್ಲಿ ಉಳಿಯಿತು.

ಮಂಡಳಿಯು, ಒಂದು ಮೂರ್-ಅಗ್ತೃತೆಯಾದ ಪರಿಸರಾತ್ಮಕ ತೀರುವಳಿಯ ಬಗ್ಗೆ ಸಂವೇದನಾತೀಲವಾಗಿರಲಿಲ್ಲ ಮತ್ತು 2012–17ರಲ್ಲಿ ಅಭಿವೃದ್ಧಿಯಾದ 62 ಕೈಗಾರಿಕಾ ಪ್ರದೇಶಗಳ ಪೈಕಿ 31ಕ್ಕೆ ಮಾತ್ರ ತೀರುವಳಿಯನ್ನು ಪಡೆದಿತ್ತು. ಪರಿಸರ ಮೇಲ್ಪಿಚಾರಣಾ ಕೋಶವು ಸ್ಥಾಪನೆಯಾಗಿರಲಿಲ್ಲ ಮತ್ತು ಪರಿಸರಾತ್ಮಕ ಅನುಮೋದನೆಗಾಗಿ ಅನುಸರಿಸಬೇಕಾದ ಹಲವಾರು ಷರತ್ತುಗಳ ಪಾಲನೆಗಳ ಬಗೆಗೆ ಮಾಹಿತಿಯನ್ನು ಪ್ರಕಟಪಡಿಸಿರಲಿಲ್ಲ. ಆರು ಕೈಗಾರಿಕಾ ಪ್ರದೇಶದಲ್ಲಿ ಅಂದಾಜು 2,571 ದಶಲಕ್ಷ ಲೀಟರ್ ಸಂಸ್ಕರಿತವಾಗದ ಕೈಗಾರಿಕಾ ಮತ್ತು ಗೃಹ ತ್ರಾಂಜ್ವವು ಮೇಲ್ಪೈ ವಿಸರ್ಜನೆಯಂತೆ ಬಿಡಲ್ಪಡುತ್ತಿದ್ದವು. 4,077 ಕ್ರಿಯಾತೀಲ ಕೈಗಾರಿಕಾ ಘಟಕಗಳನ್ನು ಒಳಗೊಂಡಿದ್ದ ಪರೀಕ್ಷೆ ತನಿಖೆಯಾದ 38 ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಲಭ್ಯಗಳು ಸಾಕಾಗುವಷ್ಟಿರಲಿಲ್ಲ.

ತಾತ್ಕಾಲಿಕ ಹಂಚಿಕೆ ದರಗಳಲ್ಲಿ ನೀರು ಸರಬರಾಜು ಮತ್ತು ವಿದ್ಯುತ್ ಸೌಲಭ್ಯಗಳ ವೆಚ್ಚೆವನ್ನು ಹೊರತುಪಡಿಸುವಿಕೆಯಿಂದ ಉಂಟಾದ ಇಳಿಕೆಯು, 76 ಹಂಚಿಕೆದಾರರಿಗೆ ₹ 91.07 ಕೋಟಿಯ ಅಧಿಕ ಲಾಭದ ವಿಸ್ತರಣೆಗೆ ಕಾರಣವಾಯಿತು.

ನಾಗರಿಕ ಸೌಲಭ್ಯದ ನಿರ್ವಹಣೆ ಹಂಚಿಕೆಯ ಪ್ರಕ್ರಿಯೆ ಮತ್ತು ಕಾರ್ಯವಿಧಾನಗಳನ್ನು ಸ್ವಷ್ಟವಾಗಿ ಗೊತ್ತುಪಡಿಸಿರಲಿಲ್ಲ. ಹಂಚಿಕೆಯ ಸ್ವೀಕೃತಿ, ವಿಲೇವಾರಿ ಮತ್ತು ಬಾಕಿ ಉಳಿಕೆಯ ಮೇಲ್ಪಿಚಾರಣೆಗೆ ಸಂಬಂಧಿಸಿದಂತೆ ಕೇಂದ್ರೀಕೃತ ವ್ಯವಸ್ಥೆ ಇರಲಿಲ್ಲ. ಹಂಚಿಕೆಯ ಷರತ್ತುಗಳ ಪಾಲನೆಯಲ್ಲಾದ ವಿಫಲತೆಯು ₹ 581.20 ಕೋಟಿಯ ವಸೂಲಾತೀಯಾಗದಿರುವುದರ ಜೊತೆಗೆ ಭೂಮಿಯ ಒಳಕೆಯಾಗದಿರುವಲ್ಲಿ ಪರಿಣಮಿಸಿತು.

(ಕಂಡಿಕೆ 2.1)

1.5.2 “ಕನಾರಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರಾತ್ಮಕ ಕಾರ್ಯನು ಮತ್ತು ನಿಯಂತ್ರಣ ಮಾಲಿನ್ಯ ಅನುಷ್ಠಾನ”ದ ಮೇಲಿನ ವಿಷಯಾಧಾರಿತ ಲೆಕ್ಕಪರಿಶೋಧನೆ

ಕನಾರಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಮಂಡಳಿ), ಮಾಲಿನ್ಯದ ತಡೆ, ನಿಯಂತ್ರಣ ಮತ್ತು ಉಪಶಮನಕ್ಕಾಗಿ ಒಂದು ಸಮಗ್ರ ಯೋಜನೆಯ ಬೆಂಬಲವಾಗಿ ಮಲಿನಕಾರಕ ಮೂಲಗಳ ಮತ್ತು ಮಾಲಿನ್ಯ ಹೊರಗಳ ತಪಶೀಲುಪಟ್ಟಿಯನ್ನು ನಿರ್ವಹಿಸಲಿಲ್ಲ. ಕೈಗಾರಿಕಾ ಘಟಕಗಳ ಕಾರ್ಯಾಚರಣೆಗೆ ನೀಡಿದ್ದ ಸಮೃತಿಗಳ ಮುಕ್ತಾಯ ಅವಧಿ ಅಥವ ನವೀಕರಣದ ಜಾಡುಹಿಡಿಯಲು

ಸಾಕಷ್ಟು ವೈವಸ್ಥಿಯಿರಲಿಲ್ಲ. ಕೆಂಪು ಮತ್ತು ಕಿತ್ತಲೆ ಕ್ಯಾರಿಕಾ ಫಟಕಗಳ ಸಾಫನೆ ಮತ್ತು ಕಾರ್ಯಾಚರಣೆಗಾಗಿ ಸಮೃದ್ಧಿಯನ್ನು ಕಡ್ಡಾಯ ತನಿಬೆಗಳನ್ನು ನಡೆಸದೆಯೇ ನೀಡಲಾಗಿತ್ತು. ಕಿತ್ತಲೆ ಮತ್ತು ಹಸಿರು ಪ್ರವರ್ಗದ ಕ್ಯಾರಿಕಾ ಫಟಕಗಳಿಗೆ ಸಂಬಂಧಿಸಿದಂತೆ, ಮಾನವಶಕ್ತಿಯ ಕೊರತೆಯಿಂದ ತಪಾಸನೆಯೆ ಕಡಿಮೆಯಿದ್ದಿತು. ರಾಜ್ಯದಲ್ಲಿ ಇರಬೇಕಾದ ಕೋಳಜಿ ಸಂಸ್ಕರಣಾ ಸಾಫರಗಳ ಅಗತ್ಯತೆಯನ್ನು ಮಂಡಳಿಯ ನಿರ್ಣಯಿಸಿರಲಿಲ್ಲ. ಕೆರೆಗಳಿಗೆ ಸಂಸ್ಕರಿತವಾಗಿದೆ ಕೋಳಜಿ ನೀರಿನ ಪ್ರಪೇಶವನ್ನು ತಡೆಯಲು ಕ್ರಮ ತೆಗೆದುಕೊಳ್ಳಲಿಲ್ಲ. ಇದು ಜಿಲ್ಲೆಗಳ ಪರಿವೇಷ್ಟಕ ವಾಯು ಗುಣಮಟ್ಟ ಪರೀಕ್ಷೆಗಳು, ನಿಗದಿತ ಸುರಕ್ಷೆ ಮಟ್ಟಕೆ ಏರಿದ ಕಣಗಳು/ಹಾನಿಕಾರಕ ಅನಿಲಗಳ ಇರುವಿಕೆಯನ್ನು ತೋರಿಸಿದವು. 899 ಆರೋಗ್ಯ ಸುರಕ್ಷೆ ಸಂಸ್ಥೆಗಳು ಮಂಡಳಿಯಿಂದ ಗೊತ್ತುಪಡಿಸಲಾಗಿದ್ದ ಸಾಮಾನ್ಯ ಜ್ಯೋತಿಕ-ಪ್ರೇರ್ಯಕೀಯ ಶ್ರಾಪಣೆ ಸಂಸ್ಕರಣಾ ಸೌಲಭ್ಯವನ್ನು ಒಳಸುತ್ತಿರಲಿಲ್ಲವಾದ್ದರಿಂದ, ಜ್ಯೋತಿಕ-ಪ್ರೇರ್ಯಕೀಯ ಶ್ರಾಪಣೆ ಅವೇಜಾನಿಕ ವಿಸರ್ಜನೆಯ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

(ಕಂಡಿಕೆ 3.3)

1.5.3 ಅನುಪಾಲನ ಲೆಕ್ಕಪರಿಶೋಧನೆ

ಸರ್ಕಾರಿ ಇಲಾಖೆಗಳ ಪರಿಣಾಮಕಾರಿ ಕಾರ್ಯವೈಶಿರಿಯ ಮೇಲೆ ಪ್ರತಿಕೂಲ ಪ್ರಭಾವ ಬೀರುವಂತಹ ನಿಣಾಯಕ ಕ್ಷೇತ್ರಗಳಲ್ಲಿನ ಅನೇಕ ಗಮನಾರ್ಹವಾದ ನ್ಯಾನತೆಗಳನ್ನು ಸಹ ಲೆಕ್ಕಪರಿಶೋಧನೆಯ ವರದಿ ಮಾಡಿದೆ. ಅವು ಈ ಕೆಳಗಿನಂತಿವೆ:

ಕನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ತು ಬಳಕೆಯಾಗಿದೆ ₹ 16.96 ಕೋಟಿಯಷ್ಟು ಅನುದಾನವನ್ನು ಪುನರ್ವಿನಿಯೋಜನೆಗಾಗಿ ಸರ್ಕಾರಕ್ಕೆ ಅಧ್ಯಪರ್ವತ ಮಾಡಿದೆಯೇ ನಿಶ್ಚಯ ಶಾತೆಗಳಲ್ಲಿ ಇಟ್ಟಿತ್ತು.

(ಕಂಡಿಕೆ 3.1)

ಮಧ್ಯಮಿಕೆಯ ನ್ಯಾಯಾಲಯದಲ್ಲಿ ಅಶ್ಕ ಪ್ರತಿವಾದ ಮತ್ತು ಉನ್ನತ ನ್ಯಾಯಾಲಯಗಳಲ್ಲಿ ಅನಾವಶ್ಯಕ ಮೇಲ್ನಾವಿಗಳ ಕಾರಣದಿಂದ, ಒಂದು ಸಂಸ್ಥೆಗೆ ಪರಿಹಾರವೆಂದು ಪಾವತಿಸಿದ ₹ 24.93 ಕೋಟಿಯ ಪ್ರೇಕ್ಷಿಕೆ ₹ 20.59 ಕೋಟಿಯನ್ನು ತೆಗ್ಗಿಸಬಹುದಾಗಿತ್ತು.

(ಕಂಡಿಕೆ 3.4)

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕೊಪ್ಪಳ ಮತ್ತು ರಾಯಚೂರು ವಿಭಾಗಗಳ ಕಾರ್ಯನಿರ್ವಹಕ ಇಂಜಿನಿಯರರು ರಾಷ್ಟ್ರೀಯ ಹೆದ್ದಾರಿಯೆಂದು ಘೋಷಿತವಾದ ರಸ್ತೆಗಳನ್ನು ಭಾರತ ಸರ್ಕಾರಕ್ಕೆ ವರ್ಗಾಯಿಸಲಿಲ್ಲ ಮತ್ತು ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಹಾಗೂ ನಿರ್ವಹಣೆಯ ಜವಾಬ್ದಾರಿಯು ಭಾರತ ಸರ್ಕಾರಕ್ಕೆ ಸೇರಿದ್ದರೂ, ಸುಧಾರಣೆಯ ಕಡೆಗೆ ₹ 105.44 ಕೋಟಿಯನ್ನು ಭರಿಸಿದರು.

(ಕಂಡಿಕೆ 3.5)

ಮೈಸೂರು ರಸ್ತೆ ಸೇರುವ ಸ್ಥಳದಿಂದ ಕೋಕಾ ಕೋಲ ಕಾರ್ಬಾನೆಯವರೆಗಿನ (ಬಿಡದಿ ಕ್ಯಾರಿಕಾ ಪ್ರದೇಶ) ರಸ್ತೆಯ ಸುಧಾರಣೆಯ ಕಾಮಗಾರಿಯಲ್ಲಿ, ಅಳತೆ ಪುಸ್ತಕಗಳಲ್ಲಿ ತಪ್ಪು ದಾಖಲೆ ಮಾಡುವುದರ ಮೂಲಕ ₹ 1.22 ಕೋಟಿ ಅಧಿಕ ಪಾವತಿ ಮಾಡಲಾಯಿತು ಮತ್ತು ಅಸಂಪೂರ್ಣ ಕಾಮಗಾರಿಗಳನ್ನು ಮೂರಣಗೊಳಿಸಲು ಲಿಚ್ಕು ಮಾಡಿದ ಹೆಚ್ಚುವರಿ ವೆಚ್ಚ ₹ ೧೦೦ ಕೋಟಿಯನ್ನು ಗುತ್ತಿಗೆದಾರನಿಂದ ವಸೂಲಿಮಾಡಲಿಲ್ಲ.

(ಕಂಡಿಕೆ 3.7)

ಯಾಂತ್ರಿಕವಾಗಿ ಮಣಿನ ಅಗೆತವು ದೈಹಿಕ ಅಗೆತಕ್ಕಿಂತ ಅಗ್ರಭಾಗಿದ್ದಿತು. ಹುಬ್ಬಳ್ಳಿಯ ನೂತನ ನ್ಯಾಯಾಲಯ ಸಂಕೀರ್ಣದ ನಿರ್ಮಾಣ ಕಾಮಗಾರಿಯಲ್ಲಿ ಅಡಿಪಾಯದ ಅಗೆತಕ್ಕಾಗಿ ಯಂತ್ರಗಳನ್ನು ಒಳಗೊಂಡಿರುತ್ತಾರೆ, ಯಾಂತ್ರಿಕ ದರಗಳ ಬದಲಾಗಿ ದೈಹಿಕ ದರಗಳಲ್ಲಿ ಪಾವತಿ ಮಾಡಿದ್ದು, ಓವ್ ಗುತ್ತಿಗೆದಾರನಿಗೆ ₹ 1.71 ಕೋಟಿಯ ಅಧಿಕ ಲಾಭದಲ್ಲಿ ಪರಿಣಾಮಿಸಿತು.

(ಕಂಡಿಕೆ 3.8)

ಪ್ರಮಾಣೋದ್ಯಮ ಇಲಾಖೆಯು ತೊಗುಸೇತುವೆಯ ನಿರ್ಮಾಣವನ್ನು ವಿವೇಚನಾರಹಿತವಾಗಿ ಒಂದು ಸಂಸ್ಥೆಗೆ ವಹಿಸಿದ್ದು ಮತ್ತು ತಕ್ಷುದಾದ ನಿರ್ಧಿಯನ್ನು ಒದಗಿಸುವಲ್ಲಿ ವಿಫಲವಾಗಿದ್ದು, ₹ 1.23 ಕೋಟಿಯ ನಿಷ್ಪಲ ವೆಚ್ಚದಲ್ಲಿ ಘಲಿಸಿತು, ಏಕೆಂದರೆ ಮುಕ್ತಾಯದ ಸಂಭಾವ್ಯತೆಯು ಕ್ಷೇಣವಾಗಿತ್ತು.

(ಕಂಡಿಕೆ 3.9)

ಸಣ್ಣ ನೀರಾವರಿ ವಿಭಾಗ, ಬೆಂಗಳೂರಿನಿಂದ ಕಾರ್ಯಗತವಾಗಿ ₹ 13.50 ಕೋಟಿ ವೆಚ್ಚದಲ್ಲಿ ಮುಕ್ತಾಯವಾದ ಏತ ನೀರಾವರಿಯ ಮೂಲಕ ಮೂರು ಸಣ್ಣ ನೀರಾವರಿ ಕೆರೆಗಳಿಗೆ ನೀರನ್ನು ಒದಗಿಸುವ ಯೋಜನೆಯು ಅನಗ್ತವಾಗಿದ್ದಿತು ಏಕೆಂದರೆ ಒಂದು ಸರ್ಕಾರಿ ಸಂಸ್ಥೆಯು ಇದೇ ಉದ್ದೇಶದ ಇನ್ನೊಂದು ಯೋಜನೆಯನ್ನು ಆದಾಗಲೇ ಮುಗಿಸಿತು.

(ಕಂಡಿಕೆ 3.10)

ನೀರು ಸರಬರಾಜಿಗಾಗಿ ಒಳಗೊಂಡ ಕೊಳಗೆಗಳ ಮೇಲಿನ ಕೇಂದ್ರ ಅಭಕಾರಿ ಸುಂಕದ ವಿನಾಯಿತಿಯ ಪ್ರಯೋಜನವನ್ನು ಮೈಸೂರಿನ ಸಣ್ಣ ನೀರಾವರಿ ವಿಭಾಗವು ಪಡೆಯಿದ್ದರು, ₹ 3.28 ಕೋಟಿ ಅಧಿಕ ವೆಚ್ಚದ ಜೊತೆಗೆ ಗುತ್ತಿಗೆದಾರರಿಗೆ ₹ 39 ಲಕ್ಷದ ಅನುಚಿತ ಲಾಭದಲ್ಲಿ ಪರಿಣಾಮಿಸಿತು.

(ಕಂಡಿಕೆ 3.11)

ಸಣ್ಣ ನೀರಾವರಿ ವಿಭಾಗ, ಕೊಲಾರದ ಕಾರ್ಯನಿರ್ವಹಕ ಇಂಜಿನಿಯರರು ಗುತ್ತಿಗೆದಾರರು ಸಲ್ಲಿಸಿದ ₹ 1.42 ಕೋಟಿ ಬೆಲೆಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಿಲ್ಲ; ಅವು ನಂತರ ನಕಲಿ ಎಂದು ದೃಢಪಟ್ಟಿತು. ಇದು ಗುತ್ತಿಗೆದಾರರಿಂದ ಬಾಕಿಗಳ ವಸೂಲಾತಿಯ ವೈಫಲ್ಯಕ್ಕೆ ಕಾರಣವಾಯಿತು.

(ಕಂಡಿಕೆ 3.12)

1.6 ಲೆಕ್ಕಪರಿಶೋಧನೆಗೆ ಸರ್ಕಾರದ ಪ್ರತಿಕ್ರಿಯೆಯ ಕೊರತೆ

1.6.1 ಕರಡು ಕಂಡಿಕೆಗಳಿಗೆ ಇಲಾಖೆಗಳ ಪ್ರತಿಕ್ರಿಯೆ

ಕಾರ್ಯನಿರ್ವಹಣಾ ಲೆಕ್ಕಪರಿಶೋಧನಾ ವರದಿ, ವಿಷಯಾಧಾರಿತ ಲೆಕ್ಕಪರಿಶೋಧನಾ ಕಂಡಿಕೆ ಮತ್ತು 12 ಕರಡು ಕಂಡಿಕೆಗಳನ್ನು, ನಾಲ್ಕು ವಾರಗಳ ಒಳಗೆ ತಮ್ಮ ಪ್ರತಿಕ್ರಿಯೆಗಳನ್ನು ಕಳುಹಿಸಿಕೊಡುವಂತೆ ಕೋರಿ, ಸಂಬಂಧಿತ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳಿಗೆ ಮಾರ್ಕೆ ಮತ್ತು ಸೆಪ್ಪೆಂಬರ್ 2017ರ ನಡುವಿನ ಅವಧಿಯಲ್ಲಿ ಅರೆ ಸರ್ಕಾರಿ ಪತ್ರಗಳ ಮೂಲಕ ಕಳುಹಿಸಿಕೊಡಲಾಗಿದ್ದಿತು. ಈ ವರದಿಯಲ್ಲಿರುವ ಕಾರ್ಯನಿರ್ವಹಣಾ ಲೆಕ್ಕಪರಿಶೋಧನಾ ವರದಿಗೆ ಮತ್ತು 12 ಕಂಡಿಕೆಗಳ ಪ್ರಕ್ರಿಯೆಗಳ ಸರ್ಕಾರದ ಪ್ರಮುಖ ಸ್ವೀಕರಿಸಲಾಗಿದೆ. ವಿಷಯಾಧಾರಿತ ಲೆಕ್ಕಪರಿಶೋಧನಾ ಕಂಡಿಕೆ ಮತ್ತು 10 ಕರಡು ಕಂಡಿಕೆಗಳಿಗೆ ಸರ್ಕಾರದ ಪ್ರಮುಖ ಪರಿಣಾಮವನ್ನು ಕಾಯಲಾಗುತ್ತಿದೆ. ಸ್ವೀಕರಿಸಲಾಗಿರುವ ಪ್ರಮುಖ ಪರಿಣಾಮವನ್ನು ವರದಿಯಲ್ಲಿ ಸೂಕ್ತವಾಗಿ ಅಳವಡಿಸಿಕೊಳ್ಳಲಾಗಿದೆ.

1.6.2 ಲೆಕ್ಕಪರಿಶೋಧನಾ ವರದಿಗಳ ಮೇಲೆ ಅನುಸರಣಾ ಕ್ರಮಗಳು

ಲೆಕ್ಕಪರಿಶೋಧನಾ ವರದಿಗಳಲ್ಲಿ ಗಮನಿಸಲಾಗಿರುವ ಅಂಶಗಳ ಮೇಲೆ, ಶಾಸಕಾಂಗದಲ್ಲಿ ಅದನ್ನು ಮಂಡಿಸಿದ ದಿನಾಂಕದಿಂದ ನಾಲ್ಕು ತಿಂಗಳ ಒಳಗಾಗಿ, ಸರ್ಕಾರದ ಎಲ್ಲಾ ಇಲಾಖೆಗಳು ಕ್ರಮಗಳನ್ನು ತೆಗೆದುಹಾಂಡ ಬಗ್ಗೆ ಇಲಾಖಾ ಟಿಪ್ಪಣಿಗಳ ಮೂಲಕ ಸವಿವರ ವಿವರಣೆಗಳನ್ನು ಕನಾಂಟಕ

ಶಾಸಕಾಂಗದ ಸಚಿವಾಲಯಕ್ಕೆ ಒದಗಿಸತಕ್ಕದ್ದು ಹಾಗೂ ಅವುಗಳ ಪ್ರತಿಗಳನ್ನು ಲೆಕ್ಕಪರಿಶೋಧನಾ ಕಣೀರಿಗೆ ಸಲ್ಲಿತಕ್ಕದ್ದು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕಾರ್ಯವಿಧಾನಗಳ (ಆಂತರಿಕ ಕಾರ್ಯನಿರ್ವಹಣೆ) ನಿಯಮಗಳು, 1999, ಇದು ಅನುವ್ಯ ಮಾಡಿದೆ.

ಆಡಳಿತಾತ್ಮಕ ಇಲಾಖೆಗಳು ಈ ನಿರ್ದೇಶನಗಳನ್ನು ಪಾಲಿಸಲಿಲ್ಲ ಹಾಗೂ ಅನುಬಂಧ **1.1ರಲ್ಲಿ** ವಿವರಿಸಿರುವಂತೆ 10 ಇಲಾಖೆಗಳು 2003–04ರಿಂದ 2015–16ರ ಅವಧಿಯ 61 ಕಂಡಿಕೆಗಳಿಗೆ ಕ್ರಮಗಳನ್ನು ತೆಗೆದುಕೊಂಡ ಒಗ್ಗೆ ಟಿಪ್ಪಣಿಗಳನ್ನು ಸಲ್ಲಿಸಿರಲಿಲ್ಲ (ಸೆಪ್ಟೆಂಬರ್ 2017ರಲ್ಲಿದ್ದಂತೆ).

1.6.3 ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಚರ್ಚಾಸಚೋಕರುವ ಕಂಡಿಕೆಗಳು

ಸೆಪ್ಟೆಂಬರ್ 2017ರಲ್ಲಿದ್ದಂತೆ, ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಚರ್ಚಾಸಲು ಬಾಕಿಯಿರುವ ಕಂಡಿಕೆಗಳ ವಿವರಗಳನ್ನು ಅನುಬಂಧ **1.2ರಲ್ಲಿ** ನೀಡಲಾಗಿದೆ. 1992–93ರಿಂದ 2015–16ರ ಹಲವಾರು ವರ್ಷಗಳ ಲೆಕ್ಕಪರಿಶೋಧನಾ ವರದಿಗಳಿಗೆ ಸಂಬಂಧಿಸಿದ 182 ಕಂಡಿಕೆಗಳು ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಚರ್ಚಾಗೆ ಬಾಕಿಯಿದೆ. ಕಂಡಿಕೆಗಳ ಚರ್ಚಾಯಾಗದಿರುವಿಕೆ ಅಥವಾ ಕಂಡಿಕೆಗಳ ಚರ್ಚಾಯಲ್ಲಿ ವಿಳಂಬವು ಕಾರ್ಯಾಂಗದ ಹೊಕ್ಕೆಗಾರಿಕೆಯ ದುರುಲಗೊಳಿಸುವಿಕೆಯಲ್ಲಿ ಪರಿಣಮಿಸಬಹುದು.

* * * * *

ಅಧ್ಯಾಯ 2

ಕಾರ್ಯನಿರ್ವಹಣೆ ಲೇಕ್ಷಣೀಕರಣದಲ್ಲಿ

- 2.1 ಕೈಗಾರಿಕಾ ಅಭಿವೃದ್ಧಿಯನ್ನು
ಸುಗಮಗೊಳಿಸುವಲ್ಲಿ
ಕನಾಂಟ್‌ಕ ಕೈಗಾರಿಕಾ
ಪ್ರದೇಶಾಭಿವೃದ್ಧಿ ಮಂಡಳಿಯ ಪಾತ್ರ

ಅಧ್ಯಾಯ 2

ಕಾರ್ಯ-ನಿರ್ವಹಣಾ ಲೆಕ್ಚರ್‌ಪರಿಶೋಧನೆ

ಎಣಿಂಜ್ಯು ಮತ್ತು ಕೈಗಾರಿಕಾ ಇಲಾಖೆ

2.1 ಕೈಗಾರಿಕಾ ಅಭಿವೃದ್ಧಿಯನ್ನು ಸುಗಮಗೊಳಿಸುವಲ್ಲಿ ಕನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಪಾತ್ರ

ಕಾರ್ಯ-ನಿರ್ವಹಣಾ ಶಾರಾಂಶ

ಕನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಮಂಡಳಿ), ಕೈಗಾರಿಕಾ ಮತ್ತು ಮೂಲಸೌಕರ್ಯ ಉದ್ದೇಶಕ್ಕಾಗಿ, ಭೂಮಿಯ ತ್ವರಿತ ಸ್ವಾಧೀನತೆಗಾಗಿ ರಾಜ್ಯ ಸರ್ಕಾರದಿಂದ 1966ರಲ್ಲಿ ಸ್ಥಾಪನೆಯಾಯಿತು.

ಕೈಗಾರಿಕೆಗಳ ಅನುಮೋದನೆಯ ಪ್ರಕ್ರಿಯೆಯನ್ನು, ಯೋಜನೆಗಳ ಅನುಮೋದನೆಗಾಗಿ ವಿಲೇವಾರಿ ಸಮಿತಿಗಳ ಸ್ಥಾಪನೆಯಿಂದ ಏಕ ಕಿಟಕಿ ಅನುಮತಿ ವ್ಯವಸ್ಥೆಯ ಮೂಲಕ ಸರಳ ಮತ್ತು ತ್ವರಿತಗೊಳಿಸುವುದಕ್ಕಾಗಿ ಕನಾಟಕ ಕೈಗಾರಿಕಾ (ಸೌಲಭ್ಯ) ಅಧಿನಿಯಮ, 2002ನ್ನು ಶಾಸನವಾಗಿ ಜಾರಿಗೊಳಿಸಲಾಯಿತು. ಈ ಸಮಿತಿಗಳಿಂದ ವಿಲೇವಾರಿ ಪಡೆದನಂತರ, ಉದ್ಯಮಿಗಳು ಭೂಮಿಯ ಹಂಚಿಕೆಗಾಗಿ ಮಂಡಳಿಯನ್ನು ಸಂಪರ್ಕಿಸುವರು.

ರಾಜ್ಯ ಸರ್ಕಾರವು ರಾಜ್ಯದಲ್ಲಿ ಹೂಡಿಕೆಗಳನ್ನು ಉತ್ತೇಜಿಸಲು ಕಾಲದಿಂದ ಕಾಲಕ್ಕೆ ಕೈಗಾರಿಕಾ ನೀತಿಯ ರಿಯಾಯತಿಗಳನ್ನು ಫೋಷಿಸಿತು.

ಕೈಗಾರಿಕಾ ಅಭಿವೃದ್ಧಿಯನ್ನು ಸುಗಮಗೊಳಿಸುವಲ್ಲಿ ಮಂಡಳಿಯ ಪಾತ್ರದ ಬಗ್ಗೆ 2011–17ರ ಅವಧಿಯನ್ನು ವ್ಯಾಪಿಸುವ ಕಾರ್ಯ-ನಿರ್ವಹಣಾ ಲೆಕ್ಚರ್‌ಪರಿಶೋಧನೆಯನ್ನು ಡಿಸೆಂಬರ್ 2016ರಿಂದ ಜೂನ್ 2017ರ ಅವಧಿಯಲ್ಲಿ ನಡೆಸಲಾಯಿತು. ಗಮನಾರ್ಹ ಲೆಕ್ಚರ್‌ಪರಿಶೋಧನಾ ಅಂಶಗಳು:

- ❖ ಮಂಡಳಿಯ ವಾರ್ಷಿಕ ಕ್ರಿಯಾ ಯೋಜನೆಗಳನ್ನು ತಯಾರಿಸಿರಲ್ಲಿ. ಭೂಮಿಯ ಯೋಜನಾರಹಿತ ಸ್ವಾಧೀನವು, ₹ 6,000 ಕೋಟಿ ಬೆಲೆಬಾಳುವ 6,593 ಎಕರೆಯ ಪ್ರಮುಖ ಅಭಿವೃದ್ಧಿಯಾಗಿದ್ದ ಮತ್ತು ₹ 3,172 ಕೋಟಿ ಮೊಲ್ದದ ಅಭಿವೃದ್ಧಿಯಾಗಿರದ 30,507.57 ಎಕರೆ ಭೂಮಿಯ ನಿಶ್ಚಯ ಆಸ್ತಿಯನ್ನು ಉಂಟುಮಾಡಿತು.
- ❖ ಮಂಡಳಿಯ ಕೈಗಾರಿಕಾ ಪ್ರದೇಶಗಳ ಸ್ಥಾಪನೆಗಾಗಿ ಪರಿಸರಾತ್ಮಕ ಅನುಮತಿಯನ್ನು ಒಂದು ಮೂರ್ಬಾಗತ್ಯತೆಯಿಂದು ಭಾವಿಸಲಿಲ್ಲ. ಕೈಗಾರಿಕಾ ಮತ್ತು ಗೃಹಭಳಕೆಯ ತ್ರ್ಯಾಜ್ಯಗಳಿರಂತೂ ಸಂಸ್ಕರಣಾರಹಿತವಾಗಿ ಉಳಿದವು. ಕೈಗಾರಿಕಾ ಪ್ರದೇಶಗಳಲ್ಲಿ ಪ್ರಾಥಮಿಕ ಸೌಕರ್ಯಗಳನ್ನು ಒದಗಿಸಿರಲಿಲ್ಲ.
- ❖ ನಾಲ್ಕು ಕೈಗಾರಿಕಾ ಪ್ರದೇಶಗಳಲ್ಲಿ ಪ್ರಾಥಮಿಕ ಮೂಲಸೌಕರ್ಯ ಕಾಮಗಾರಿಗಳ ವೆಚ್ಚವನ್ನು ಸೇರಿಸಿದ್ದುದರಿಂದ ಹಂಚಿಕೆಯ ದರವು ಕಡಿಮೆಯಾಯಿತು. ಇದು ಹಂಚಿಕೆದಾರಿಗೆ ₹ 91.07 ಕೋಟಿಯ ಅನುಚಿತ ಲಾಭದ ಕೊಡುಗೆಯಲ್ಲಿ ಪರಿಣಾಮಿಸಿತು.
- ❖ ಭೂಮಿಯ ಹಂಚಿಕೆಗಾಗಿ ಅರ್ಜಿಗಳ ಕೇಂದ್ರೀಕೃತ ದತ್ತಾಂಶವು ಲಭ್ಯವಿರಲಿಲ್ಲ. ಪರೀಕ್ಷೆ-ತನಿಖೆಯಾದ ನಾಲ್ಕು ಅಭಿವೃದ್ಧಿ ಕಚೇರಿಗಳಲ್ಲಿ, 467 ಘಟಕಗಳಿಗೆ ಹಂಚಿಕೆಯಾಗಿದ್ದ 1,113.31 ಎಕರೆ ಪ್ರದೇಶವು ವಾಣಿಂಜ್ಯು ಉತ್ಪಾದನೆ ಪ್ರಾರಂಭಿಸಲು ನಿಶ್ಚಿತವಾಗಿದ್ದ ನಾಲ್ಕು ವರ್ಷಗಳ ಕಾಲಾವಧಿಯನ್ನು ಮೀರಿ ಬಳಕೆಯಾಗದೇ ಉಳಿದಿದ್ದವು.
- ❖ ಮಂಡಳಿಯ ನಾಗರಿಕ ಸೌಲಭ್ಯದ ನಿರ್ವಹಣಾ ಆಸ್ತಿಪಟ್ಟಿಯನ್ನೂ ನಿರ್ವಹಿಸಿರಲಿಲ್ಲ ಅಥವ ನಾಗರಿಕ ಸೌಲಭ್ಯದ ನಿರ್ವಹಣಾ ಹಂಚಿಕೆಗಾಗಿ ನಿಯಮಗಳನ್ನೂ ರಚಿಸಿರಲಿಲ್ಲ. ನಾಗರಿಕ ಸೌಲಭ್ಯಗಳಾಗಿ ಮೀಸಲಾಗಿದ್ದ ನಿರ್ವಹಣಾ ಕೈಗಾರಿಕಾ ಬಳಕೆಗಾಗಿ ಮಾರ್ಗಪಲ್ಲಿಟವಾದವು.

- ❖ ಮಂಡಳಿಯ ಉಸ್ತುವಾರಿಯು ಕ್ರಿಯಪತ್ರವನ್ನು ನಿರ್ವಹಿಸುವ ಅಗತ್ಯವಿದ್ದ ಸಂಧರ್ಭಗಳಿಗೆ ಸೀಮಿತವಾಗಿತ್ತು ಮತ್ತು ಹಂಚಿಕೆ ಹಾಗೂ ಗುತ್ತಿಗೆಯ ನಿಯಮಗಳ ಉಲ್ಲಂಘನೆಯು ಗಮನಕ್ಕೆ ಬಾರದೇ ಹೋಯಿತು.

2.1.1 ಪೀಠಿಕೆ

ಒಂದು ರಾಜ್ಯದ ಕೈಗಾರಿಕಾ ಅಭಿವೃದ್ಧಿಯು, ಆವಶ್ಯಕ ಮೂಲಸೌಲಭ್ಯದೊಂದಿಗೆ ಯುಕ್ತ ಸಮಯದೊಳಗೆ ಕೈಗಾರಿಕಾ ಭೂಮಿಯನ್ನು ಮತ್ತು ಯೋಜನೆಗಳಿಗೆ ಶೀಷ್ಪತ್ರ ಅನುಮತಿಯನ್ನು ಒದಗಿಸುವುದರಿಂದ ಒಂದು ಅನುಕೂಲಕರವಾದ ಹೂಡಿಕೆಯ ವಾತಾವರಣವನ್ನು ಸೃಷ್ಟಿಸುವುದರ ಮೇಲೆ ಅವಲಂಬಿಸಿರುತ್ತದೆ.

ಕನಾರಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಮಂಡಳಿ) ಒಂದು ಶಾಸನಬಂಧ ಸಂಸ್ಥೆಯಾಗಿದ್ದ ಕನಾರಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮ, 1966ರ (ಅಧಿನಿಯಮ) ಸೆಕ್ಕನ್‌ 5ರ ಅಡಿಯಲ್ಲಿ, ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ನೇರವು ನೀಡಲು ಸಾಫಿತವಾಯಿತು (ಜುಲೈ 1966). ಅಧಿನಿಯಮದ ಸೆಕ್ಕನ್‌ 13ರ ಪರಿಭಾಷೆಯಲ್ಲಿ, ಕೈಗಾರಿಕೆಗಳ ಶೀಷ್ಪತ್ರ ಮತ್ತು ವ್ಯವಸ್ಥಿತವಾದ ಸ್ಥಾಪನೆ, ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಸಹಾಯ ನೀಡುವುದು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ⁶ ಕೈಗಾರಿಕಾ ಮೂಲಸೌಲಭ್ಯಗಳನ್ನು ಮತ್ತು ನಾಗರಿಕ ಸೌಲಭ್ಯಗಳನ್ನು ಒದಗಿಸುವುದು ಮಂಡಳಿಯ ಕರ್ತವ್ಯವಾಗಿರುತ್ತದೆ.

2.1.2 ಕನಾರಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಾಂಕ್ಷಿಕ ರಚನೆ

ಮಂಡಳಿಯು, ಕನಾರಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮುಖ್ಯಸ್ಥರಾಗಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಡಳಿತಾತ್ಮಕ ನಿಯಂತ್ರಣಾದಲ್ಲಿದೆ. ಮಂಡಳಿಗೆ ಓವರ್ ಮುಖ್ಯ ಕಾರ್ಯನಿರ್ವಹಣಾರ್ಥಿಕಾರಿ ಮತ್ತು ಕಾರ್ಯನಿರ್ವಹಕ ಸದಸ್ಯರು ಮುಖ್ಯಸ್ಥರಾಗಿದ್ದು ಹಲವಾರು ಅಧಿಕಾರಿಗಳ ಸಹಾಯ ಪಡೆಯುತ್ತಾರೆ. ರಾಜ್ಯದಲ್ಲಿ 12 ಅಭಿವೃದ್ಧಿ ಕಾರ್ಯಾಲಯಗಳಿವೆ. ರಾಜ್ಯದಲ್ಲಿನ 30 ಜಿಲ್ಲೆಗಳನ್ನು ವ್ಯಾಪಿಸಿರುವ 162 ಕೈಗಾರಿಕಾ ಪ್ರದೇಶಗಳಿವೆ.

2.1.3 ಲೆಕ್ಕಪರಿಶೋಧನೆಯ ಉದ್ದೇಶಗಳು

ಅಧಿನಿಯಮದ ಸೆಕ್ಕನ್‌ 13ರ ಅನುಸಾರವಾಗಿ ಕನಾರಟಕ ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ಸುಗಮಗೊಳಿಸುವಲ್ಲಿ ಮಂಡಳಿಯ ಕಾರ್ಯನಿರ್ವಹಣೆಯನ್ನು ನಿರ್ವಹಿಸಲು ಒಂದು ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯನ್ನು, ಈ ಕೆಳಗಿನವುಗಳ ಪರೀಕ್ಷೆಯಿಂದ, ನಡೆಸಲಾಯಿತು:

- ❖ ಕೈಗಾರಿಕಾ ನೀತಿ ಮತ್ತು ಅಧಿನಿಯಮದಲ್ಲಿ ಆಲೋಚಿಸಿದ್ದ ವಿಷಯಗಳೊಂದಿಗೆ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಯ ಯೋಜನೆಗಳು ಹೊಂದಿಕೊಂಡಿದ್ದವೇ?
- ❖ ಕೈಗಾರಿಕಾ ಪ್ರದೇಶಗಳ ಸರ್ಕಾರಿಕ ಅಭಿವೃದ್ಧಿ ಮತ್ತು ನಿರ್ವಹಣೆಗಳ ಹಂಚಿಕೆಗಾಗಿ ಅನ್ವಯಿಸುತ್ತಿದ್ದ ಕಾರ್ಯವಿಧಾನಗಳನ್ನು ಪಾರದರ್ಶಕವಾಗಿ ಮತ್ತು ವಸ್ತುಸ್ವಿಷ್ಟವಾಗಿ ಪಾಲಿಸಲಾದವೇ?
- ❖ ಆಲೋಚಿಸಿದ್ದ ಉದ್ದೇಶಗಳ ಸಾಧನೆಯನ್ನು ಖಾತ್ರಿಪಡಿಸಿಕೊಳ್ಳಲು ಸಾಕಷ್ಟು ಉಸ್ತುವಾರಿಯ ವ್ಯವಸ್ಥೆಗಳಿಂದವೇ ಮತ್ತು ಮಂಡಳಿಯಿಂದ ಪರಿಣಾಮಕಾರಿಯಾಗಿ ಚಲಾಯಿಸಲ್ಪಟವೇ?

⁶ ಕೈಗಾರಿಕಾ ಪ್ರದೇಶವೆಂದರೆ ರಾಜ್ಯ ಸರ್ಕಾರದಿಂದ ಕೈಗಾರಿಕಾ ಪ್ರದೇಶವೆಂದು ಅಧಿಸೂಚನೆಯ ಮೂಲಕ ಘೋಷಿತವಾಗುವ, ಅಭಿವೃದ್ಧಿಪಡಿಸಬೇಕಾಗಿರುವ ಮತ್ತು ಕೈಗಾರಿಕೆಗಳಿಗೆ ಸ್ಥಳಾವಕಾಶ ಮಾಡಿಕೊಡಬೇಕಾಗಿರುವ (ಮತ್ತು ಕೈಗಾರಿಕಾ ಮೂಲಸೌಲಭ್ಯ ಹಾಗೂ ನಾಗರಿಕ ಸೌಲಭ್ಯ ಒದಗಿಸಬೇಕಾಗಿರುವ) ಯಾವುದೇ ಪ್ರದೇಶ ಮತ್ತು ಇದು ಕೈಗಾರಿಕಾ ವಸಾಹತನ್ನು ಒಳಗೊಂಡಿರುತ್ತದೆ.

2.1.4 ಲೇಕ್ಪಣಿಶೋಧನೆಯ ವ್ಯಾಪ್ತಿ ಮತ್ತು ವಿಧಾನ

ಕಾರ್ಯನಿರ್ವಹಣೆ ಲೇಕ್ಪಣಿಶೋಧನೆಯನ್ನು ಡಿಸೆಂಬರ್ 2016ರಿಂದ ಜೂನ್ 2007ರವರೆಗೆ ನಡೆಸಲಾಯಿತು ಮತ್ತು 2011-12ರಿಂದ 2016-17ರ ಅವಧಿಯಲ್ಲಿ ಲೇಕ್ಪಣಿಶೋಧನೆಯ ಉದ್ದೇಶಗಳಿಗೆ ಪ್ರತಿಯಾಗಿ ಕಾರ್ಯನಿರ್ವಹಣೆಯ ಮೌಲ್ಯನಿರ್ಧಾರಣೆ ಮಾಡಲು ಕೈಗಾರಿಕಾ ಪ್ರದೇಶಗಳ ಯೋಜನೆ, ಅಭಿವೃದ್ಧಿ, ಹಂಚಿಕೆ ಮತ್ತು ಹಂಚಿಕೆಯ ನಂತರದ ಉಸ್ತುವಾರಿಗಳಿಗೆ ಸಂಬಂಧಿಸಿದ ಮಂಡಳಿಯ ಚಟುವಟಿಕೆಗಳನ್ನು ವ್ಯಾಪಿಸಲಾಗಿತ್ತು.

ಕೈಗಾರಿಕಾ ನೀತಿ 2009-14ರ ಅಡಿಯಲ್ಲಿ ವರ್ಗೀಕರಣವಾಗಿರುವಂತೆ ಬಹಳವಾಗಿ ಅಭಿವೃದ್ಧಿಯಾಗಿರುವ ಮತ್ತು ಅತ್ಯುಲ್ಪಾಗಿ ಅಭಿವೃದ್ಧಿಯಾಗಿರುವ ಜಿಲ್ಲೆಗಳ ಸಮಾನ ವ್ಯಾಪ್ತಿಸುವಿಕೆಯನ್ನು ಖಚಿತಪಡಿಸಿಕೊಂಡು, ದಾಖಲೆಗಳ ಪರೀಕ್ಷೆ ತನಿಬೆಗಾಗಿ, 12⁷ ಅಭಿವೃದ್ಧಿ ಕಾರ್ಯಾಲಯಗಳ ಪ್ರಕ್ರಿಯೆಗಳ ನಾಲ್ಕು⁸ ಅಭಿವೃದ್ಧಿ ಕಾರ್ಯಾಲಯಗಳನ್ನು ಆಯ್ದುಕೊಳ್ಳಲಾಯಿತು. ರಾಜ್ಯದಲ್ಲಿ ರಚಿತವಾಗಿರುವ 162 ಕೈಗಾರಿಕಾ ಪ್ರದೇಶಗಳ ಪ್ರಕ್ರಿಯೆಗಳಲ್ಲಿ 66 (ಶೇಕಡ 41), ಈ ಮಾದರಿ ಅಭಿವೃದ್ಧಿ ಕಾರ್ಯಾಲಯಗಳಲ್ಲಿ ನೆಲೆಯಾಗಿವೆ. ಸಮೀಕ್ಷೆಯ ಅವಧಿಯಲ್ಲಿ ಆಯ್ದು ಅಭಿವೃದ್ಧಿ ಕಾರ್ಯಾಲಯಗಳು ಭರಿಸಿದ ವೆಚ್ಚವು ಒಟ್ಟು ಅಭಿವೃದ್ಧಿ ವೆಚ್ಚದ ಶೇಕಡ 42.86ರಷ್ಟಿತ್ತು⁹.

ಲೇಕ್ಪಣಿಶೋಧನೆಯ ಉದ್ದೇಶಗಳು, ಮಾನದಂಡಗಳು ಮತ್ತು ವ್ಯಾಪ್ತಿಯನ್ನು ಚರ್ಚಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಲ್ಯ ಕಾರ್ಯದರ್ಶಿಗಳೊಂದಿಗೆ ಒಂದು ಪ್ರವೇಶ ಸಭೆಯನ್ನು 25 ಮೇ 2017ರಂದು ನಡೆಸಲಾಯಿತು. ಲೇಕ್ಪಣಿಶೋಧನೆಯಲ್ಲಿ ಕಂಡುಬಂದ ಅಂಶಗಳು ಮತ್ತು ಶಿಫಾರಸುಗಳನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಲ್ಯ ಕಾರ್ಯದರ್ಶಿಗಳೊಂದಿಗೆ 30 ಅಕ್ಟೋಬರ್ 2017ರಂದು ನಡೆದ ನಿರ್ವಹಣೆ ಸಭೆಯಲ್ಲಿ ಚರ್ಚಿಸಲಾಯಿತು. ಸ್ವೀಕರಿಸಲಾದ ಪ್ರತಿಕ್ರಿಯೆಗಳನ್ನು ವರದಿಯಲ್ಲಿ ಸೂಕ್ತವಾಗಿ ಸೇರಿಸಲಾಗಿದೆ.

2.1.5 ಲೇಕ್ಪಣಿಶೋಧನೆಯ ಮಾನದಂಡಗಳು

ಈ ಕಾರ್ಯನಿರ್ವಹಣೆ ಲೇಕ್ಪಣಿಶೋಧನೆಗಾಗಿ ಈ ಕೆಳಗಿನವುಗಳನ್ನು ಲೇಕ್ಪಣಿಶೋಧನೆಯ ಮಾನದಂಡಗಳ ಮೂಲವಾಗಿ ಬಳಸಲಾಯಿತು:

- ❖ ಕನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮ, 1966;
- ❖ ಕನಾಟಕ ಕೈಗಾರಿಕಾ ನೀತಿ 2009-14 ಮತ್ತು 2014-19;
- ❖ ಸರ್ಕಾರದ ಆದೇಶಗಳು, ಸುತ್ತೋಲೆಗಳು, ಮಂಡಳಿಯ ನಿರ್ಣಯಗಳು, ಮುಂತಾದವು;
- ❖ ಮಂಡಳಿಯ ಆಯವ್ಯಯ ದಾಖಲೆಗಳು ಮತ್ತು ವಾಷಿಂಗ್ ವರದಿಗಳು;
- ❖ ಕನಾಟಕ (ಕೈಗಾರಿಕೆ) ಸೌಲಭ್ಯ ಅಧಿನಿಯಮ, 2002; ಮತ್ತು
- ❖ 2006ರ ಪರಿಸರ ಪ್ರಭಾವ ನಿರ್ಧಾರಣೆ ಅಧಿಸೂಚನೆ.

⁷ ಅಭಿವೃದ್ಧಿ ಕಾರ್ಯಾಲಯ-1 ಬೆಂಗಳೂರು, ಅಭಿವೃದ್ಧಿ ಕಾರ್ಯಾಲಯ-2 ಬೆಂಗಳೂರು, ಅಭಿವೃದ್ಧಿ ಕಾರ್ಯಾಲಯ-3 ಬೆಂಗಳೂರು, ಅಭಿವೃದ್ಧಿ ಕಾರ್ಯಾಲಯ-ಬೆಳಗಾವಿ, ಅಭಿವೃದ್ಧಿ ಕಾರ್ಯಾಲಯ-ಬಳ್ಳಾರಿ, ಅಭಿವೃದ್ಧಿ ಕಾರ್ಯಾಲಯ-ದಾವಳಿಗೆರೆ, ಅಭಿವೃದ್ಧಿ ಕಾರ್ಯಾಲಯ-ಧಾರವಾಡ, ಅಭಿವೃದ್ಧಿ ಕಾರ್ಯಾಲಯ-ಕಲಬುರಿಗಿ, ಅಭಿವೃದ್ಧಿ ಕಾರ್ಯಾಲಯ-ಹಾಸನ, ಅಭಿವೃದ್ಧಿ ಕಾರ್ಯಾಲಯ-ಮಂಗಳೂರು, ಅಭಿವೃದ್ಧಿ ಕಾರ್ಯಾಲಯ-ಮೈಸೂರು, ಅಭಿವೃದ್ಧಿ ಕಾರ್ಯಾಲಯ-ತುಮಕೂರು.

⁸ ಅಭಿವೃದ್ಧಿ ಕಾರ್ಯಾಲಯ-ಬಳ್ಳಾರಿ, ಅಭಿವೃದ್ಧಿ ಕಾರ್ಯಾಲಯ-2 ಬೆಂಗಳೂರು, ಅಭಿವೃದ್ಧಿ ಕಾರ್ಯಾಲಯ-ಧಾರವಾಡ, ಅಭಿವೃದ್ಧಿ ಕಾರ್ಯಾಲಯ-ಮೈಸೂರು.

⁹ 2011-12ರಿಂದ 2016-17ರ ಅವಧಿಯ ಒಟ್ಟು ಅಭಿವೃದ್ಧಿ ವೆಚ್ಚ ₹ 2,401.73 ಕೋಟಿಯ ಪ್ರಕ್ರಿಯೆ ಪ್ರಕ್ರಿಯೆ ₹ 1,029.41 ಕೋಟಿ.

2.1.6 ಕೃತಜ್ಞತೆ

ಈ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆಯ ನಿರ್ವಹಣೆಯಲ್ಲಿ ಮುಖ್ಯ ಕಾರ್ಯನಿರ್ವಹಣಾರ್ಥಿಕಾರಿ ಮತ್ತು ಕಾರ್ಯನಿರ್ವಹಕ ಸದಸ್ಯರು ಹಾಗೂ ಮಂಡಳಿಯ ಸಿಬ್ಬಂದಿ ವರ್ಗದವರು ನೀಡಿದ ಸಹಕಾರಕ್ಕೆ ಲೆಕ್ಕಪರಿಶೋಧನೆಯು ಕೃತಜ್ಞತೆಯನ್ನು ಸಲ್ಲಿಸುತ್ತದೆ.

ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಅಂಶಗಳು

2.1.7 ಯೋಜನೆ

ಒಂದು ಮುನ್ಹೋಟ ಯೋಜನೆಯು, ಸಂಸ್ಥೆಯ ಗುರಿ, ನೀತಿ, ಕುಶಲತೆ ಮತ್ತು ಯೋಜನೆಗಳಿಗೆ ಬೆಂಬಲವಾಗಿರುವ ಅಂಶಗಳ ಜೊತೆಗೂಡಿರುವ ದೀರ್ಘಾವಧಿ/ಮಧ್ಯಮಾವಧಿ ಗುರಿಗಳ ಮತ್ತು ಉದ್ದೇಶಗಳ ಒಂದು ನೀತಿ ನಕ್ಷೆಯಾಗಿದೆ. ಮಂಡಳಿಯ ವಿಷಯದಲ್ಲಿ, ವಲಯಾವಾರು ಒತ್ತಡ ಮತ್ತು ಸರ್ಕಾರದ ನೀತಿಯ ಉಪಕ್ರಮಶಕ್ತಿಗಳ ಮೇಲೆ ಉಚಿತ ಪ್ರಾಧಾನ್ಯತೆಯೊಂದಿಗೆ ಭೂಸ್ವಾಧೀನ ಮತ್ತು ಕೃಗಾರಿಕಾ ಪ್ರದೇಶದ ರಚನೆಯ ಒಗ್ಗೆ ಒಂದು ಕೇಂದ್ರೀಕೃತ ದೃಷ್ಟಿಕೋನವನ್ನು ವಿಚಿತಪಡಿಸಿಕೊಳ್ಳಲು, ಇದರಿಂದ ಹತ್ತು ವರ್ಷಗಳ ಮಧ್ಯಮಾವಧಿ ಮುನ್ಹೋಟ ಯೋಜನೆಯ ಅವಶ್ಯಕತೆಯಿದೆ. ಮಂಡಳಿಯಲ್ಲಿನ ಯೋಜನೆಯ ಮೇಲೆ ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಅಂಶಗಳನ್ನು ಮುಂದಿನ ಕಂಡಿಕೆಗಳಲ್ಲಿ ಚರ್ಚಿಸಲಾಗಿದೆ:

2.1.7.1 ಕೃಗಾರಿಕಾ ನೀತಿಯ ಜಾರಿಗಾಗಿ ವಾರ್ಷಿಕ ಕ್ರಿಯಾ ಯೋಜನೆಯ ಅನುಷ್ಠಾತೆ

ಸರ್ಕಾರವು ಪ್ರತಿ ಒಂದು ವರ್ಷಕ್ಕೆನ್ನು ಕೃಗಾರಿಕಾ ನೀತಿಯನ್ನು ಹೊರತರುವುದು; ಇದು, ಇನ್ನಿತರ ವಿಷಯಗಳ ಜೊತೆ, ಒಂದು ನೀತಿಯ ಅವಧಿಯಲ್ಲಿ ಮಂಡಳಿಯಿಂದ ಸ್ವಾಧೀನವಾಗಬೇಕಿರುವ ಭೂಮಿಯ ವ್ಯಾಪ್ತಿಯನ್ನು ನಿರ್ದರ್ಶಿಸುತ್ತದೆ. ನೀತಿಯ ಮಾರ್ಗದರ್ಶನ ಸೂತ್ರಗಳಲ್ಲಿ ನಿರ್ದರ್ಶಿಸಿದ್ದ ಗುರಿಗಳನ್ನು ಸಾಧಿಸಲು, ವಿನ್ಯಾಸಿತ ಮತ್ತು ಚೆನ್ನಾಗಿ ಅಲೋಚಿಸಿದ ಉಪಕ್ರಮಗಳಿಗೆ ವಾರ್ಷಿಕ ಕ್ರಿಯಾ ಯೋಜನೆಗಳು ಅನುಮತಿಸುವುವು.

ಮಂಡಳಿಯು, 29 ಮೇ 2009 ಮತ್ತು 24 ನವೆಂಬರ್ 2014ರಂದು ನಡೆದ ಅದರ 293ನೆಯ ಮತ್ತು 332ನೆಯ ನಿರ್ದೇಶಕರ ಸಭೆಗಳಲ್ಲಿ, ಕೃಗಾರಿಕಾ ನೀತಿ 2009–14 ಮತ್ತು 2014–19ನ್ನು ಜಾರಿಗೊಳಿಸಲು ನಿರ್ಣಯಿಸಿತು. ಆದಾಗ್ಯ ಮಂಡಳಿಯ ಕೃಗಾರಿಕಾ ನೀತಿ 2009–14 ಮತ್ತು 2014–19ರ ಜಾರಿಗಾಗಿ ಯಾವುದೇ ಮುನ್ಹೋಟ ಯೋಜನೆ ಅಥವ ಕ್ರಿಯಾ ಯೋಜನೆಗಳನ್ನು ತಯಾರಿಸಿರಲಿಲ್ಲ.

ವಾರ್ಷಿಕ ಆಯವ್ಯಯ ಅಂದಾಜುಗಳನ್ನು ತಯಾರಿಸಲಾಗುತ್ತಿತ್ತು ಎಂದು ಸರ್ಕಾರವು ಉತ್ತರಿಸಿತು (ಡಿಸೆಂಬರ್ 2017). ಮುನ್ಹೋಟ ಯೋಜನೆ ತಯಾರಿಸಲು ಮತ್ತು ಯೋಜನಾ ಕೋಶವನ್ನು ರಚಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಹ ತಿಳಿಸಿತು.

2.1.7.2 ಭೂಬ್ರಾಂಕೋಗಾಗಿ ಭೂಸ್ವಾಧೀನ

ಕೃಗಾರಿಕಾ ಪ್ರದೇಶಗಳ ರಚನೆಯ ಜೊತೆಗೆ ಏಕಫಟಕ ಸಂಕೀರ್ಣಗಳಿಗೆ ಹಂಚಿಕೊಗಿ ಸಹ ಮಂಡಳಿಯು ಭೂಸ್ವಾಧೀನ ಮಾಡುತ್ತದೆ. ಏಕಫಟಕ ಸಂಕೀರ್ಣಗಳ ಸಂಬಂಧದಲ್ಲಿ, ಸಂಬಂಧಿಸಿದ ಮೂಡಿಕೆ ವಿಲೇವಾರಿ ಸಮುತ್ತಿಗಳಿಂದ ಯೋಜನೆಗೆ ಅನುಮತಿ ಪಡೆದನಂತರ, ಅಭಿವೃದ್ಧಿಯಾಗದ ಭೂಮಿಯನ್ನು ಮಂಡಳಿಯು ವಶಪಡಿಸಿಕೊಳ್ಳುತ್ತದೆ ಮತ್ತು ಉದ್ಯಮಗಳಿಗೆ ಹಂಚುತ್ತದೆ. ಕೃಗಾರಿಕಾ ಪ್ರದೇಶಗಳಿಗೆ ಮೂಲಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಿ ಹಂಚುವಂತೆ, ಏಕಫಟಕ ಸಂಕೀರ್ಣಗಳಿಗಾಗಿ ವಶಪಡಿಸಿಕೊಂಡ ಭೂಮಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಮಂಡಳಿಯು ಮಾಡುವುದಿಲ್ಲ.

ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕೈಗಾರಿಕಾ ಪ್ರದೇಶದ ಜೊತೆಗೆ ಏಕಫಟಕ ಸಂಕೀರ್ಣಗಳ ರಚನೆಗೆ ಸಾಮಾನ್ಯ ಹಂಚಿಕೆ ಮಾಡಲು ಸಿದ್ಧ ಭೂಮಿಯು ಲಭ್ಯವಿರುವಂತೆ ಮಾಡಲು ಸರ್ಕಾರವು ಒಂದು ಭೂಭ್ಯಾಂಕೋನ್ (ಒಂದು ಲಕ್ಷ ಎಕರೆ) ರಚನೆಗೆ ತೀವ್ರಾನಿಸಿತು (2007/2008). ಈ ಭೂಭ್ಯಾಂಕೋಗಾಗಿ ಮಂಡಳಿಯು ಹಲವಾರು ಜಿಲ್ಲೆಗಳಲ್ಲಿ 1.15 ಲಕ್ಷ ಎಕರೆ ಭೂಮಿಯನ್ನು ಗುರುತಿಸಿತು. 2009–14ರ ಕೈಗಾರಿಕಾ ನೀತಿಯು, ರಾಜ್ಯ ಸರ್ಕಾರದಿಂದ ₹ 1,000 ಕೋಟಿ ಅಧಿಕ ಸಹಾಯದೊಂದಿಗೆ ಪ್ರತಿ ಜಿಲ್ಲೆಯಲ್ಲಿ 1,000ದಿಂದ 2,000 ಎಕರೆ ಭೂಮಿಯನ್ನು ನೀತಿಯ ಅವಧಿಯಲ್ಲಿ ವಶಪಡಿಸಿಕೊಳ್ಳುವ ಗುರಿ ಇಟ್ಟಿತ್ತು. 2009–14ರ ಕೈಗಾರಿಕಾ ನೀತಿ ಅವಧಿಯ ಕೊನೆಯಲ್ಲಿ, ಗುರುತಿಸಲಾಗಿದ್ದ ಸರ್ಕಾರ ಮತ್ತು ಖಾಸಗಿ ಭೂಮಿಗಳೆರಡೂ ಸೇರಿದ್ದ 1.15 ಲಕ್ಷ ಎಕರೆ ಭೂಮಿಯ ಪ್ರಕ್ರಿಯೆ 50,887 ಎಕರೆಯನ್ನು ಅಧಿಸೂಚಿಸಲಾಯಿತು ಮತ್ತು 21,486 ಎಕರೆ ಭೂಮಿಯನ್ನು ಮಂಡಳಿಯು ಭೂಭ್ಯಾಂಕೋಗಾಗಿ ವಶಪಡಿಸಿಕೊಂಡಿತು ಮತ್ತು 9,160.03 ಎಕರೆಯು ಇನ್ನೂ ಪ್ರಾಥಮಿಕ ಅಧಿಸೂಚನೆಯ ಅಡಿಯಲ್ಲಿತ್ತು. ಭೂಸ್ವಾಧೀನದ ಕಡೆಗೆ ಪಾವತಿಯಾದ ಪರಿಹಾರದ ಮೊತ್ತವನ್ನು ಲೇಕ್‌ಪರಿಶೋಧನೆಗೆ ಒಂದಿಸಲಿಲ್ಲ.

ಲೇಕ್‌ಪರಿಶೋಧನೆಯು ಗಮನಿಸಿದ್ದೇನೆಂದರೆ, ಭೂಭ್ಯಾಂಕೋನ ರಚನೆಗೆ ಮುಂಚೆ ಕ್ರಿಯಾ ಯೋಜನೆಯನ್ನು ತಯಾರಿಸಿರಲಿಲ್ಲ. ಭೂಭ್ಯಾಂಕೋನ ರಚನೆಗಾಗಿ ಭೂಮಿಯ ಗುರುತಿಸುವಿಕೆ, ಅಧಿಸೂಚನೆ ಮತ್ತು ಸ್ವಾಧೀನ ಪ್ರಕ್ರಿಯೆಗಳು ಯೋಜನಾರಹಿತವಾಗಿದ್ದವು, ಇದು 2009–2013ರ ಅವಧಿಯಲ್ಲಿ ಪ್ರಾಥಮಿಕ ಅಧಿಸೂಚನೆ ನೀಡಲಾಗಿದ್ದ, 2013–2017ರಲ್ಲಿ ಅಧಿಸೂಚಿತವಾಗಿದ್ದ 20,240.97 ಎಕರೆ ಭೂಮಿಯ (ಶೇಕಡ 40) ಹೊರಗಿಡುವಿಕೆಯಿಂದ ಸ್ವಾಧೀನಿಸಿತ್ತದೆ. ಬೇಡಿಕೆಯ ಕೊರತೆ (9,306.06 ಎಕರೆ), ರೈತರಿಂದ ಪ್ರತಿಭಟನೆ (6,456.57 ಎಕರೆ) ಮತ್ತು ಘಲವತ್ತಾದ ಭೂಮಿ/ನೆಡುತ್ತೋಪು (4,478.34 ಎಕರೆ), ಇವು ಹೊರಗಿಡುವುದಕ್ಕೆ ಕಾರಣಗಳಾಗಿದ್ದವು. ಮೇಲಾಗಿ, ರಾಜ್ಯ ಸರ್ಕಾರದಿಂದ ನಿರ್ದಿಯು ಬಾರದಿದ್ದುದರಿಂದ, ಭೂಭ್ಯಾಂಕೋನಲ್ಲಿ ಹಿಡುವಳಿಯ ವ್ಯಾಪ್ತಿಯನ್ನು ಇನ್ನೂ ತಗ್ಗಿಸಲು ಮಂಡಳಿಯು ನಿರ್ಧರಿಸಿತು (ಜೂನ್ 2011).

ಕೈಗಾರಿಕಾ ಪ್ರದೇಶದ ಜೊತೆಗೆ ಏಕಫಟಕ ಸಂಕೀರ್ಣಗಳ ರಚನೆಗೂ ಭೂಭ್ಯಾಂಕೋ ಸಹಾಯ ಒದಗಿಸುವುದರಿಂದ, ಕೈಗಾರಿಕಾ ಫಟಕಗಳ ರಚನೆಗೆ ಹಂಚಿದ್ದ ಹಾಗೂ ಬಳಸಿದ್ದ ಭೂಮಿ ಮತ್ತು ಏಕಫಟಕ ಸಂಕೀರ್ಣಗಳಿಗೆ ಹಂಚಿದ್ದ ಭೂಮಿಯ ಪ್ರತ್ಯೇಕ ಲೇಕ್‌ಪರಿಶೋಧನ್ನು ನಿರ್ವಹಿಸುವುದು ಮಂಡಳಿಯ ಪಾಲಿಗೆ ಅನಿವಾರ್ಯವಾಗಿತ್ತು. ಆದಾಗ್ಯೂ ಮಂಡಳಿಯು ಕೈಗಾರಿಕಾ ಪ್ರದೇಶದ ರಚನೆ ಮತ್ತು ಏಕಫಟಕ ಸಂಕೀರ್ಣಗಳಿಗಾಗಿ ಭೂಭ್ಯಾಂಕೋನಿಂದ ಬಳಸಿದ ಭೂಮಿಯ ವಿವರಗಳನ್ನು ನಿರ್ವಹಿಸಿರಲಿಲ್ಲ.

ಮಂಡಳಿಯು ಕೈಗಾರಿಕಾ ಪ್ರದೇಶದಲ್ಲಿ ಲಭ್ಯವಿದ್ದ ಹಂಚಲಹಣ ಭೂಮಿಯ ತಪಶೀಲನ್ನು ಮಾತ್ರ ಇಟ್ಟಿತ್ತು. ಆದರೆ ಭೂಭ್ಯಾಂಕೋನಲ್ಲಿನ ಅಭಿವೃದ್ಧಿಯಾಗದ ಭೂಮಿಯ ಬಗ್ಗೆ ಇದು ಇರಲಿಲ್ಲ.

ಮುಂದಿನ 4ರಿಂದ 5 ವರ್ಷಗಳಲ್ಲಿ ಭೂಮಿಯ ಬೇಡಿಕೆಯನ್ನು ನಿರೀಕ್ಷಿಸಿ ಭೂಭ್ಯಾಂಕೋಅನ್ನು ಸಾಫಿಸಲಾಯಿತೆಂದು ಸರ್ಕಾರವು ತಿಳಿಸಿತು (ಡಿಸೆಂಬರ್ 2017). ಆದರೆ, ನೈಜ ಅಗತ್ಯತೆಯ ನಿಷ್ಪತ್ತೆಯ ನಂತರ ವಶಪಡಿಸಿಕೊಳ್ಳಬೇಕಾಗಿದ್ದ ಭೂಮಿಯ ವ್ಯಾಪ್ತಿಯನ್ನು ಇಳಿಸಿದ್ದು, ಯೋಜನೆಯನ್ನು ಮಾಡಿರಲಿಲ್ಲ ಎನ್ನುವುದನ್ನು ಸೂಚಿಸಿತ್ತು.

2.1.7.3 ಯೋಜನಾರಹಿತ ಭೂಸ್ವಾಧೀನ

ಮಂಡಳಿಯು ವಿಶಾಲ ಹರವಿನ ಹಂಚಿಕೆಯಾಗದ ಭೂಮಿಯನ್ನು ಹೊಂದಿದ್ದರೂ ಮತ್ತು ಅದರ ಭೂ ಹಿಡುವಳಿಯನ್ನು ಇಂತಲು ನಿರ್ಧರಿಸಿದ್ದರೂ, 2014–19ರ ಕೈಗಾರಿಕಾ ನೀತಿಯು ಕೈಗಾರಿಕಾ ಪ್ರದೇಶದ ರಚನೆಗಾಗಿ ಇನ್ನೂ 40,000 ಎಕರೆ ಭೂಮಿಯ ಸ್ವಾಧೀನತೆಯ ಗುರಿ ಇಟ್ಟಿತ್ತು. ಆದ್ದರಿಂದ ಮಂಡಳಿಯು ತನ್ನ 332ನೆಯ ನಿರ್ದೇಶಕರ ಸಭೆಯಲ್ಲಿ (24 ನವೆಂಬರ್ 2014), ಜೂನ್ 2011ರಲ್ಲಿನ ತನ್ನ ಹಿಂದಿನ ತೀವ್ರಾನವನ್ನು ಕಡೆಗಳಿಸಿ, ಕೈಗಾರಿಕಾ ನೀತಿ 2014–19ರಲ್ಲಿ ನಿರ್ಧರಿಸಿರುವ

ಗುರಿಯನ್ನು ಜಾರಿಗೊಳಿಸಲು ನಿರ್ಣಯಿಸಿತು. ಅದಾಗ್ಯೋ ಇದರಲ್ಲಿ ಈ ಕೆಳಗಿನ ವಿಷಯಗಳನ್ನು ಪರಿಗಣಿಸಿರಲಿಲ್ಲ:

- ❖ ಈ ಕ್ಷೇತ್ರಕಾ ನೀತಿಯ ಆರಂಭಕ್ಕೆ ಮುಂಚಿತವಾಗಿಯೇ¹⁰, 27,000 ಎಕರೆಗೂ ಮಿಗಿಲಾದ ಭೂಮಿಯು ಲಭ್ಯವಿದ್ದಿತು (ಡಿಸೆಂಬರ್ 2013ರಲ್ಲಿದ್ದಂತೆ, ಭೂಬ್ಯಾಂಕ್‌ನಲ್ಲಿ 21,486¹¹ ಎಕರೆ ಮತ್ತು ಮಾರ್ಚ್ 2014ರಲ್ಲಿದ್ದಂತೆ, ಕ್ಷೇತ್ರಕಾ ಪ್ರದೇಶದಲ್ಲಿ 6,339.10¹² ಎಕರೆ); ಮತ್ತು
- ❖ ವಾಸ್ತವಿಕ ಹಂಚಿಕೆಯಲ್ಲಿನ ಕೊರತೆಯ ದೃಷ್ಟಿಯಿಂದ ಕ್ಷೇತ್ರಕಾ ಭೂಮಿಯ ಬೇಡಿಕೆಗೆ ಬೆಂಬಲವಾಗಿ ಯಾವುದೇ ವರದಿಯ ಅನುಪಸ್ಥಿತಿ. 2009–14ರ ಅವಧಿಯಲ್ಲಿನ 6,287.32 ಎಕರೆ ವಾಸ್ತವಿಕ ಹಂಚಿಕೆಯು (ತೇಕದ 50), ಕೋಷ್ಟಕ 2.1ರಲ್ಲಿ ತೋರಿಸಿರುವಂತೆ, ಗುರಿಯಾದ 12,500 ಎಕರೆಗಿಂತ ಬಹಳ ಕಡಿಮೆಯಿತು:

ಕೋಷ್ಟಕ 2.1: ಗುರಿ ಮತ್ತು ಹಂಚಿಕೆಯ ವಿವರಗಳು

(ಎಕರೆಯಲ್ಲಿ)

ತ್ರೈ ಸಂಖ್ಯೆ	ವರ್ಷ	ಹಂಚಿಕೆಯ ಗುರಿ	ವಾಸ್ತವಿಕ ಹಂಚಿಕೆ	ಕೊರತೆ
1	2009–10	2,500	1,690.19	809.81
2	2010–11	2,500	1,477.00	1,023.00
3	2011–12	2,500	1,695.56	804.44
4	2012–13	2,500	1,006.37	1,493.63
5	2013–14	2,500	418.20	2,081.80
ಒಟ್ಟು		12,500	6,287.32	6,212.68

(ಆಧಾರ: ಮಂಡಳಿಯ ಆಯವ್ಯಯ ಅಂದಾಜಗಳು)

2009–14ರ ಅವಧಿಯಲ್ಲಿ ಹಂಚಿಕೆಯ ಗುರಿಯ ಸಾಧನೆಯಲ್ಲಿ ಕೊರತೆ ಮತ್ತು ಮಾರ್ಚ್ 2014ರಲ್ಲಿ ಕ್ಷೇತ್ರಕಾ ಪ್ರದೇಶಗಳಲ್ಲಿ 6,339.10 ಎಕರೆ ಅಭಿವೃದ್ಧಿಯಾಗಿದ್ದ ಭೂಮಿಯ ಹಂಚಿಕೆಗೆ ಲಭ್ಯವಿದ್ದರೂ, ಮಂಡಳಿಯು 2014–17ರ ಅವಧಿಯಲ್ಲಿ 4,376.14 ಎಕರೆಯನ್ನು ಸ್ವಾಧೀನಪಡಿಸಿಕೊಂಡಿತು. ಈ ಅವಧಿಯಲ್ಲಿನ ಹಂಚಿಕೆಯು 3,382.74 ಎಕರೆ ಮಾತ್ರವಾಗಿತ್ತು; ಹೀಗೆ, ನಂತರದ ವಿಲೇವಾರಿಗೆ ಅರಿವಿರುವ ಸಾಕಷ್ಟು ಬೇಡಿಕೆಯಿಲ್ಲದೇ, ಮಂಡಳಿಯು ತನ್ನ ಆಸ್ತಿಪಟ್ಟಿಯನ್ನು ಬೆಳೆಸಿತು.

ಲೆಕ್ಕಪರಿಶೋಧನೆಯು ಮುಂದುವರೆದು ಗಮನಿಸಿದ್ದೇನೆಂದರೆ, ಮಂಡಳಿಯು 31 ಜನವರಿ 2006ರಂದು ನಡೆದ ಅದರ 271ನೆಯ ನಿರ್ದೇಶಕರ ಸಭೆಯಲ್ಲಿ, ಮುಂದಿನ ಕ್ಷೇತ್ರಕಾ ಪ್ರದೇಶಗಳಾಗಿ ಭೂಸ್ವಾಧೀನದ ಎಲ್ಲ ಪ್ರಸ್ತಾವನೆಗಳೂ ಒಂದು ಪ್ರಾಧಿಕ ಕಾರ್ಯಸಾಧ್ಯತಾ ವರದಿ ಮತ್ತು ಯೋಜನೆಯ ಆರ್ಥಿಕ ಕಾರ್ಯಸಾಧ್ಯತೆಯನ್ನು ಸೂಚಿಸುವ ಒಂದು ಸಂಕ್ಷಿಪ್ತ ಯೋಜನಾ ರೂಪರೇಖೆಯ ಜೊತೆಯಿರಬೇಕು ಎಂದು ನಿರ್ಣಯಿಸಿತು. ಅದಾಗ್ಯೋ ಲೆಕ್ಕಪರಿಶೋಧನೆಯು ಗಮನಿಸಿದ್ದೇನೆಂದರೆ, ಮಂಡಳಿಯು 2011–12ರಿಂದ 2016–17ರ ಅವಧಿಯಲ್ಲಿ ಕ್ಷೇತ್ರಕಾ ಪ್ರದೇಶಗಳ ರಚನೆಗಾಗಿ ಭೂಸ್ವಾಧೀನದ ಎಲ್ಲ 42 ಪ್ರಸ್ತಾವನೆಗಳನ್ನೂ (ಅನುಬಂಧ 2.1) ಅಂತಹ ತಾಂತ್ರಿಕ–ಕಾರ್ಯಸಾಧ್ಯತಾ ವರದಿಗಳಿಲ್ಲದೆಯೇ ಅನುಮೋದಿಸಿತ್ತು. ತಾಂತ್ರಿಕ–ಕಾರ್ಯಸಾಧ್ಯತಾ ವರದಿಗಳ ಮತ್ತು ಪರ್ಯಾಯಗಳ ತುಲನಾತ್ಮಕ ಪೋಲ್ಯೂಮಾಪನದ ಅನುಪಸ್ಥಿತಿಯಲ್ಲಿ ಸ್ವಾಧೀನತೆಯ ಪ್ರಸ್ತಾವನೆಗಳು, ಅಧಿಕಾರವಾಪ್ತಿಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಇಚ್ಛಾನುಸಾರದ ಪ್ರಸ್ತಾವನೆಗಳ ಏಳೆ ಆಧಾರಿತವಾಗಿತ್ತು; ಇದಕ್ಕೆ ಸ್ವಾಧೀನತೆಯ ಆರಂಭವನ್ನು ಅನುಮೋದಿಸುವ ಮಂಡಳಿಯ ನಿರ್ಣಯವು ಮೊದಲೇ ಆಗಿರಲಿಲ್ಲ.

¹⁰ ಲೆಕ್ಕಪರಿಶೋಧನಾ ಕೋರಿಕೆಯನ್ನು ನೀಡಿದ ನಂತರವೂ, ಭೂಬ್ಯಾಂಕ್‌ನಲ್ಲಿ ಮಾರ್ಚ್ 2014ರಲ್ಲಿ ಲಭ್ಯವಿದ್ದ ಭೂಮಿಯ ವಿವರವನ್ನು ಲೆಕ್ಕಪರಿಶೋಧನೆಗೆ ಒದಗಿಸಲಿಲ್ಲ.

¹¹ ಕ್ಷೇತ್ರಕಾ ನೀತಿ 2014–19, ಪುಟ 7.

¹² 2014–15ರ ಆಯವ್ಯಯ ಅಂದಾಜಗಳು.

ಯೋಜನಾರಹಿತ ಸ್ವಾಧೀನತೆಯ ಕಾರಣದಿಂದ, ಹಲವಾರು ಕ್ಯಾರಿಕಾ ಪ್ರದೇಶಗಳಲ್ಲಿ (ಮಾರ್ಚ್ 2017) 6,593 ಎಕರೆ¹³ ವ್ಯಾಜ್ಯರಹಿತವಾದ, ಅಭಿವೃದ್ಧಿಯಾಗಿದ್ದ ಸುಮಾರು ₹ 6,000 ಕೋಟಿ¹⁴ ಬೆಲೆಯ ಭೂಮಿ ಮತ್ತು 28 ಜಿಲ್ಲೆಗಳಲ್ಲಿನ ಭೂಬ್ಯಾಂಕ್‌ನಲ್ಲಿ (ಅಕ್ಟೋಬರ್ 2016) 30,507.57 ಎಕರೆ¹⁵ ಅಭಿವೃದ್ಧಿಯಾಗದ ಸುಮಾರು ₹ 3,172 ಕೋಟಿ¹⁶ ಬೆಲೆಯ ಭೂಮಿಯನ್ನು ಮಂಡಳಿಯು ಹೊಂದುವಂತಾಯಿತು.

ಹಂಚಿಕೆಗಾಗಿ ಇತ್ಯಾರ್ಥವಾಗಬೇಕಾಗಿರುವ ಅರ್ಜಿಗಳ ಕೇಂದ್ರೀಕೃತ ದತ್ತಾಂಶದ ಅನುಪಸ್ಥಿತಿಯಲ್ಲಿ ಲೇಕ್ಕಪರಿಶೋಧನೆಯು, ಹಂಚಿಕೆಯಲ್ಲಿನ ಇಳಿತವನ್ನು ಇತ್ಯಾರ್ಥವಾಗಬೇಕಾಗಿರುವ ಅರ್ಜಿಗಳಿಂದಲ್ಲಿ, ಅದರೊಂದಿಗೆ ಸಂಬಂಧಿಸಲಾಗಲಿಲ್ಲ.

ಸ್ವಾಧೀನತೆಗಳು ತಾಂತ್ರಿಕ-ಕಾರ್ಯಸಾಧ್ಯತಾ ವರದಿಗಳಿಂದ ಬೆಂಬಲಿತವಾಗಿರಲಿಲ್ಲ ಮತ್ತು ಸ್ವಾಧೀನಕ್ಕಾಗಿ ಭೂಮಿಯ ವ್ಯಾಪ್ತಿಯನ್ನು ತಗ್ಗಿಸಲಾಯಿತು ಎನ್ನುವುದನ್ನು ನಿರ್ಗಮನ ಸಭೆಯಲ್ಲಿ ಒಪ್ಪಿಕೊಳ್ಳಲಾಯಿತು.

2.1.7.4 ಭೂಸ್ವಾಧೀನ ಪ್ರಕ್ರಿಯೆಗಳ ಮುಕ್ತಾಯದಲ್ಲಿ ಅಸಾಧಾರಣ ವಿಳಂಬ

ಸ್ವಾಧೀನತೆಗಾಗಿ ಭೂಮಿಯು ಒಮ್ಮೆ ಅಧಿಸೂಚಿತವಾದ¹⁷ ನಂತರ, ಭೂಮಾಲೀಕರು ಭೂಮಿಯ ಮಾರಾಟ, ಗುತ್ತಿಗೆ, ಅಡಮಾನ, ಭೂಸ್ವಾಧಾವ ಬದಲಾವಣೆ, ಸುಧಾರಣೆಗಳ ನಿರ್ವಹಣೆ, ಮುಂತಾದವನ್ನು ಮಾಡುವಹಾಗಿಲ್ಲ. ಈ ಕಾರಣದಿಂದ, ಸ್ವಾಧೀನತೆಯ ನಡವಳಿಕೆ ಅಥವ ಭೂಮಿಯ ಅಗತ್ಯತೆಯು ಬಗ್ಗೆ ಸಮೀಕ್ಷೆ ನಡೆಸುವುದನ್ನು, ಭೂಮಾಲೀಕರಿಗೆ ತೊಂದರೆಯನ್ನು ತಪ್ಪಿಸಲು, ಒಂದು ಯುಕ್ತ ಅವಧಿಯೋಳಗೆ ಮುಗಿಸುವುದು ಅತ್ಯಂತ ಪ್ರಮುಖವಾಗಿದೆ. ಕ್ಯಾರಿಕಾ ಉದ್ದೇಶಗಳಾಗಿ ಭೂಮಿಯ ಶೀಫ್ತ ಸ್ವಾಧೀನತೆಗೆ ಕನಾರ್ಟಿಕ ಕ್ಯಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮವು ಅವಕಾಶ ಕಲ್ಪಿಸುತ್ತದೆಯಾದರೂ ಭೂಸ್ವಾಧೀನ ಅಧಿನಿಯಮ, 1894ರಲ್ಲಿ (1984ರಲ್ಲಿ ತಿದ್ದುಪಡಿಯಾದ) ಸ್ಥಳವಾಗಿ ವಿವರಿಸಿರುವ ವಿಧಿಗಳಿಗೆ ಸರಿಸಮನಾದ ಕಾಲಮಿತಿಗಳಿರಲಿಲ್ಲ. ಭೂಸ್ವಾಧೀನ ಅಧಿನಿಯಮವು, ಅಂತಿಮ ಅಧಿಸೂಚನೆ ನೀಡಲು ಪ್ರಾರ್ಥಮಿಕ ಅಧಿಸೂಚನೆ ನೀಡಿದ ದಿನಾಂಕದಿಂದ ಎರಡು ವರ್ಷಗಳ ಅವಧಿಯನ್ನು ಹೇಳುತ್ತದೆ ಮತ್ತು ಸಮಯದ ಈ ಚೌಕಟ್ಟಿನೋಳಗೆ ಪ್ರಕ್ರಿಯೆಯನ್ನು ಮುಗಿಸುವಲ್ಲಿ ವಿಫಲತೆಯು ಪ್ರಾರ್ಥಮಿಕ ಅಧಿಸೂಚನೆಯನ್ನು ನಿರ್ಧರಿಸಿಕೊಳ್ಳಲಾಗುತ್ತದೆ. ಕನಾರ್ಟಿಕ ಕ್ಯಾರಿಕಾ ಪ್ರದೇಶಾಭಿವೃದ್ಧಿ ನಿಯಮಾವಳಿಗಳು ಸಹ ಸ್ವಾಧೀನತಾ ನಡವಳಿಕೆಗಳ ಮುಕ್ತಾಯಕ್ಕಾಗಿ ಕಾಲಮಿತಿಯನ್ನು ವಿಶದಪಡಿಸುವುದಿಲ್ಲ. ಇಂತಹ ಕಾಲಮಿತಿಗಳ ಅನುಪಸ್ಥಿತಿಯಲ್ಲಿ, ಮೇಲೆ ಹೇಳಿರುವ ನಿರ್ಬಂಧಗಳಿಂದ ಮಾಲೀಕರಿಗೆ ಬಹಳ ತೊಂದರೆ ಉಂಟಾಗುವಂತೆ, ಅಸಾಧಾರಣವಾದ ದೀರ್ಘಾವಧಿಗೆ ಭೂಮಿಯು ಸ್ವಾಧೀನತೆಯ ಆರಂಭದ ಹಂತಗಳಲ್ಲಿ ಅನೇಕ ಸಲ ಉಳಿಯಿತು.

ಮಾರ್ಚ್ 2017ರಲ್ಲಿದ್ದಂತೆ, 28,719.29 ಎಕರೆಯವು ಭೂಮಿಯು ಪ್ರಾರ್ಥಮಿಕ ಅಧಿಸೂಚನೆಯಲ್ಲಿ ವ್ಯಾಪಿಸಲ್ಪಟ್ಟಿತ್ತು. ಎರಡು ಪ್ರಕರಣಗಳು 15 ವರ್ಷಗಳಿಗೂ ಅಧಿಕ ಸಮಯದಿಂದ ಬಾಕಿಯಿದ್ದವು ಮತ್ತು ಸುಮಾರು ಶೇಕಡೆ 65ರಷ್ಟು ಪ್ರದೇಶವು ಐದು ವರ್ಷಗಳಿಗೂ ಅಧಿಕ ಸಮಯದಿಂದ ಬಾಕಿಯಿತ್ತು. ಪ್ರಾರ್ಥಮಿಕ ಅಧಿಸೂಚನೆಯಡಿ ಇದ್ದ ಭೂಮಿಯ ವರ್ಯೋಮಾನವಾರು ವಿವರಗಳನ್ನು ಕೋಷ್ಟಕ 2.2ರಲ್ಲಿ ತೋರಿಸಲಾಗಿದೆ:

¹³ ಮಂಡಳಿಯ 2017-18ರ ಆಯವ್ಯಾಯ ಅಂದಾಜುಗಳು.

¹⁴ ಮಂಡಳಿಯ ಪ್ರಸ್ತುತ ಹಂಚಿಕೆಯ ದರಗಳು.

¹⁵ 21 ಅಕ್ಟೋಬರ್ 2016ರಂದು ನಡೆದ ಭೌಗೋಳಿಕ ಮಾಹಿತಿ ವ್ಯವಸ್ಥೆ ಪರಿಶೀಲನಾ ಸಭೆಯ ನಡವಳಿಕೆಗಳು.

¹⁶ ಪ್ರತಿ ಎಕರೆಗೆ ₹ 10.40 ಲಕ್ಷದಂತೆ ಅದೇ ದರದಲ್ಲಿ ನಿಗದಿಮಾಡಲಾಗಿದೆ.

¹⁷ ಅಧಿನಿಯಮದ ಸ್ಕ್ರೋ 28(1)ರ ಅಡಿ ನೀಡಿದ್ದು.

ಕೋಟ್ಟಕ 2.2: ಪ್ರಾಥಮಿಕ ಅಧಿಸೂಚನೆಯಡಿ ಇದ್ದ ಭೂಮಿಯ ವಿವರಗಳು

ಕ್ರಮ ಸಂಖ್ಯೆ	ಅವಧಿ	ಪ್ರಕರಣಗಳ ಸಂಖ್ಯೆ	ವ್ಯಾಪ್ತಿ (ಎಕರೆ-ಸಂಖೆ)
1	10 ವರ್ಷಗಳಿಗೂ ಅಧಿಕ	3	394.39
2	5ರಿಂದ 10 ವರ್ಷಗಳು	34	18,234.35
3	2ರಿಂದ 5 ವರ್ಷಗಳು	8	10,089.35
	ಒಟ್ಟು	45	28,719.29

(ಆಧಾರ: ಮಂಡಳಿ ಒದಗಿಸಿದ ವಿವರಗಳಿಂದ ಸಂಕಲಿಸಿದ್ದು)

ಶೈಕ್ಷಪರಿಶೋಧನೆಯ ವಿಶ್ಲೇಷಣೆಯು ಶೋರಿಸಿದ್ದೇನೆಂದರೆ 25,828 ಎಕರೆ ಭೂಮಿಯ ಸ್ವಾಧೀನತೆಯ ಪ್ರಕ್ರಿಯೆಯ ಜಂಟಿ ಅಳತೆ/ಸ್ವಾಧೀನತೆಯ ಪ್ರಸ್ತಾವನೆಗಳ ಮುಕ್ತಾಯದಲ್ಲಿ ವಿಳಂಬಿದಿಂದ ತಡೆಹಿಡಿಯಲ್ಪಟ್ಟಿದ್ದರೆ, ಕೈಬಿಡುವಿಕೆಗಾಗಿ ಗುರುತಿಸಲಾಗಿದ್ದ 1,365.07 ಎಕರೆ ಭೂಮಿಯು, ಪ್ರಸ್ತಾವನೆಗಳು ಸರ್ಕಾರದ ಬಳಿ ಬಾಕಿಯಿದ್ದುದರಿಂದ ಇನ್ನೂ ಪ್ರಾಥಮಿಕ ಅಧಿಸೂಚನೆಯಲ್ಲಿಯೇ ಇತ್ತು. ಮುಂದುವರೆದು 1,001.16 ಎಕರೆಯ ಸಂಬಂಧದಲ್ಲಿ ಸ್ವಾಧೀನತೆಯ ವಿರುದ್ಧ ರೈತರ ಪ್ರತಿಭಟನೆಯನ್ನು ಪರಿಗಣಿಸಿ, ಸ್ವಾಧೀನತೆ ಅಥವ ಬೇರಾವುದರ ಬಗ್ಗೆ ತೀವ್ರಾನವನ್ನು ತೆಗೆದುಕೊಂಡಿರಲಿಲ್ಲ ಮತ್ತು ಉಳಿದ 525.06 ಎಕರೆಯು ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಕನಾರ್ಟಕ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ವಿವರಗಳು ಬೇಕಿದ್ದುದರಿಂದ ಪ್ರಾಥಮಿಕ ಅಧಿಸೂಚನೆಯಡಿ ಮುಂದುವರೆದಿದ್ದವು.

ಹೀಗೆ, ಸ್ವಾಧೀನತಾ ಪ್ರಕ್ರಿಯೆ/ಕೈಬಿಡುವಿಕೆಯ ಮುಕ್ತಾಯದಲ್ಲಿ ಅನುಚಿತ ವಿಳಂಬವು ಭೂಮಾಲೀಕರನ್ನು ಕಷ್ಟದಲ್ಲಿಟ್ಟಿತು, ಏಕೆಂದರೆ ಅವರು ಭೂ ಪರಿಹಾರವನ್ನೂ ಪಡೆಯಲಿಲ್ಲ ಅಥವ ಪ್ರಾಥಮಿಕ ಅಧಿಸೂಚನೆಯ ಕಾರಣದಿಂದ ಮುಕ್ತ ಹಕ್ಕು ಕೊನೆಗೊಂಡಿದ್ದರಿಂದ ಭೂಮಿಯನ್ನು ಹಸ್ತಾಂತರಿಸಲೂ ಸಾಧ್ಯವಾಗಲಿಲ್ಲ.

ಭೂಸ್ವಾಧೀನತೆಯ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುವಲ್ಲಿ ಅಸಾಧಾರಣ ವಿಳಂಬವು ವ್ಯವಸ್ಥೆಯ ಕೊರತೆಯನ್ನು ಸೂಚಿಸಿತ್ತು ಮತ್ತು ಮಂಡಳಿಯ ಅಧಿನಿಯಮ/ನಿಯಮಾವಳಿಯಲ್ಲಿ ಕಾಲಮಿತಿಯ ಅನುಪಸ್ಥಿತಿಯು ಇದಕ್ಕೆ ನೆರವಾಗಿತ್ತು.

ಸ್ವಾಧೀನತಾ ಪ್ರಕ್ರಿಯೆಯ ಮುಕ್ತಾಯಕ್ಕೆ ಕಾಲಮಿತಿ ವಿಧಿಸಲು ಕನಾರ್ಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮಕ್ಕೆ ತಿಳಿದುಪಡಿ ತರಲು ಕ್ರಮ ತೆಗೆದುಕೊಳ್ಳಲಾಗುವುದೆಂದು ಸರ್ಕಾರವು ಉತ್ತರಿಸಿತು (ಡಿಸೆಂಬರ್ 2017). ಆದಾಗ್ಯೂ, ಪ್ರಾಥಮಿಕ ಅಧಿಸೂಚನೆಯಲ್ಲಿ ಇನ್ನೂ ಉಳಿದಿರುವ ಭೂಮಿಯ ಸಂಬಂಧದಲ್ಲಿ ತೆಗೆದುಕೊಳ್ಳಲು ಉದ್ದೇಶಿಸಿರುವ ಕ್ರಮದ ಬಗ್ಗೆ ಉತ್ತರವು ಮೌನವಾಗಿತ್ತು.

ನಿಳಾಯ: ಮಂಡಳಿಯಿಂದ ಭೂಸ್ವಾಧೀನವು ಬೇಡಿಕೆ ಪ್ರೇರಿತವೂ ಆಗಿರಲಿಲ್ಲ ಅಥವ ಘಟನೆ ಆಧಾರಿತವೂ ಆಗಿರಲಿಲ್ಲ. ಸ್ವಾಧೀನತೆಯು ತಾಂತ್ರಿಕ-ಕಾರ್ಯಸಾಧ್ಯತೆಯಿಂದ ಬೆಂಬಲಿತವಾಗಿರಲಿಲ್ಲ. ಪರಿಣಾಮಕಾರಿಯಾಗಿ, ಮಂಡಳಿಯು ಗಮನಾರ್ಹ ನಿಸ್ತಿಯ ಆಸ್ತಿ ಹೊಂದಿತ್ತು.

ಸ್ವಾಧೀನತಾ ಪ್ರಕ್ರಿಯೆಯ ಮುಕ್ತಾಯಕ್ಕಾಗಿ ಕಾಲಮಿತಿಯ ಅನುಪಸ್ಥಿತಿಯು ಭೂಮಾಲೀಕರಿಗೆ ತೊಂದರೆಯಾಗುವಂತೆ ಬಹು ವಿಶಾಲವಾದ ಭೂಮಿಯು ಪ್ರಾಥಮಿಕ ಹಂತದಲ್ಲಿ ಉಳಿಯುವಲ್ಲಿ ಪರಿಣಾಮವಿಸಿತು.

ಶಿಫಾರಸು 1: ಸ್ವಾಧೀನದಲ್ಲಿರುವ ಭೂಮಿಯ ನಿಸ್ತಿಯ ಆಸ್ತಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಂಚಿಕೆಯ ಪ್ರವೃತ್ತಿಯ ಮೇಲೆ ಆಧಾರಿತವಾಗಿ ಸ್ವಾಧೀನತೆಯ ಆದ್ಯತೆಗಳನ್ನು ತೀವ್ರಾನಿಸಬೇಕು.

ಸ್ವಾಧೀನತೆಯು ತಾಂತ್ರಿಕ-ಕಾರ್ಯಸಾಧ್ಯತಾ ವರದಿಗಳನ್ನು ಹಿಂಬಾಲಿಸಬೇಕು. ಭೂಸ್ವಾಧೀನತೆ ಪ್ರಕ್ರಿಯೆಯ ಮುಕ್ತಾಯಕ್ಕೆ ಕಾಲಮಿತಿಯನ್ನು ಸರ್ಕಾರವು ಸೂಚಿಸಬಹುದು.

2.1.8 ಕೃಗಾರಿಕಾ ಪ್ರದೇಶಗಳ ಅಭಿವೃದ್ಧಿ

ಭಾರತದ ಸಂವಿಧಾನದ 51 ಎ(ಜಿ) ಪರಿಚ್ಯೇದವು, ಅರಣ್ಯ, ಕರೆ ಮತ್ತು ನದಿ ಹಾಗೂ ವನ್ಯಜೀವಿಯ ಸಂರಕ್ಷಣೆಯ ಮತ್ತು ಸುಧಾರಿಸುವುದನ್ನು ಹಾಗೂ ಜೀವಿಗಳ ಮೇಲೆ ಅನುಕಂಪ ಹೊಂದಿರುವುದನ್ನು ಭಾರತದ ನಾಗರೀಕರಿಗೆ ವಿಧಿಸುತ್ತದೆ. ಇದು ಪರಿಸರ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆ ಮತ್ತು ಕಾಪಾಡುವಿಕೆಗೆ ಭಾರತದ ಸಂವಿಧಾನವು ನೀಡಿರುವ ಪ್ರಾಮುಖ್ಯತೆಯನ್ನು ಎತ್ತಿತೋರಿಸುತ್ತದೆ. ಹಿಗೆ, ಕೃಗಾರಿಕಾ ಪ್ರದೇಶಗಳ ಸಮಗ್ರ ಅಭಿವೃದ್ಧಿಯು, ಸಮರ್ಥನೀಯ ಅಭಿವೃದ್ಧಿಗಾಗಿ ಪ್ರಾಧಿಕ ಮೂಲಸೌಲಭ್ಯ ಒದಗಿಸುವುದರ ಮೇಲೆ ಪರಿಸರಾತ್ಮಕ ಕಳಕಳಿ/ವಿಷಯಗಳಿಗೆ ಆದ್ಯತೆ ನೀಡುವುದನ್ನು ಒತ್ತಾಯಿಸುತ್ತದೆ. ಗಮನಿಸಲಾದ ಕೊರತೆಗಳನ್ನು ಕೆಳಗೆ ಜಚಿಸಲಾಗಿದೆ:

ಪರಿಸರಾತ್ಮಕ ವಿಷಯಗಳು

2.1.8.1 ಪರಿಸರಾತ್ಮಕ ತೀರುವಳಿ

ಪರಿಸರ ಪ್ರಭಾವ ನಿಷ್ಪತ್ತೆಯು, ಒಂದು ಯೋಜನೆಯ ಅನುಮೋದನೆಗೆ ಮುಂಚೆ ಅದರ ಪರಿಸರ ಪ್ರಭಾವಗಳನ್ನು ಗುರುತಿಸಲು ಬಳಸುವ ಒಂದು ಕಾರ್ಯವಿಧಾನವಾಗಿದೆ. ಪರಿಸರ ಪ್ರಭಾವ ನಿಷ್ಪತ್ತೆಯು ಒಂದು ಪ್ರಸ್ತಾವಿತ ಯೋಜನೆಯ ಧನಾತ್ಮಕ ಹಾಗೂ ಪ್ರತಿಕೂಲ ಪರಿಣಾಮಗಳಿರಿದನ್ನು ಕ್ರಮಬಂಧವಾಗಿ ಪರೀಕ್ಷಿಸುತ್ತದೆ ಮತ್ತು ಯೋಜನೆಯ ವಿನ್ಯಾಸದಲ್ಲಿ ಪರಿಸರಾತ್ಮಕ ಪ್ರಭಾವ ಹಾಗೂ ಅದರ ಉಪಶಿಮನ ಕ್ರಮಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತದೆ.

ಒಂದು ಯೋಜನೆಯನ್ನು ತೆಗೆದುಕೊಳ್ಳುವುದಕ್ಕೆ ಮುಂಚೆಯೇ ಪರಿಸರ ಪ್ರಭಾವ ನಿಷ್ಪತ್ತೆಯನ್ನು ಜಾರಿಗೊಳಿಸಬೇಕು. ಯೋಜನೆಗಳಿಗೆ ಪರಿಸರಾತ್ಮಕ ತೀರುವಳಿ ನೀಡುವ ಕಾರ್ಯವಿಧಾನವನ್ನು ಪರಿಸರ ಪ್ರಭಾವ ನಿಷ್ಪತ್ತೆಯ ಅಧಿಸೂಚನೆ 2006ರಲ್ಲಿ ವ್ಯಾಖ್ಯಾನಿಸಲಾಗಿದೆ.

162 ಕೃಗಾರಿಕಾ ಪ್ರದೇಶಗಳ ಪ್ರಕ್ರಿಯೆಗೆ 62 ಕೃಗಾರಿಕಾ ಪ್ರದೇಶಗಳನ್ನು ಮಂಡಳಿಯು, ಪರಿಸರ ಪ್ರಭಾವ ನಿಷ್ಪತ್ತೆಯ ಅಧಿಸೂಚನೆ, 2006ರ ನಂತರ ಅಭಿವೃದ್ಧಿಪಡಿಸಿತ್ತು. ಲೇಕ್ಸಪರಿಶೋಧನೆಯು ಗಮನಿಸಿದ್ದೇನೆಂದರೆ ಈ 62 ಕೃಗಾರಿಕಾ ಪ್ರದೇಶಗಳ ಪ್ರಕ್ರಿಯೆಗೆ 31 ಕೃಗಾರಿಕಾ ಪ್ರದೇಶಗಳ ಸಂಬಂಧದಲ್ಲಿ ಮಂಡಳಿಯು ಪರಿಸರಾತ್ಮಕ ತೀರುವಳಿಗೆ ಅಟ್ಟಿ ಹಾಕಿರಲಿಲ್ಲ ಮತ್ತು 31 ಮಾರ್ಚ್ 2017ರಲ್ಲಿದ್ದಂತೆ 20 ಕೃಗಾರಿಕಾ ಪ್ರದೇಶಗಳಿಗೆ ಪರಿಸರಾತ್ಮಕ ತೀರುವಳಿ ಪಡೆದಿತ್ತು; ಅನುಭಂಧ 2.2ರಲ್ಲಿ ವಿವರಿಸಿರುವಂತೆ ಎಲ್ಲ 62 ಕೃಗಾರಿಕಾ ಪ್ರದೇಶಗಳ ಸಂಬಂಧದಲ್ಲಿ ಹಂಚಿಕೆಯನ್ನು ಮಾಡಿದ್ದರೂ, 11 ಕೃಗಾರಿಕಾ ಪ್ರದೇಶಗಳಿಗೆ ಪರಿಸರಾತ್ಮಕ ತೀರುವಳಿಯನ್ನು ಇನ್ನೂ ಪಡೆಯಬೇಕಿತ್ತು.

ಮೇಲೆ ಸ್ವಷ್ಟಪಡಿಸಿರುವಂತೆ ಹಾಗೂ ಕೆಳಗೆ ವಿವರವಾಗಿ ಜಚಿಸಲಾಗಿರುವಂತೆ, ಕೃಗಾರಿಕಾ ಪ್ರದೇಶಗಳ ಸಾಫ್ಟಪನೆಗಾಗಿ ಮಂಡಳಿಯು, ಪರಿಸರಾತ್ಮಕ ತೀರುವಳಿಗಳ ಅಗತ್ಯತೆ/ಪರತ್ತುಗಳನ್ನು ಒಂದು ಮೂವಾಗತ್ಯದಂತೆ ಭಾವಿಸಲಿಲ್ಲ.

ಸಮಾಲೋಚಕರನ್ನು ಗೊತ್ತುಪಡಿಸಿಕೊಳ್ಳುವ ಮೂಲಕ ಪರಿಸರಾತ್ಮಕ ತೀರುವಳಿಯನ್ನು ಕೇವಲ 2012ರಿಂದ ಪಡೆಯಲಾಯಿತು ಎಂದು ಸರ್ಕಾರವು ತಿಳಿಸಿತು (ಡಿಸೆಂಬರ್ 2017). ಆದರೆ, 2006 ಮತ್ತು 2012ರ ನಡುವೆ ಅಭಿವೃದ್ಧಿಯಾದ 31 ಕೃಗಾರಿಕಾ ಪ್ರದೇಶದ ಸಂಬಂಧದಲ್ಲಿ ಪರಿಸರಾತ್ಮಕ ತೀರುವಳಿ ಪಡೆಯದಿದ್ದುದಕ್ಕೆ ಕಾರಣವನ್ನು ಉತ್ತರವು ತಿಳಿಸಲಿಲ್ಲ.

2.1.8.2 ಪರಿಸರ ವಿವರಣೆಗಳನ್ನು ಸಲ್ಲಿಸಬಿಧ್ಯಾದು

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ 30 ಜೂನ್ 2009ರ ಸುತ್ತೋಲೆಯ ಪ್ರಕಾರ, 31 ಮಾರ್ಚ್‌ಗೆ ಕೊನೆಗೊಳ್ಳುವ ಪ್ರತಿ ಆರ್ಥಿಕ ವರ್ಷಕ್ಕೆ ಪರಿಸರಾತ್ಮಕ ವಿವರಣೆಯನ್ನು ಘಾರಂ 5ರಲ್ಲಿ ಯೋಜನೆಯ ಪ್ರತಿಪಾದಕರು, ಪರಿಸರ (ರಕ್ಷಣೆ) ನಿಯಮಗಳು,

1986ರಲ್ಲಿ ಸೂಚಿಸಿರುವಂತೆ, ಕನಾಕಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಬೇಕು. ಪರಿಸರಾತ್ಮಕ ತೀರುವಳಿಯ ಪರಿಸ್ಥಿತಿಗಳ ಪಾಲನೆಯ ಸ್ಥಿತಿಯೊಂದಿಗೆ ಇದನ್ನು ಜಾಲತಾಣದಲ್ಲಿ ಹಾಕಬೇಕಿತ್ತು ಮತ್ತು ಇದನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ವಲಯ ಕಚೇರಿಗೆ ಕಳುಹಿಸಬೇಕಿತ್ತು.

ಪರಿಸರಾತ್ಮಕ ವಿವರಣೆಗಳನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯಕ್ಕೆ ಒದಗಿಸಲೂ ಇಲ್ಲ ಅಥವ ಮಂಡಳಿಯ ಜಾಲತಾಣದಲ್ಲಿ ಹಾಕಲೂ ಇಲ್ಲ. ಪರಿಸರಾತ್ಮಕ ವಿವರಣೆಗಳ ಅನುಪಸ್ಥಿತಿಯಲ್ಲಿ ಯೋಜನೆಗಳ ನಿರ್ಮಾಣ/ಕ್ರಿಯಾಶೀಲತೆಯ ಹಲವಾರು ವಿಷಯಗಳಾದ ಪರಿಸರಾತ್ಮಕ ಅಳತೆಗೋಲುಗಳ ಗುಣಮಟ್ಟದೊಡನೆ ಸಂಭವನೀಯ ರಾಜೀ, ಪ್ರದೂಷಣಗಳ ಹೊರದೂಡುವಿಕೆ, ಅಪಾಯಕಾರಿ ಹಾಗೂ ಫಾನ್ತಾಜ್ಯಗಳ ನಿರ್ವಹಣೆ, ನೀರು, ಕಚ್ಚೆ ಸಾಮಗ್ರಿ, ಮುಂತಾದವುಗಳ ಬಳಕೆಯನ್ನು ವಿಚಿತಪಡಿಸಿಕೊಳ್ಳಲಾಗಲಿಲ್ಲ.

ಮುಂದುವರೆದು, ಪರಿಸರ ಪ್ರಭಾವ ನಿಷ್ಪತ್ತ/ಪರಿಸರ ನಿರ್ವಹಣೆ ಯೋಜನೆಯ ವರದಿಗಳು, ಸೂಕ್ತ ಪ್ರಯೋಗಾಲಯ ಸೌಲಭ್ಯದೊಂದಿಗೆ ಪೂರ್ವ ಸ್ಥಾನಮಾನ ಹೊಂದಿರುವ ಪರಿಸರ ಉಸ್ತುವಾರಿ ಕೋಶಕ್ಕೆ ಅವಕಾಶ ಒದಗಿಸಿತ್ತು. ಮಂಡಳಿಯು, ಪೂರ್ವ ಸ್ಥಾನಮಾನ ಹೊಂದಿರುವ ಪರಿಸರ ಉಸ್ತುವಾರಿ ಕೋಶ ಅಥವ ಉತ್ತಮವಾಗಿ ಸಿದ್ಧಪಡಿಸಿದ ಪರಿಸರಾತ್ಮಕ ನೀತಿಯನ್ನು ಹೊಂದಿರಲಿಲ್ಲ.

ಮಂಡಳಿಯು ಉತ್ತರಿಸಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯಕ್ಕೆ ವಿವರಣೆ ಒದಗಿಸಲು ಮತ್ತು ಪರಿಸರ ಉಸ್ತುವಾರಿ ಕೋಶವನ್ನು ರಚಿಸಲು ಒಪ್ಪಿತು (ಜುಲೈ 2017).

2.1.8.3 ಮೀಸಲಾಗಿಟ್ಟಿದ್ದ ಪ್ರದೇಶಗಳಲ್ಲಿ ಉದ್ದ್ಯಾನವನಗಳ ಅಭಿವೃದ್ಧಿ ಮಾಡಬಿದ್ದುದು

ಒಂದು ಕ್ಯಾರಿಕಾ ಪ್ರದೇಶದ ಅನುಮೋದಿತ ವಿನ್ಯಾಸ ಯೋಜನೆಯಲ್ಲಿ ಉದ್ದ್ಯಾನವನಗಳ ರಚನೆಯು ಸೇರುತ್ತದೆ. ರಾಜ್ಯದಲ್ಲಿದೆ ಮಂಡಳಿಯಿಂದ ಅಭಿವೃದ್ಧಿಯಾಗಿದ್ದ 59 ಕ್ಯಾರಿಕಾ ಪ್ರದೇಶಗಳಲ್ಲಿ ಉದ್ದ್ಯಾನವನಕ್ಕಾಗಿ (ಹಸಿರು ಪ್ರದೇಶ) ಮೀಸಲಾಗಿಟ್ಟಿದ್ದ ಭೂಮಿಯ ಒಟ್ಟು ವ್ಯಾಪ್ತಿಯು ಮಾರ್ಚ್ 2017ರಲ್ಲಿದ್ದಂತೆ 1,716.20 ಎಕರೆಯಾಗಿತ್ತು. ಉಳಿದ 103 ಕ್ಯಾರಿಕಾ ಪ್ರದೇಶಗಳಲ್ಲಿ ಉದ್ದ್ಯಾನವನಕ್ಕಾಗಿ ಭೂಮಿಯನ್ನು ಮೀಸಲಾಗಿರಲಿಲ್ಲ.

ಪರೀಕ್ಷೆ-ತನಿಖೆಯಾದ ಅಭಿವೃದ್ಧಿ ಕಾರ್ಯಾಲಯಗಳ ಸಂಬಂಧದಲ್ಲಿ ಒದಗಿಸಲಾದ ದತ್ತಾಂಶದ ಲೆಕ್ಕಪರಿಶೋಧನೆಯು ತಿಳಿಯಪಡಿಸಿದ್ದೇನೆಂದರೆ:

- ❖ 66 ಕ್ಯಾರಿಕಾ ಪ್ರದೇಶಗಳ ಪ್ರಕ್ರಿಯೆಗೆ 47ರಲ್ಲಿ, ಉದ್ದ್ಯಾನವನಗಳ ಅಭಿವೃದ್ಧಿಗಾಗಿ ಭೂಮಿಯನ್ನು ಮೀಸಲಾಗಿಟ್ಟಿರಲಿಲ್ಲ; ಮತ್ತು
- ❖ 19 ಕ್ಯಾರಿಕಾ ಪ್ರದೇಶಗಳಲ್ಲಿ ಮೀಸಲಾಗಿಟ್ಟಿದ್ದ 392.88 ಎಕರೆ ಭೂಮಿಯಲ್ಲಿ ಉದ್ದ್ಯಾನವನಗಳ ಅಭಿವೃದ್ಧಿಗಾಗಿ, ಕೊಷ್ಟಕ 2.3ರಲ್ಲಿ ವಿವರಿಸಿರುವಂತೆ, ಕ್ರಮ ತೆಗೆದುಕೊಂಡಿರಲಿಲ್ಲ:

ಕೋಷ್ಟಕ 2.3: ಉದ್ದ್ಯಾನವನಗಳ ಅಭಿವೃದ್ಧಿ

ಕ್ರಮ ಸಂಖ್ಯೆ	ಅಭಿವೃದ್ಧಿ ಕಾರ್ಯಾಲಯದ ಹೆಸರು	ಉದ್ದ್ಯಾನವನಕ್ಕಾಗಿ ಮೀಸಲಾಗಿಟ್ಟಿದ್ದ ಪ್ರದೇಶದ ವ್ಯಾಪ್ತಿ (ಎಕರೆ)	ಸ್ಥಿತಿ
1	ಅಭಿವೃದ್ಧಿ ಕಾರ್ಯಾಲಯ-2, ಬೆಂಗಳೂರು	156.02	ಉದ್ದ್ಯಾನವನಗಳು ಇಂದಿನವರೆಗೂ ಅಭಿವೃದ್ಧಿಯಾಗಿಲ್ಲ
2	ಅಭಿವೃದ್ಧಿ ಕಾರ್ಯಾಲಯ, ಬಳ್ಳಾರಿ	17.42	
3	ಅಭಿವೃದ್ಧಿ ಕಾರ್ಯಾಲಯ, ಧಾರವಾಡ	36.68	
4	ಅಭಿವೃದ್ಧಿ ಕಾರ್ಯಾಲಯ, ಮೈಸೂರು	182.76	
ಒಟ್ಟು		392.88	

(ಆಧಾರ: ಮಂಡಳ ಒದಗಿಸಿದ ಮಾಹಿತಿ)

ಕೈಗಾರಿಕಾ ಪ್ರದೇಶದಲ್ಲಿ ಉದ್ಯಾನವನಗಳನ್ನು ಜಿಲ್ಲಾ ಪಂಚಾಯತಿಗಳಿಂದ ಅಭಿವೃದ್ಧಿಪಡಿಸಲು ಮತ್ತು ಅರಣ್ಯ ಇಲಾಖೆಯಿಂದ ಅವುಗಳನ್ನು ನಿರ್ವಹಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರವು ಉತ್ತರಿಸಿತು (ಡಿಸೆಂಬರ್ 2017). ಉತ್ತರವು ಸಮಧಾನೀಯವಾಗಿರಲೀಲ್ಲ ಏಕೆಂದರೆ ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯಾನವನಗಳ ಅಭಿವೃದ್ಧಿಯು ಮಂಡಳಿಯ ಹೊಣೆಯಾಗಿತ್ತು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಮಾಲಿನ್ಯ ಉಪಶಿಮನದ ಕ್ರಮಗಳಲ್ಲಿ ಒಂದನ್ನು ಹೀಗೆ ಉಪೇಕ್ಷಿಸಲಾಯಿತು.

2.1.8.4 ಪ್ರಾಥಮಿಕ ಮೂಲಸೌಲಭ್ಯಗಳಲ್ಲಿ ಕೈಗಾರಿಕಾ ಪ್ರದೇಶಗಳು

ಮಂಡಳಿಯಿಂದ ನಿರ್ಮಿಸಲಬ್ಧಿ ಒಂದು ಮಾದರಿ ಕೈಗಾರಿಕಾ ಪ್ರದೇಶವು, ರಸ್ತೆ, ವಿದ್ಯುತ್ ಮತ್ತು ನೀರು ಸರಬರಾಜು, ಮತ್ತು ನೀರು ಚರಂಡಿ ಮತ್ತು ಸಾಮಾನ್ಯ ತ್ರಾಜ್ಯ ಸಂಸ್ಕರಣಾ ಸಾಫ್ಟ್‌ವರ್/ಸಾಮಾನ್ಯ ಕೋಳಜಿ ಸಂಸ್ಕರಣಾ ಸಾಫ್ಟ್‌ವರಗಳನ್ನು ಹೊಂದಿರಬೇಕು. ಮಾದರಿ ಅಭಿವೃದ್ಧಿ ಕಾರ್ಯಾಲಯಗಳ 66 ಕೈಗಾರಿಕಾ ಪ್ರದೇಶಗಳ ಪ್ರಕ್ರಿಯೆಗೆ 38ರ ಸಂಬಂಧದಲ್ಲಿ, ಕೆಳಗಿನ ಕೋಣ್ಣಕ 2.4ರಲ್ಲಿ ತೋರಿಸಿರುವಂತೆ, ಮೂಲ ಸೌಲಭ್ಯಗಳನ್ನು ಒದಗಿಸಿರಲೀಲ್ಲ/ಎಲ್ಲ ವಿಧಗಳಲ್ಲೂ ಮುಕ್ತಾಯಗೊಳಿಸಿರಲೀಲ್ಲ:

ಕೋಣ್ಣಕ 2.4: ಕೈಗಾರಿಕಾ ಪ್ರದೇಶಗಳಲ್ಲಿ ಪ್ರಾಥಮಿಕ ಮೂಲಸೌಲಭ್ಯಗಳನ್ನು ಒದಗಿಸಿರುವುದು

ಕ್ರಮ ಸಂಖೆ	ವರಗಳು	ಅಭಿವೃದ್ಧಿ ಕಾರ್ಯಾಲಯ-2, ಬೆಂಗಳೂರು	ಅಭಿವೃದ್ಧಿ ಕಾರ್ಯಾಲಯ, ಬಳ್ಳಾರಿ	ಅಭಿವೃದ್ಧಿ ಕಾರ್ಯಾಲಯ, ಧಾರವಾಡ	ಅಭಿವೃದ್ಧಿ ಕಾರ್ಯಾಲಯ, ಮೈಸೂರು	ಒಟ್ಟು
1	ಕೈಗಾರಿಕಾ ಪ್ರದೇಶಗಳ ಸಂಖ್ಯೆ	05	13	08	12	38
ಮೇಲಿನ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲಿಲ್ಲ						
2	ವಿದ್ಯುತ್ ಉಪಕ್ರೇಂದ್ರಪಡಿತ ಕೈಗಾರಿಕಾ ಪ್ರದೇಶಗಳು	02	06	04	09	21
3	ನೀರಿನ ಸಗಟು ಸರಬರಾಜನ್ನು ಒದಗಿಸಿರಲೀಲ್ಲ	05	13	02	08	28
4	ದಾರಿದೀಪಗಳನ್ನು ಸಾಫ್ಟ್‌ಪಿಸಿರಲೀಲ್ಲ	03	08	0	03	14
5	ಸಾಮಾನ್ಯ ತ್ರಾಜ್ಯ ಸಂಸ್ಕರಣಾ ಸಾಫ್ಟ್‌ವರ್/ಸಾಮಾನ್ಯ ಕೋಳಜಿ ಸಂಸ್ಕರಣಾ ಸಾಫ್ಟ್‌ವರಗಳನ್ನು ಸಾಫ್ಟ್‌ಪಿಸಿರಲೀಲ್ಲ	05	13	08	12	38

(ಆರಾರು: ಮಂಡಳಿ ಒದಗಿಸಿದ ಮಾಹಿತಿ)

ಕೈಗಾರಿಕಾ ಘಟಕಗಳ ಕಾರ್ಯನಿರ್ವಹಣೆಗಾಗಿ ಒಂದು ವ್ಯಾಪಕ ವಿಧಾನದಲ್ಲಿ ಅಭಿವೃದ್ಧಿ ಕಾಮಗಾರಿಗಳ ಸರ್ಕಾರಿ ಮುಕ್ತಾಯವು ಒಂದು ಪೂರ್ವಾನುಗ್ರಹವಾಗಿತ್ತು. ಆದಾಗ್ಯೂ ಹಂಚಿಕೆಯು ಮೂಲಸೌಕರ್ಯಗಳ ಮುಕ್ತಾಯದ ಮೇಲೆ ಆದ್ಯತೆ ಪಡೆದಿದ್ದರಿಂದ, ಈ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯನಿರ್ವಹಣೆ ಪ್ರಾರಂಭಿಸಿದ್ದ 4,077 ಘಟಕಗಳು ಅಗತ್ಯ ಮೂಲಸೌಕರ್ಯಗಳಾದ ವಿದ್ಯುತ್ ಉಪಕ್ರೇಂದ್ರ, ನೀರಿನ ಸಗಟು ಸರಬರಾಜು, ಸಾಮಾನ್ಯ ತ್ರಾಜ್ಯ ಸಂಸ್ಕರಣಾ ಸಾಫ್ಟ್‌ವರ್/ಸಾಮಾನ್ಯ ಕೋಳಜಿ ಸಂಸ್ಕರಣಾ ಸಾಫ್ಟ್‌ವರಗಳಿಲ್ಲದೆಯೇ ಕಾರ್ಯನಿರ್ವಹಣೆಯನ್ನು ಒಳಗೊಂಡಿ ಮಾಡಿರುವುದು. ಇದು ಕೈಗಾರಿಕಾ ನೀತಿಗಳಲ್ಲಿ ಹೇಳಿದ್ದಂತೆ ಜಾಗತಿಕ ಮಟ್ಟದ ಸೌಕರ್ಯಗಳು/ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶವನ್ನು ಪರಾಭವಗೊಳಿಸಿತು.

ರಸ್ತೆ, ಚರಂಡಿ, ವಿದ್ಯುತ್ ಮೂರ್ಯಕೆಯಂತಹ ಮೂಲಸೌಲಭ್ಯವನ್ನು ಹಂತಗಳಲ್ಲಿ ತೆಗೆದುಕೊಳ್ಳಲುವುದರಿಂದ ಕೈಗಾರಿಕಾ ಪ್ರದೇಶವನ್ನು ತೋಕ್ಕಣವೇ ರಚಿಸಲಾಗುವುದಿಲ್ಲವೆಂದು ಉತ್ತರದಲ್ಲಿ ತಿಳಿಸಿದ (ಡಿಸೆಂಬರ್ 2017) ಸರ್ಕಾರವು, ಹಂಚಿದ ಕೈಗಾರಿಕಾ ಘಟಕಗಳಿಗೆ ಅಧಿಕ ಪ್ರಮಾಣದ ವಿದ್ಯುತ್ತಿನ ಅಗತ್ಯವಿದ್ದಾಗ ಮಾತ್ರ ವಿದ್ಯುತ್ ಉಪಕ್ರೇಂದ್ರವನ್ನು ಒದಗಿಸಲಾಗುವುದು ಮತ್ತು ಈಚೆಗೆ ಅನುಮೋದಿತವಾದ ಬಡಾವಣೆಗಳಲ್ಲಿ ಸಾಮಾನ್ಯ ತ್ರಾಜ್ಯ ಸಂಸ್ಕರಣಾ ಸಾಫ್ಟ್‌ವರ್/ಕೋಳಜಿ ಸಂಸ್ಕರಣಾ ಸಾಫ್ಟ್‌ವರಗಳಿಗೆ ಅವಕಾಶ ಮಾಡಿದ್ದು, ಕನಾರ್ಚಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೊಂದಿಗೆ ಸಮಾರ್ಪಿತವಾಗಿ ತೆಗೆದುಕೊಳ್ಳಲಾಗುವುದು ಎಂದು ಹೇಳಿತು.

ಉತ್ತರವು ಸಮರ್ಥನೀಯವಾಗಿರಲಿಲ್ಲ ಏಕೆಂದರೆ ಈ ಪ್ರಾಥಮಿಕ ಸೌಲಭ್ಯಗಳಲ್ಲಿ ಕೆಲವು ಇಲ್ಲದಿದ್ದರೂ ಕ್ಯಾರಿಕಾ ಫಟಕಗಳು ಈಗಳೇ ಕಾರ್ಯನಿರ್ವಹಿಸುತ್ತಿವೆ ಮತ್ತು ಈ ಕ್ಯಾರಿಕಾ ಪ್ರದೇಶಗಳನ್ನು ಮಂಡಳಿಯು ಮಾರ್ಗ ಅಭಿವೃದ್ಧಿ ಹೊಂದಿದೆಯಿಂದು ಭಾವಿಸುವುದು ವಾಸ್ತವವಾಗಿ ಸರಿಯಿರಲಿಲ್ಲ.

2.1.8.5 ಕ್ಯಾರಿಕಾ ಪ್ರದೇಶಗಳಲ್ಲಿ ಸಂಸ್ಕರಣಾರಹಿತ ನೀರಿನ ವಿಸರ್ವನೆ

ಪರಿಸರ ಪ್ರಭಾವ ನಿಷ್ಪತ್ತೆ ಅಧಿಸೂಚನೆ 2006ರ ವಿಧಿಗಳಿಂದಲ್ಲಿ ಪರಿಸರಾತ್ಮಕ ತೀರುವಳಿಯನ್ನು ನೀಡಲಾಗುವುದು ಮತ್ತು ಅಂತಹ ತೀರುವಳಿಯ ಕ್ಯಾರಿಕಾ ಪ್ರದೇಶಗಳಲ್ಲಿ ಸಾಮಾನ್ಯ ತ್ರಾಂತಿ ಸಂಸ್ಕರಣಾ ಸ್ಥಾವರ/ಸಾಮಾನ್ಯ ಕೊಳಚೆ ಸಂಸ್ಕರಣಾ ಸ್ಥಾವರಗಳ ಸ್ಥಾಪನೆಗೆ ಒಳಪಟ್ಟಿರುತ್ತದೆ. ಜಲ ಅಧಿನಿಯಮ, 1974ರ ವಿಧಿಗಳು ಸಹ ಸಂಸ್ಕರಣಾರಹಿತ ತ್ರಾಂತಿಯನ್ನು ತೋರೆ, ಜರಂಡಿ ಮತ್ತು ಬಾವಿ ಅಧವ ರಸ್ತೆಯ ಮೇಲೆ ವಿಸರ್ವನುವುದನ್ನು ನಿರ್ಣೇಧಿಸುತ್ತದೆ.

2011ರಲ್ಲಿ, ಮೂರು¹⁸ ಕ್ಯಾರಿಕಾ ಪ್ರದೇಶಗಳಲ್ಲಿ ಮೈಸೂರು ವಿಶ್ವವಿದ್ಯಾವಿಲಯವು ನಡೆಸಿದ ಒಂದು ಅಧ್ಯಯನವು¹⁹, ಈ ಮೂರು ಕ್ಯಾರಿಕಾ ಪ್ರದೇಶಗಳ ಮಣ್ಣನಲ್ಲಿ ಭಾರ ಲೋಹಗಳಾದ ಕಬ್ಜಿ, ತಾಮ್ರ, ನಿಕ್ಕಲ್, ಮುಂತಾದವುಗಳ ಸಾಂದ್ರತೆಯು ಅನುಮತಿಸಿದ್ದ ಮಟ್ಟಗಳನ್ನು ಮೀರಿದ್ದನ್ನು ದೃಢಪಡಿಸಿತು.

ತ್ರಾಂತಿ ಮತ್ತು ಕೊಳಚೆಯ ವಿಸರ್ವನೆಯ ಗಾತ್ರ ಮತ್ತು ಮಲಿನಕಾರಿಗಳ ಸ್ಥಾವ ಮತ್ತು ತೀವ್ರತೆಯ ಹಂಚಿಕೆದಾರಾವಾರು ವಿವರಗಳ ಅನುಪಸ್ಥಿತಿಯಲ್ಲಿ, ಪರೀಕ್ಷಾ-ತನಿಖೆಯಾದ ನಾಲ್ಕು ಅಭಿವೃದ್ಧಿ ಕಾರ್ಯಾಲಯಗಳ ಪ್ರೇರಣೆ ಮೂರರಲ್ಲಿನ²⁰ 2011-12ರಲ್ಲಿ ಅಭಿವೃದ್ಧಿಯಾದ ಆರು ಕ್ಯಾರಿಕಾ ಪ್ರದೇಶಗಳ ಕಾರ್ಯಕ್ರಮದಾಧ್ಯಾತ್ಮಾರ್ಥಕ ವರದಿಯನ್ನು, ಸಂಸ್ಕರಣಾರಹಿತ ಮೇಲ್ತ್ವೆ ವಿಸರ್ವನೆಯ ಅಂದಾಜಿಸಿದ ಪರಿಮಾಣವನ್ನು ನಿಷ್ಫಲ್‌ಸಲು ಲೆಕ್ಕಪರಿಶೋಧನೆಯಲ್ಲಿ ಪರೀಕ್ಷಿಸಲಾಯಿತು.

ವಿವರಗಳು ಕೇಳಿಗಿನ ಕೋಷ್ಟಕ 2.5ರಲ್ಲಿ ತೋರಿಸಿದಂತಿವೆ:

ಕೋಷ್ಟಕ 2.5: ಸಂಸ್ಕರಣಾರಹಿತ ಮೇಲ್ತ್ವೆ ವಿಸರ್ವನೆಯ ಅಂದಾಜಿಸಿದ ಪರಿಮಾಣ

ಕ್ರಮ ಸಂಖ್ಯೆ	ಕ್ಯಾರಿಕಾ ಪ್ರದೇಶ	ಕ್ಯಾರಿಕಾ ತ್ರಾಂತಿ (ಕೆಲೋ ಲೇಟರ್ ಪ್ರತಿ ದಿನ)	ಗೃಹಬಳಕ ತ್ರಾಂತಿ (ಕೆಲೋ ಲೇಟರ್ ಪ್ರತಿ ದಿನ)	ಉತ್ಪತ್ತಿಯಾದ ಒಟ್ಟು ತ್ರಾಂತಿ (ಕೆಲೋ ಲೇಟರ್ ಪ್ರತಿ ದಿನ)	ಕ್ಯಾರಿಕಾ ಪ್ರದೇಶಗಳ ಸಾಧ್ಯಾ ನಡೆಸಿದ ಶೇಕಡದಲ್ಲಿನ ಪ್ರತಿದಿನದ ತ್ರಾಂತಿ ದಾರ್ಷಾಪ ಉತ್ಪತ್ತಿ (ಕೆಲೋ ಲೇಟರ್ ಪ್ರತಿ ದಿನ)	ಸಾಧ್ಯಾ ನಡೆಯ ಶೇಕಡದ ಮೇಲೆ ಆಧಾರಿತವಾಗಿ ಪ್ರತಿದಿನದ ತ್ರಾಂತಿ ದಾರ್ಷಾಪ ಉತ್ಪತ್ತಿ (ಕೆಲೋ ಲೇಟರ್ ಪ್ರತಿ ದಿನ)		ಸಂಸ್ಕರಣಾರಹಿತ ಮೇಲ್ತ್ವೆ ವಿಸರ್ವನೆಯ ದಾರ್ಷಾಪ ತ್ರಾಂತಿ ಉತ್ಪತ್ತಿ (ವಾರ್ಷಿಕ ಮಲಿನ್ಯಸ್ಥಾಪನೆಯ ಲೇಟರ್)	
						ಕ್ಯಾರಿಕಾ	ಗೃಹಬಳಕ	ಕ್ಯಾರಿಕಾ	ಗೃಹಬಳಕ
1	ನರಸಾಮರ	1,000	300	1,300	98	980	294	358	107
2	ಮಾಲೂರು 4ನೇ ಹಂತ	640	160	800	82	525	131	192	48
3	ಗೌರಿಬಿದ್ನಾರು 2ನೇ ಹಂತ	6,000	1,720	7,720	35	2,100	602	767	220
4	ಗಾಮನಗತ್ತಿ 2ನೇ ಹಂತ	1,100	200	1,300	71	781	142	285	52
5	ಜಕ್ಕಿಸಂದ್ರ	1,481	364	1,845	67	992	244	362	89
6	ಬದನಪುರ್ ಕೆಳ್ಳಂಬಳ್ಳ	3,480	678	4,158	6	209	41	76	15
	ಒಟ್ಟು	13,701	3,422	17,123		5,587	1,454	2,040	531

(ಆಧಾರ: ಮಂಡಳಿ ಒದಗಿಸಿದ ಮಾಹಿತಿ)

¹⁸ ಮೇಟಗಳ್ಲಿ ಕ್ಯಾರಿಕಾ ಪ್ರದೇಶ, ಮಾಟಗಳ್ಲಿ ಕ್ಯಾರಿಕಾ ಪ್ರದೇಶ ಮತ್ತು ಹೆಬ್ಬಾಳ ಕ್ಯಾರಿಕಾ ಪ್ರದೇಶ.

¹⁹ 'ಹೆವಿ ಮೆಟಲ್ ಮೊಲೂಫ್ನ್ ಅಸೆಸ್‌ಸ್ಟ್‌ಎಂಟ್ ಇನ್ ಇಂಡಿಯಾ ಇಂಡಿಯಾ ಇಂಡಿಯಾ ಅಧ್ಯಯನ ಮೈಸೂರು ಸಿಟಿ, ಕನಾರ್ಕಿಕ, ಇಂಡಿಯ' ಮೇಲಿನ ಅಧ್ಯಯನ, ಇಂಡಿಯಾನ್‌ಶನಲ್ ಜರ್ನಲ್ ಆಫ್ ಅಂಡ್ರ್ಯೂ ಸ್ಟ್ರೀನ್ಸ್ ಅಂಡ್ ಇಂಡಿನಿಯರಿಂಗ್ ರಿಸರ್ಚ್ (ಸಂಪುಟ 1, ಸಂಚಿಕೆ 4, 2012) – ಕೃತಿಕಾರರು: ಶಿವಕುಮಾರ್ ಡಿ ಮತ್ತು ಶ್ರೀಕಂಠಸ್ವಾಮಿ ಎಸ್.

²⁰ ಅಭಿವೃದ್ಧಿ ಕಾರ್ಯಾಲಯ-2 ಬೆಂಗಳೂರು, ಅಭಿವೃದ್ಧಿ ಕಾರ್ಯಾಲಯ ಧಾರವಾಡ ಮತ್ತು ಅಭಿವೃದ್ಧಿ ಕಾರ್ಯಾಲಯ ಮೈಸೂರು.

ಪ್ರಸ್ತುತ ಸಾಫ್ಟ್‌ನೆನೆಯ ದರದಲ್ಲಿ, ವಾರ್ಷಿಕವಾಗಿ ಅಂದಾಜು 2,571 ಮಿಲಿಯನ್ ಲೀಟರ್‌ (2,040 + 531) ಸಂಸ್ಕರಣಾರಹಿತ ಕ್ಯಾರಿಕಾ ಮತ್ತು ಗೃಹಭಳಕೆಯ ತ್ರೈಜ್ಯವು ಮೇಲ್ಮೈ ವಿಸರ್ವನೆಯಂತೆ ಸ್ವಷ್ಟವಾಗಿ ಹೊರಹೋಗುತ್ತಿದ್ದು, ದಾರಿಯುದ್ದಕ್ಕೂ ಹರಿದು ಹತ್ತಿರದ ಜಲರಾಶಿಗೆ ಸೇರುತ್ತಿದೆ ಮತ್ತು ಜಲರಾಶಿ/ಅಂತರ್ಜಾಲವನ್ನು ಕಲ್ಪಗೊಳಿಸುತ್ತಿದೆ. ಹೀಗೆ, ಕ್ಯಾರಿಕಾ ಪದೇಶಗಳ ಸುತ್ತಮುತ್ತಲಿನಲ್ಲಿ ಜಲರಾಶಿಗಳ ವಾಪಕವಾದ ಮಾಲಿನ್ಯವನ್ನು ತಳ್ಳಿಹಾಕಲಾಗುತ್ತದೆ. ಸಾಮಾನ್ಯ ತ್ರೈಜ್ಯ ಸಂಸ್ಕರಣಾ ಸಾಫ್ಟ್‌ವರಗಳ ಸಾಫ್ಟ್‌ಪನೆಯಾಗದೇ ಇದ್ದುದಕ್ಕೆ ಕಾರಣಗಳನ್ನು ಒದಗಿಸಲಿಲ್ಲ.

ತಪ್ಪೇಸುತ್ತಿರುವ ಫೆಟಕಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಪ್ರಾಥಮಿಕ ತ್ರೈಜ್ಯ ಸಂಸ್ಕರಣಾ ಸಾಫ್ಟ್‌ವರಗಳ ಸಾಫ್ಟ್‌ಪನೆಗೆ ನಿರ್ದೇಶನಗಳನ್ನು ನೀಡಲಾಗುವುದು ಎಂದು ಸರ್ಕಾರವು ತಿಳಿಸಿತು (ಡಿಸೆಂಬರ್ 2017).

2.1.8.6 ರಸ್ತೆಯ ಪಕ್ಕದ ತರೆದ ಮಳೆ ನೀರಿನ ಚರಂಡಿಗೆ ತ್ರೈಜ್ಯಗಳ ವಿಸರ್ವನೆ

ಮಳೆ ನೀರಿನ ಚರಂಡಿಗಳು ಅಧಿಕ ಮಳೆ ನೀರು ಮತ್ತು ಮೇಲ್ಮೈ ವಿಸರ್ವನೆಗಳನ್ನು ಸಂಗ್ರಹಿಸಲು ಮಾತ್ರ ಇರುವುದು. ಕ್ಯಾರಿಕಾ ತ್ರೈಜ್ಯವನ್ನು ಕೊಳವೆಗಳ ಪ್ರತ್ಯೇಕವಾದ ಜಾಲದ ಮೂಲಕ ಸಂಗ್ರಹಿಸಬೇಕು ಮತ್ತು ವಿಸರ್ವನೆಗೆ ಮುಂಚೆ ಸಾಮಾನ್ಯ ತ್ರೈಜ್ಯ ಸಂಸ್ಕರಣಾ ಸಾಫ್ಟ್‌ವರ/ಸಾಮಾನ್ಯ ಕೊಳಜಿ ಸಂಸ್ಕರಣಾ ಸಾಫ್ಟ್‌ವರಗಳಲ್ಲಿ ಸಂಸ್ಕರಿಸಲ್ಪಡಬೇಕು. ಆದರೆ, ದಾಖಲೆಗಳ ಪರಿಶೀಲನೆಯು ತಿಳಿಯವಡಿಸಿದ್ದೇನೆಂದರೆ, ಅಭಿವೃದ್ಧಿ ಕಾರ್ಯಾಲಯ, ಮೈಸೂರಿನ ಎಂಟು ಕ್ಯಾರಿಕಾ ಪ್ರದೇಶದಲ್ಲಿ ಮತ್ತು ಅಭಿವೃದ್ಧಿ ಕಾರ್ಯಾಲಯ, ಬಳ್ಳಾರಿಯ ಏಳು ಕ್ಯಾರಿಕಾ ಪ್ರದೇಶದಲ್ಲಿ ಕ್ಯಾರಿಕಾ ತ್ರೈಜ್ಯಗಳು ತರೆದ ಮಳೆ ನೀರಿನ ಚರಂಡಿ ವ್ಯವಸ್ಥೆಗೆ, ಕೆಳಗಿನ ಭಾಯಾಚಿತ್ರ 2.1ರಲ್ಲಿ ಸ್ವಷ್ಟವಾಗಿರುವಂತೆ, ವಿಸರ್ವನೆಯಾಗುತ್ತಿದ್ದವು; ಇವು ಅಂತಿಮವಾಗಿ ಸ್ಥಳದಲ್ಲಿರುವ ಹತ್ತಿರದ ತರೆದ ಕೆರೆಯತ್ತ ಹರಿಯುತ್ತಿದ್ದವು:

ಭಾಯಾಚಿತ್ರ 2.1: ಮುಂಡರಗಿಯಲ್ಲಿ ಕ್ಯಾರಿಕಾ ತ್ರೈಜ್ಯವು ತರೆದ ಚರಂಡಿಯಲ್ಲಿ ಹರಿಯುತ್ತಿರುವುದು



(ಆಧಾರ: ಕ್ಷೇತ್ರ ಭೇಟಿಯ ಸಮಯದಲ್ಲಿ ಲೇಕ್‌ಪರಿಶೋಧನಾ ತಂಡದಿಂದ ತೆಗೆಯಲಾದ ಭಾಯಾಚಿತ್ರ)

ಮೈಸೂರಿನ ಅಭಿವೃದ್ಧಿ ಕಾರ್ಯಾಲಯದ ಎಂಟು ಕೈಗಾರಿಕಾ ಪ್ರದೇಶಗಳು, ರಾಸಾಯನಿಕ ಕೈಗಾರಿಕೆ, ಕಾಗದದ ಕಾರ್ಬಾನೆ, ಪ್ಲಾಸ್ಟಿಕ್ ಕೈಗಾರಿಕೆ, ಇಂಜಿನಿಯರಿಂಗ್ ಉದ್ಯಮ, ಕೀಲೆಕ್ಲೆಸ್ ಸಂಸ್ಕರಣಾ ಘಟಕ, ಕಾರ್ಬೋ-ಸೆರಾಮಿಕ್ ಘಟಕಗಳು ಮತ್ತು ನೂಲು ತೆಗೆಯುವ ಘಟಕಗಳಂತಹ 35 ಅತಿಹೆಚ್ಚು ಮಾಲಿನ್ಯಗೊಳಿಸುವ ಕೈಗಾರಿಕೆಗಳನ್ನು ಹೊಂದಿತ್ತು. ಈ ಕೈಗಾರಿಕೆಗಳು ಕೈಗಾರಿಕಾ ತ್ರಾಂಜ್ಯವನ್ನು ಮಳೆನೀರನ್ನು ಹರಿಸಲು ರಸ್ತೆಯ ಪಕ್ಕದ್ದುಕ್ಕೂ ನಿರ್ಮಿತವಾಗಿದ್ದ ತೆರೆದ ಜರಂಡಿಯಲ್ಲಿ ವಿಸರ್ವೆಸ್ ಸುತ್ತಿದ್ದವು. ಈ ಕ್ರಮವು ನಿಯಮಬಾಹಿರವಾಗಿದ್ದುದರ ಜೊತೆಗೆ ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಅಧಿನಿಯಮ²¹, 1974ರ ವಿಧಿಗಳ ಉಲ್ಲಂಘನೆಯಾಗಿತ್ತು. ಈ ಕೈಗಾರಿಕಾ ಪ್ರದೇಶಗಳಲ್ಲಿ ಸಾಮಾನ್ಯ ತ್ರಾಂಜ್ಯ ಸಂಸ್ಕರಣಾ ಸ್ಥಾವರ/ಸಾಮಾನ್ಯ ಹೊಳಿಕೆ ಸಂಸ್ಕರಣಾ ಸ್ಥಾವರಗಳ ಅನುಪಾತ್ತಿಯಲ್ಲಿ ಕೈಗಾರಿಕಾ ತ್ರಾಂಜ್ಯವನ್ನು ತೆರೆದ ಜರಂಡಿಯ ಮೂಲಕ ಸಮೀಪದ ಜಲರಾಶಿಗೆ ಸಂಸ್ಕರಣಾರಹಿತ ರೂಪದಲ್ಲಿ ಬಿಡಬೇಕಾಗಿದ್ದರಿಂದ, ಇದು ಇನ್ನೂ ಜಟಿಲವಾಯಿತು.

ತ್ರಾಂಜ್ಯಗಳನ್ನು ವಿಸರ್ವೆಸ್ ಸುತ್ತಿರುವ ಘಟಕಗಳ ವಿರುದ್ಧ ಕ್ರಮ ತೆಗೆದುಕೊಂಡು, ಪ್ರಾಧಿಕ ತ್ರಾಂಜ್ಯ ಸಂಸ್ಕರಣಾ ಸ್ಥಾವರಗಳನ್ನು ಸ್ಥಾಪಿಸುವಂತೆ ನಿರ್ದೇಶಿಸಲಾಗುವುದು ಎಂದು ಸರ್ಕಾರವು ತಿಳಿಸಿತು (ಡಿಸೆಂಬರ್ 2017).

ನಿಷಾಯ: ಸಾಮಾನ್ಯ ತ್ರಾಂಜ್ಯ ಸಂಸ್ಕರಣಾ ಸ್ಥಾವರದ ಅನುಪಾತ್ತಿಯಲ್ಲಿ ಕೈಗಾರಿಕಾ ಮತ್ತು ಗೃಹಭಳಕೆಯ ತ್ರಾಂಜ್ಯವನ್ನು ಸಂಸ್ಕರಣಾರಹಿತವಾಗಿ ಬಿಡುತ್ತಿದ್ದುದು ಸಮೀಪದ ಜಲರಾಶಿ ಮತ್ತು ಅಂತರ್ಜಾಲವು ಅನಿವಾರ್ಯವಾಗಿ ಮಾಲಿನ್ಯಗೊಳಿಸುವಂತೆ ಮಾಡಿತ್ತು. ಕೈಗಾರಿಕಾ ನೀತಿಯಲ್ಲಿ ಹೇಳಿದ್ದಂತೆ ಕೈಗಾರಿಕಾ ಪ್ರದೇಶಗಳ ಸಮಗ್ರ ಅಭಿವೃದ್ಧಿಯನ್ನು ಸಾಧಿಸಿರಲ್ಪಿ. ಕೈಗಾರಿಕಾ ಪ್ರದೇಶಗಳ ಸ್ಥಾಪನೆಗೆ ಮುಂಚೆ ಪರಿಸರಾತ್ಮಕ ತೀರುವಳಿಯನ್ನು ಪಡೆಯುವ ಮಹತ್ವದ ವಿಷಯದ ಬಗ್ಗೆ ಮಂಡಳಿಯು ಸಂವೇದನಾತೀಲವಾಗಿರಲ್ಪಿ.

ಶಿಫಾರಸು 2: ಕೈಗಾರಿಕಾ ಮೂಲಸೌಲಭ್ಯಗಳ ಸಮಗ್ರ ಅಭಿವೃದ್ಧಿಯನ್ನು ಹಂಚಿಕೆಗೆ ಮುನ್ನವೇ ಮಾಡಬೇಕು. ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಪರಿಸರಾತ್ಮಕ ತೀರುವಳಿಯನ್ನು ಒಂದು ಪೂರ್ವಾಗತ್ಯವೆಂದು ಪರಿಗಳಿಸಬೇಕು. ಕೈಗಾರಿಕಾ ಮತ್ತು ಗೃಹಭಳಕೆ ತ್ರಾಂಜ್ಯವನ್ನು ಜಲ ಅಧಿನಿಯಮ, 1974ರ ಪ್ರಕಾರ ನಿಯಂತ್ರಿಸಬೇಕು.

2.1.9 ಕೈಗಾರಿಕಾ ನಿರ್ವಹಣೆಗಳ ಬೆಲೆ ನಿಗದಿ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮ, 1966ರ ವಿಧಿಗಳು ಮತ್ತು ಅದರ ನಿಯಮಾವಳಿಗಳಲ್ಲಿ ಕೈಗಾರಿಕಾ ನಿರ್ವಹಣೆಗಳ ಬೆಲೆ ನಿಗದಿಗಾಗಿ ಅಳವಡಿಸಿಕೊಳ್ಳಬೇಕಾದ ವೆಚ್ಚ ರಚನೆಯನ್ನು ಹೇಳಿಲ್ಲ. ಸರ್ಕಾರಿ ಆದೇಶದ (21 ಮಾರ್ಚ್ 1986) ಪ್ರಕಾರ, ನಿರ್ವಹಣೆಗಳ ಬೆಲೆಯಲ್ಲಿ ಭೂಸ್ವಾಧೀನ ವೆಚ್ಚ, ಅಭಿವೃದ್ಧಿ ವೆಚ್ಚ ಮತ್ತು ಈ ಎರಡು ಘಟಕಗಳ ಮೇಲೂ ಶೇಕಡ 10ರಷ್ಟು ಸೇವಾ ಶುಲ್ಕಗಳು ಸೇರಬೇಕು. ಕೈಗಾರಿಕಾ ಪ್ರದೇಶವನ್ನು ಪೂರ್ವಿಯಾಗಿ ಒಂದು ಘಟಕದಂತೆ ಪರಿಗಳಿಸಬೇಕು ಮತ್ತು ಪ್ರತಿ ಎಕರೆಗೆ ಅಭಿವೃದ್ಧಿ ವೆಚ್ಚವನ್ನು ಲೆಕ್ಕ ಹಾಕುವುದರಿಂದ, ಎಲ್ಲ ಹಂಚಿಕೆದಾರರ ಮೇಲೆ ಅಭಿವೃದ್ಧಿ ವೆಚ್ಚವನ್ನು ದಾಮಾಡು ವಿಧಿಸಬೇಕು ಮತ್ತು ಮೂಲೆ ನಿರ್ವಹಣೆಗಳು ಹಾಗೂ ಹೆದ್ದಾರಿಗೆ ಎದುರಾಗಿರುವ ನಿರ್ವಹಣೆಗಳಿಗೆ ಹೆಚ್ಚು ದರಗಳನ್ನು ವಿಧಿಸಬೇಕು ಎಂದು ಸರ್ಕಾರದ ಆದೇಶವು ಹೇಳಿತ್ತು.

ಬೆಲೆ ನಿಶ್ಚಯಿಸುವುದನ್ನು ಇತ್ಯಾದಿಸಿಸಲು ಮಂಡಳಿಯು ಅನುಸರಿಸುತ್ತಿರುವ ವೆಚ್ಚ ರಚನೆಯ ಪ್ರಕಾರ, ಉಚಿತವಾಗಿ ವರ್ಗಾವಣೆಯಾದ ಸರ್ಕಾರಿ ಭೂಮಿಯನ್ನು, ಖಾಸಗಿ ಭೂಮಿಯ ಸ್ವಾಧೀನತೆಯ ವೆಚ್ಚಕ್ಕೆ ಶುಲ್ಕವಾಗಿ ಪರಿಗಳಿಸಲಾಗುತ್ತಿತ್ತು. ಅದೇರೀತಿ, ಅಭಿವೃದ್ಧಿ ಕಾಮಗಾರಿಗಳಿಗೆ ಒಂದು ಯಾವುದಾದರೂ ಅನುದಾನಗಳನ್ನು ಒಟ್ಟು ವೆಚ್ಚವನ್ನು ತಗ್ಗಿಸಲು ಪರಿಗಳಿಸುತ್ತಿರಲ್ಪಿ.

²¹ ಜಲ ಅಧಿನಿಯಮದ ಸೆಕ್ಷನ್ 26, ತೊರೆ, ಜರಂಡಿ ಮತ್ತು ಬಾವಿ ಅಥವ ಭೂಮಿಯ ಮೇಲೆ ಸಂಸ್ಕರಣಾರಹಿತ ತ್ರಾಂಜ್ಯದ ವಿಸರ್ವೆಸ್ ನಿಯಮನ್ನು ನಿರ್ವಹಿಸುತ್ತದೆ.

2.1.9.1 ತಾತ್ಕಾಲಿಕ ಹಂಚಿಕೆ ದರದ ನಿಯಮಬಾಹಿರ ಪರಿಷ್ಕರಣೆ

ಕೃಗಾರಿಕಾ ಪ್ರದೇಶಗಳಲ್ಲಿ ಮಂಡಳಿಯು ಒಂದು ಮೂಲ/ತಾತ್ಕಾಲಿಕ ಹಂಚಿಕೆಯ ದರದಲ್ಲಿ ಭೂಮಿಯನ್ನು ಹಂಚುತ್ತದೆ; ಇದು ನಿಯತಕಾಲಿಕವಾಗಿ ಪರಿಷ್ಕರಣಾಗ್ರಹಣ ಮತ್ತು ಭೂಮಿಯ ಅಂತಿಮ ದರದ ನಿಗದಿಗೆ ಆಧಾರವಾಗಿರುತ್ತದೆ. ಕೃಗಾರಿಕಾ ಮೂಲಸೌಲಭ್ಯಗಳ ಅಭಿವೃದ್ಧಿ ಕಾರ್ಯಗಳ ಮುಕ್ತಾಯಕ್ಕೆ ಮೊದಲೇ ಅಥವ ಹಲವಾರು ಪ್ರಕರಣಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಆರಂಭಕ್ಕೆ ಮೊದಲೇ ಕೃಗಾರಿಕಾ ನಿರ್ವಹಣೆ ಹಂಚಿಕೆಯಾಗುವುದರಿಂದ, ತಾತ್ಕಾಲಿಕ ಹಂಚಿಕೆ ದರವನ್ನು ನಿಗದಿಪಡಿಸಲಾಗಿತ್ತು. ಭೂಸ್ವಾಧೀನದ ವೆಚ್ಚ ಮತ್ತು ಅಭಿವೃದ್ಧಿ ವೆಚ್ಚದಲ್ಲಿ ಏರಿಕೆಯಾದಾಗ ತಾತ್ಕಾಲಿಕ ದರವು ಪರಿಷ್ಕರಣಾಗಿತ್ತು.

66 ಕೃಗಾರಿಕಾ ಪ್ರದೇಶಗಳಲ್ಲಿನ ಹಂಚಿಕೆ ದರಗಳ ಲೇಕ್‌ಪರಿಶೋಧನೆಯು ತಿಳಿಯಪಡಿಸಿದ್ದೇನೆಂದರೆ ಮಂಡಳಿಯು, ನಾಲ್ಕು ಕೃಗಾರಿಕಾ ಪ್ರದೇಶಗಳಲ್ಲಿ²² ಮೂವರು ಉದ್ಯಮಿಗಳಿಗೆ ಹಂಚಿಕೆಗಳನ್ನು ಮಾಡುವಾಗ ತಾತ್ಕಾಲಿಕ ಹಂಚಿಕೆಯ ದರಗಳನ್ನು ಸೂತ್ರದ ಪ್ರಕಾರ ನಿಗದಿಪಡಿಸಿತ್ತು. ಆದಾಗ್ಯೂ ಈ ನಾಲ್ಕು ಕೃಗಾರಿಕಾ ಪ್ರದೇಶಗಳಲ್ಲಿ ಬೇಡಿಕೆಯ ಕೊರತೆಯ ಕಾರಣದಿಂದ ಅನುಮೋದಿತ ತಾತ್ಕಾಲಿಕ ದರಗಳನ್ನು ಮಂಡಳಿಯ ನಿರ್ವಹಣೆ ಸಭೆಯು ನಂತರ ಇಳಿಸಿತು. 76 ಹಂಚಿಕೆದಾರರಿಗೆ ಹಂಚಿಕೆ ಮಾಡುವಾಗ, ದರಗಳನ್ನು ಇಳಿಸುವ ಸಲುವಾಗಿ, ನೀರು ಸರಬರಾಜು/ವಿದ್ಯುತ್ ಮೂಲಸೌಲಭ್ಯ, ಸ್ವೀಕರಿಸಲಾದ ಸರ್ಕಾರಿ ಭೂಮಿ ಮತ್ತು ಅಭಿವೃದ್ಧಿ ಅನುದಾನಗಳ ಅಂಶಗಳನ್ನು ದರಗಳಿಂದ ಹೊರತುಪಡಿಸಲಾಯಿತು.

ಆನಂತರದ ಹಂಚಿಕೆದಾರರಿಗೆ ಅನುಮೋದಿತ ತಾತ್ಕಾಲಿಕ ದರದಲ್ಲಿ ಇಳಿಕೆಯು ಸರ್ಕಾರಿ ಆದೇಶಕ್ಕೆ ಮತ್ತು ಅನುಸರಿಸುತ್ತಿದ್ದ ಸೂತ್ರಗಳಿಗೆ ವ್ಯತೀರಿಕ್ತವಾಗಿತ್ತು. ಆರಂಭಿಕ ತಾತ್ಕಾಲಿಕ ಹಂಚಿಕೆ ದರವು ಪ್ರಾಥಮಿಕ ಹಂಚಿಕೆ ದರವಾಗಿರುವುದರಿಂದ, ಪ್ರಾಥಮಿಕ ಹಂಚಿಕೆ ದರಕ್ಕಿಂತ ಕಡಿಮೆಗೆ ಹಂಚಿಕೆ ದರದ ಪರಿಷ್ಕರಣೆಯು ಸಮರ್ಥನೀಯವಲ್ಲದಾಗಿದ್ದು, ಈ 76 ಹಂಚಿಕೆದಾರರಿಗೆ ಅನುಬಂಧ 2.3ರಲ್ಲಿ ವಿವರಿಸಿರುವಂತೆ, ₹ 91.07 ಕೋಟಿಯ ಆರ್ಥಿಕ ಲಾಭವಾಗುವಲ್ಲಿ ಪರಿಣಮಿಸಿತು. ಜೊತೆಗೆ, ಆರಂಭಿಕ ಹಂಚಿಕೆದಾರರು ಹೆಚ್ಚು ದರಗಳನ್ನು ಪಾವತಿಸಿದ್ದರಿಂದ, ತಾತ್ಕಾಲಿಕ ಹಂಚಿಕೆಯ ದರದಲ್ಲಿ ನಂತರದ ಇಳಿತವು ಪಕ್ಕಪಾತೀಯ ಮತ್ತು ಅನುಚಿತವಾಗಿತ್ತು.

ಭೂಮಿಯ ಹೆಚ್ಚು ದರದ ಪ್ರಮುಖ ಕಾರಣದಿಂದ ಭೂಮಿಯು ಹಂಚಿಕೆಯಾಗದೇ ಉಳಿದಿದ್ದುದನ್ನು ಪರಿಗಣಿಸಿ ದರಗಳನ್ನು ಇಳಿಸಲಾಯಿತು ಎಂದು ಸರ್ಕಾರವು ಉತ್ತರದಲ್ಲಿ ತಿಳಿಸಿತು (ಡಿಸೆಂಬರ್ 2017). ಸರ್ಕಾರಿ ಭೂಮಿಯು ವರ್ಗಾಯಿಸಲ್ಪಟ್ಟಿದ್ದನ್ನು ಹಾಗೂ ಸರ್ಕಾರದಿಂದ ಅನುದಾನಗಳನ್ನು ಸ್ವೀಕರಿಸಿದ್ದನ್ನು ಪರಿಗಣಿಸಿ ದರಗಳನ್ನು ಇಳಿಸಲಾಯಿತು ಮತ್ತು ಇನ್ನು ಮುಂದೆ ಅಂತಿಮ ಬೆಲೆಯನ್ನು ನಿಗದಿಪಡಿಸುವಾಗ ಬಿಟ್ಟುಹೋಗಿರುವ ಎಲ್ಲ ಅಂಶಗಳ ವೆಚ್ಚವನ್ನು ಪರಿಗಣಿಸಲಾಗುವುದು ಎಂದು ಸಹ ಹೇಳಿತು.

ಉತ್ತರವು ಸಮರ್ಥನೀಯವಾಗಿರಲಿಲ್ಲ, ಏಕೆಂದರೆ ಆರಂಭಿಕ ಹಂಚಿಕೆದಾರರಿಗೆ ನೀರು ಸರಬರಾಜು ಮತ್ತು ವಿದ್ಯುತ್ ಮೂಲಸೌಲಭ್ಯಗಳನ್ನು ಒದಗಿಸುವುದಿಲ್ಲವಾದರೂ, ಈ ಸೌಕರ್ಯಗಳಿಗಾಗಿ ಅವರಿಗೆ ಶುಲ್ಕ ವಿಧಿಸಲಾಗಿತ್ತು, ಆದ್ದರಿಂದ ಅವರಿಗೆ ನಿಗದಿಪಡಿಸಿದ್ದ ಬೆಲೆಯು ಹೆಚ್ಚಾಗಿತ್ತು. ಜೊತೆಗೆ, ಸರ್ಕಾರಿ ಭೂಮಿಯನ್ನು ಉಚಿತವಾಗಿ ಸ್ವೀಕರಿಸಿದಾಗ, ಅದರ ಬೆಲೆಯನ್ನು ಖಾಸಗಿಯಾಗಿ ವಶಪಡಿಸಿಕೊಂಡ ಭೂಮಿಯ ಸಮನಾಗಿ ನಿರ್ಧರಿಸಬೇಕು. ಎಲ್ಲ ಕೃಗಾರಿಕಾ ಪ್ರದೇಶಗಳಲ್ಲಿಯೂ ಸರ್ಕಾರಿ ಭೂಮಿಯ ಮತ್ತು ಅಭಿವೃದ್ಧಿ ವೆಚ್ಚಕಾಗಿ ಅನುದಾನಗಳ ಸ್ವೀಕೃತಿಯ ಒಂದು ಅಂಶ ಇರುವುದರಿಂದ, ಅವುಗಳನ್ನು ಆಯ್ದ ಕೃಗಾರಿಕಾ ಪ್ರದೇಶಗಳಲ್ಲಿ ಹೊರತುಪಡಿಸುವುದು ನಿಯಮಬಾಹಿರವಾಗುವುದು.

ನಿರ್ಣಯ: ಕೃಗಾರಿಕಾ ಮೂಲಸೌಲಭ್ಯಗಳ ಮಹತ್ವದ ಅಂಶಗಳ ಹೊರಗಿದುವಿಕೆಯಿಂದ ತಾತ್ಕಾಲಿಕ ದರಗಳು ಕೆಳಮುಖವಾಗಿ ಪರಿಷ್ಕರಣಾಗಿತ್ತು.

ಶಿಫಾರಸು 3: ತಾತ್ಕಾಲಿಕ ಹಂಚಿಕೆ ದರಗಳ ಆಯ್ದುಯ ಇಳಿಕೆಯನ್ನು ತಪ್ಪಿಸಬೇಕು ಹಾಗೂ ಹಂಚಿಕೆ ದರಗಳ ವಾರ್ಷಿಕ ಪರಿಶೀಲನೆಯ ವ್ಯವಸ್ಥೆಯನ್ನು ರೂಪಿಸಬೇಕು.

²² ಅಡಕನಹಳ್ಳಿ, ಬದನಗುಪ್ಪ ಕಳ್ಳಂಬಳ್ಳಿ, ಜಕ್ಕಂಡು ಮತ್ತು ವೇಮಗಲ್.

2.1.10 ಹಂಚಿಕೆಗಳು

ಕ್ಯಾರಿಕಾ ಪ್ರದೇಶಗಳಲ್ಲಿ, ಕ್ಯಾರಿಕೆಗಳಿಗೆ, ವಸತಿಗೆ ಮತ್ತು ಇತರ ನಾಗರಿಕ ಸೌಲಭ್ಯಗಳಿಗೆ ಒಿಎಸ್‌ಲಾಗಿರುವ ನಿರ್ವಹಣೆಗಳು ಸೇರಿರುತ್ತವೆ. ಉದ್ದೇಶಗಳಿಗೆ ಕ್ಯಾರಿಕಾ ನಿರ್ವಹಣೆಗಳ ಹಂಚಿಕೆಯು ಸಫ್ರಮ್ ಸಮಿತಿಗಳಿಂದ ಯೋಜನೆಗಳ ಅನುಮೋದನೆಯ ಮೇಲೆ ಆಧಾರಿತವಾಗಿತ್ತು. ಹಂಚಿಕೆಗಳಲ್ಲಿ ನಿಯಮಬಾಹಿರಳೆಗಳನ್ನು ಮುಂದಿನ ಕಂಡಿಕೆಗಳಲ್ಲಿ ಚರ್ಚಿಸಲಾಗಿದೆ:

2.1.10.1 ಯೋಜನೆಯ ಅನಧಿಕೃತ ತೀರುವಳಿ

ಕನಾರಟಕ ಕ್ಯಾರಿಕೆಗಳು (ಸೌಲಭ್ಯ) ಅಧಿನಿಯಮ, 2002ರ ಪ್ರಕಾರ, ಕ್ಯಾರಿಕಾ ಯೋಜನೆಗಳ ತೀರುವಳಿಯ ಹೊಣೆಯು, ಅಧಿನಿಯಮದಿ ರಚಿತವಾದ ಉನ್ನತ ಮಟ್ಟದ, ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಸಮಿತಿಗಳಲ್ಲಿ ವಿಹಿತವಾಗಿದೆ. ಜಿಲ್ಲೆಯ ಜಿಲ್ಲಾಧಿಕಾರಿಯು ಅಧ್ಯಕ್ಷರಾಗಿರುವ ಒಂದು ಜಿಲ್ಲಾ ಮಟ್ಟದ ಸಮಿತಿಯು, ಸಂಬಂಧಿಸಿದ ಜಿಲ್ಲೆಯಲ್ಲಿ ₹ 15 ಕೋಟಿಯವರೆಗಿನ ಹೂಡಿಕೆಯೊಂದಿಗೆ ಕ್ಯಾರಿಕಾ ಯೋಜನೆಗಳ ಸ್ಥಾಪನೆಗಾಗಿ ಸ್ವೀಕರಿಸಲಾದ ಪ್ರಸ್ತಾವನೆಗಳನ್ನು ಪರೀಕ್ಷಿಸಬೇಕಿತ್ತು ಮತ್ತು ಪರಿಗಳಿಸಬೇಕಿತ್ತು. ಹಿಗೆ, ಈ ಸಮಿತಿಗಳಿಂದ ಅನುಮೋದಿತವಾದ ಯೋಜನೆಗಳ ಸಂಬಂಧದಲ್ಲಿ ಮಂಡಳಿಯ ಪಾತ್ರವು ಹಂಚಿಕೆಗಳಿಗೆ ಸೀಮಿತವಾಗಿತ್ತು. ಆದಾಗ್ಯೂ, ₹ ಮೂರು ಕೋಟಿಗೂ ಕಡಿಮೆ ಹೂಡಿಕೆಯಿರುವ ಕ್ಯಾರಿಕೆಗಳಿಗೆ ಯೋಜನೆಯ ತೀರುವಳಿಗಾಗಿ ಮತ್ತು ಭೂಮಿಯ ಹಂಚಿಕೆಗಾಗಿ ಜಿಲ್ಲಾ ಭೂ ಹಂಚಿಕೆ ಸಮಿತಿಗಳನ್ನು ಮಂಡಳಿಯು ರಚಿಸಿತು (ಡಿಸೆಂಬರ್ 2005).

ಮಂಡಳಿಯಿಂದ ಯೋಜನೆಯ ತೀರುವಳಿ ಮತ್ತು ಇದರ ಪರಿಣಾಮವಾದ ಭೂ ಹಂಚಿಕೆಯು, ಕನಾರಟಕ ಕ್ಯಾರಿಕೆಗಳು (ಸೌಲಭ್ಯ) ಅಧಿನಿಯಮ, 2002ರ ಉಲ್ಲಂಘನೆಗೆ ಸಮನಾಗಿದ್ದುದರಿಂದ ಅನಧಿಕೃತವಾಗಿತ್ತು. ಮಾದರಿ ಅಭಿವೃದ್ಧಿ ಕಾರ್ಯಾಲಯಗಳಲ್ಲಿ ಮಂಡಳಿಯಿಂದ ಅನಧಿಕೃತ ಹಂಚಿಕೆಗಳು 152 ಪ್ರಕರಣಗಳಲ್ಲಿ 158.79 ಎಕರೆಯಷ್ಟಾಗಿದ್ದರೆನ್ನು ಕೋಷ್ಟಕ 2.6ರಲ್ಲಿ ತೋರಿಸಲಾಗಿದೆ:

ಕೋಷ್ಟಕ 2.6: ಅನಧಿಕೃತವಾಗಿದ್ದ ನೇರ ಹಂಚಿಕೆ

ಕ್ರಮ ಸಂಖ್ಯೆ	ಅಭಿವೃದ್ಧಿ ಕಾರ್ಯಾಲಯದ ಹೆಸರು	2011-12ರಿಂದ 2016-17ರ ಅವಧಿಯಲ್ಲಿ ಹಂಚಿಕೆಯ ಸಂಖ್ಯೆ	ವ್ಯಾಪ್ತಿ ಏಕರೆಯಲ್ಲಿ
1	ಅಭಿವೃದ್ಧಿ ಕಾರ್ಯಾಲಯ-2, ಬೆಂಗಳೂರು	84	42.07
2	ಅಭಿವೃದ್ಧಿ ಕಾರ್ಯಾಲಯ, ಮೈಸೂರು	37	48.85
3	ಅಭಿವೃದ್ಧಿ ಕಾರ್ಯಾಲಯ, ಧಾರವಾಡ	16	40.46
4	ಅಭಿವೃದ್ಧಿ ಕಾರ್ಯಾಲಯ, ಬಜಾರಿ	15	27.41
ಒಟ್ಟು		152	158.79

(ಆದಾರ: ಮಂಡಳಿ ಒದಗಿಸಿದ ಮಾಹಿತಿ)

ಮೇಲಿನ ಎಲ್ಲ ಪ್ರಕರಣಗಳಲ್ಲಿ, ಮಂಡಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯನಿರ್ವಹಕ ಸದಸ್ಯರು, ಮಂಡಳಿಯ ಹಂಚಿಕೆ ಸಮಿತಿ, ಮುಂತಾದವು ಹಂಚಿಕೆಯ ಪ್ರಾಧಿಕಾರವಾಗಿತ್ತು.

ಸಮಿತಿಗಳ ಅನುಮೋದನೆಯಿಲ್ಲದೆಯೇ ಮಂಡಳಿಯು ಉದ್ದೇಶಗಳಿಗೆ ಭೂಮಿ ಹಂಚುವುದನ್ನು ಕನಾರಟಕ ಕ್ಯಾರಿಕೆ (ಸೌಲಭ್ಯ) ಅಧಿನಿಯಮವು ನಿರ್ಬಂಧಿಸುವುದಿಲ್ಲ ಎಂದು ಸರ್ಕಾರವು ತಿಳಿಸಿತು (ಡಿಸೆಂಬರ್ 2017). ಆದರೆ, ಕನಾರಟಕ ಕ್ಯಾರಿಕೆಗಳು (ಸೌಲಭ್ಯ) ಅಧಿನಿಯಮ, 2002ರ ಪ್ರಕಾರ ಯೋಜನೆಗಳನ್ನು ಅನುಮೋದಿಸುವ ಅಧಿಕಾರವು ಹೂಡಿಕೆ ಸಮಿತಿಗಳಿಗೆ ಮಾತ್ರ ವಿಹಿತವಾಗಿರುವುದರಿಂದ, ಮಂಡಳಿಯಿಂದ ಅನುಮೋದನೆಯು ಈ ಅಧಿನಿಯಮದ ಉಲ್ಲಂಘನೆಗೆ ಸಮನಾಗುತ್ತದೆ.

2.1.10.2 ಭೂಮಿಯ ಹಂಚಿಕೆಗಾಗಿ ಕಾಲಮಿತಿಯ ಅನುಷ್ಠಾತೀ

ಉದ್ದೇಶಿತವಾದ ವ್ಯಾಪಾರದ ಆರಂಭವನ್ನು ಸುಗಮಗೊಳಿಸಲು ಭೂಮಿಯ ಹಂಚಿಕೆಗಾಗಿ ಸ್ವೀಕೃತವಾದ ಅರ್ಜಿಗಳ ಸಕಾಲಿಕ ವಿಲೇವಾರಿಯು ಮುಖ್ಯವಾಗಿದೆ. ಆದಾಗ್ಯೂ, ಮಂಡಳಿಯಿಂದ ಭೂಮಿಯ ವಿಲೇವಾರಿಯನ್ನು ನಿಯಂತ್ರಿಸುವ ಕೆನಾರಟಕ ಕ್ಯಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮ, 1966 ಆಗಲೇ ಅಥವ ಕೆನಾರಟಕ ಕ್ಯಾರಿಕಾ ಪ್ರದೇಶಾಭಿವೃದ್ಧಿ ನಿಯಮಾವಳಿ, 1969 ಆಗಲೇ ಭೂಮಿಯ ಹಂಚಿಕೆಗಾಗಿ ಸ್ವೀಕರಿಸಲಾದ ಅರ್ಜಿಗಳ ಪರಿಷ್ಕರಣೆಗಾಗಿ ಒಂದು ಕಾಲಮಿತಿಯನ್ನು ವಿಧಿಸಿರಲಿಲ್ಲ.

ಮಂಡಳಿಯ ಹಂಚಿಕೆ ವಿಭಾಗದಲ್ಲಿ ನಿರ್ವಹಿಸಿರುವ ರಿಜಿಸ್ಟ್ರಾನ ಪರಿಶೀಲನೆಯು ಹೊರಗೆಡಿದ್ದು ಏನೆಂದರೆ, ಮೊದಲು ಬಂದವರು ಮೊದಲು ಹೊರಗೆ ಆಧಾರದಲ್ಲಿ ವಿಲೇವಾರಿಯನ್ನು ಅನುಕೂಲಿಸಲು, ಸ್ವೀಕರಿಸಲಾದ ಅರ್ಜಿಗಳನ್ನು ಒಂದು ಕ್ರಮಬದ್ಧ ವಿಧಾನದಲ್ಲಿ ನಮೂದಿಸಿರಲಿಲ್ಲ. ಹೀಗಾಗಿ, ಅರ್ಜಿಗಳ ಸ್ವೀಕೃತಿಗೆದುರಾಗಿ ಅವುಗಳ ವಿಲೇವಾರಿಯನ್ನು ನಿಗ್ರಹಿಸಲು ಯಾವುದೇ ವ್ಯವಸ್ಥೆಯಿರಲಿಲ್ಲ. ಹಂಚಿಕೆಗಾಗಿ ಅರ್ಜಿಗಳ ಸ್ವೀಕೃತಿ, ವಿಲೇವಾರಿ ಮತ್ತು ಬಾಕಿಯನ್ನು ನಿಗ್ರಹಿಸುವ ವ್ಯವಸ್ಥೆಯ ಮತ್ತು ಕಾಲಮಿತಿಯ ಅನುಪಸ್ಥಿತಿಯಲ್ಲಿ, ವಿಲೇವಾರಿ ಮತ್ತು ಆದ್ಯತಾ ಶೈಳಿಗಳಿಗೆ ಎದುರಾಗಿ ಪರಿಶೀಲನೆಗೆ ಹಂಚಿಕೆಯ ಪ್ರಕ್ರಿಯೆಯು ಒಳಪಟ್ಟಿರಲಿಲ್ಲ. ಹೀಗೆ, ಹಂಚಿಕೆಯ ಪ್ರಕ್ರಿಯೆಯ ಪಾರದರ್ಶಕತೆಯ ಕೊರತೆಯಿಂದಿತ್ತು.

ಮಾದರಿ ಅಭಿವೃದ್ಧಿ ಕಾರ್ಯಾಲಯಗಳ ಸಂಬಂಧದಲ್ಲಿ, ಮಾರ್ಚ್ 2017ರಲ್ಲಿ ವಿಲೇವಾರಿ ಬಾಕಿಯಿರುವ ಹಂಚಿಕೆಗಾಗಿ ಅರ್ಜಿಗಳ ವಿವರಗಳು ಕೋಷ್ಟಕ 2.7ರಲ್ಲಿ ತೋರಿಸಿದಂತಿದ್ದವು:

ಕೋಷ್ಟಕ 2.7: ವಿಲೇವಾರಿ ಬಾಕಿಯಿರುವ ಹಂಚಿಕೆಗಾಗಿ ಅರ್ಜಿಗಳು

ಕ್ರಮ ಸಂಖ್ಯೆ	ಅಭಿವೃದ್ಧಿ ಕಾರ್ಯಾಲಯದ ಹೆಸರು	31.3.2017ರಂದು ಬಾಕಿಯಿದ್ದ ಅರ್ಜಿಗಳು
1	ಅಭಿವೃದ್ಧಿ ಕಾರ್ಯಾಲಯ, ಮೈಸೂರು	69
2	ಅಭಿವೃದ್ಧಿ ಕಾರ್ಯಾಲಯ, ಬಳ್ಳಾರಿ	23
3	ಅಭಿವೃದ್ಧಿ ಕಾರ್ಯಾಲಯ, ಧಾರವಾಡ	1,081
4	ಅಭಿವೃದ್ಧಿ ಕಾರ್ಯಾಲಯ-2, ಬೆಂಗಳೂರು	ಒಂದಿಸಲಿಲ್ಲ
ಒಟ್ಟು		1,173

(ಆಧಾರ: ಮಂಡಳಿ ಒಂದಿಸಿದ ಮಾಹಿತಿ)

ಅತಿಹೆಚ್ಚು ಬಾಕಿಯಿದ್ದ ಅಭಿವೃದ್ಧಿ ಕಾರ್ಯಾಲಯ, ಧಾರವಾಡದ ಸಂಬಂಧದಲ್ಲಿ, ಬಾಕಿಯಿದ್ದ ಅರ್ಜಿಗಳ ವರ್ಯೋವಾರು ವಿಶೇಷಣೆಯನ್ನು ಕೋಷ್ಟಕ 2.8ರಲ್ಲಿ ತೋರಿಸಲಾಗಿದೆ:

ಕೋಷ್ಟಕ 2.8: ಹಂಚಿಕೆ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ

ಕ್ರಮ ಸಂಖ್ಯೆ	ವಿಳಂಬ ಅವಧಿ	ಬಾಕಿಯಿದ್ದ ಅರ್ಜಿಗಳ ಸಂಖ್ಯೆ
1	6 ವರ್ಷಗಳಿಗೂ ಅಧಿಕ	281
2	5 ವರ್ಷಗಳಿಗೂ ಅಧಿಕ	452
3	4 ವರ್ಷಗಳಿಗೂ ಅಧಿಕ	61
4	3 ವರ್ಷಗಳಿಗೂ ಅಧಿಕ	24
5	2 ವರ್ಷಗಳಿಗೂ ಅಧಿಕ	38
6	2 ವರ್ಷಗಳಿಗೂ ಕಡಿಮೆ	225
ಒಟ್ಟು		1,081

(ಆಧಾರ: ಮಂಡಳಿ ಒಂದಿಸಿದ ಮಾಹಿತಿ)

ಅಭಿವೃದ್ಧಿ ಕಾರ್ಯಾಲಯ, ಧಾರವಾಡದಲ್ಲಿ ದಾವಿಲೆಗಳ ಪರಿಶೀಲನೆಯು ತಿಳಿಯಪಡಿಸಿದ್ದೆನೆಂದರೆ, ಗಮನಗಟ್ಟಿ ಕ್ಯಾರಿಕಾ ಪ್ರದೇಶದಲ್ಲಿ ಹಂಚಿಕೆಗಾಗಿ ಸ್ವೀಕೃತವಾದ 803 ಅರ್ಜಿಗಳಲ್ಲಿ 269 ಅರ್ಜಿಗಳು, ಕ್ಯಾರಿಕಾ ಪ್ರದೇಶದಲ್ಲಿ ವ್ಯಾಪ್ತಿತವಾದ 48.16 ಎಕರೆ ಭೂಮಿಯ ಲಭ್ಯತೆಯಿದ್ದರೂ ಆರು ವರ್ಷಗಳಿಗೂ ಮೀರಿ ವಿಲೇವಾರಿಯಾಗಿರಲಿಲ್ಲ. ಹೂಡಿಕೆ ಸಮಿತಿಗಳಿಂದ ಹೂಡಿಕೆ ಪ್ರಸ್ತಾವನೆಗಳು ತೀರುವಳಿಯಾಗಿದ್ದ ಅರ್ಜಿದಾರರಿಗೆ ಕ್ಯಾರಿಕಾ ನಿರ್ವಹಣೆ ಹಂಚಿಕೆಯಾಗದಿದ್ದದಕ್ಕೆ ಕಾರಣಗಳು ದಾವಿಲೆಯಲ್ಲಿರಲಿಲ್ಲ.

ಅಭಿವೃದ್ಧಿ ಕಾರ್ಯಾಲಯ, ಧಾರವಾಡದಲ್ಲಿ ಬಾಕಿ ಉಳಿದಿದ್ದ 278 ಅರ್ಜಿಗಳು, ಹಂಚಿಕೆಗಾಗಿ ಭೂಮಿಯು ಲಭ್ಯವಿಲ್ಲದಿದ್ದ ಗದಗ್-ನರಸಾಮುರ ಕ್ಯಾರಿಕಾ ಪ್ರದೇಶಕ್ಕೆ ಸಂಬಂಧಿಸಿದ್ದವು. ಭೂಮಿಯು ಲಭ್ಯವಿರದಿದ್ದ ಈ ಕ್ಯಾರಿಕಾ ಪ್ರದೇಶದಲ್ಲಿ ಕ್ಯಾರಿಕಾ ಘಟಕಗಳ ಸಾಫನೆಗಾಗಿ ಯೋಜನಾ ಪ್ರಸ್ತಾಪನೆಗಳು ಸಮಿತಿಗಳಿಂದ ಹೇಗೆ ಅನುಮೋದಿತವಾಗುತ್ತಿದ್ದವು ಎನ್ನುವುದು ಸ್ವಷ್ಟವಾಗಲಿಲ್ಲ. ತೀರುವಳಿ ಸಮಿತಿಗಳ ಸದಸ್ಯನಾಗಿದ್ದ ಮಂಡಳಿಯು ಭೂಮಿಯ ಅಲಭ್ಯತೆಯನ್ನು ಸಮಿತಿಗಳಿಗೆ ತಿಳಿಯಪಡಿಸಬೇಕಾಗಿತ್ತು. ಇದು ಅರ್ಜಿಗಳು ಅನಾವಶ್ಯಕವಾಗಿ ಬಾಕಿ ಉಳಿಯುವಲ್ಲಿ ಪರಿಣಮಿಸಿತು.

ಭೂಮಿಯ ಹಂಚಿಕೆಯ ಸಮಯದಲ್ಲಿ ಮಂಡಳಿಯು ಸಲ್ಲಿಸಿದ್ದ ಸೇವೆಗಳನ್ನು “ಸರ್ಕಾರ”²³ ಅಡಿ ತರಲಾಗಿತ್ತು ಮತ್ತು ಭೂಮಿಯ ಹಂಚಿಕೆಗಾಗಿ ಅರ್ಜಿಗಳನ್ನು ತಾಕ್ಷಣಿಕ (ಆನ್ ಲೈನ್) ವ್ಯವಸ್ಥೆಯ ಮೂಲಕ ಸ್ವೀಕರಿಸಲಾಗುತ್ತಿತ್ತು ಎಂದು ಸರ್ಕಾರವು ಉತ್ತರಿಸಿತು (ಡಿಸೆಂಬರ್ 2017).

ಉತ್ತರವು ಸಮರ್ಥನೀಯವಾಗಿರಲಿಲ್ಲ, ಏಕೆಂದರೆ ಮಂಡಳಿಯಿಂದ ಕೇಂದ್ರಿಕೃತ ದತ್ತಾಂಶವು ನಿರ್ವಹಿಸಲ್ಪಟ್ಟಿರಲಿಲ್ಲ.

2.1.10.3 ವ್ಯಾಜ್ಯದಿಂದ ಕೊಡಿದ್ದ ಭೂಮಿಯ ಹಂಚಿಕೆ

ವ್ಯಾಜ್ಯದಲ್ಲಿರುವ ಭೂಮಿಯನ್ನು ಹಂಚಬಾರದು, ಏಕೆಂದರೆ ವ್ಯಾಪಾರದ ಆರಂಭಕ್ಕಾಗಿ ಭೂಮಿಯ ಸ್ವಾಧೀನತೆಯನ್ನು ಹಂಚಿಕೆದಾರರಿಗೆ ಹಸ್ತಾಂಶರ ಮಾಡಲಾಗುವುದಿಲ್ಲ. ಆದಾಗ್ಯೂ, ವ್ಯಾಜ್ಯದಲ್ಲಿರುವ ಭೂಮಿಯ, ಅಭಿವೃದ್ಧಿ ಅಧಿಕಾರಿಗಳಿಂದ ಲಭ್ಯತೆಯನ್ನು ವಿಚಿತ್ರಪಡಿಸಿಕೊಳ್ಳಲಿದೆಯೇ, ಮಂಡಳಿಯ ಹಂಚಿಕೆ ವಿಭಾಗದಿಂದ ಹಂಚಲ್ಪಟಿತು. ವ್ಯಾಜ್ಯದಲ್ಲಿದ್ದ ಭೂಮಿಯ ಹಂಚಿಕೆಯ ವಿವರಗಳನ್ನು ಕೋಷ್ಟಕ 2.9ರಲ್ಲಿ ತೋರಿಸಲಾಗಿದೆ:

ಕೋಷ್ಟಕ 2.9: ವ್ಯಾಜ್ಯದಲ್ಲಿದ್ದ ಭೂಮಿಯ ಹಂಚಿಕೆಯ ವಿವರಗಳು

ಕ್ರಮ ಸಂಖ್ಯೆ	ಅಭಿವೃದ್ಧಿ ಕಾರ್ಯಾಲಯದ ಹೆಸರು	ಪ್ರಕರಣಗಳ ಸಂಖ್ಯೆ	ವ್ಯಾಪ್ತಿ ಏಕರೆಯಲ್ಲಿ
1	ಅಭಿವೃದ್ಧಿ ಕಾರ್ಯಾಲಯ, ಮೈಸೂರು	27	114.70
2	ಅಭಿವೃದ್ಧಿ ಕಾರ್ಯಾಲಯ-2, ಬೆಂಗಳೂರು	14	86.03
3	ಅಭಿವೃದ್ಧಿ ಕಾರ್ಯಾಲಯ, ಧಾರವಾಡ	7	9.32

(ಆಧಾರ: ಮಂಡಳಿ ಒದಗಿಸಿದ ಮಾಹಿತಿ)

ಈ ಪ್ರಕರಣಗಳಲ್ಲಿ ಹಂಚಿಕೆಯನ್ನು 1992 ಮತ್ತು 2013ರ ನಡುವಿನ ಅವಧಿಯಲ್ಲಿ ಮಾಡಲಾಗಿತ್ತು. ಹಂಚಿಕೆದಾರರು ಅವರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನಿರ್ದಿಷ್ಟವಾಗಿ ಕಾರ್ಯಾಲಯಗಳಿಗೆ ಏಕೆಂದರೆ ಮಂಡಳಿಯು ಒದಗಿಸಿದ ಹಂಚಿಕೆಯ ವಿವರಗಳಿಂದ ಕಂಡುಬಂದಂತೆ, ಈ ಹಂಚಿಕೆದಾರರಿಗೆ ಬದಲೀ ನಿರ್ವಹಣೆಗಳನ್ನು ಹಂಚಲಿಲ್ಲ.

ಭೂಮಿಯ ಹಂಚಿಕೆಯ ನಂತರ ವ್ಯಾಜ್ಯಗಳು ಉಂಟಾದವು ಮತ್ತು ಬದಲೀ ನಿರ್ವಹಣೆಗಳ ಹಂಚಿಕೆಗೆ ಹಂಚಿಕೆದಾರರ ಕೋರಿಕೆಯನ್ನು ಕಾರ್ಯಾಲಯದ ವಿವರಗಳಿಂದ ಎಂದು ಸರ್ಕಾರವು ಉತ್ತರಿಸಿತು (ಡಿಸೆಂಬರ್ 2017).

ಉತ್ತರವು ಸಮರ್ಥನೀಯವಾಗಿರಲಿಲ್ಲ ಏಕೆಂದರೆ ಉತ್ತರವು ಸಾಮಾನ್ಯ ರೀತಿಯಲ್ಲಿತ್ತು ಮತ್ತು ಬದಲೀ ನಿರ್ವಹಣೆಗಳ ವಿವರಗಳನ್ನು ಒದಗಿಸಲಿಲ್ಲ.

2.1.10.4 ಹಂಚಿಕೆಯ ನಿಬಂಧನೆಗಳನ್ನು ಜಾರಿ ಮಾಡಲಿಲ್ಲ

ಭೂಮಿ ಹಂಚಿಕೆಯ ಪತ್ರವನ್ನು ನೀಡುವಾಗ, ಭೂಮಿ ಅಥವ ನಿರ್ವಹಣದ ಸ್ವಾಧೀನತೆಯನ್ನು ಹಂಚಿಕೆದಾರನಿಗೆ ನಂತರ ಹಸ್ತಾಂಶರಿಸಿದ್ದರೂ, ಅವನ್ನು ಮಂಡಳಿಯ ದಾಖಲೆಗಳಲ್ಲಿ ಹಂಚಿಕೆಯಾಗಿದೆ

²³ ಸರ್ಕಾರ - ಕರ್ನಾಟಕ ಸರ್ಕಾರದ ಒಂದು ಯೋಜನೆಯಾಗಿದ್ದ ನಾಗರಿಕ ಸೇವೆಗಳನ್ನು ಒದಗಿಸುವುದಕ್ಕೆ ಕಾಲಮಾತಿಯನ್ನು ಸೂಚಿಸುತ್ತದೆ.

ಎಂದು ತೋರಿಸಲಾಗುತ್ತದೆ. ಹಂಚಿಕೆಯ ನಿಬಂಧನೆಗಳ ಪ್ರಕಾರ, ಭೂಮಿಯ ತಾತ್ಕಾಲಿಕ ವೆಚ್ಚದ ಉಳಿಕೆ ಮೊತ್ತವನ್ನು (ತಾತ್ಕಾಲಿಕ ಹಂಚಿಕೆ ದರದ ಶೇಕಡ 70ರಿಂದ 80²⁴) ಹಂಚಿಕೆ ಪತ್ತೆ ನೀಡಿದ 180 ದಿನಗಳೊಳಗೆ ಪಾವತಿಸುವ ಅಗತ್ಯವಿತ್ತು. ಸೂಚಿತ ಕಾಲಮಿತಿಯನ್ನು ಪಾಲಿಸುವಲ್ಲಿ ವಿಫಲತೆಯು ಅಜ್ಯಾಯೋಂದಿಗೆ ಸ್ವೀಕೃತವಾಗಿದ್ದ ಮೊತ್ತದ ಶೇಕಡ 25 ಮತ್ತು ಪಾವತಿಸಿದ್ದ ಮುಂಗಡ ಹಣ ತೇವಣಿಯ ಮುಟ್ಟುಗೋಲಿಗೆ ಒಳಪಡುತ್ತದೆ. ಹೀಗೆ ರದ್ದಾದ ಹಂಚಿಕೆಗಳು ಇತರ ಉದ್ದೇಶಗಳಿಗೆ ಹಂಚಿಕೆಯಾಗಬಹುದು.

ಮಾರ್ಚ್ 2017ರಲ್ಲಿದ್ದಂತೆ, 12 ಅಭಿವೃದ್ಧಿ ಕಾರ್ಯಾಲಯಗಳಿಂದ 38 ಕ್ಯಾರಿಕಾ ಪ್ರದೇಶಗಳ 722 ಹಂಚಿಕೆಗಳಲ್ಲಿ, ಬಾಕಿ ಮೊತ್ತದ (₹ 581.20 ಕೋಟಿ) ಪಾವತಿಗೆ ವಿಧಿಸಿದ್ದ ಅವಧಿಯು ಮುಗಿದಿದ್ದರೂ, ಆರಂಭಿಕ ತೇವಣಿಗಳು ಮುಟ್ಟುಗೋಲಾಗಲಿಲ್ಲ. ಇವುಗಳಲ್ಲಿ ಪರೀಕ್ಷಾ-ತನಿಖೆಯಾದ ಅಭಿವೃದ್ಧಿ ಕಾರ್ಯಾಲಯಗಳಲ್ಲಿನ, 581.64 ಎಕರೆಯ, 17 ಕ್ಯಾರಿಕಾ ಪ್ರದೇಶಗಳ, 305 ಹಂಚಿಕೆಗಳ ಸಂಬಂಧದ ₹ 59.57 ಕೋಟಿ ಮೊತ್ತವು ಸೇರಿತ್ತು.

₹ 581.20 ಕೋಟಿಯ ನ ವಸೂಲಾತಿಯು ನಗದು ಹರಿಯುವಿಕೆಯ ತಡೆಹಿಡಿಯುವಿಕೆಯಲ್ಲಿ ಮತ್ತು ಈ ಹಂಚಿಕೆಗಳನ್ನು ಮಂಡಳಿಯು ರದ್ದುಗೊಳಿಸದಿದ್ದುದರಿಂದ ಭೂಮಿಯ ತಡೆಹಿಡಿಯುವಿಕೆಯಲ್ಲಿ ಪರೀಕ್ಷಾರ್ಥಿಗಳಿಗೆ ಸೇರಿತ್ತು.

ಮುಂದುವರೆದು, ಹಲವಾರು ಅರ್ಥ ಪ್ರಕರಣಗಳಲ್ಲಿ ಹಂಚಿಕೆಯ ರದ್ದುತ್ತಿಯಾಗದಿದ್ದುದು, ಈ ನಿರ್ವಹಣೆಗಳ ಮುಂದಿನ ಹಂಚಿಕೆಗಳಾಗಿ ಲಭ್ಯವಿರದ ಕಾರಣ, ಕ್ಯಾರಿಕಾ ಬೆಳವಣಿಗೆಯನ್ನು ಅಡ್ಡಪಡಿಸುವುದು.

ಸುತ್ತಿಗೆಯ ನಿಬಂಧನೆಗಳ ಪ್ರಕಾರ ಈ ಹಂಚಿಕೆಗಳನ್ನು ರದ್ದುಗೊಳಿಸಬೇಕಿತ್ತು ಎನ್ನುವುದನ್ನು ಸರ್ಕಾರವು ತನ್ನ ಉತ್ತರದಲ್ಲಿ ಒಷ್ಟಿತು (ಡಿಸೆಂಬರ್ 2017). ಮುಂದುವರೆದು, ಸಣ್ಣ ಘಟಕಗಳ ಕೆಲವು ಪ್ರಕರಣಗಳಲ್ಲಿ, ಅನ್ನಯಿಸುವ ಬಡ್ಡ ವಿಧಿಸಿದ ನಂತರ ವಿಸ್ತರಣೆಯನ್ನು ನೀಡಲಾಗಿದೆ ಎಂದು ಸಹ ಉತ್ತರವು ತಿಳಿಸಿತು.

2.1.11 ನಾಗರಿಕ ಸೌಲಭ್ಯದ ನಿರ್ವಹಣೆ

2.1.11.1 ನಾಗರಿಕ ಸೌಲಭ್ಯದ ನಿರ್ವಹಣೆಗ್ಗೆ ನಿಯಮಾವಳಿಗಳನ್ನು ದೂರೀಕರಿಸಲಿಲ್ಲ

ಕನಾರ್ಟಿಕ ಕ್ಯಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮದ ಸೆಕ್ಷನ್ 14ರಲ್ಲಿ ವಿಧಿಸಿರುವಂತೆ, ಕ್ಯಾರಿಕಾ ಪ್ರದೇಶದಲ್ಲಿ ನಾಗರಿಕ ಸೌಲಭ್ಯಗಳನ್ನು ಮತ್ತು ಸಾಮಾನ್ಯ ಸೌಲಭ್ಯಗಳನ್ನು ಒದಗಿಸುವುದು ಅಥವ ಒದಗುವಂತೆ ಮಾಡುವುದು, ಮಂಡಳಿಯ ಸಾಮಾನ್ಯ ಅಧಿಕಾರವಾಗಿದೆ. ಅಧಿನಿಯಮದ ಸೆಕ್ಷನ್ 2ರ ಪ್ರಕಾರ ನಾಗರಿಕ ಸೌಲಭ್ಯಗಳಲ್ಲಿ, ರಸ್ತೆ ನೀರು ಅಥವ ವಿದ್ಯುತ್ ಸರಬರಾಜು, ಬೀದಿ ದೀಪ, ಜರಂಡಿ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಗಲ್ಲಿ ರಸ್ತೆ ಮತ್ತು ಇಂತಹ ಇತರ ಅನುಕೂಲಗಳು ಸೇರಿವೆ. ಅಧಿನಿಯಮದಲ್ಲಿ ಬಳಕೆಯಾಗಿದ್ದ ‘ನಾಗರಿಕ ಸೌಲಭ್ಯ’²⁵ ಪದದ ವ್ಯಾಖ್ಯಾತೆಯನ್ನು ಕನಾರ್ಟಿಕ ಸರ್ಕಾರವು ಅಧಿಸೂಜನೆ ಸಂಖ್ಯೆ ಸಿ 1 86 ಎಸ್‌ಪಿಕ್ಯೂ 90, ಬೆಂಗಳೂರು, ದಿನಾಂಕ 13 ಮಾರ್ಚ್ 1991ರಂತೆ ಮತ್ತು ವಿಸ್ತರಿಸಿತು. ಆದಾಗ್ಯೂ, ಕ್ಯಾರಿಕಾ ಪ್ರದೇಶಗಳ ಮೂಲ ವಿನ್ಯಾಸ ಯೋಜನೆಯ ಆಧಾರದ ಮೇಲೆ ನಿರ್ವಹಣೆ ಸಂಖ್ಯೆ, ವ್ಯಾಪ್ತಿ, ಹಂಚಿಕೆಯ ಉದ್ದೇಶ ಮತ್ತು ಹಂಚಿಕೆಗಾಗಿ ಲಭ್ಯವಿರುವ ಉಳಿಕೆ ಭೂಮಿಯ ವಿವರಗಳೊಂದಿಗೆ ನಾಗರಿಕ ಸೌಲಭ್ಯದ ನಿರ್ವಹಣೆಗಳ ತಪ್ಪಿಲುಪಟ್ಟಿಯನ್ನು ಮಂಡಳಿಯು ನಿರ್ವಹಿಸಿರಲಿಲ್ಲ.

²⁴ ಬೆಂಗಳೂರು, ರಾಮನಗರ, ತುಮಕೂರು, ಮೈಸೂರು, ಮಂಗಳೂರು, ಕೋಲಾರ ಮತ್ತು ಚಿಕ್ಕಬಳ್ಳಾಮರ ಜಿಲ್ಲೆಗಳಲ್ಲಿ ಶೇಕಡ 70 ಮತ್ತು ಇತರ ಜಿಲ್ಲೆಗಳಲ್ಲಿ ಶೇಕಡ 80.

²⁵ ಬ್ಯಾಂಕ್, ಅಂಚೆ ಕಚೇರಿ, ದೂರವಾಣಿ ಮತ್ತು ತ್ರಿಭೇಂದ್ರ ವಿನಿಯಮ ಕೇಂದ್ರ, ಘರಾವಾರ ಮಂದಿರ, ಅಗ್ನಿಶಾಮಕ ನಿಲ್ದಾಣ, ಕೊಳಚೆ ಮತ್ತು ತ್ರಾಜ್ಯ ಸಂಸ್ಕರಣಾ ಸ್ಥಾವರ, ಜೀರಾಕ್ಸ್ ಸೌಲಭ್ಯ ಬ್ಸ್ ಡಿಪ್ಸ್, ಟ್ರಾಕ್ಸ್/ ಕೆಂಪ್ಸ್ ನಿಲ್ದಾಣ, ತರಬೇತಿ ಕೇಂದ್ರ, ವಿದ್ಯುತ್ ಉಪಕೇಂದ್ರ, ನೀರಿನ ಘಟಕ, ದೀಸೆಲ್ ವಿದ್ಯುತ್ ಉತ್ಪಾದನಾ ಕೇಂದ್ರ, ಆರೋಪಾಬ್ಯೇಲ್ ಸೇವಾ ಕೇಂದ್ರ, ಶೈಕ್ಷಣಿಕ ಸಂಸ್ಥೆ, ಆಸ್ತಿತೆ, ಜಿಪ್‌ಫಾಲಾಯ, ತೂಕಮಾಡುವ ಸೇತುವೆ, ಹೊಟೆಲ್, ಮೊಟೆಲ್, ಸಿನಿಮ್ ಮಂದಿರ, ಆರೋಗ್ಯ ಮತ್ತು ರಚಾ ವಿಹಾರಧಾಮ, ಮುಂತಾದವು ಸೇರುತ್ತವೆ.

ನಾಗರಿಕ ಸೌಲಭ್ಯದ ಅರ್ಥವನ್ನು 1991ರಲ್ಲಿ ವಿಸ್ತರಿಸಿದರೂ, ನಾಗರಿಕ ಸೌಲಭ್ಯದ ನಿರ್ವಹಣೆಯ ಹಂಚಿಕೆಯ ನಿಯಂತ್ರಣಕ್ಕಾಗಿ ಸರ್ಕಾರವು ನಿಯಮಾವಳಿಗಳನ್ನು ರೂಪಿಸಲಿಲ್ಲ ಮತ್ತು ನಾಗರಿಕ ಸೌಲಭ್ಯದ ನಿರ್ವಹಣೆಗಳನ್ನು ಕೈಗಾರಿಕ ನಿರ್ವಹಣೆಗಳಂತೆ ಕಾಣಲಾಯಿತು ಹಾಗೂ ಗುತ್ತಿಗೆ-ಮಾರಾಟದ ಆಧಾರದ ಮೇಲೆ ಹಂಚಿಕೆಯಿತು ಮತ್ತು ಅಂತಿಮವಾಗಿ ಮಾರಲಾಯಿತು.

ಮಾರುವುದಕ್ಕಾಗಿ ಇರದ ಆದರೆ ಗುತ್ತಿಗೆಯ ಆಧಾರದ ಮೇಲೆ ಮಾತ್ರ ಹಂಚಿಕೆಯಾಗಿರುವ ನಾಗರಿಕ ಸೌಲಭ್ಯದ ನಿರ್ವಹಣೆಯ ಸೇರಿದಂತೆ ಮಂಡಳಿಯಿಂದ ಭೂಮಿಯ ವಿಲೇವಾರಿಯನ್ನು ಅನುಕೂಲಿಸಲು ಮಂಡಳಿಯ ನಿಯಮಾವಳಿ, 1969ರ ನಿಯಮಾವಳಿ 7ಕ್ಕೆ ತಿದ್ದುಪಡಿಯ ಅಗತ್ಯವಿದೆ ಎಂದು ಕನಾಟಕದ ಉಚ್ಚ ನ್ಯಾಯಾಲಯವು ಗಮನಿಸಿತು²⁶ (ಪಿಂಲ್ 2011).

ಸಾರ್ವಜನಿಕ ಖಾಸಗಿ ಪಾಲುಗಾರಿಕ ಮಾದರಿಯಲ್ಲಿ ಸರ್ಕಾರೀತರ ಏಜೆನ್ಸಿಗಳು/ಸಂಸ್ಥೆಗಳಿಗೆ ನಾಗರಿಕ ಸೌಲಭ್ಯದ ನಿರ್ವಹಣೆಯ ಹಂಚಿಕೆಯನ್ನು ಸೇರಿಸಿಕೊಂಡು ಕರಡು ನಿಯಮಗಳನ್ನು ಸೂಕ್ತವಾಗಿ ಮಾರ್ಪಡಿಸಲು ಮತ್ತು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲು ಕನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ನಾಗರಿಕ ಸೌಲಭ್ಯದ ನಿರ್ವಹಣೆಯ ಹಂಚಿಕೆ) ನಿಯಮಾವಳಿ, 2012ರ ಕರಡು ಪ್ರತಿಯು, ಮುಖ್ಯ ಕಾರ್ಯಾನ್ವಯಾಧಿಕಾರಿ ಮತ್ತು ಕಾರ್ಯಾನ್ವಯಾಧಿಕಾರಿಗಳ ಅಧಿಕಾರ ನೀಡಿತು.

ನಾಗರಿಕ ಸೌಲಭ್ಯದ ನಿರ್ವಹಣೆಯ ಹಂಚಿಕೆ ನಿಯಮಗಳ ರಚನೆಯು ಬಾಕಿಯಿದ್ದಂತೆ, ನಾಗರಿಕ ಸೌಲಭ್ಯದ ನಿರ್ವಹಣೆಯ ದುರುಪಯೋಗವನ್ನು ತಡೆಯಲು, ಭವಿಷ್ಯದಲ್ಲಿ ಭೂಮಿಯ ಹಂಚಿಕೆಗೆ ಅನುಮೋದನೆಯನ್ನು ಶಾಶ್ವತ ಗುತ್ತಿಗೆಯ ಆಧಾರದ ಮೇಲೆ ಮಾತ್ರ, ಅಂದರೆ 99 ವರ್ಷಗಳ ಅವಧಿಗೆ, ನೀಡಬೇಕೆಂದು ಮಂಡಳಿಯು ನಿರ್ಣಯಿಸಿತು (324ನೇಯ ನಿರ್ದೇಶಕರ ಸಭೆ ತಾ. 27 ಜೂನ್ 2013). ಆದಾಗ್ಯೋ ಮಂಡಳಿಯು ಪರೀಕ್ಷಾ-ತನಿಬೆಯಾದ ನಾಲ್ಕು ಅಭಿವೃದ್ಧಿ ಕಾರ್ಯಾಲಯಗಳಲ್ಲಿ, ಅದರ ನಿರ್ಣಯಕ್ಕೆ ವಿರುದ್ಧವಾಗಿ ಮತ್ತು ನ್ಯಾಯಾಲಯದ ಆದೇಶದ ಉಲ್ಲಂಘನೆಯಲ್ಲಿ 55.37 ಎಕರೆ ಅಳತೆಯ ನಾಗರಿಕ ಸೌಲಭ್ಯದ ನಿರ್ವಹಣೆಯನ್ನು ಮಾರಿತ್ತು; ಇದರಲ್ಲಿ ಶ್ರೀ ಸತ್ಯ ಸಾಯಿ ಟ್ರಿಸ್ಟ್‌ಗೆ ಮಾರಾಟವಾಗಿದ್ದ (ಜುಲೈ 2015) 52.24 ಎಕರೆ ಭೂಮಿಯು ಸೇರಿತ್ತು. ಸರ್ಕಾರದಿಂದ ರಘು ಉತ್ತೇಜನ ಕೈಗಾರಿಕಾ ಉದ್ಯಾನವನದಲ್ಲಿ ಆಸ್ತಿತ್ವದ ನಿರ್ಮಾಣಕ್ಕಾಗಿ ಭೂಮಿಯು, ಹಂಚಿಕೆಯ ನಿಬಂಧನೆಗಳನ್ನು ಸೂಚಿಸದೆಯೇ, ಉಚಿತವಾಗಿ ಟ್ರಿಸ್ಟ್‌ಗೆ ಹಂಚಿಕೆಯಾಗಿತ್ತು (1991).

ಹೀಗೆ, ಪಾಲನಾ ನಿಯಮಾವಳಿಗಳ ಅನುಪಸ್ಥಿತಿಯು, ಮಾರ್ಚ್ 2017ರಲ್ಲಿದ್ದಂತೆ, 55.37 ಎಕರೆ ನಾಗರಿಕ ಸೌಲಭ್ಯದ ನಿರ್ವಹಣೆ ಪ್ರಕ್ರಿಯೆಯ ವಿಲೇವಾರಿಯತ್ತೆ ಒಳ್ಳಿತ್ತು.

ನಾಗರಿಕ ಸೌಲಭ್ಯದ ನಿರ್ವಹಣೆಯ ಹಂಚಿಕೆಗಾಗಿ ನಿಯಮಾವಳಿಗಳು 22.05.2017 ಮತ್ತು 22.08.2017ರ ಮಂಡಳಿಯ ನಿರ್ದೇಶಕರ ಸಭೆಯಲ್ಲಿ ರಚನೆಯಾದವು ಎಂದು ಸರ್ಕಾರವು ಉತ್ತರಿಸಿತು (ಡಿಸೆಂಬರ್ 2017). ಮುಂದುವರೆದು, ಭೂಬಳಕೆಯ ಮೇಲೆ ಆಧರಿಸಿ ಶ್ರೀ ಸತ್ಯ ಸಾಯಿ ಟ್ರಿಸ್ಟ್‌ಗೆ ಕ್ರಿಯಾವಳಿ ಮಾಡಿಕೊಡಲಾಯಿತು, ಇದು ಮಂಡಳಿಯಿಂದ ಅನುಮೋದನೆಯಾಗಿತ್ತು ಎಂದು ಮುಖ್ಯ ಕಾರ್ಯಾನ್ವಯಾಧಿಕಾರಿ ಮತ್ತು ಕಾರ್ಯಾನ್ವಯಾಧಿಕಾರ ಸದಸ್ಯರು ತಿಳಿಸಿದರು.

ಆದರೆ, ಮೇಲೆ ಉಲ್ಲೇಖಿಸಿದ ಮಂಡಳಿಯ ನಿರ್ದೇಶಕರ ಸಭೆಯ ದಾಖಲೆಗಳಲ್ಲಿ ನಾವು ಅಂತಹ ವಿಚಾರಗಳನ್ನು ಕಾಣಲಿಲ್ಲ. ಮುಂದುವರೆದು, ಉತ್ತರವು ಸಮಧನೀಯವಾಗಿರಲಿಲ್ಲ ಎಕೆಂದರೆ ಕ್ರಿಯಾವಳಿ ಮಾಡುವುದಕ್ಕೆ ಭೂಬಳಕೆಯ ಪರಿತ್ಯು ಕೇವಲ ಕೈಗಾರಿಕಾ ಭೂಮಿಗೆ ಅನ್ವಯಿಸುತ್ತಿತ್ತು ಮತ್ತು ಶಾಶ್ವತ ಗುತ್ತಿಗೆಯ ಮೇಲಿರಬೇಕಾದ ನಾಗರಿಕ ಸೌಲಭ್ಯದ ನಿರ್ವಹಣೆಗೆ ಅನ್ವಯಿಸುತ್ತಿರಲಿಲ್ಲ.

²⁶ ಮೇಲ್ಮೈ ಅಜೆ 66896/ 2010ರಲ್ಲಿ.

2.1.11.2 ನಾಗರಿಕ ಸೌಲಭ್ಯಗಳ ನಿರ್ವಹಣೆ ಮಾರ್ಗಪಲ್ಲಟ

ಹಂಚಿಕೆಯ ದತ್ತಾಂಶಗಳ ಲೇಕ್ಸಿಪರಿಶೋಧನೆಯು, ನಾಗರಿಕ ಸೌಲಭ್ಯಗಳಿಗೆ ಕೈಗಾರಿಕಾ ನಿರ್ವಹಣೆ ಮಾರ್ಗಪಲ್ಲಟ ಮತ್ತು ಕೈಗಾರಿಕೆಗಳಿಗೆ ನಾಗರಿಕ ಸೌಲಭ್ಯಗಳಿಗೆ ಮೀಸಲಾಗಿದ್ದ ನಿರ್ವಹಣೆ ಮಾರ್ಗಪಲ್ಲಟವನ್ನು, ಕೆಳಗಿನ ಕೋಷ್ಟಕ 2.10ರಲ್ಲಿ ತೋರಿಸಿರುವಂತೆ, ತಿಳಿಯಪಡಿಸಿತು:

ಕೋಷ್ಟಕ 2.10: ಕೈಗಾರಿಕೆಗಳಿಗೆ ನಾಗರಿಕ ಸೌಲಭ್ಯಗಳಾಗಿ ಮೀಸಲಾಗಿದ್ದ ನಿರ್ವಹಣೆ ಮಾರ್ಗಪಲ್ಲಟ

ಕ್ರಮ ಸಂಖ್ಯೆ	ಅಭಿವೃದ್ಧಿ ಕಾರ್ಯಾಲಯದ ಹೆಸರು	ನಾಗರಿಕ ಸೌಲಭ್ಯದ ನಿರ್ವಹಣೆಗೆ ಮೀಸಲು		ಕೈಗಾರಿಕೆಗಳಿಗೆ ಮಾರ್ಗಪಲ್ಲಟ	
		ಸಂಖ್ಯೆ	ವ್ಯಾಪ್ತಿ (ಎಕರೆ)	ಸಂಖ್ಯೆ	ವ್ಯಾಪ್ತಿ (ಎಕರೆ)
1	ಅಭಿವೃದ್ಧಿ ಕಾರ್ಯಾಲಯ, ಮೈಸೂರು	39	151.16	19	130
2	ಅಭಿವೃದ್ಧಿ ಕಾರ್ಯಾಲಯ, ಬಳ್ಳಾರಿ	11	8.20	7	4.71
3	ಅಭಿವೃದ್ಧಿ ಕಾರ್ಯಾಲಯ, ಧಾರವಾಡ	1	6.03	1	6.03
4	ಅಭಿವೃದ್ಧಿ ಕಾರ್ಯಾಲಯ-2, ಬೆಂಗಳೂರು	34	39.73	1	1.01

(ಆರಾರು: ಮಂಡಳಿ ಒದಗಿಸಿದ ಮಾಹಿತಿ)

ಅಭಿವೃದ್ಧಿ ಅಧಿಕಾರಿಗಳಿಂದ, ಕೈಗಾರಿಕೆಗಳಿಗೆ ಸ್ಥಳಾವಕಾಶ ಮಾಡಿಕೊಡಲು ನಾಗರಿಕ ಸೌಲಭ್ಯಗಳಾಗಿ ಮೀಸಲಾಗಿದ್ದ ಭೂಮಿಯ ಮಾರ್ಗಪಲ್ಲಟವು, ಕೈಗಾರಿಕಾ ಪ್ರದೇಶವು ಅಗತ್ಯ ಸೌಲಭ್ಯಗಳಿಂದ ವಂಚಿತವಾಗುವಂತೆ, ಆ ಕೈಗಾರಿಕಾ ಪ್ರದೇಶದಲ್ಲಿ ಮಂಡಳಿಯಿಂದ ಒದಗಿಸಬಹುದಾಗಿದ್ದ ಸೌಲಭ್ಯಗಳ ವ್ಯಾಪ್ತಿಯನ್ನು ಇಳಿಸಿತು.

ಮಾರ್ಗಪಲ್ಲಟವು ಗಮನದ ಅಗತ್ಯವಿರುವ ಗಂಭೀರವಾದ ವಿಷಯವಾಗಿತ್ತು ಎಂದು ನಿರ್ಗಮನ ಸಭೆಯಲ್ಲಿ ಹೇಳಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಲೇಕ್ಸಿಪರಿಶೋಧನೆಯ ಅಭಿಪ್ರಾಯದೊಂದಿಗೆ ಸಮೂತ್ಪತ್ತಿಸಿದರು.

ನಿರ್ಣಯ: ಶ್ರೀ ಶ್ರೀ ಹುಂಟುವ ನಿಯಮಾವಳಿಗಳ ಅನುಪಸ್ಥಿತಿಯಲ್ಲಿ ನಾಗರಿಕ ಸೌಲಭ್ಯ ನಿರ್ವಹಣೆ ಹಂಚಿಕೆಯು ತಾತ್ಪರ್ಯಕವಾಗಿದ್ದು, ಕೈಗಾರಿಕಾ ಪ್ರದೇಶಗಳ ಜಿತ್ತಿನಾವನ್ನು ಭಾಧಿಸುವಂತೆ ಮಾರ್ಗಪಲ್ಲಟಗಳತ್ತ ಒಯ್ದಿತು.

ಶಿಫಾರಸು 4: ಹಂಚಿಕೆಯ ಸ್ವೀಕೃತಿ, ವಿಲೇವಾರಿ ಮತ್ತು ಬಾಕಿಯಿರುವ ಕೈಗಾರಿಕಾ ಪ್ರದೇಶವಾದು ದತ್ತಾಂಶದ ಕೋಣೀಕರಣದಿಂದ ಹಂಚಿಕೆಯಲ್ಲಿನ ಪಾರದರ್ಶಕತೆಯನ್ನು ನಿಶ್ಚಯಪಡಿಸಿಕೊಳ್ಳಬೇಕು. ನಾಗರಿಕ ಸೌಲಭ್ಯದ ನಿರ್ವಹಣೆ ಪಕ್ಷಪಾತೀಯ ಮಾರ್ಗಪಲ್ಲಟವನ್ನು ತಡೆಯಲು, ನಾಗರಿಕ ಸೌಲಭ್ಯದ ನಿರ್ವಹಣೆ ಹಂಚಿಕೆ ಮತ್ತು ವಿಲೇವಾರಿಯನ್ನು ಪಾಲಿಸುವ ನಿಯಮಾವಳಿಗಳನ್ನು ರೂಪಿಸಬೇಕು. ಕೈಗಾರಿಕಾ ಪ್ರದೇಶದಲ್ಲಿ ನಾಗರಿಕ ಸೌಲಭ್ಯದ ನಿರ್ವಹಣೆ ಹಂಚಿಕೆಯು ಗುತ್ತಿಗೆಯ ಆಧಾರದ ಮೇಲಿರಬೇಕು.

2.1.12 ಮೇಲ್ಮೀಡಿಜಿಟಲ್ ಸಾರ್ಥಕ

ಹೇಳಿದ್ದ ಉದ್ದೇಶಗಳ ಗುರಿ ಸಾಧನೆಯನ್ನು ವಿಚಿತಪಡಿಸಿಕೊಳ್ಳಲು ಮತ್ತು ಸೂಕ್ತ ಕ್ರಮ ಆರಂಭಿಸಲು ಉಲ್ಲಂಘನೆಗಳ ಸಕಾಲ ಪತ್ತೆಗಾಗಿ, ಮೇಲ್ಮೀಡಿಜಿಟಲ್ ಸಾರ್ಥಕ ನಿರ್ವಹಣೆಯ ಸಾಧನವಾಗಿದೆ.

2.1.12.1 ಹಂಚಿಕೆಯಾಗಿದ್ದ ಭೂಮಿಯ ಮೇಲ್ಮೀಡಿಜಿಟಲ್ ಸಾರ್ಥಕ ನಿರ್ವಹಣೆಯ ಅನುಪಸ್ಥಿತಿ

ಇಚ್ಛಿತ ಉದ್ದೇಶಕ್ಕಾಗಿ ಭೂಮಿಯ ಬಳಕೆಯನ್ನು ಕಡ್ಡಾಯ ಮಾಡಲು ಮಂಡಳಿಯು, ವಾಣಿಜ್ಯ ಉತ್ಪಾದನೆಯ ಆರಂಭ ಅರಂಭ ಅಥವ ಮುಂದುವರಿಕೆಯನ್ನು ವಿಚಿತಪಡಿಸಿಕೊಳ್ಳಲು ಪ್ರಾರಂಭಿಸಿದ್ದ ನಿಯತಕಾಲೀಕ ವಿವರಗಳ ಸಲ್ಲಿಕೆಯನ್ನು ಸೂಚಿಸುವ ವ್ಯವಸ್ಥೆಯನ್ನು ಯೋಜಿಸಿರಲೀಲ್ಲ.

ಮಂಡಳಿಯ ಹಂಚಿಕೆಯ ನಂತರದ ಮೇಲ್ಮೈಕಾರಣಕ್ಕೆಯು, ಹಂಚಿಕೆಯ ನಿಬಂಧನೆಗಳಲ್ಲಿ ಹೇಳಿದ್ದಂತೆ ಶುದ್ಧಕ್ಕಾರುಪತ್ರವನ್ನು ನೇರವೇರಿಸುವಲ್ಲಿಗೆ ಮಾತ್ರ ಸೀಮಿತವಾಗಿತ್ತು. ಜೊತೆಗೆ, ಕ್ರಿಯಪತ್ರವನ್ನು ಕಾರ್ಯರೂಪಕ್ಕೆ ತರುವ ಸಮಯದಲ್ಲಿ ಅಭಿವೃದ್ಧಿ ಕಾರ್ಯಾಲಯಗಳ ತನಿಖಾ ವರದಿಗಳು ಭೋಗೋಳಿಕ ಮಾಹಿತಿ ವ್ಯವಸ್ಥೆ ಜಿತ್ರಗಳಾಂದಿಗೆ ಅಡ್ಡ-ಪರಿಶೀಲನೆಯಿಲ್ಲದೆಯೇ ಸಂಸ್ಕರಿಸಲ್ಪಡುತ್ತಿದ್ದವು.

ಹಂಚಿಕೆಯ ನಿಬಂಧನೆಗಳಂತೆ, ಹಂಚಿಕೆದಾರನು ಭೂಮಿಯ ಸ್ಥಾಧೀನತೆಯು ಹಸ್ತಾಂತರವಾದ ದಿನಾಂಕದಿಂದ ಏರಡು ವರ್ಷಗಳ ಒಳಗೆ ಕ್ಯಾರಿಕಾ ಉತ್ಪಾದನೆಯನ್ನು ಆರಂಭಿಸುವ ಅಗತ್ಯವಿದೆ, ಇದನ್ನು ದಂಡತುಲ್ಯವಿಲ್ಲದೆಯೇ ಒಂದು ವರ್ಷಕ್ಕೆ ಮತ್ತು ದಂಡತುಲ್ಯದೊಂದಿಗೆ ಮತ್ತೊಂದು ವರ್ಷಕ್ಕೆ ವಿಸ್ತರಿಸಬಹುದು. ಹೀಗೆ, ವಾರಿಷ್ಟ ಉತ್ಪಾದನೆ ಆರಂಭಿಸಲು ಅನುಮತಿಸಿರುವ ಗರಿಷ್ಠ ಮಿತಿಯು ನಾಲ್ಕು ವರ್ಷಗಳಾಗಿದೆ ಮತ್ತು ಒಂದು ವೇಳೆ ಕ್ಯಾರಿಕಾ ಉತ್ಪಾದನೆಯು ಆವೇಳಿಗೆ ಆರಂಭವಾಗಿದ್ದರೆ, ಗುತ್ತಿಗೆ-ಮಾರಾಟದ ಒಪ್ಪಂದವು²⁷ ತಾನಾಗಿಯೇ ಕೊನೆಗೊಳ್ಳುತ್ತದೆ. ನಿಯತಕಾಲಿಕ ಮೇಲ್ಮೈಕಾರಣಕ್ಕೆ ಸೂತ್ರಗಳ ಅನುಪಸ್ಥಿತಿಯಲ್ಲಿ, ಹಂಚಿಕೆಯ ನಿಬಂಧನೆಗಳ ಉಲ್ಲಂಘನೆಗಳ ಬಗ್ಗೆ, ಕೆಳಗಿನ ಕಂಡಿಕೆ 2.1.12.2ರಲ್ಲಿ ಚರ್ಚಿಸಿರುವಂತೆ, ಒಂದು ದೀಪಾಂವಧಿಯಲ್ಲಿ ಕ್ರಮ ತೆಗೆದುಕೊಳ್ಳಲಿಲ್ಲ.

ವ್ಯಾಜ್ಯ ಮತ್ತು ಸ್ಥಳೀಯರಿಂದ ಅಡಚಣೆಯಂತಹ ಅನಿವಾರ್ಯ ಪರಿಸ್ಥಿತಿಗಳಿಂದ, ಉದ್ದೇಶಿತ ಉದ್ದೇಶ ಯೋಜನೆಯ ಜಾರಿಯಲ್ಲಿ ವಿಳಂಬಗಳಿದ್ದವು ಎಂದು ಸರ್ಕಾರವು ಉತ್ತರಿಸಿತು (ಡಿಸೆಂಬರ್ 2017). ಉದ್ದೇಶಿತ ವ್ಯಾಜ್ಯರಹಿತ ಭೂಮಿಯನ್ನು ಮಂಡಳಿಯು ಒದಗಿಸಲಿಲ್ಲ ಎನ್ನುವುದನ್ನು ಉತ್ತರವು ಸೂಚಿಸುತ್ತದೆ.

2.1.12.2 ಭೂಮಿಯ ಮನವರ್ಶವಾಡಿಕೊಳ್ಳಿದರುವಿಕೆ

ಹಂಚಿಕೆಯ ನಿಬಂಧನೆಗಳನ್ನು/ಕ್ಯಾರಿಕೆ ಸ್ಥಾಪನೆಗೆ ಕಾಲಮಿತಿಯನ್ನು ಪಾಲಿಸದ ನೆಲಗಟ್ಟಿನ ಮೇಲೆ ಹಂಚಿಕೆಯಾಗಿದ್ದ ನಿರ್ವಹಣೆಯನ್ನು ಮಂಡಳಿಯು ಮನವರ್ಶವಾಡಿಕೊಳ್ಳುವುದಕ್ಕೆ ಅಧಿನಿಯಮದ ಸೆಕ್ಷನ್ 34 (ಬಿ) ಅಧಿಕಾರ ನೀಡುತ್ತದೆ. ಹಂಚಿಕೆಯ ನಿಬಂಧನೆಗಳಲ್ಲಿ ಹೇಳಿರುವ ಕಾಲಸೂಚಿಗೆ ಹೋಲಿಸಿದಂತೆ ಯೋಜನೆಯ ಜಾರಿಯಲ್ಲಿ ಕಾಲ ವಿಳಂಬದ ಪರಿಶೀಲನೆಯು ತಿಳಿಯಪಡಿಸಿದ್ದೇನೆಂದರೆ ಯೋಜನೆಯ ಜಾರಿಯಲ್ಲಿ ವಿಳಂಬವು 30 ವರ್ಷಗಳವರೆಗಿನ ಶ್ರೇಣಿಯಲ್ಲಿತ್ತು ಮತ್ತು ಇನ್ನೂ ಮೀರಿತ್ತು ಜಾರಿಗೊಳಿಸಿದರುವ ಯೋಜನೆಗಳ ಅಭಿವೃದ್ಧಿ ಕಾರ್ಯಾಲಯವಾರು ವಿವರಗಳನ್ನು ಕೆಳಗಿನ ಕೋಷ್ಟಕ 2.11ರಲ್ಲಿ ತೋರಿಸಲಾಗಿದೆ:

ಕೋಷ್ಟಕ 2.11: ಯೋಜನೆಗಳ ಜಾರಿಯಾಗಿದ್ದಂದು

(ವ್ಯಾಪ್ತಿ ಎಕರೆಯಲ್ಲಿ)

ಕ್ರಮ ಸಂಖ್ಯೆ	ಅವಧಿ	ಅಕಾ, ಚ್ಯಾನ್‌ರೂ		ಅಕಾ, ಧಾರವಾಡ		ಅಕಾ, ಬಳಾಡಿ		ಅಕಾ-2, ಬೆಂಗಳೂರು		ಒಟ್ಟು	
		ಫಾಟಕಗಳ ಸಂಖ್ಯೆ	ವ್ಯಾಪ್ತಿ	ಫಾಟಕಗಳ ಸಂಖ್ಯೆ	ವ್ಯಾಪ್ತಿ	ಫಾಟಕಗಳ ಸಂಖ್ಯೆ	ವ್ಯಾಪ್ತಿ	ಫಾಟಕಗಳ ಸಂಖ್ಯೆ	ವ್ಯಾಪ್ತಿ	ಫಾಟಕಗಳ ಸಂಖ್ಯೆ	ವ್ಯಾಪ್ತಿ
1	30 ಅಧಿಕ ವರ್ಷ	0	0	03	2.13	0	0	06	9.86	9	11.99
2	20ರಿಂದ 30 ವರ್ಷ	20	127.14	09	17.20	0	0	09	19.62	38	163.96
3	10ರಿಂದ 20 ವರ್ಷ	24	32.65	30	35.19	08	17.31	25	138.36	87	223.51
4	5ರಿಂದ 10 ವರ್ಷ	107	188.67	66	64.68	25	259.50	26	57.89	224	570.74
5	5 ಕಡಿಮೆ ವರ್ಷ	30	27.83	47	82.92	25	14.37	07	17.99	109	143.11
	ಒಟ್ಟು	181	376.29	155	202.12	58	291.18	73	243.72	467	1,113.31

(ಅಕಾ: ಅಭಿವೃದ್ಧಿ ಕಾರ್ಯಾಲಯ) (ಅಧಾರ: ಅಕಾಗಳು ಒದಗಿಸಿದ ದತ್ತಾಂಶದಿಂದ ಲೆಕ್ಕಪರಿಶೋಧನೆಯ ಸಂಕಲನಿಸ್ದು)

²⁷ ಗುತ್ತಿಗೆಯ ಆಧಾರದ ಮೇಲೆ ಹಂಚಿಕೆಯಾದ ಭೂಮಿಯು, ಹಂಚಿಕೆಯ ನಿಬಂಧನೆಗಳನ್ನು ಪಾಲಿಸದ ನಂತರ ಮಾರಾಟವಾಗಬೇಕು.

ಪರೀಕ್ಷೆ-ತನಿಖೆಯಾದ ನಾಲ್ಕು ಅಭಿವೃದ್ಧಿ ಕಾರ್ಯಾಲಯಗಳಲ್ಲಿ, 467 ಫಟಕಗಳಿಗೆ ಹಂಚಿಕೆಯಾಗಿದ್ದ 1,113.31 ಎಕರೆ ಪ್ರದೇಶವು, ವಾಣಿಜ್ಯ ಉತ್ಪಾದನೆಯ ಆರಂಭಕ್ಕೆ ವಿಧಿಸಿದ್ದ ನಾಲ್ಕು ವರ್ಷಗಳ ಅವಧಿಯನ್ನು ಮೀರಿ ಬಳಕೆಯಾಗದೇ ಉಳಿದಿದ್ದವು. ಈ ಎಲ್ಲ ಪ್ರಕರಣಗಳಲ್ಲಿ, ಸ್ವಾಧೀನಪಡುತ್ತಿರುವ 2013ಕ್ಕೆ ಮುಂಚಿತವಾಗಿ ನೀಡಲಾಗಿತ್ತು. ಹಂಚಿಕೆಯ ನಂತರದ ಬಳಕೆಯನ್ನು ಮೇಲ್ಮೈಚಾರಣೆಯನ್ನು ವ್ಯವಸ್ಥೆಯ ಅನುಪಸ್ಥಿತಿಯಲ್ಲಿ, ಹಂಚಿಕೆಯ ನಿಬಂಧನೆಯನ್ನು ಅನುಸರಿಸುವಲ್ಲಿನ ಲೋಪವು ಗಮನಕ್ಕೆ ಬಾರದೇ ಹೋಯಿತು.

ಸರ್ಕಾರವು ಲೇಕ್ಪಣಿಶೋಧನೆಯ ಅಭಿಪ್ರಾಯವನ್ನು ತನ್ನ ಉತ್ತರದಲ್ಲಿ ಒಟ್ಟಿತು (ಡಿಸೆಂಬರ್ 2017) ಹಾಗೂ ಮಂಡಳಿಯು ಕೈಗಾರಿಕಾ ಪ್ರದೇಶಗಳ ಭೌಗೋಳಿಕ ಮಾಹಿತಿ ವ್ಯವಸ್ಥೆ ನಡ್ಡಿಗಳನ್ನು ಅಭಿವೃದ್ಧಿ ಪಡೆಸಿದ್ದು ಒಂದು ಸುಸಂಸ್ಕರ್ತ ವಿಧಾನದಲ್ಲಿ ನಿರ್ವೇಶನಗಳಲ್ಲಿನ ಚಟುವಟಿಕೆಗಳ ಮೇಲ್ಮೈಚಾರಣೆಯನ್ನು ನಡೆಸಲಾಗುವುದು ಎಂದು ತಿಳಿಸಿತು.

ನಿರ್ಣಯ: ಹಂಚಿಕೆಯ ನಂತರದ ಮೇಲ್ಮೈಚಾರಣೆಯ ಸೂತ್ರಗಳು ವ್ಯಾಖ್ಯಾನಿಸಲ್ಪಟ್ಟಿಲ್ಲ. ನಿರ್ವೇಶನ ತನಿಖೆಗಳನ್ನು ಕೇವಲ ಒಮ್ಮೊಮ್ಮೆ ಮಾಡಲಾಯಿತು. ನಿಯತಕಾಲದ ಮೇಲ್ಮೈಚಾರಣೆಯ ಅನುಪಸ್ಥಿತಿಯು ಹಂಚಿಕೆ/ಗುತ್ತಿಗೆಯ ನಿಬಂಧನೆಯ ಶ್ರಾವಣ ಪಾಲನೆಗಾಗಿ ಕ್ರಮ ತೆಗೆದುಕೊಳ್ಳುವಲ್ಲಿ ಅಸಾಧಾರಣ ವಿಳಂಬವಾಗುವಲ್ಲಿ ಪರಿಣಾಮಿಸಿತ್ತು.

ಶಿಫಾರಸು 5: ಮಂಡಳಿಯು, ಹಂಚಿಕೆ/ಗುತ್ತಿಗೆಯ ನಿಬಂಧನೆಗಳ ಅನುಸರಣೆಯ ಮೇಲ್ಮೈಚಾರಣೆಗೆ ಒಂದು ವ್ಯವಸ್ಥೆಯನ್ನು ಸಾಫಿಸಬೇಕು.

2.1.13 ಕೈಗಾರಿಕಾ ಪ್ರದೇಶಗಳ ನಿರ್ವಹಣೆ

ಕೈಗಾರಿಕಾ ಪ್ರದೇಶಗಳ ಮತ್ತು ದರ ಮೂಲಸೌಕರ್ಯಗಳ ನಿರ್ವಹಣೆಯು, ಸೃಷ್ಟಿಸಲಾದ ಆಸ್ತಿಯ ಪರಿಣಾಮಕಾರಿ ಬಳಕೆಗೆ ಮಾತ್ರವಲ್ಲದೇ ಕೈಗಾರಿಕಾ ಫಟಕಗಳ ಅನುಕೂಲತೆಗೂ ಅವಶ್ಯಕವಾಗಿದೆ. ಕೈಗಾರಿಕಾ ಪ್ರದೇಶದಲ್ಲಿನ ಅನುಕೂಲತೆಗಳ ನಿರ್ವಹಣೆಯ ಸ್ಥಳೀಯ ಸಂಸ್ಥೆಗಳಿಗೆ/ಕೈಗಾರಿಕಾ ಸಂಘಗಳಿಗೆ ವರ್ಗಾವಣೆಯಾಗುವುದು ಎಂದು ಕೈಗಾರಿಕಾ ನೀತಿ 2009-14 ಹೇಳಿತ್ತು. ಈ ವ್ಯವಸ್ಥೆಗಳ ಅನುಪಸ್ಥಿತಿಯಲ್ಲಿ, ಮಂಡಳಿಯು ತಾನೇ ಮೂಲ ಸೌಲಭ್ಯಗಳ ನಿರ್ವಹಣೆಯ ಹೊಣೆಯನ್ನು ತೆಗೆದುಕೊಳ್ಳಬೇಕಾಗಿತ್ತು. ಉದ್ದೇಜಿಸಲು ಸರ್ಕಾರವು, ಬೃಹತ್ ಕೈಗಾರಿಕಾ ಪ್ರದೇಶ/ವಸಾಹಲಗಳಲ್ಲಿ ಕೈಗಾರಿಕಾ ಉಪನಗರ ಪ್ರಾಧಿಕಾರಗಳ ಸಾಫಿಸಣೆಯನ್ನು ಶೀಪ್ರಗೊಳಿಸುವುದು.

ಪರೀಕ್ಷೆ-ತನಿಖೆಯಾದ ಅಭಿವೃದ್ಧಿ ಕಾರ್ಯಾಲಯಗಳಲ್ಲಿ ಲೇಕ್ಪಣಿಶೋಧನೆಯು ಗಮನಿಸಿದ್ದೇನೆಂದರೆ, 66 ಕೈಗಾರಿಕಾ ಪ್ರದೇಶಗಳ ಪ್ರೇಕ್ಷಿ ಆರರ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಲಾಯಿತು ಮತ್ತು ಕೇವಲ ಒಂದು²⁸ ಉಪನಗರ ಪ್ರಾಧಿಕಾರವನ್ನು ಸಾಫಿಸಲಾಯಿತು. ಜೊತೆಗೆ, ನಿರ್ವಹಣೆಯ ಅಗತ್ಯತೆಗಳ ನಿಯತಕಾಲಿಕ ನಿಷ್ಕರ್ಷೆಯನ್ನು ಮಂಡಳಿಯು ಮಾಡಿರಲ್ಲಿ ಮತ್ತು ಅದು ಕೇವಲ ಅಗತ್ಯತೆಯನ್ನು ಆಧರಿಸಿತ್ತು. 2011-12ರಿಂದ 2016-17ರ ಅವಧಿಯಲ್ಲಿ, ಕೈಗಾರಿಕಾ ಪ್ರದೇಶಗಳ ನಿರ್ವಹಣೆಗಾಗಿ ಮಂಡಳಿಯು ಹಂಚಿದ ನಿಧಿ ಮತ್ತು ಭರಿಸಿದ ವಚ್ಚದ ವಿವರಗಳು ಕೋಷ್ಟಕ 2.12ರಲ್ಲಿ ತೋರಿಸಿದಂತಿವೆ:

²⁸ ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಪ್ರದೇಶ ಉಪನಗರ ಪ್ರಾಧಿಕಾರವು, ಕನಾಟಕ ಮುನಿಸಿಪಾಲಿಟಿ ಅಧಿನಿಯಮ, 1964ರ ಅಡಿ ಜೂನ್ 2012ರಲ್ಲಿ ಸಾಫಿಸಣೆಯಾಯಿತು.

ಕೋಷ್ಟಕ 2.12: ನಿರ್ವಹಣೆಗಾಗಿ ಹಂಚಿದ ನಿಧಿ ಮತ್ತು ಭರಿಸಿದ ವಾಸ್ತವಿಕ ವೆಚ್ಚ

(₹ ಕೋಟಿಯಲ್ಲಿ)

ಕ್ರಮ ಸಂಖ್ಯೆ	ವರ್ಷ	ಹಂಚಿದ ನಿಧಿ	ವಾಸ್ತವಿಕ ವೆಚ್ಚ	ಬಳಕೆಯ ಶೇಕಡಾವಾರು
1	2011–12	*	0.64	—
2	2012–13	*	0.48	—
3	2013–14	19.81	0.26	1.31
4	2014–15	32.95	0.81	2.45
5	2015–16	41.35	1.30	3.14
6	2016–17	33.84	1.24	3.66
ಒಟ್ಟು		4.73		

* ಈ ವರ್ಷಗಳಲ್ಲಿ ಹಂಚಿಕೆಯಾದ ನಿಧಿಗಳ ವಿವರಗಳನ್ನು ಒದಗಿಸಲಿಲ್ಲ.

(ಆಧಾರ: ಮಂಡಳಿ ಒದಗಿಸಿದ ಮಾಹಿತಿ)

ಕೋಷ್ಟಕ 2.12ರಿಂದ ಸ್ಪೃಹವಾದಂತೆ, ಮೂಲಸೌಲಭ್ಯ ನಿರ್ವಹಣೆಗೆ ನಿಯತಕಾಲಿಕವಾಗಿ ನಿಧಿಯ ಹಂಚಿಕೆಯಾಗಿದ್ದರೂ, ಮಂಡಳಿಯು ನಿಧಿಯನ್ನು ಬಳಸಿರಲಿಲ್ಲ.

2009–14ರ ಕ್ರಾರಿಕಾ ನೀತಿಯು, ಒಂದು ಸಮರ್ಥನೀಯ ಆಧಾರದ ಮೇಲೆ ಮೂಲಸೌಲಭ್ಯಗಳ ನಿರ್ವಹಣೆ ಮತ್ತು ಉನ್ನತೀಕರಣವನ್ನು ಲಿಚಿತಪಡಿಸಿಕೊಳ್ಳಲು, ₹ 500 ಕೋಟಿ ಮೂಲದ್ವಯದೊಂದಿಗೆ, ಮಂಡಳಿಯಿಂದ ನಿರ್ವಹಣೆಯಲ್ಲಿ ಅಭಿವೃದ್ಧಿ ನಿರ್ದಿಯ ರಚನೆಯನ್ನು ಪ್ರಸ್ತಾವಿಸಿತ್ತು. ಮೂಲದ್ವಯವನ್ನು ಇಂದಿನವರೆಗೂ (ಸೆಪ್ಟೆಂಬರ್ 2017) ರಚಿಸಿಲ್ಲ. ಮಂಡಳಿಯು ಸಮಗ್ರ/ನಿಯತಕಾಲಿಕ ನಿರ್ವಹಣೆಯನ್ನು ಆದ್ಯತೀಕರಿಸಿರಲಿಲ್ಲ. ಕ್ರಾರಿಕಾ ಪ್ರದೇಶಗಳ ನಿರ್ವಹಣೆಯು ಸಂಧರ್ಥ ನಿರ್ದಿಷ್ಟವಾಗಿತ್ತು ಮತ್ತು ತಕ್ಷಣದ ಅಗತ್ಯತೆಗಳಿಗೆ ಸೀಮಿತವಾಗಿತ್ತು.

ಕ್ರಾರಿಕಾ ಪ್ರದೇಶಗಳ ನಿರ್ವಹಣೆಯು ಕೊರತೆಯಿಂದಿತ್ತು ಎನ್ನಲ್ಲಿ ನಿರ್ಗಮನ ಸಭೆಯಲ್ಲಿ ಒಟ್ಟಿದೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಕ್ರಾರಿಕಾ ಸಂಘ ಅಥವ ಸ್ಥಳೀಯ ಸಂಸ್ಥೆಗಳಿಂದ ಕ್ರಾರಿಕಾ ಪ್ರದೇಶಗಳ ನಿರ್ವಹಣೆಗೆ ಒಂದು ವ್ಯವಸ್ಥೆಯನ್ನು ಪರಿಗಳಿಸಲಾಗುವುದು ಎಂದು ತಿಳಿಸಿದರು.

2.1.14 ಅಂತರಿಕ ನಿಯಂತ್ರಣ


ಮಂಡಳಿಯು, ಕ್ರಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯಗಳ ಮತ್ತು ರಾಜ್ಯದಲ್ಲಿ ಸ್ಥಿರಾಸ್ತಿಗಳ ರಚನೆಯಿಂದ ಕ್ರಾರಿಕಾ ಅಭಿವೃದ್ಧಿಯಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಅಂತರಿಕ ಸಂಸ್ಥೆಗಳು ಮಿಶನ್‌ಯೂಕಾರಿ, ಸಮರ್ಥ ಮತ್ತು ಪರಿಣಾಮಕಾರಿಯಾದ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಲು, ಅದರ ಉದ್ದೇಶಗಳ ಸಾಧನೆಗೆ ನಂಬಲಹರ್ವಾದ ಮತ್ತು ಸಮರ್ಪಕವಾಗಿ ದಾಖಿಲಾತಿಯಾಗಿರುವ ನಿರ್ವಹಣಾ ಮಾಹಿತಿ ವ್ಯವಸ್ಥೆಗಳಿರಬೇಕು.

ಮಂಡಳಿಯ ಅಂತರಿಕ ನಿಯಂತ್ರಣ ವ್ಯವಸ್ಥೆಯು ಕೊರತೆಯಿಂದಿತ್ತು, ಏಕೆಂದರೆ ಸಲ್ಲಿಸಬೇಕಾದ ಮೂಲ ಮಾಹಿತಿಗಳ ಅನುಪಸ್ಥಿತಿಯಲ್ಲಿ ಅಧಿಕಾರಿವರ್ಗದ ಹಲವಾರು ಹಂತಗಳಲ್ಲಿ ಹೊಣೆಗಾರಿಕೆಯನ್ನು, ಈ ಕೆಳಗೆ ಚರ್ಚಿಸಿರುವಂತೆ, ನಿಶ್ಚಯಿಸಲಾಗಲಿಲ್ಲ:


- ❖ ನಾಗರಿಕ ಸೌಲಭ್ಯದ ನಿರ್ವಹಣೆಗಳು, ಮೂಲ ನಿರ್ವಹಣೆಗಳು, ಉದ್ದ್ಯಾನವನಗಳು, ಮುಂತಾದವರ್ಗ ತಪಶೀಲುಪಟ್ಟಿಯನ್ನು ನಿರ್ವಹಿಸಿರಲೂ ಇಲ್ಲ ಮತ್ತು ಇಂದೀಕರಿಸಿರಲೂ ಇಲ್ಲ. ಪರಿಣಾಮವಾಗಿ, ಮೂಲ ವಿನ್ಯಾಸ ಯೋಜನೆಯ ಉಲ್ಲೇಖದೊಡನೆ ಮಾರ್ಗಪಲ್ಲಿಪು ವರದಿಯಾಗದೇ ಉಳಿದವು;
- ❖ ಅಭಿವೃದ್ಧಿ ಕಾರ್ಯಾಲಯಗಳಿಂದ ನಿರ್ವಹಣೆಯಲ್ಲಿ ಮತ್ತು ಅವಧಿಗೆ ಸೂತ್ರಗಳನ್ನು ರೂಪಿಸಿರಲಿಲ್ಲ. ಪರಿಣಾಮವಾಗಿ, ಕ್ರಯಪತ್ರದ ನಿರ್ವಹಣೆ, ಗುತ್ತಿಗೆಯ ವರ್ಗಾವಣೆ, ಮುಂತಾದೆಡೆಯಲ್ಲಿ ಮಾತ್ರ ತನಿಬೆಗಳು ಮಾಡಲ್ಪಟ್ಟವು. ಸೂತ್ರಗಳ ಅನುಪಸ್ಥಿತಿಯಲ್ಲಿ ಮಂಡಳಿಯು, ಹಂಚಿಕೆಯ ನಿಬಂಧನೆಗಳ ಮತ್ತು ಗುತ್ತಿಗೆ ಒಪ್ಪಂದದ ಉಲ್ಲಂಘನೆಗಳನ್ನೂ ಮೇಲ್ಮೈಕಾರಿಸಲಾಗಲಿಲ್ಲ ಅಥವ ಕಾಲಬದ್ಧವಾಗಿ ಆವಶ್ಯಕ ಕ್ರಮವನ್ನೂ ತೆಗೆದುಕೊಳ್ಳಲಾಗಲಿಲ್ಲ; ಮತ್ತು

❖ ಕಂಡಿಕೆ 2.1.12.1ರಲ್ಲಿ ಚರ್ಚಿಸಿರುವಂತೆ, ಮಂಡಳಿಯು ಸಂಘರ್ಷ ನಿರ್ದಿಷ್ಟ ತನಿಖೆಗಳ ವಿಶ್ಲಾಸಾರ್ಥಕತೆಯನ್ನು ಮೌಲ್ಯನಿರ್ಣಯ ಮಾಡಲು ಒಂದು ವ್ಯವಸ್ಥೆಯನ್ನು ರೂಪಿಸಿರಲಿಲ್ಲ ಮತ್ತು ಅಳವಡಿಸಿಕೊಂಡಿರಲಿಲ್ಲ. ತನಿಖಾ ಪರದಿಗಳು ಭೋಗೋಳಿಕ ಮಾಹಿತಿ ವ್ಯವಸ್ಥೆಯ ಜಿತ್ರಗಳೊಡನೆ ಅಡ್ಡ-ಪರಿಶೀಲನೆಯಲ್ಲದೆಯೇ ಸಂಸ್ಕರಣಾಗ್ರಹಿತಿದ್ದವು. ಲೇಕ್ಕಪರಿಶೋಧನೆಯಿಂದ, ಭೋಗೋಳಿಕ ಮಾಹಿತಿ ವ್ಯವಸ್ಥೆಯ ಜಿತ್ರಗಳೊಡನೆ ಅಭಿವೃದ್ಧಿ ಕಾರ್ಯಾಲಯಗಳ ತನಿಖಾ ಪರದಿಗಳ ಅಡ್ಡ-ಪರಿಶೀಲನೆಯು ತಿಳಿಸಿದ್ದೇನೆಂದರೆ, ಅಭಿವೃದ್ಧಿ ಕಾರ್ಯಾಲಯ-2, ಬೆಂಗಳೂರು ಮತ್ತು ಬಳಾರಿಯ ಬದು ಕ್ಷೇತ್ರಿಕಾ ಪ್ರದೇಶಗಳಲ್ಲಿ ಹರಡಿದ್ದ 22.84 ಎಕರೆ ಸೇರಿದ್ದ 21 ಪ್ರಕರಣಗಳಲ್ಲಿ, ಕ್ರಿಯಪತ್ರದ ನಿರ್ವಹಣೆಯು ನಿಯಮಬಾಹಿರವಾಗಿದ್ದಿತು, ಏಕೆಂದರೆ ಈ ನಿರ್ವೇಶನಗಳಲ್ಲಿ ನಿರ್ಮಾಣಗಳು ಇಲ್ಲದಿದ್ದುದನ್ನು ಭೋಗೋಳಿಕ ಮಾಹಿತಿ ವ್ಯವಸ್ಥೆಯ ಜಿತ್ರಗಳು ತೋರಿಸಿದವು. ದೇವಸುಗೂರು ಕ್ಷೇತ್ರಾರ್ಥಿ ಪ್ರದೇಶದ ನಿರ್ವೇಶನ ಸಂಖ್ಯೆ 21 ಮತ್ತು 22ರ ಮಾದರಿ ಜಿತ್ರಗಳನ್ನು ಕೆಳಗಿನ ಪ್ರದರ್ಶಿಕೆ 2.1ರಲ್ಲಿ ತೋರಿಸಲಾಗಿದೆ:

ಪ್ರದರ್ಶಿಕೆ 2.1: ದೇವಸುಗೂರು 2ನೇ ಹಂತದ ಭೋಗೋಳಿಕ ಮಾಹಿತಿ ವ್ಯವಸ್ಥೆಯ ಸಕ್ಕಿ ನಿರ್ವೇಶನ ಸಂಖ್ಯೆ 21 ಮತ್ತು 22, ಕ್ರಿಯಪತ್ರವನ್ನು 05.03.2009ರಂದು ನಿರ್ವಹಿಸಲಾಯಿತು



ಮಂಡಳಿಯ ಗ್ರಾಹಕಾಲತಾಣ ಒತ್ತೆ ತಾ. 02.12.2010ರ ಪ್ರಕಾರ ಭೋಗೋಳಿಕ ಮಾಹಿತಿ ವ್ಯವಸ್ಥೆಯ ಸಕ್ಕಿ



ಭೂಬಳಕೆಯ ಆಧಾರದ ಮೇಲೆ ಕ್ರಿಯಪತ್ರ ಮಾಡಿಕೊಡಲಾಯಿತು ಎಂದು ಬಳಸ್ತಾರಿಯ ಅಭಿವೃದ್ಧಿ ಕಾರ್ಯಾಲಯವು ಉತ್ತರಿಸಿತು (ಜುಲೈ 2017), ಆದರೆ ಉತ್ತರವು ಸಮರ್ಥನೀಯವಾಗಿರಲಿಲ್ಲ, ಇಕೆಂದರೆ ಚಿತ್ರಗಳಿಂದ ಕಂಡುಬಂದಂತೆ, ಭೂಮಿಯು ಬಿಾಲಿಯಿತ್ತು.

ಕೈಗಾರಿಕಾ ಪ್ರದೇಶದ ವಿನ್ಯಾಸಿತ ಯೋಜನೆಯನ್ನು ಬದಲಾಯಿಸುವ ಮಹತ್ವದ ಮಾರ್ಗಪಲ್ಲಟಗಳನ್ನು ಹಿಂದಿನ ಕಂಡಿಕೆಗಳಲ್ಲಿ ಚರ್ಚೆಸಲಾಗಿದೆ. ಆದಾಗ್ಯೋ ಮಂಡಳಿಯು, ಅನುಮೋದಿತವಾಗಿದ್ದ ಮೂಲ ವಿನ್ಯಾಸ ಯೋಜನೆಯಿಂದ ಉಲ್ಲಂಘನೆಗಳಿಗೆ ಅದರ ಅನುಮೋದನೆ ಅಥವ ಸ್ಥಿರೀಕರಣವನ್ನು ದಾಖಲಿಸಲು ವ್ಯವಸ್ಥೆಯನ್ನು ರೂಪಿಸಿರಲಿಲ್ಲ. ಅನುಮೋದಿತ ಮೂಲ ಯೋಜನೆಯೊಂದಿಗೆ ಪ್ರಸ್ತುತ ವಿನ್ಯಾಸ ಯೋಜನೆಯ ಭೂಬಳಕೆ ಮಾದರಿಯನ್ನು ಲೆಕ್ಕಪರಿಶೋಧನೆಯಲ್ಲಿ ಪರಿಶೀಲಿಸಲಾಗಲಿಲ್ಲ.

2.1.15 ನಿಣಾಯ

ಮಂಡಳಿಯು ಒಂದು ಮುನ್ಮೋಟ ಯೋಜನೆ ಅಥವ ಕ್ರಿಯಾ ಯೋಜನೆಯಲ್ಲದೇ ಕಾರ್ಯಾನ್ವಯಾಗಿಸುತ್ತಿತ್ತು ಮತ್ತು ಭೂಸ್ಥಾಧೀನ ಪ್ರಸ್ತಾವನೆಗಳು ತಾಂತ್ರಿಕ-ಕಾರ್ಯಾನಾಧ್ಯತಾ ವರದಿಗಳಿಂದ ಬೆಂಬಲಿತವಾಗಿರಲಿಲ್ಲ. 1.15 ಲಕ್ಷ ಎಕರೆ ಭೂಮಿಯ ಸ್ಥಾಧೀನದ ಪ್ರಸ್ತಾವನೆಗಳು ಬೇಡಿಕೆಯ ಕೊರತೆಯ ಕಾರಣದ ಮೇಲೆ ನಂತರ ಕಡಿಮೆ ಮಾಡಲ್ಪಟ್ಟವು. ಕೈಗಾರಿಕಾ ನಿರ್ವೇಶನಗಳ ವಾಸ್ತವಿಕ ಹಂಚಿಕೆಗಳು ನಿರೀಕ್ಷಿಸಿದ್ದ ಬೇಡಿಕೆಗಿಂತ ಬಹಳ ಕಡಿಮೆಯಿದ್ದಿತು ಮತ್ತು ಮಂಡಳಿಯು ₹ 6,000 ಕೋಟಿ ಬೆಲೆಯ 6,593 ಎಕರೆ ಅಭಿವೃದ್ಧಿಯಾಗಿದ್ದ ಭೂಮಿ ಮತ್ತು ₹ 3,172 ಕೋಟಿ ಬೆಲೆಯ 30,507.57 ಎಕರೆ ಅಭಿವೃದ್ಧಿಯಾಗದ ಭೂಮಿಯ ಅತಿಹಚ್ಚಿನ ತಪ್ಪೀಲನ್ನು ಹೊಂದಿತ್ತು. ಪರೀಕ್ಷೆ ತನಿಬೆಯಾದ 38 ಕೈಗಾರಿಕಾ ಪ್ರದೇಶದಲ್ಲಿ ಕ್ರಿಯಾಶೀಲವಾಗಿದ್ದ 4,070 ಘಟಕಗಳಿಗೆ ಎಲ್ಲ ಪ್ರಾಥಮಿಕ ಮೂಲಸೌಕರ್ಯಗಳನ್ನು ಒದಗಿಸಿರಲಿಲ್ಲ. ಕೈಗಾರಿಕಾ ಪ್ರದೇಶಗಳ ಸ್ಥಾಪನೆಗಾಗಿ ಪರಿಸರಾತ್ಮಕ ತೀರುವಳಿಗಳನ್ನು ಒಂದು ಪೂರ್ವಾಗತ್ಯತೆ ಎಂದು ಮಂಡಳಿಯು ಭಾವಿಸಲಿಲ್ಲ. ಕೈಗಾರಿಕಾ ಮತ್ತು ಗೃಹಭಳಕೆ ತ್ರುಷ್ಣಗಳೆರಡೂ ಸಂಸ್ಕೃತವಾಗದೆಯೇ ಉಳಿದವು. ನಾಲ್ಕು ಕೈಗಾರಿಕಾ ಪ್ರದೇಶಗಳಲ್ಲಿ ತಾತ್ಕಾಲಿಕ ಹಂಚಿಕೆ ದರವನ್ನು ಇಳಿಸಿದ್ದ 76 ಹಂಚಿಕೆದಾರರಿಗೆ ಅನುದ್ದೇಶಿತ ಲಾಭದಲ್ಲಿ ಪರಿಣಾಮಿಸಿತು. ಹಂಚಿಕೆಗಳ ಕೇಂದ್ರೀಕೃತ ದತ್ತಾಂಶವನ್ನು ನಿರ್ವಹಿಸಿರಲಿಲ್ಲ. ಹಂಚಿಕೆಯ ಪ್ರಕ್ರಿಯೆಯ ಪಾರದರ್ಶಕತೆಯ ಕೊರತೆಯಿಂದಿತ್ತು, ಏಕೆಂದರೆ ಅರ್ಜಿಗಳ ಸ್ವೀಕೃತಿ, ವಿಲೇವಾರಿ ಮತ್ತು ಬಾಕಿಯ ದತ್ತಾಂಶವು ಸಾರ್ವಜನಿಕರ ವ್ಯಾಪ್ತಿಯಲ್ಲಿರಲಿಲ್ಲ. ಹಂಚಿಕೆಯ ಬಾಕಿ ಹಣ ₹ 581.20 ಕೋಟಿಯನ್ನು ನೀಡಲು ಹಂಚಿಕೆದಾರರು ವಿಫಲರಾದರೂ, ನಿಯಮಗಳ ಪ್ರಕಾರ, 722 ಹಂಚಿಕೆದಾರರ ಸಂಬಂಧದಲ್ಲಿ ಮಾಡಿದ್ದ ಹಂಚಿಕೆಗಳನ್ನು ರದ್ದು ಮಾಡಲಿಲ್ಲ ಮತ್ತು ಶೇವೆಯಿಟ್ಟಿದ್ದ ಮೊತ್ತದ ಶೇಕಡ 25ನ್ನು ಮುಟ್ಟುಗೂಳು ಹಾಕಿಕೊಳ್ಳಲಿಲ್ಲ. ವಾಣಿಜ್ಯ ಉತ್ಪಾದನೆಯ ಆರಂಭಕ್ಕೆ ರಿಯಾಯಿತಿ ಅವಧಿಯು ಮುಗಿದಿದ್ದರೂ, 467 ಘಟಕಗಳಿಗೆ ಹಂಚಿಕೆಯಾಗಿದ್ದ 1,113.31 ಎಕರೆ ಭೂಮಿಯನ್ನು ಮನರ್ವಶ ಮಾಡಿಕೊಳ್ಳಲಿಲ್ಲ.

* * * * *

ಅಧ್ಯಾಯ 3

ಅನುಪಾಲನಾ
ಲೆಕ್ಕಪರಿಶೋಧನೆ

ಅಧ್ಯಾಯ 3

ಅನುಪಾಲನಾ ಲೆಕ್ಚರ್‌ಶೋಧನೆ

ಆರ್ಥಿಕ ವಲಯದ ಇಲಾಖೆಗಳ, ಅವುಗಳ ಕ್ಷೇತ್ರೀಯ ರಚನೆಗಳ ಹಾಗೂ ಸ್ವಾಯತ್ತ ಸಂಸ್ಥೆಗಳ ಅನುಪಾಲನೆ ಲೆಕ್ಚರ್‌ಶೋಧನೆಯು ಸಂಪನ್ಮೂಲಗಳ ನಿರ್ವಹಣೆಯಲ್ಲಿನ ಲೋಪಗಳ ಹಾಗೂ ಕ್ರಮಬದ್ಧತೆ, ಜೀವಿತ್ಯತೆ ಮತ್ತು ಏತಾರ್ಥ್ಯಗಳನ್ನು ಪಾಲಿಸುವಲ್ಲಿನ ಲೋಪದೋಷಗಳ ಹಲವಾರು ನಿದರ್ಶನಗಳನ್ನು ಹೊರಡಿಸಿದೆ. ಇವುಗಳನ್ನು ಮುಂದಿನ ಕಂಡಿಕೆಗಳಲ್ಲಿ ಮಂಡಿಸಲಾಗಿದೆ.

ವಾಣಿಜ್ಯ ಮತ್ತು ಕೃಗಾರಿಕಾ ಇಲಾಖೆ

3.1 ಬಳಕೆಯಾಗದ ನಿರ್ಧಿಗಳು

ಬಳಕೆಯಾಗದ ₹ 16.96 ಕೋಟಿ ಅನುದಾನವನ್ನು ಮನ್ವಿನಿಯೋಗಕ್ಕಾಗಿ ಸರ್ಕಾರಕ್ಕೆ ಅಧ್ಯಪರ್ವದ ಮಾಡದೆಯೇ ನಿಶ್ಚಿತ ತೇವಣಿ ಖಾತೆಗಳಲ್ಲಿ ಇಡಲಾಯಿತು.

ಕನಾರ್ಟಿಕ ಆಯವ್ಯಯ ಸಂಹಿತೆಯ²⁹ ಪ್ರಕಾರ, ಸಂಧರ್ಭವು ಕೋರಿದ ಹೊರತು ಹಣವನ್ನು ವಿಜಾನೆಯಿಂದ ಸೇಳಿಯುವಂತಿಲ್ಲ ಮತ್ತು ಯಾವುದೇ ಸಂಧರ್ಭದಲ್ಲಿಯೂ ಅಗತ್ಯತೆಗಳಿಗೆ ಮುಂಬಿತವಾಗಿ ಹಣವನ್ನು ಸೇಳಿಯುವಂತಿಲ್ಲ ಅಥವ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಣವು ಕೈಬಿಟ್ಟು ಹೊಗುವುದನ್ನು ತಪ್ಪಿಸಿ ಮುಂದಿನ ಆರ್ಥಿಕ ವರ್ಷಗಳಲ್ಲಿ ಬಳಕೆಗಾಗಿ ತೇವಣಿ ಖಾತೆಗಳಿಗೆ ವರ್ಗಾಯಿಸುವಂತಿಲ್ಲ. ತಕ್ಷಣದ ಬಳಕೆಗೆ ಅಗತ್ಯವಿರದ ಹಣವನ್ನು ಮನ್ವಿನಿಯೋಗಕ್ಕಾಗಿ ಸರ್ಕಾರದ ಖಾತೆಗೆ ಕೂಡಲೇ ಅಧ್ಯಪರ್ವದ ಮಾಡಬೇಕು.

ಕೃಗಾರಿಕಾಭಿವೃದ್ಧಿ ಹಾಗೂ ವಾಣಿಜ್ಯ ಆಯುಕ್ತರು ಮತ್ತು ಕೃಗಾರಿಕೆಗಳ ನಿರ್ದೇಶಕರು, ಬೆಂಗಳೂರು (ಅಯುಕ್ತರು) ಇವರ ಕಚೇರಿಯಲ್ಲಿನ ದಾಖಿಲೆಗಳ ಪರಿಶೀಲನೆಯು (ಎಟಿಲ್ 2016), ಉದ್ಯೋಗ ಸ್ವಜನ ಯೋಜನೆಯ ಯುಕ್ತವಲ್ಲಿದ ಅನುಷ್ಠಾನದ ಜೊತೆಗೆ ಅನುದಾನಗಳ ನಿರ್ವಹಣೆಯಲ್ಲಿ ಶಾಸನಬದ್ಧ ವಿಧಿಗಳ ಉಲ್ಲಂಘನೆಯನ್ನು ತಿಳಿಯಪಡಿಸಿತು.

- ❖ ಗ್ರಾಮೀಣ ಪ್ರದೇಶಗಳನ್ನು ವ್ಯಾಪಿಸುವಂತೆ ₹ 10 ಲಕ್ಷದವರೆಗಿನ ಬಂಡವಾಳ ಹೂಡಿಕೆಯಿಂದ 1,000 ಸೂಕ್ತ ಉದ್ದಿಮೆಗಳನ್ನು ಜಿಲ್ಲಾ ಕೃಗಾರಿಕಾ ಕೇಂದ್ರಗಳ ಮೂಲಕ ಸ್ಥಾಪಿಸಿ ಉದ್ಯೋಗವನ್ನು ಸೃಜಿಸುವ ಉದ್ದೇಶದೊಂದಿಗೆ “ಕನಾರ್ಟಿಕ ಸ್ವಯಂ ಉದ್ಯೋಗ ಯೋಜನೆ”ಯನ್ನು ಸರ್ಕಾರವು ಫೋರ್ಮೆಟಿತು (ಫೆಬ್ರವರಿ 2014). ಕೃಗಾರಿಕಾ ಘಟಕಗಳ ಸ್ಥಾಪನೆಗಾಗಿ ಉದ್ಯಮಿಗಳನ್ನು ತರಬೇತು ಮಾಡುವ, ದುಡಿಯುವ ಬಂಡವಾಳವನ್ನು ಬ್ಯಾಂಕ್‌ಗಳಿಂದ ಪಡೆಯುವಲ್ಲಿ ಅವರಿಗೆ ಸಹಾಯ ಮಾಡುವ ಮತ್ತು ಗರಿಷ್ಟ ಮಿತಿ ₹ 2.50 ಲಕ್ಷಕ್ಕೆ ಬಳಿಪಟ್ಟು (ವಿಶೇಷ ವರ್ಗದವರಿಗೆ ₹ 3.50 ಲಕ್ಷ) ಬಂಡವಾಳ ಹೊತ್ತುದ ಶೇಕಡ 25ರಷ್ಟು (ವಿಶೇಷ ವರ್ಗದವರಿಗೆ ಶೇಕಡ 35) ಸಹಾಯಧನ ಒದಗಿಸುವ ಉದ್ದೇಶವನ್ನು ಯೋಜನೆಯು ಹೊಂದಿತ್ತು. ಸಹಾಯಧನದ ಹೊತ್ತುವು ಘಟಕದ ಯಶಸ್ವಿ ಕಾರ್ಯೋನ್ಯಾಸಿತೆಯ ನಂತರವೇ ಹೂಡಿಕ ಸಾಲವನ್ನು ನೀಡಿದ ಬ್ಯಾಂಕ್‌ಗೆ ನೇರವಾಗಿ ಬಿಡುಗಡೆ ಮಾಡಲಾಗುವುದು. ಈ ಯೋಜನೆಯು ಸರ್ಕಾರದಿಂದ, ₹ 11.25 ಕೋಟಿ ಆಯವ್ಯಯ ಅನುದಾನದೊಂದಿಗೆ (ಜನವರಿ 2015), ₹ 17.52 ಕೋಟಿಗೆ ಆಡಳಿತಾತ್ಮಕವಾಗಿ ಅನುಮೋದನೆಯಾಯಿತು (ಸೆಪ್ಟೆಂಬರ್ 2014). ಇದು, ಕನಾರ್ಟಿಕದ ಸೂಕ್ತ, ಸಣ್ಣ ಮತ್ತು

²⁹ ನಿಯಮ 264.

ಮಧ್ಯಮ ಪ್ರಮಾಣದ ಉದ್ದಿಮೆಗಳ ಸ್ವಧಾರಕ್ತಕ ಶ್ರೀತಿಯನ್ನು ತಾಂತ್ರಿಕ ಉನ್ನತೀಕರಣದ ಮೂಲಕ ಹೆಚ್ಚಿಸುವ ಪ್ರಾಧಿಕೀಕ ಉದ್ದೇಶದೊಂದಿಗೆ ಸಾಫಿತವಾಗಿದ್ದ ಹಾಗೂ ಭಾರತ ಸರ್ಕಾರ, ಕನಾರ್ಟಕ ಸರ್ಕಾರ ಮತ್ತು ಕ್ರೋನಿಕಾ ಸಂಪರ್ಗ ಒಂದು ಜಂಟಿ ಸಂಸ್ಥೆಯಾದ ಕನಾರ್ಟಕ ತಾಂತ್ರಿಕ ಉನ್ನತೀಕರಣ ಪರಿಷತ್ತಾಗೆ ಬಿಡುಗಡೆಯಾಯಿತು (31 ಮಾರ್ಚ್ 2015).

ಫಟಕದ ಯಶಸ್ವಿ ಕಾರ್ಯೋನ್‌ನ್ನುವಿಶೇಯ ನಂತರ ಬಿಡುಗಡೆಯಾಗಬೇಕಿದ್ದ ಸಹಾಯಧನದ ಮೊತ್ತವು, ಘಲಾನುಭವಿಗಳ ಗುರುತಿಸುವಿಕೆಗೆ ಮುಂಚೆಯೇ ಕನಾರ್ಟಕ ತಾಂತ್ರಿಕ ಉನ್ನತೀಕರಣ ಪರಿಷತ್ತಾಗೆ ಬಿಡುಗಡೆ ಮಾಡಲಾಯಿತು. ಕನಾರ್ಟಕ ತಾಂತ್ರಿಕ ಉನ್ನತೀಕರಣ ಪರಿಷತ್ತು ಪ್ರಸಕ್ತ ವರ್ಷದಲ್ಲಿ ಕೈಬಿಂಬಿಹೋಗುವುದನ್ನು ತಪ್ಪಿಸಲು ಆರ್ಥಿಕ ವರ್ಷದ (2014–15) ಕೊನೆಯ ದಿನದಂದು ನಿರ್ಧಿಯನ್ನು ಸೆಳೆಯಿತು. ಯೋಜನೆಯು “ಮುಖ್ಯ ಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆ” ಎಂದು ಮನನಾರ್ಥಕರಣಗೊಂಡಿತು ಮತ್ತು ಕನಾರ್ಟಕ ತಾಂತ್ರಿಕ ಉನ್ನತೀಕರಣ ಪರಿಷತ್ತಾನಿಂದ 2015–16ರ ಅವಧಿಯ ಗುರಿ 1,000 ಘಲಾನುಭವಿಗಳಿಗೆ ಪ್ರತಿಯಾಗಿ 247 ಘಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ₹ 4.29 ಕೋಟಿಯು ಬಿಡುಗಡೆಯಾಯಿತು. ಒಳಕೆಯು ಕನಾರ್ಟಕ ತಾಂತ್ರಿಕ ಉನ್ನತೀಕರಣ ಪರಿಷತ್ತಾಗೆ ಬಿಡುಗಡೆಯಾಗಿದ್ದ ಮೊತ್ತದ ಶೇಕಡೆ 38ರಷ್ಟಿದ್ದರೂ, ಅಗತ್ಯತೆಯನ್ನು ನಿಶ್ಚಯಪಡಿಸಿಕೊಳ್ಳಬೇಕೆಂದೇ, ₹ 10 ಕೋಟಿಯ ಇನ್ನೊಂದು ಕಂತನ್ನು ಕನಾರ್ಟಕ ತಾಂತ್ರಿಕ ಉನ್ನತೀಕರಣ ಪರಿಷತ್ತಾಗೆ ಇಲಾಖೆಯು ಬಿಡುಗಡೆ ಮಾಡಿತು (ಫೆಬ್ರವರಿ 2016). ಕನಾರ್ಟಕ ತಾಂತ್ರಿಕ ಉನ್ನತೀಕರಣ ಪರಿಷತ್ತಾ ಸಹ ನಿರ್ಧಿಗಳು ಅಗತ್ಯವಿಲ್ಲ ಎನ್ನುವುದನ್ನು ಇಲಾಖೆಗೆ ತಿಳಿಸಲಿಲ್ಲ ಮತ್ತು ಮಾರ್ಚ್ 2016ರ ಕೊನೆಯ ದಿನದಂದು ₹ 10 ಕೋಟಿ ಮೊತ್ತವನ್ನು ಸೆಳೆಯಿತು ಹಾಗೂ ಮೊತ್ತವನ್ನು ನಿಶ್ಚಿತ ತೇವಣಿ ಖಾತೆಗಳಲ್ಲಿ ಇಟ್ಟಿತು.

- ❖ ಘಲಾನುಭವಿಗಳ ಗುರುತಿಸುವಿಕೆಗೆ ಮುಂಚೆಯೇ ನಿರ್ಧಿಯನ್ನು ಬಿಡುಗಡೆ ಮಾಡಿದ ಮತ್ತು ಒಂದು ಸಂಸ್ಥೆಗೆ ಆಯವ್ಯಯ ಅನುದಾನವನ್ನು ಅದರ ಅಗತ್ಯತೆಯನ್ನು ನಿಶ್ಚಯಪಡಿಸಿಕೊಳ್ಳಬೇಕೇ ಬಿಡುಗಡೆ ಮಾಡಿದ ಇಲಾಖೆಯ ಕ್ರಮವು ಶಾಸನಬಢ್ ವಿಧಿಗಳ ದೃಷ್ಟಿಯಲ್ಲಿ ನಿಯಮಬಾಹಿರವಾಗಿತ್ತು. ಮುಂದುವರೆದು, ಆ ಬಿಡುಗಡೆಗಳನ್ನು ಘಲಾನುಭವಿಗಳಿಗೆ ವಾಸ್ತವಿಕವಾಗಿ ಬಂಡವಾಡೆ ಮಾಡಿದ್ದರೂ ಸಹ, ಅವುಗಳನ್ನು ಯೋಜನೆಯಲ್ಲಿ ವೆಚ್ಚವಾದ ನಿರ್ದಿಷ್ಟ ಒಂಬಿಸಿದ್ದ ಸಹ ಸರಿಯಾಗಿರಲಿಲ್ಲ. ಸಂಹಿತೆಯ ವಿಧಿಗಳು ಒಳಕೆಯಾಗದ ನಿರ್ಧಿಯ ಅಧ್ಯಪಕ್ಷದೆಯನ್ನು ಹೇಳಿದ್ದರೂ, ಕನಾರ್ಟಕ ತಾಂತ್ರಿಕ ಉನ್ನತೀಕರಣ ಪರಿಷತ್ತು, ಗಳಿಸಿದ ಬಳ್ಳಿಯನ್ನೂ ಸೇರಿಸಿಕೊಂಡು, ನಿಶ್ಚಿತ ತೇವಣಿ ಖಾತೆಗಳಲ್ಲಿ ನಿರ್ದಿಷ್ಟ ಇಡುವುದನ್ನು ಮುಂದುವರೆಸಿತು. ಒಳಕೆಯಾಗದ ₹ 16.96 ಕೋಟಿ ನಿರ್ಧಿಯ³⁰ ನಿಶ್ಚಿತ ತೇವಣಿ ಖಾತೆಗಳಲ್ಲಿ ಇಡಲ್ಪಟ್ಟಿದ್ದು, ಈ ಇಲಾಖೆಯಿಂದ ಇದರ ಅಧ್ಯಪಕ್ಷದೆಯಾಗಿದ್ದರೆ ಇತರ ಇಲಾಖೆಗಳು ಅಥವ ಯೋಜನೆಗಳಿಗೆ ಸರ್ಕಾರವು ಒಳಸಬುಹುದಾಗಿತ್ತು.

ಈ ವಿಷಯವನ್ನು ಸರ್ಕಾರದ ಗಮನಕ್ಕೆ ಮಾರ್ಚ್ 2017ರಲ್ಲಿ ತರಲಾಯಿತು ಮತ್ತು ಆಗಸ್ಟ್ 2017ರಲ್ಲಿ ಜ್ಞಾಪನಾಪತ್ರವನ್ನು ನೀಡಲಾಯಿತು; ಅವರ ಉತ್ತರವನ್ನು ನಿರ್ಣಯಿಸಲಾಗಿತ್ತು (ನವೆಂಬರ್ 2017).

³⁰ (₹ 11.23 ಕೋಟಿ + ₹ 10 ಕೋಟಿ – ₹ 4.29 ಕೋಟಿ = ₹ 16.96 ಕೋಟಿ).

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ

3.2 ಶಾಸನಬದ್ಧ ವಿಧಿಗಳನ್ನು ಪಾಲಿಸುವಲ್ಲಿನ ವಿಫಲತೆಯಿಂದ ಆಧಿಕ ಹೊರೆ

ಮೂಲದಲ್ಲಿ ಕಡಿತ ಮಾಡಲಾಗಿದ್ದ ಆದಾಯ ತೆರಿಗೆಯನ್ನು ಕೇಂದ್ರ ಸರ್ಕಾರದ ಖಾತೆಗೆ ಅಯ್ಯಕ್ಕು ವಿಳಂಬಿತವಾಗಿ ತೇವಣಿ ಮಾಡಿದ್ದು, ಬೊಕ್ಕೆಸಕ್ಕೆ ₹ 1.01 ಕೋಟಿಯ ಆಧಿಕ ಹೊರೆಯಲ್ಲಿ ಪರಿಣಮಿಸಿತು.

ಆದಾಯ ತೆರಿಗೆ ನಿಯಮಗಳ ಹಿಂದಿನ ನಿಯಮದಂತೆ, ಆದಾಯ ತೆರಿಗೆ ಕಾಯಿದೆ, 1961ರ ಅಧ್ಯಾಯ XVII-B³¹ನ ವಿಧಿಗಳ ಪ್ರಕಾರ ಕಡಿತಗೊಂಡ ಎಲ್ಲ ಮೊತ್ತವು ಕೇಂದ್ರ ಸರ್ಕಾರದ ಖಾತೆಗೆ ಅವು ಕಡಿತಗೊಂಡ ತಿಂಗಳಿನ ಅಂತ್ಯದಿಂದ ಅಥವ ಆದಾಯ ತೆರಿಗೆ ಸಂದಾಯವಾಗಬೇಕಾದ ಏಳು ದಿನಗಳ ಒಳಗೆ ಜಮೆಯಾಗಬೇಕು. ಮುಂದುವರೆದು, ಮೇಲಿನ ಕಾಯಿದೆಯ ಭಾಗ 201 (1ಎ) ಪ್ರಕಾರ, ಸಂಗ್ರಹಿಸಲಾದ ತೆರಿಗೆಯ ಜಮಾವಣೆಯಲ್ಲಿ ಯಾವುದೇ ಲೋಪವು, ಅಂತಹ ತೆರಿಗೆಯ ಮೊತ್ತದ ಮೇಲೆ ಅಂತಹ ತೆರಿಗೆಯು ಕಡಿತಗೊಂಡ ದಿನಾಂಕದಿಂದ ಅಂತಹ ತೆರಿಗೆಯು ಪಾವತಿಯಾದ ದಿನಾಂಕದವರೆಗೆ ಪ್ರತಿ ತಿಂಗಳಿಗೆ ಅಥವ ತಿಂಗಳಿನ ಒಂದು ಭಾಗಕ್ಕೆ ಶೇಕಡ ಒಂದೂವರೆಯಷ್ಟು ಸರಳಭಡ್ಡಿಯೊಂದಿಗೆ ತೆರಿಗೆ ಪಾವತಿಗೆ ಒಳಪಡುತ್ತದೆ. ಮುಂದುವರೆದು, ಕನಾರ್ಕಿಕ ಆಧಿಕ ಸಂಹಿತೆಯು (ಪರಿಜ್ಞೇದ 331) ಹೇಳುವುದೇನೆಂದರೆ, ನಗದು ಮುಸ್ತಕವನ್ನು ನಿಯತಕಾಲಿಕವಾಗಿ ಇತ್ಯಾರ್ಥ ಮಾಡಬೇಕು ಮತ್ತು ಪ್ರತಿ ತಿಂಗಳಿನ ಕೊನೆಯಲ್ಲಿ ನಗದು ಮುಸ್ತಕದ ಪ್ರಕಾರ ಇರುವ ನಗದು ಶೀಲ್ಯನ್ನು ವಿಜಾನೆಯ ಪ್ರಕಾರವಿರುವ ಶೀಲ್ಯನೊಂದಿಗೆ ಹೊಂದಾಣಿಕೆ ಮಾಡಬೇಕು.

ಅಯ್ಯಕ್ಕು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು, ಬೆಂಗಳೂರು (ಅಯ್ಯಕ್ಕು) ಇವರ ಕಚೇರಿಯಲ್ಲಿನ ದಾಖಿಲೆಗಳ ಪರಿಶೀಲನೆಯು (ಮೇ 2016) ತಿಳಿಯಪಡಿಸಿದ್ದೇನೆಂದರೆ, ಶಾಶ್ವತ ಗಣಕೀಕೃತ ಪಡಿತರ ಚೀಟಿಗಳ ನೀಡಿಕೊಗಿ ಒಂದು ದತ್ತಾಂಶವನ್ನು ಸೃಷ್ಟಿಸುವ ಒಂದು ಸಮಗ್ರ ಗಣಕೀಕರಣ ಯೋಜನೆಗಾಗಿ ಅಯ್ಯಕ್ಕು, ಮೈ. ಕೊಮಾಂಡ್ ಟೆಕ್ನಾಲಜೀಸ್ (ಪಿ) ಲಿಮಿಟೆಡ್‌ಅನ್ನು (ಸಂಸ್ಥೆ) ಗೊತ್ತುಮಾಡಿದ್ದರು. 2008-09ರ ಅವಧಿಯಲ್ಲಿ (ಆಗಸ್ಟ್ 2008ರಿಂದ ಫೆಬ್ರವರಿ 2009) ₹ 18.56 ಕೋಟಿ ಪಾವತಿಯನ್ನು ಮಾಡುವಾಗ ಅಯ್ಯಕ್ಕು, ಸಂಸ್ಥೆಯ 18 ಬಿಲ್ಲಗಳಿಂದ ₹ 2.34 ಕೋಟಿಯನ್ನು ಮೂಲದಲ್ಲಿ ಕಳೆದ ಆದಾಯ ತೆರಿಗೆ ಎಂದು ಕಡಿತ ಮಾಡಿದ್ದರು. ಮೂಲದಲ್ಲಿ ಕಳೆದ ತೆರಿಗೆಗಾಗಿ ಚೆಕ್‌ಗಳನ್ನು ಸೆಳೆಯಲಾಗಿತ್ತು ಆದರೆ ಕೇಂದ್ರ ಸರ್ಕಾರದ ಖಾತೆಗೆ ಜಮಾ ಮಾಡಿರಲ್ಲಿ ಎನ್ನುವುದನ್ನು ಲೆಕ್ಕಪರಿಶೋಧನೆಯು ತಿಳಿಯಪಡಿಸಿತು. ಈ ಚೆಕ್‌ಗಳನ್ನು ನಂತರ ರದ್ದುಪಡಿಸಲಾಯಿತು ಮತ್ತು ಹೊಸ ಚೆಕ್‌ಗಳನ್ನು 17ರಿಂದ 23 ತಿಂಗಳಿನ ವಿಳಂಬದ ನಂತರ ಆಗಸ್ಟ್ 2010ರಲ್ಲಿ ಸೆಳೆಯಲಾಯಿತು. ಇದೇರಿತಿ, 2009-10 ಮತ್ತು 2010-11ರ ಅವಧಿಯಲ್ಲಿ ಸಂಗ್ರಹಿಸಲಾದ ₹ 1.03 ಕೋಟಿ ಮೂಲದಲ್ಲಿ ಕಳೆದ ತೆರಿಗೆಯನ್ನು ನಿಗದಿತ ದಿನಾಂಕಕ್ಕಿಂತ ವಿಳಂಬದೊಂದಿಗೆ ಜಮಾ ಮಾಡಲಾಯಿತು. ವಿವರಗಳನ್ನು ಕೆಳಗೆ ನೀಡಲಾಗಿದೆ (ಹೊಳ್ಳುಕ 3.1):

³¹ ತೆರಿಗೆಯ ಸಂಗ್ರಹಣೆ ಮತ್ತು ವಸೂಲಾತಿ.

ಕೋಣ್ಣಕ್ 3.1: ಮೂಲದಲ್ಲಿ ಕಡಿತವಾದ ತೆರಿಗೆಯ ತೇವಣೆ ಮಾಡುವುದರಲ್ಲಿ ವಿಳಂಬ

ಕ್ರಮ ಸಂಖ್ಯೆ	ವರದಿ	ಮೂಲದಲ್ಲಿ ಕಡಿತವಾದ ತೆರಿಗೆಯ ಮೊತ್ತ (₹ ಲಕ್ಷದಲ್ಲಿ)	ಕಡಿತದ ಅವಧಿ	ತೇವಣೆಯ ವಾಯಿದೆ ದಿನಾಂಕ	ತೇವಣೆ ಮಾಡಿದ ವಾಸ್ತವಿಕ ದಿನಾಂಕ	ವಿಳಂಬದ ಅವಧಿ
1	2008–09	91.91	ಅಗಸ್ಟ್ 2008	ಸೆಪ್ಟೆಂಬರ್ 2008	ಆಗಸ್ಟ್ 2010	23 ತಿಂಗಳು
2		29.20	ಸೆಪ್ಟೆಂಬರ್ 2008	ಅಕ್ಟೋಬರ್ 2008	ಆಗಸ್ಟ್ 2010	22 ತಿಂಗಳು
3		13.07	ಅಕ್ಟೋಬರ್ 2008	ನವೆಂಬರ್ 2008	ಆಗಸ್ಟ್ 2010	21 ತಿಂಗಳು
4		14.88	ಡಿಸೆಂಬರ್ 2008	ಜನವರಿ 2009	ಆಗಸ್ಟ್ 2010	19 ತಿಂಗಳು
5		29.89	ಜನವರಿ 2009	ಫೆಬ್ರವರಿ 2009	ಆಗಸ್ಟ್ 2010	18 ತಿಂಗಳು
6		54.78	ಫೆಬ್ರವರಿ 2009	ಮಾರ್ಚ್ 2009	ಆಗಸ್ಟ್ 2010	17 ತಿಂಗಳು
	ಉಪ ಮೊತ್ತ	233.73				
7	2009–10	44.10	ವರ್ಷಿತ 2009	ಮೇ 2009	ನವೆಂಬರ್ 2010	18 ತಿಂಗಳು
8		10.43	ಜೂನ್ 2009	ಜುಲೈ 2009	ಆಗಸ್ಟ್ 2010	13 ತಿಂಗಳು
9		2.93	ಜುಲೈ 2009	ಆಗಸ್ಟ್ 2009	ಆಗಸ್ಟ್ 2010	12 ತಿಂಗಳು
10		15.42	ಆಗಸ್ಟ್ 2009	ಸೆಪ್ಟೆಂಬರ್ 2009	ಆಗಸ್ಟ್ 2010	11 ತಿಂಗಳು
	ಉಪ ಮೊತ್ತ	72.88				
11	2010–11	30.58	ವರ್ಷಿತ 2010	ಮೇ 2010	ಆಗಸ್ಟ್ 2010	3 ತಿಂಗಳು
	ಉಪ ಮೊತ್ತ	30.58				

(ಆಧಾರ: ಅಯುಕ್ತರು ಒದಗಿಸಿದ ಮಾಹಿತಿ)

ಕೇಂದ್ರ ಸರ್ಕಾರದ ಖಾತೆಗೆ ಮೂಲದಲ್ಲಿ ಕಳೆದ ತೆರಿಗೆಯ ಪಾವತಿಯಲ್ಲಿ ಅಸಾಮಾನ್ಯ ವಿಳಂಬವಿದ್ದುದರಿಂದ, ಆದಾಯ ತೆರಿಗೆ ಅಧಿಕಾರಿಗಳು ಮೂಲದಲ್ಲಿ ಕಳೆದ ತೆರಿಗೆಯ ವಿಳಂಬಿತ ಪಾವತಿಗೆ ನೋಟಿಸ್ ನೀಡಿದರು (ಅಕ್ಟೋಬರ್ 2012). ಅಧಿಕ ಕಾರ್ಯಭಾರ ಮತ್ತು ತೆರಿಗೆ ವಿವರಗಳ (ರಿಟ್ನ್‌ಎಂದು ಸಂಖ್ಯೆಗೆ ಸಾಧಾರಣವಾಗಿ ಹೇಳಬಹುದಿದ್ದರೆ) ಸಲ್ಲಿಕೆಯಲ್ಲಿನ ತಿಳುವಳಿಕೆಯ ಕೊರತೆಯಿಂದ ವಿಳಂಬವಾಯಿತು ಎನ್ನುವ ಅಯುಕ್ತರ ಸಮರ್ಥನೆಯನ್ನು (ಅಕ್ಟೋಬರ್ 2012) ಆದಾಯ ತೆರಿಗೆ ಇಲಾಖೆಯು ಒಪ್ಪಲಿಲ್ಲ. ಫೆಬ್ರವರಿ 2013ರಲ್ಲಿ ಜಮಾ ಮಾಡಲುಟ್ಟ 2009–10 ಮತ್ತು 2010–11ರ ಆರ್ಥಿಕ ವರ್ಷಕ್ಕೆ ಸೇರಿದ ಮೂಲದಲ್ಲಿ ಕಳೆದ ತೆರಿಗೆಯ ತಡವಾದ ಪಾವತಿಯ ಮೇಲೆ ಬಡ್ಡಿಯ ಕಡೆಗೆ ₹ 14.19 ಲಕ್ಷ ಮತ್ತು ₹ 2.10 ಲಕ್ಷಕ್ಕೆ ಬೇಡಿಕೆ ಇರಿಸಿ, ಆದಾಯ ತೆರಿಗೆ ಕಾಯಿದೆಯ ಪರಿಣಾಮದಲ್ಲಿ 200 ಮತ್ತು 201 (ಎ) ಅಡಿಯಲ್ಲಿ ಇನ್ನೊಂದು ಬೇಡಿಕೆ ನೋಟಿಸ್ ಅನ್ನು ಆದಾಯ ತೆರಿಗೆ ಇಲಾಖೆಯು ಜನವರಿ 2013ರಲ್ಲಿ ನೀಡಿತು. 2008–09ರಿಂದ 2010–11ರ ಅವಧಿಯ ಮೂಲದಲ್ಲಿ ಕಳೆದ ತೆರಿಗೆಯ ವಿಳಂಬಿತ ಪಾವತಿಗಾಗಿ, ತಡವಾದ ಪಾವತಿಯ ಮೇಲೆ ಬಡ್ಡಿ ₹ 1.01 ನೋಟಿಸ್ ಅನ್ನು ಒತ್ತಾಯಿಸಿ ಮತ್ತೊಂದು ನೋಟಿಸ್ ಅನ್ನು ನೀಡಲಾಯಿತು (ಸೆಪ್ಟೆಂಬರ್ 2015), ಇದರಲ್ಲಿ ಅದಾಗಲೇ ಪಾವತಿಯಾಗಿದ್ದ ₹ 16.29 ಲಕ್ಷ ಸಹ ಸೇರಿತ್ತು. ಬಾಕಿ ₹ 84.49 ಲಕ್ಷ ಬಡ್ಡಿಯನ್ನು³² ಇನ್ನೂ ಪಾವತಿಸಬೇಕಿದ್ದು (ಜನವರಿ 2017), ಪಾವತಿ ಮಾಡದಿರುವುದಕ್ಕೆ ಕಾರಣಗಳು ದಾಖಲೆಯಲ್ಲಿರಲಿಲ್ಲ.

ಪ್ರತಿ ತಿಂಗಳೂ ವಿಜಾನೆಯ ನಗದು ಶಿಲ್ಪನೊಂದಿಗೆ ನಗದು ಮಸ್ತಕದಲ್ಲಿನ ನಮೂದುಗಳ ಹೊಂದಾಣಿಕೆ ಕಾರ್ಯಗಳು ಸರಿಯಾಗಿ ನಡೆದಿದ್ದರೆ, ಸೆಳಿದ ಚೆಕ್‌ಗಳು ಜಮಾವಣೆ ಆಗದಿರುವುದು ಕಚೇರಿಯ ಮುಖ್ಯಸ್ಥರ ಗಮನಕ್ಕೆ ಬರುತ್ತಿತ್ತು. ನಗದು ಮಸ್ತಕದ ಹೊಂದಾಣಿಕೆ ಮಾಡುವುದರಲ್ಲಿ ಮತ್ತು ಶಾಸನಬಢ್ಣ ವಿಧಿಗಳ ಪಾಲನೆಯಲ್ಲಿ ವಿಫಲತೆಯು, ಬೊಕ್ಕಸಕ್ಕೆ ₹ 1.01 ನೋಟಿಸ್ ಅಸಮರ್ಥನೆಯ ಹೊರೆಯಲ್ಲಿ ಮತ್ತು ಸರ್ಕಾರಕ್ಕೆ ನಪ್ಪಡಲ್ಲಿ ಪರಿಣಮಿಸಿತು; ಇದನ್ನು ತಪ್ಪಿಸಬಹುದಾಗಿದ್ದಿತು.

ಈ ವಿಷಯವನ್ನು ಸರ್ಕಾರದ ಗಮನಕ್ಕೆ ಫೆಬ್ರವರಿ 2017ರಲ್ಲಿ ತರಲಾಯಿತು ಮತ್ತು ಜುಲೈ 2017 ಹಾಗೂ ಆಗಸ್ಟ್ 2017ರಲ್ಲಿ ಜ್ಞಾಪನಾಪತ್ರವನ್ನು ನೀಡಲಾಯಿತು; ಅವರ ಉತ್ತರವನ್ನು ನಿರೀಕ್ಷಿಸಲಾಗಿತ್ತು (ನವೆಂಬರ್ 2017).

³² ಒಟ್ಟು ಬೇಡಿಕೆ: ₹ 100.78 ಲಕ್ಷ ಕಳೆಯಿರಿ ಪಾವತಿಸಿದ್ದು; ₹ 16.29 ಲಕ್ಷ = ಬಾಕಿ: ₹ 84.49 ಲಕ್ಷ.

ಅರಣ್ಯ, ಜೀವಪರಿಸ್ಥಿತಿ ಮತ್ತು ಪರಿಸರ ಇಲಾಖೆ

3.3 ಕನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರಾತ್ಮಕ ಕಾನೂನು ಮತ್ತು ನಿಯಮಗಳ ಅನುಷ್ಠಾನ

3.3.1 ಹೀರಿಕೆ

ಪರಿಸರ (ರಕ್ಷಣೆ) ಅಧಿನಿಯಮ, 1986 ಹೇಳುವುದೇನೆಂದರೆ ‘ಪರಿಸರವು ಜಲ, ಗಾಳಿ ಮತ್ತು ಭೂಮಿ ಹಾಗೂ ಜಲ, ಗಾಳಿ ಮತ್ತು ಭೂಮಿ, ಮಾನವ ಜೀವಿಗಳು, ಇತರ ಜೀವಜಂತುಗಳು, ಸಸ್ಯಗಳು, ಸೈಕ್ಸೆಕ್ಸಿಜೀವಿಗಳು ಮತ್ತು ಗೂಳಿಲಕ್ಷಣಗಳ ನಡುವಿನ ಅಥವ ಮಧ್ಯ ಇರುವ ಅಂತರ-ಸಂಬಂಧವನ್ನು ಒಳಗೊಂಡಿದೆ’.

ಸಮರ್ಥನೀಯ ಅಭಿವೃದ್ಧಿಯ ಸಾಮಾಜಿಕ, ಪರಿಸರಾತ್ಮಕ ಮತ್ತು ಆರ್ಥಿಕ ಉದ್ದೇಶಗಳ ಸಂಘಟನೆಯನ್ನು ಒಳಗೊಂಡಿರುತ್ತದೆ. ಆದ್ದರಿಂದ ನೀತಿ ಮತ್ತು ಕಾರ್ಯಕ್ರಮಗಳ ಕೇಂದ್ರವು, ಮೂರು ಉದ್ದೇಶಗಳ ನಡುವೆ ಸಂಪರ್ಕಿತ ಹೊಂದಾಣಿಕೆಯನ್ನು ಸಾಧಿಸುವುದು ಮತ್ತು ಮುಂದಿನ ಜನಾಂಗದ ಮೇಲೆ ಪ್ರಭಾವ ಬೀರುವ ಪರಿಸರಾತ್ಮಕವಾಗಿ ಪ್ರಸ್ತುತವಾಗುವ ಲಕ್ಷಣಗಳು ಮತ್ತು ಸ್ವಭಾವಗಳ ನಾಶ ಅಥವ ಅವನತಿಯನ್ನು ಹೊರಗಿಡುವುದು/ತಡೆಯುವುದು ಆಗಿರಬೇಕು. ಸಮರ್ಥನೀಯ ಅಭಿವೃದ್ಧಿಯ ಅಗತ್ಯವು ಪರಿಸರದ ರಕ್ಷಣೆಯನ್ನು ಒಳಗೊಂಡಿರುತ್ತದೆ.

ಕನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಮಂಡಳಿ) ಸಂಸತ್ತಿನಲ್ಲಿ ಅಧಿನಿಯಮವಾದ ಜಲ (ಮಾಲಿನ್ಯದ ತಡೆ ಮತ್ತು ನಿಯಂತ್ರಣ) ಅಧಿನಿಯಮ, 1974ರ ಸೆಕ್ಕೆನ್‌ 4ರ ಅಡಿಯಲ್ಲಿ ರಚನೆಯಾಯಿತು (ಸೆಪ್ಟೆಂಬರ್ 1974). ಸಂಸತ್ತಿನಿಂದ ಅಧಿನಿಯಮವಾದ ವಾಯು (ಮಾಲಿನ್ಯದ ತಡೆ ಮತ್ತು ನಿಯಂತ್ರಣ) ಅಧಿನಿಯಮ, 1981 ಮತ್ತು ಪರಿಸರ (ರಕ್ಷಣೆ) ಅಧಿನಿಯಮ, 1986 ಇವು ಮಂಡಳಿಯ ಚಟುವಟಿಕೆಗಳ ವ್ಯಾಪ್ತಿಯನ್ನು ಇನ್ನೊಂದಿಗೆ ವಿಸ್ತರಿಸಿದವು.

ಮಾಲಿನ್ಯದ ತಡೆ, ನಿಯಂತ್ರಣ ಮತ್ತು ಉಪಶಮನಕ್ಕಾಗಿ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನ, ಈ ಕೆಳಗಿನ ಅಧಿನಿಯಮಗಳು ಮತ್ತು ನಿಯಮಗಳ ವಿಧಿಗಳ ಜಾರಿ ಮತ್ತು ಮಂಡಳಿಯ ಮೇಲ್ಲಿಭಾರತೀಯ ವ್ಯವಸ್ಥೆಯ ಸಾಕಷ್ಟಿದ್ದವೇ ಎನ್ನುವುದನ್ನು ನಿರ್ವಹಿಸುವುದು ಈ ವಿಷಯಾಧಾರಿತ ಲೆಕ್ಕಪರಿಶೋಧನೆ ಮಾಡುವುದರ ಉದ್ದೇಶವಾಗಿತ್ತು:

- ❖ ಜಲ (ಮಾಲಿನ್ಯದ ತಡೆ ಮತ್ತು ನಿಯಂತ್ರಣ) ಅಧಿನಿಯಮ, 1974 (ಇನ್ನು ಮುಂದೆ ಜಲ ಅಧಿನಿಯಮ ಎಂದು ಉಲ್ಲೇಖಿಸಲಾಗುವುದು) ಮತ್ತು ಅದರಡಿ ರಚಿತವಾದ ನಿಯಮಗಳು;
- ❖ ವಾಯು (ಮಾಲಿನ್ಯದ ತಡೆ ಮತ್ತು ನಿಯಂತ್ರಣ) ಅಧಿನಿಯಮ, 1981 (ಇನ್ನು ಮುಂದೆ ವಾಯು ಅಧಿನಿಯಮ ಎಂದು ಉಲ್ಲೇಖಿಸಲಾಗುವುದು) ಮತ್ತು ಅದರಡಿ ರಚಿತವಾದ ನಿಯಮಗಳು;
- ❖ ಪರಿಸರ (ರಕ್ಷಣೆ) ಅಧಿನಿಯಮ, 1986 ಮತ್ತು ಅದರಡಿ ರಚಿತವಾದ ನಿಯಮಗಳು;
- ❖ ಜೈವಿಕ-ವೈದ್ಯಕೀಯ ತ್ರಾಜ್ಯ ನಿರ್ವಹಣೆ ನಿಯಮಗಳು, 2016; ಮತ್ತು
- ❖ ರಾಷ್ಟ್ರೀಯ ಜಲ ನೀತಿ, 2002.

2012–13ರಿಂದ 2016–17ರ ಅವಧಿಯನ್ನು ವ್ಯಾಪಿಸುವ ಲೆಕ್ಕಪರಿಶೋಧನೆಯನ್ನು ಫೆಬ್ರವರಿ ಮತ್ತು ಜೂನ್ 2017ರ ನಡುವೆ ನಡೆಸಲಾಯಿತು. ಮಂಡಳಿಯ 44 ವೆಲಯ ಕಚೇರಿಗಳ ಪ್ರಕ್ರಿಯೆಗಳ ಮಾದರಿ 13 ವೆಲಯ ಕಚೇರಿಗಳನ್ನು³³ ದಾಖಿಲೆಗಳ ಪರೀಕ್ಷೆ ತನಿಖೆಗಾಗಿ ಸರಳ ಯಾದೃಚ್ಛಿಕ ಮಾದರಿಯಲ್ಲಿ ಆರಿಸಲಾಯಿತು. ಒಂದು ನಿರ್ಗಮನ ಸಭೆಯನ್ನು ಸಹ 23 ಆಗಸ್ಟ್ 2017ರಂದು ನಡೆಸಲಾಯಿತು.

³³ ಮಹಡೆವಪುರ, ಹೊಸಕೋಟಿ, ಕೋಲಾರ, ಚಿಕ್ಕಬಳ್ಳಾಪುರ, ದಾಸರಹಳ್ಳಿ, ನೆಲಮಂಗಲ, ಯಲಹಂಕ, ದೊಡ್ಡಬಳ್ಳಾಪುರ, ಬೆಳಗಾವಿ, ಬಾಗಲಕೋಟಿ, ವಿಜಯಪುರ, ಮಂಗಳೂರು ಮತ್ತು ಕಾರವಾರ.

ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಅಂಶಗಳು

3.3.2 ಸಮಗ್ರ ದತ್ತಾಂಶದ ಅನುಪಣಿತಿ ಮತ್ತು ಅದರ ಪರಿಣಾಮಗಳು

ಜಲ ಅಧಿನಿಯಮ ಮತ್ತು ವಾಯು ಅಧಿನಿಯಮದ ಸೆಕ್ಷನ್ 17, ತೊರೆ, ಬಾವಿ ಮತ್ತು ವಾತಾವರಣದ ಮಾಲಿನ್ಯದ ತಡೆಯುವಿಕೆ, ನಿಯಂತ್ರಣ ಮತ್ತು ಉಪಶಮನಕ್ಕಾಗಿ ಮತ್ತು ಅದರ ನಿರ್ವಹಣೆಯನ್ನು ನಿಶ್ಚಯಿಸಿಕೊಳ್ಳಲು ಪ್ರಾರ್ಥಿತ ಮತ್ತು ಅಧಿಕೃತ ಮಂಡಳಿಗೆ ಕಡ್ಡಾಯ ಮಾಡಿದೆ. ರಾಷ್ಟ್ರೀಯ ಜಲ ನೀತಿಯು (2002) ಸಹ, ಸಂಪನ್ಮೂಲ ಯೋಜನೆಗಾಗಿ ರಾಜ್ಯ ಮಟ್ಟದಲ್ಲಿ ಜಲ ಸಂಬಂಧಿತ ದತ್ತಾಂಶದ ಮಾಹಿತಿ ವ್ಯವಸ್ಥೆಯ ಅಭಿವೃದ್ಧಿಯನ್ನು ಹೇಳಿತ್ತು. ಯೋಜನೆಯನ್ನು ರೂಪಿಸುವ ಮತ್ತು ಕಾರ್ಯಕ್ರಮವನ್ನು ಜಾರಿಮಾಡುವ ಸಲುವಾಗಿ ಮಂಡಳಿಯು, ಮಲಿನಕಾರಿಯ ಮೂಲ ಮತ್ತು ಮಾಲಿನ್ಯದ ಹೋರಂಗಳ ವಿವರವಾದ ದತ್ತಾಂಶವನ್ನು ಹೊಂದಿರಬೇಕು.

ಲೆಕ್ಕಪರಿಶೋಧನೆಯು ಗಮನಿಸಿದ್ದೇನೆಂದರೆ ಮಾಲಿನ್ಯದ ಹೋರಂಗಳ ಮತ್ತು ಮಲಿನಕಾರಿಯ ಮೂಲಗಳ ದತ್ತಾಂಶವನ್ನು ಮಂಡಳಿಯು ಹೊಂದಿರಲಿಲ್ಲ. ಕೈಗಾರಿಕೆಗಳ ವರ್ಗೀಕರಣಕ್ಕೆ ಸಂಬಂಧಿಸಿದ ದತ್ತಾಂಶವನ್ನು ವಲಯ ಕಚೇರಿಯ ಹಂತದಲ್ಲಿ “ಎಫ್” ರಿಜಿಸ್ಟ್ರೇಷನಲ್ಲಿ ನಿರ್ವಹಿಸಲಾಗುತ್ತಿತ್ತು; ಇವು ಕೇವಲ ಹೆಸರು, ಸಮೃತಿ ಸಿಂಧುತ್ವದ ಅವಧಿ ಮತ್ತು ಕೈಗಾರಿಕೆಗಳ ವರ್ಗಗಳಾದ ಕೆಂಪು³⁴, ಕಿತ್ತಲ್³⁵ ಮತ್ತು ಹಸಿರು³⁶ ಪ್ರಾರ್ಥಿತ ವರ್ಗಗಳನ್ನು ಒಳಗೊಂಡಿತ್ತು. ಪ್ರತ್ಯೇಕ ಕಡತಗಳಲ್ಲಿ ಈ ವಿವರಗಳನ್ನು ಹೊಂದಿರುವುದನ್ನು ಬಿಟ್ಟರೆ, ಯಾವುದೇ ವಲಯ ಕಚೇರಿಯು ಅವುಗಳ ಅಧಿಕಾರ ವ್ಯಾಪ್ತಿಯ ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದ್ದ ನೀರಿನ ಪ್ರಮಾಣ, ಹಾಗೆಯೇ ಉತ್ಪತ್ತಿಯಾಗುತ್ತಿದ್ದ ಮತ್ತು ವಿಸರ್ವಣನೆಯಾಗುತ್ತಿದ್ದ ತ್ರಾಜುದ ಸಮಗ್ರ ದತ್ತಾಂಶವನ್ನು ಹೊಂದಿರಲಿಲ್ಲ. ಮಂಡಳಿಯು ನಾಲ್ಕು ದತ್ತಕಗಳಿಗೂ ಮೇರಿ ಅಸ್ತಿತ್ವದಲ್ಲಿದ್ದರೂ, ಪರಿಣಾಮಕಾರಿಯಾದ ಮಾಲಿನ್ಯ ನೀಯಂತ್ರಣ ಕ್ರಮಗಳನ್ನು ತೆಗೆದುಹೊಳ್ಳಲು ಬಹು ಮುಖ್ಯವಾದ ದತ್ತಾಂಶವನ್ನು ತಯಾರಿಸಿರಲಿಲ್ಲ ಮತ್ತು ಸಂಗ್ರಹಿಸಿರಲಿಲ್ಲ.

ಹಿಂಗೆ, ಕೈಗಾರಿಕೆ, ಮಾಲಿನ್ಯ ಹೋರಂಗು ನಿಷ್ಕರ್ಷ, ಮಾಲಿನ್ಯದ ಉಪಶಮನ ಕ್ರಮಗಳ ಯೋಜನೆ ಮತ್ತು ಇತರ ಸಂಸ್ಥೆಗಳಿಗೆ ಮಾಹಿತಿ ಪ್ರಸರಣದ ಶಾಸನಬಧ್ಯ ಕ್ರಿಯೆಗಳ ನಿರ್ವಹಣೆಯ ಮೇಲೆ ಪರಿಣಾಮಕಾರಿ ನಿಯಂತ್ರಣವನ್ನು ಚಲಾಯಿಸಲು ಮಂಡಳಿಗೆ ಸಾಧ್ಯವಿರಲಿಲ್ಲ. ಪರಿಣಾಮವಾಗಿ, ಜಲ ಮತ್ತು ವಾಯು ಮಾಲಿನ್ಯದಿಂದ ಪರಿಸರ ಮತ್ತು ಆರೋಗ್ಯಕ್ಕೆ ಅಪಾಯವನ್ನು ಸ್ವತಂತ್ರವಾಗಿ ನಿಷ್ಕರ್ಷಿಸಲು ಮಂಡಳಿಗೆ ಸಾಧ್ಯವಾಗಲಿಲ್ಲ.

ಮಂಡಳಿಯು ತಾತ್ಕಾರ್ಥಿಕ (ಆನ್ ಲ್ಯೂನ್) ಸಮೃತಿ ನಿರ್ವಹಣೆ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಇದರಲ್ಲಿ ಮಾಲಿನ್ಯ ಮೂಲಗಳಿಗೆ ಸೇರಿದ ದತ್ತಾಂಶವನ್ನು ಲಭ್ಯಮಾಡಲಾಗುವುದು ಮತ್ತು ಸಾರ್ವಜನಿಕರ ವ್ಯಾಪ್ತಿಗೆ ಇಡಲಾಗುವುದು ಎಂದು ಸದಸ್ಯ ಕಾರ್ಯದರ್ಶಿಗಳು ನಿರ್ಗಮನ ಸಭೆಯಲ್ಲಿ ತಿಳಿಸಿದರು (ಅಗಸ್ಟ್ 2017).

ಶಿಫಾರಸು ಮಾಡುವುದೇನೆಂದರೆ, ಮಾಲಿನ್ಯ ನೀಯಂತ್ರಣ ಕ್ರಮಗಳ ಜಾರಿಗೆ ಯೋಜನೆಗಳನ್ನು ರೂಪಿಸಲು ಸಹಾಯ ಮಾಡುವಂತಹ ಮಾಲಿನ್ಯ ಮೂಲಗಳ ಸಮಗ್ರ ದತ್ತಾಂಶವನ್ನು ಮಂಡಳಿಯು ಹೊಂದಿರಬೇಕು. ಮತ್ತು ಮಾಲಿನ್ಯ ಹೋರಂಗಳನ್ನು ನಿಷ್ಕರ್ಷಿಸಬೇಕು.

3.3.2.1 ಕೈಗಾರಿಕಾ ಘಟಕಗಳಿಗೆ ಸಮ್ಮತಿ

ವಾಯು ಮಾಲಿನ್ಯ ನೀಯಂತ್ರಣ ಪ್ರದೇಶದಲ್ಲಿ ಒಂದು ಕೈಗಾರಿಕಾ ಘಟಕವು ಕಾರ್ಯಾಚರಣೆ ನಡೆಸಲು ಅಧವ ಕೊಳ್ಳಿಸಿ ಅಧವ ಉದ್ಯಮ ತಾಜ್ಞವನ್ನು ತೊರೆ ಅಧವ ಬಾವಿ ಅಧವ ಒಳಜರಂಡಿ ಅಧವ ನೆಲದ ಮೇಲೆ ವಿಸರ್ವಣೆ ಸಂಭಾವ್ಯತೆಯಿರುವ ಘಟಕಗಳಿಗೆ ಸಮೃತಿ ನೀಡಲು ಮಂಡಳಿಗೆ ಜಲ ಅಧಿನಿಯಮದ ಸೆಕ್ಷನ್ 25(3) ಮತ್ತು ವಾಯು ಅಧಿನಿಯಮದ ಸೆಕ್ಷನ್ 21(1) ಅಧಿಕಾರ ನೀಡುತ್ತದೆ.

³⁴ ಅತ್ಯಂತ ಮಲಿನಕಾರಕ.

³⁵ ಮಧ್ಯಮ ಮಲಿನಕಾರಕ.

³⁶ ಅತ್ಯುಳ್ಳ ಮಲಿನಕಾರಕ.

ಸಮೃತಿಯನ್ನು ವರದು ಹಂತಗಳಲ್ಲಿ ನೀಡಲಾಗುತ್ತಿತ್ತು, ಅವುಗಳೆಂದರೆ, ಸಾಫನೆಗೆ ಸಮೃತಿ ಮತ್ತು ಇದರ ಯಶಸ್ವಿ ಅನುಸರಣೆಯ ನಂತರ ಕಾರ್ಯಾಚಾರಣೆಗೆ ಸಮೃತಿ. ಜಲ ಅಧಿನಿಯಮದ ಸೆಕ್ಷನ್ 25 (4) (iii)ರಂತೆ, ನೀಡಲಾದ ಸಮೃತಿಯು ಆದೇಶದಲ್ಲಿ ಹೇಳಲಾಗುವ ಅವಧಿಗೆ ಮಾತ್ರ ಸಿಂಧುವಾಗಿರುತ್ತದೆ. ಸಮೃತಿ ಆದೇಶಕ್ಕೆ ಅನುಭಂಧಿಸಿದ್ದ ಸಾಮಾನ್ಯ ಷರತ್ತುಗಳ ಪ್ರಕಾರ, ಅನುಭಾವಿಯು ಸಮೃತಿಗಾಗಿ ಅರ್ಜಿಯನ್ನು ಸಮೃತಿಯ ಅವಧಿ ತೀರುವುದಕ್ಕೆ ಕಡೆಯ ಪ್ರಕ್ರಿಯೆಗೆ 45 ದಿನಗಳ ಮುಂಚೆ ಹಾಕಬೇಕು.

ಆದಾಗ್ಯೋ, ಗಮನಿಸಿದ್ದೇನೆಂದರೆ:

- ❖ ಹಲವಾರು ಕ್ಯಾರಿಕಾ ಘಟಕಗಳಿಗೆ ನೀಡಲಾಗಿದ್ದ ಸಮೃತಿಯ ಸಿಂಧುತ್ವದ ಅವಧಿ ತೀರುವುದರ ಬಗ್ಗೆ ಮೇಲ್ಮೈಚಾರಣೆಯಿರಲಿಲ್ಲ. ಪರೀಕ್ಷೆ-ತನಿಖೆಯಾದ 13 ವಲಯ ಕಚೇರಿಗಳ ದಾಖಲೆಗಳ ಪರಿಶೀಲನೆಯು ತಿಳಿಯಪಡಿಸಿದ್ದೇನೆಂದರೆ, 2,836 ಪ್ರಕರಣಗಳಲ್ಲಿ ಸಮೃತಿಯು ಒಂದು ವರ್ಷದಿಂದ 12 ವರ್ಷಗಳ ಅವಧಿಗೆ, ಕೊಷ್ಟಕ 3.2ರಲ್ಲಿ ತೋರಿಸಿರುವಂತೆ, ನವೀಕರಣವಾಗಿರಲಿಲ್ಲ:

ಕೋಷ್ಟಕ 3.2: ಸಮೃತಿಗಳ ನವೀಕರಣವಾಗಿದ್ದಂತಹ

ತ್ರೈ ಸಂಖ್ಯೆ	ನವೀಕರಣವಾಗದ ಅವಧಿ	ಪ್ರಕರಣಗಳ ಸಂಖ್ಯೆ (ಶೇಕಡ)
1	1-2 ವರ್ಷಗಳ ನಡುವೆ	1,198 (42)
2	2-5 ವರ್ಷಗಳ ನಡುವೆ	972 (34)
3	5-10 ವರ್ಷಗಳ ನಡುವೆ	502 (18)
4	10 ವರ್ಷಗಳಿಗೂ ಏರಿ	164 (06)

(ಆದಾಗ್ಯೋ: ಲೇಕ್ಸ್‌ಪರಿಶೋಧನೆಯ ಅವಧಿಯಲ್ಲಿ ಸಂಕಲಿಸಿದ ಮಾಹಿತಿ)

ಮಂಡಳಿಯು ಸುಸ್ತಿದಾರ ಕ್ಯಾರಿಕಾ ಘಟಕಗಳಿಗೆ ನಿರ್ದೇಶನಗಳನ್ನು ನೀಡಿದ್ದರೂ, ಜಲ ನಿಯಮದ ಸೆಕ್ಷನ್ 33 (1)ರ³⁷ ಪ್ರಕಾರ ಅಗತ್ಯವಿದ್ದ ಕಾನೂನು ಕ್ರಮವನ್ನು ತೆಗೆದುಕೊಳ್ಳಲಿಲ್ಲ;

- ❖ ಒಂದು ವ್ಯಾಪಕ ದತ್ತಾಂಶದ ಅನುಪಸ್ಥಿತಿಯು ಮೇಲ್ಮೈಚಾರಣೆ ಕೆಲಸವನ್ನು ಇನ್ನೂ ಕಷ್ಟಕರವನ್ನಾಗಿ ಮಾಡಿತು. ಹೀಗೆ, ಕ್ಯಾರಿಕಾ ಘಟಕಗಳ ತಪ್ಪಿಲ್ಲಾಪಟ್ಟಿಮಾಡುವುದನ್ನು ಪ್ರಸಿದ್ಧ ಸಂಸ್ಥೆಗಳಿಗೆ ಹೊರಗುತ್ತಿರುವ ನಿರ್ದಿಷ್ಟ ವರ್ಷದಲ್ಲಿ ಎನ್ನುವ ಅರಣ್ಯ, ಜೀವಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ನಿರ್ದೇಶನಗಳಿಂದಿರು (ಜಾನ್ 2012), ಸಂಭಾವ್ಯ ಮಲೀನಕಾರಕ ಕಾರ್ಯಾಚಾರಣೆಯ ಮುಖ್ಯವಾದ ನಿಯಮಭಂಗ ನಿಯಂತ್ರಣವನ್ನು ಮಂಡಳಿಯು ಪರಿಣಾಮಕಾರಿಯಾಗಿ ಚಲಾಯಿಸಲಿಲ್ಲ;
- ❖ ಮಲೀನಕಾರಕ ಮೂಲಗಳ ಮೇಲ್ಮೈಚಾರಣೆಯು ಪರಿಣಾಮಕಾರಿಯಾಗಿರದಿದ್ದಂತು, ಹಲವಾರು ಮಲೀನಕಾರಕ ಘಟಕಗಳು ಸಮೃತಿಯನ್ನು ಪಡೆಯದೆಯೇ ಕಾರ್ಯನಿರತವಾಗಿರುವಂತೆ ಮಾಡಿತು. 31 ವಲಯ ಕಚೇರಿಗಳ ಸಂಬಂಧದಲ್ಲಿ ಮಂಡಳಿಯೇ ಸಲ್ಲಿಸಿದ ಮಾಹಿತಿಯ ಪ್ರಕಾರ ರಾಜ್ಯದುದ್ದಕ್ಕೂ ಹರಡಿದ್ದ 392 ಕ್ಯಾರಿಕಾ ಘಟಕಗಳು, ಮಾರ್ಚ್ 2017ರಲ್ಲಿದ್ದಂತೆ, ಸಮೃತಿಯಲ್ಲದೆಯೇ ಕಾರ್ಯನಿರ್ವಹಿಸುತ್ತಿದ್ದವು.

ತಾಕ್ಷಣೀಕ ಸಮೃತಿ ನೀಡುವುದಕ್ಕಾಗಿ ತಂತ್ರಾಂಶದ ಇಂದಿಕರಣಕ್ಕೆ ಮಂಡಳಿಯು ಕ್ರಮ ತೆಗೆದುಕೊಂಡಿದೆ ಎಂದು ಸದಸ್ಯ ಕಾರ್ಯದರ್ಶಿಗಳು ನಿರ್ಗಮನ ಸಭೆಯಲ್ಲಿ ತಿಳಿಸಿದರು (ಆಗಸ್ಟ್ 2017). ಆದರೆ, ತಾಕ್ಷಣೀಕ ಸಮೃತಿ ಅನುಮೋದನೆಯು ನವೀಕರಣವಾಗದ ಪ್ರಕರಣಗಳನ್ನು ಮಾತ್ರ ಮೇಲ್ಮೈಚಾರಿಸುವುದು ಮತ್ತು ಸಮೃತಿ ಇಲ್ಲದೆಯೇ ಕಾರ್ಯನಿರತವಾಗಿರುವ ಘಟಕಗಳ ಪತ್ತೆಗೆ ಶಕ್ತಿಪಾರಿಸುವುದಿಲ್ಲ.

³⁷ ತೋರೆ ಅಧವ ಬಾವಿಯಲ್ಲಿನ ನೀರಿನ ಅನುಮಾನಾಸ್ತದ ಮಾಲೆಸ್ಯವನ್ನು ಪ್ರತಿಬಂಧಿಸಲು ನ್ಯಾಯಾಲಯಕ್ಕೆ ಅರ್ಜಿ ಹಾಕಲು ಮಂಡಳಿಗೆ ಅಧಿಕಾರ.

3.3.2.2 ಸಮೃತಿ ಅರ್ಜಿಗಳ ಪರಿಶೀಲನೆಯ ಅನುಪಾತಿ

ಸಾಧಾರನೆಗಾಗಿ ಸಮೃತಿ ಮತ್ತು ಕಾರ್ಯಾಚರಣಗಾಗಿ ಸಮೃತಿ, ಇವೆರಡೂ ಸಮೃತಿಗಳಿಗಾಗಿ ಅರ್ಜಿಗಳು, ಅರ್ಜಿ ಹಾಕಿದ ದಿನಾಂಕದಿಂದ ನಾಲ್ಕು ತಿಂಗಳಿಗಳು ಒಳಗೆ ಸಂಸ್ಕರಿತವಾಗಬೇಕಿದ್ದವು {ಜಲ ಅಧಿನಿಯಮದ ಸೆಕ್ಷನ್ 25(7)}. ಈ ಅವಧಿಯ ಒಳಗೆ ತಿರಸ್ಕರಿತವಾಗದ ಅಥವ ವಾಪಸಾತಿಯಾಗದ ಪಕ್ಷದಲ್ಲಿ, ವ್ಯವಹಾರವನ್ನು ಸುಲಭಗೊಳಿಸುವ ನೀತಿಯೊಂದಿಗೆ ಸಂಗತವಾಗಿ, ಸಮೃತಿಯನ್ನು ನೀಡಲಾಗಿದೆಯೆಂದು ಪರಿಗಣಿಸಬೇಕಿತ್ತು. ಎಲ್ಲ ಅರ್ಜಿಗಳನ್ನು ಸೂಕ್ತಾಲದಲ್ಲಿ ಪರಿಶೀಲಿಸಲು ಮಂಡಳಿಗೆ ಸಾಧ್ಯವಾಗಲಿಲ್ಲ ಮತ್ತು ಶೇಕಡ 37ರಷ್ಟು ಸಮೃತಿಗಳು, ಜೂನ್ 2017ರಲ್ಲಿದ್ದಂತೆ, ನೀಡಲಾದ ಸಮೃತಿಗಳಿಂದು ಪರಿಗಣಿಸಲ್ಪಟ್ಟಿತು. ನಾಲ್ಕು ತಿಂಗಳಿಗೂ ಮೇರಿ ಸಂಸ್ಕರಣವಾಗದೆ ಉಳಿದ ಮತ್ತು ಪರಿಣಾಮಕಾರಿಯಾಗಿ ಸಮೃತಿ ಸ್ವೀಕರಿಸಿದೆ ಎಂದು ಪರಿಗಣಿಸಲಾದ ಅರ್ಜಿಗಳ ಸಂಖ್ಯೆಯನ್ನು ಕೋಷ್ಟಕ 3.3ರಲ್ಲಿ ತೋರಿಸಲಾಗಿದೆ:

ಕೋಷ್ಟಕ 3.3: ಪರಿಗಣಿಸಲಾದ ಸಮೃತಿಯ ವಿವರಗಳು

ಕ್ರಮ ಸಂಖ್ಯೆ	ಸಮೃತಿಗಾಗಿ ಸ್ವೀಕರಿಸಿದ ಅರ್ಜಿಗಳ ಸಂಖ್ಯೆ (ಜನವರಿ 2016ರಿಂದ ಜೂನ್ 2017ರವರೆಗೆ)	ನಾಲ್ಕು ತಿಂಗಳಿಗೊಳಿಸಿದ ನೀಡಿದ ಸಮೃತಿಗಳು (ಶೇಕಡಾವಾರು)	ಪರಿಗಣಿತ ಸಮೃತಿ (ಶೇಕಡಾವಾರು)
1	3,314	2,103 (63)	1,211 (37)

(ಅಧಾರ: ಮಂಡಳಿ ಒದಗಿಸಿದ ಮಾಹಿತಿ)

ವ್ಯವಹಾರವನ್ನು ಸುಲಭಗೊಳಿಸುವ ದೃಷ್ಟಿಕೋನದಿಂದ ನೋಡಿದಾಗ ಸ್ವಯಂಚಾಲಿತ ಸಮೃತಿ ನೀಡಿಕೆಯು, ಅನುಮೋದನೆಗೊಂಡು ಕಾರ್ಯಾಚರಣೆಯು ನಿಂತಿಲ್ಲ ಎನ್ನುವುದನ್ನು ವಿಚಿತಪಡಿಸಿಕೊಳ್ಳುವ ಒಂದು ಒಳಿಯ ಕ್ರಮ ಎನ್ನುವುದರಲ್ಲಿ ಅನುಮಾನವಿಲ್ಲ. ಆದಾಗ್ಯೂ, ಪಾಲಿಸುವ ಅಗತ್ಯವಿದ್ದ ಎಲ್ಲ ಪೂರ್ವಾಗತ್ಯಗಳು ಮತ್ತು ಪ್ರರತ್ನಗಳು ಇವೆ ಮತ್ತು ಕಾರ್ಯಾಶೀಲವಾಗಿವೆ ಎನ್ನುವುದನ್ನು ವಿಚಿತಪಡಿಸಿಕೊಳ್ಳಲು ಪರಿಗಣಿತ ಸಮೃತಿ ನೀಡಲ್ಪಟ್ಟ ಸಂಸ್ಕರಣೆಯನ್ನು ತನಿಬೆ ಮಾಡುವುದು ಮಂಡಳಿಯ ಪಾಲಿಗೆ ಅನಿವಾರ್ಯವಾಗಿತ್ತು. ಲೆಕ್ಕಪರಿಶೋಧನೆಯು ತಿಳಿಯಿಪಡಿಸಿದ್ದೇನೆಂದರೆ, ಅರ್ಜಿಯಲ್ಲಿ ಹೇಳಿದ್ದ ಸಂಗತಿಗಳು ನಿಜವಾಗಿದ್ದವೇ ಮತ್ತು ಮಲಿನಕಾರಕಗಳ ನಿಯಂತ್ರಣವನ್ನು ವಿಚಿತಪಡಿಸಿಕೊಳ್ಳಲು ಆವಶ್ಯಕ ಮೂಲಸೌಲಭ್ಯಗಳಾದ ತ್ರಾಜ್ಯ ಸಂಸ್ಕರಣಾ ಸಾಫರಗಳು ಇದ್ದವೇ ಎನ್ನುವುದನ್ನು ಪರಿಶೀಲಿಸಲು ಪರಿಗಣಿತ ಸಮೃತಿ ಪಡೆದ ಸಂಸ್ಕರಣೆಯನ್ನು, ಕೆಂಪು ಪ್ರವರ್ಗದ ಕೆಲವು ಕ್ಯಾರಿಕಾ ಘಟಕಗಳಿಧ್ದರೂ, ಮಂಡಳಿಯು ತೆಗೆದುಕೊಂಡಿರಲಿಲ್ಲ.

3.3.2.3 ನಿಯಮಬಾಹಿರ ಸಮೃತಿಗಳು

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ಪರಿಸರ ಪ್ರಭಾವ ನಿಷ್ಕರ್ಷ ಅಧಿಸೂಚನೆ, 2006ರ ಪ್ರಕಾರ, ಎಂಬು ಪ್ರವರ್ಗದ³⁸ ಯೋಜನೆಗಳು/ಚಟುವಟಿಕೆಗಳಿಗೆ ಪರಿಸರಾತ್ಮಕ ತೀರುವಳಿಯ ಕಡ್ಡಾಯವಾಗಿದೆ. ಈ ಯೋಜನೆಗಳು/ಚಟುವಟಿಕೆಗಳನ್ನು, ಮಾನವ ಆರೋಗ್ಯ ಮತ್ತು ಸ್ನೇಹಿಕ/ಮಾನವ ನಿರ್ಮಿತ ಸಂಪನ್ಮೂಲಗಳ ಮೇಲೆ ಸಂಭಾವ್ಯ ಪ್ರಭಾವಗಳ ಸ್ಥಿತಿಯ ವ್ಯಾಪ್ತಿಯ ಮೇಲೆ ಆಧಾರಿತವಾಗಿ, ಪ್ರವರ್ಗ ‘ಎ’ ಮತ್ತು ಪ್ರವರ್ಗ ‘ಬಿ’ ಎನ್ನುವ ಎರಡು ಪ್ರವರ್ಗಗಳನ್ನಾಗಿ³⁹ ಮತ್ತೆ ಗುಂಪುಮಾಡಲಾಗಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು

³⁸ 1) ಗೆಂಡಿ ಮತ್ತು ವಿದ್ಯುತ್ ಉತ್ಪಾದನೆ 2) ಪ್ರಾಥಮಿಕ ಸಂಸ್ಕರಣೆ – ಕಲ್ಲಿಧ್ವಲು ತೋಳಿದಾಣ ಮತ್ತು ವಿನಿಜ ಸಂಸ್ಕರಣೆ 3) ಸಾಮಗ್ರಿ ಉತ್ಪಾದನೆ – ವಿನಿಜ ಕ್ಯಾರಿಕೆ ಮತ್ತು ಸಿಮೆಂಟ್ ಸಾಫರ 4) ಸಾಮಗ್ರಿ ಸಂಸ್ಕರಣೆ – ಪೆಟ್ರೋಲಿಯಂ ಸಂಸ್ಕರಣೆ, ಕೋಕ್ ಗೂಡೊಲೆ ಸಾಫರ 5) ಉತ್ಪಾದನೆ/ನಿರ್ಮಾಣ – ರಾಸಾಯನಿಕ ಗೂಬ್ಬರ, ಕೆಟಪಾಶಕ ಕ್ಯಾರಿಕೆ, ಮುಂತಾದವು 6) ಸೇವಾ ವಲಯ – ತ್ಯಳ ಮತ್ತು ಅನಿಲ ಸಾಗಣೆಯ ಕೋಳವೆ ಮಾಗರ್ ಮತ್ತು ಅಪಾಯಕಾರಿ ರಾಸಾಯನಿಕಗಳ ನಿರ್ವಹಣೆ 7) ಭೌತಿಕ ಮೂಲಸೌಕರ್ಯ – ವಿಮಾನ ನಿಲಾಣ, ಕ್ಯಾರಿಕಾ ವಸಾಹತು, ಸಾಮಾನ್ಯ ಅಪಾಯಕಾರಿ ತ್ರಾಜ್ಯ ನಿರ್ವಹಣೆ, ಬಂದರು, ರೇವು, ಹೆದ್ದಾರಿ, ಸಾಮಾನ್ಯ ತ್ರಾಜ್ಯ ಸಂಸ್ಕರಣಾ ಸಾಫರ, ಮುಂತಾದವು ಮತ್ತು 8) ಕಟ್ಟಡ ಮತ್ತು ನಿರ್ಮಾಣ ಯೋಜನೆಗಳು ಹಾಗೂ ನಗರ ಮತ್ತು ಪಡೆಶಾಖೆಗೆ ಯೋಜನೆಗಳು.

³⁹ ಪರಿಸರ ಪ್ರಭಾವ ನಿಷ್ಕರ್ಷ ಅಧಿಸೂಚನೆ, 2006ರ ಅನುಸೂಚಿಯಲ್ಲಿ ಹೇಳಿರುವ ಪ್ರಾರಂಭಿಕ ಮಿಶನ್ ಮೇಲೆ ಆಧಾರಿತವಾಗಿ.

ಪ್ರವರ್ಗ ‘ಎ’ ಯೋಜನೆಗಳಿಗೆ ಪರಿಸರಾತ್ಮಕ ತೀರುವಳಿ ನೀಡಿದರೆ, ರಾಜ್ಯ ಪರಿಸರ ಪ್ರಭಾವ ನಿಷ್ಪತ್ತೆ ಪ್ರಾಧಿಕಾರವು ರಾಜ್ಯ ಮಟ್ಟದಲ್ಲಿ ಪ್ರವರ್ಗ ‘ಬಿ’ಗೆ ಪರಿಸರಾತ್ಮಕ ತೀರುವಳಿ ನೀಡುವ ಜವಾಬ್ದಾರಿಯನ್ನು ಹೊಂದಿದೆ. ಪರಿಸರಾತ್ಮಕ ತೀರುವಳಿಗೆ ಪ್ರಸ್ತಾವನೆಗಳನ್ನು ಉದ್ಯಮಗಳು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ/ರಾಜ್ಯ ಪರಿಸರ ಪ್ರಭಾವ ನಿಷ್ಪತ್ತೆ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಮತ್ತು ಪರಿಸರಾತ್ಮಕ ತೀರುವಳಿಯನ್ನು ನೀಡಿದ ನಂತರವೇ ಯೋಜನೆಯ ಮೇಲಿನ ಕಾಮಗಾರಿಯನ್ನು ಪ್ರಾರಂಭಿಸಬೇಕು.

ಗಮನಿಸಿದ್ದೇನೆಂದರೆ:

- ❖ ಮಂಡಳಿಯು ಪರಿಸರ ಪ್ರಭಾವ ನಿಷ್ಪತ್ತೆ ಅಧಿಸೂಚನೆ, 2006ರ ಪ್ರಕಾರ ಅಗತ್ಯವಿದ್ದಂತೆ ಪರಿಸರಾತ್ಮಕ ತೀರುವಳಿಯನ್ನು ಒತ್ತಾಯಿಸದೆಯೇ ಸಾಫ್ಪನೆಗೆ ಸಮೃತಿಯನ್ನು ನೀಡುತ್ತಿತ್ತು. ಪರಿಸರ ಪ್ರಭಾವ ನಿಷ್ಪತ್ತೆ ಅಧಿಸೂಚನೆ, 2006ರ ಪ್ರಕಾರ ಅಗತ್ಯವಿದ್ದಂತೆ ಪರಿಸರಾತ್ಮಕ ತೀರುವಳಿಯಲ್ಲದೆಯೇ ಮಂಡಳಿಯು ಸಾಫ್ಪನೆಗೆ ಸಮೃತಿಗಳನ್ನು ನೀಡಿತ್ತು ಎನ್ನುವುದನ್ನು ಒಂದು ಸಭೆಯಲ್ಲಿ (ನವೆಂಬರ್ 2015) ಗಮನಿಸಿದ ರಾಜ್ಯ ಪರಿಸರ ಪ್ರಭಾವ ನಿಷ್ಪತ್ತೆ ಪ್ರಾಧಿಕಾರವು, ಅಜೆದಾರನು ಕಾನೂನು ಪ್ರಕಾರ ನೀಡಲಾದ ಪರಿಸರಾತ್ಮಕ ತೀರುವಳಿಯನ್ನು ಸಲ್ಲಿಸಿದ ನಂತರವೇ ಸಾಫ್ಪನೆಗೆ ಸಮೃತಿಯನ್ನು ನೀಡುವಂತೆ ಮಂಡಳಿಗೆ ನಿರ್ದೇಶಿಸಿತು (ಡಿಸೆಂಬರ್ 2015);
- ❖ 2012–13ರಿಂದ 2016–17ರ ಅವಧಿಯಲ್ಲಿ ನಿರ್ಮಾಣ ಯೋಜನೆಗಳಾಗಿ ಪರಿಸರಾತ್ಮಕ ತೀರುವಳಿಗಳ ನೀಡಿಕೆಗೆ ಸಂಬಂಧಿಸಿದ ದಾಖಲೆಗಳ ಪ್ರಕಾರ, ರಾಜ್ಯ ಪರಿಸರ ಪ್ರಭಾವ ನಿಷ್ಪತ್ತೆ ಪ್ರಾಧಿಕಾರವು 28 ಪ್ರಕರಣಗಳಲ್ಲಿ ಪರಿಸರಾತ್ಮಕ ತೀರುವಳಿಯನ್ನು ನೀಡದೆಯೇ ಕಡತವನ್ನು ತಿರಸ್ತರಿಸಿತ್ತು ಅಥವ ಮುಚ್ಚಿತ್ತು. ಆದಾಗ್ಯೇ, ರಾಜ್ಯ ಪರಿಸರ ಪ್ರಭಾವ ನಿಷ್ಪತ್ತೆ ಪ್ರಾಧಿಕಾರವು ಪರಿಸರಾತ್ಮಕ ತೀರುವಳಿಯನ್ನು ನೀಡದೆಯೇ ಕಡತವನ್ನು ಮುಚ್ಚಿದ್ದ ಕೆಳಗಿನ ಏರಡು ಪ್ರಕರಣದಲ್ಲಿ (ಕೋಷ್ಟಕ 3.4), ಮಂಡಳಿಯು ಪರಿಸರಾತ್ಮಕ ತೀರುವಳಿಯನ್ನು ಒತ್ತಾಯಿಸದೆಯೇ ಸಾಫ್ಪನೆಗೆ ಸಮೃತಿಯನ್ನು ನೀಡಿತ್ತು ಮತ್ತು ಅಂತಹ ಸಾಫ್ಪನಾ ಸಮೃತಿಗಳ ಆಧಾರದ ಮೇಲೆ ಯೋಜನೆಗಳು ಆರಂಭವಾಗಿದ್ದವು:

ಕೋಷ್ಟಕ 3.4: ಪರಿಸರಾತ್ಮಕ ತೀರುವಳಿಯಲ್ಲದೆಯೇ ಸಾಫ್ಪನೆಗಾಗಿ ಸಮೃತಿಯ ನೀಡಿಕೆ

ಕ್ರಮ ಸಂಖ್ಯೆ	ರಾಜ್ಯ ಪರಿಸರ ಪ್ರಭಾವ ನಿಷ್ಪತ್ತೆ ಪ್ರಾಧಿಕಾರದ ಕಡತ ಸಂಖ್ಯೆ	ಉದ್ಯಮದ ಹೆಸರು	ಸಾಫ್ಪನೆಗೆ ಸಮೃತಿ ನೀಡಿದ್ದ ತಿಥಿ	ಪರಿಸರಾತ್ಮಕ ತೀರುವಳಿಯ ಫೋಟೋ
1	89 ಸಿಂಬನ್ 2016	ಮೆ. ಕೈಸ್ ಕನ್ಸ್ಟ್ರಕ್ಷನ್ಸ್ ವೆಸತಿ ಸಂಕೀರ್ಣ	15.12.2016	ನೀಡಿಲ್ಲ
2	207 ಸಿಂಬನ್ 2015	ಮೆ. ಪ್ರಾರ್ಥಿಕ ಪ್ರಾರ್ಥಿಕ್ ಎಲ್. ವೆಸತಿ ಸಂಕೀರ್ಣ	24.02.2016	ನೀಡಿಲ್ಲ

(ಆರಾರು: ಮಂಡಳಿ ಒದಗಿಸಿದ ಮಾಹಿತಿ)

- ❖ ಮಂಡಳಿಯ ತಂಡದೊಂದಿಗೆ ಲೇಕ್‌ಪರಿಶೋಧನೆಯು ನಿರ್ವಹಿಸಿದ, ಹೊಸಕೋಣೆ ಮತ್ತು ಕೋಲಾರದ ವಲಯ ಕಚೇರಿಗಳ ಅಧಿಕಾರ ವ್ಯಾಪ್ತಿಯಲ್ಲಿನ ಘಟಕಗಳ/ಕ್ರೀಗಾರಿಕಾ ಘಟಕಗಳ ಒಂದು ಜಂಟಿ ತನಿಖೆಯು (ಪತ್ತಿಲ್ 2017) ತಿಳಿಯಪಡಿಸಿದ್ದೇನೆಂದರೆ, ಮಂಡಳಿಯು ಏರಡು ಆಸ್ತಿಗಳಿಗೆ (ಕೆಂಪು ಪ್ರವರ್ಗ) ಸಾಫ್ಪನಾ ಸಮೃತಿಯನ್ನು, ಪರಿಸರ ಪ್ರಭಾವ ನಿಷ್ಪತ್ತೆ ಅಧಿಸೂಚನೆ, 2006ರ ಪ್ರಕಾರ ಈ ಆಸ್ತಿಗಳಿಗೆ ಕಡ್ಡಾಯವಾಗಿದ್ದ ಪರಿಸರಾತ್ಮಕ ತೀರುವಳಿಯನ್ನು ಒತ್ತಾಯಿಸದೆಯೇ ನೀಡಿತ್ತು. ವಿವರಗಳನ್ನು ಕೋಷ್ಟಕ 3.5ರಲ್ಲಿ ನೀಡಲಾಗಿದೆ:

ಕೋಷ್ಟಕ 3.5: ಪರಿಸರಾತ್ಮಕ ತೀರುವಳಿಲ್ಲದೆಯೇ ಕಾರ್ಯಾನಿವಾಹಿಸುತ್ತಿರುವ ಸಂಸ್ಥೆಗಳು

ಕ್ರಮ ಸಂಖ್ಯೆ	ಅಸ್ತ್ರೇಯ ಹೆಸರು	ನಿರ್ಮಾತೆ ಪ್ರದೇಶ ಚಮೇನಲ್ಲಿ	ಕ್ರಿಯಾತೀಲ	ಘರಾ
1	ಮೆ. ಆಕಾಶ್ ಇನ್‌ಪ್ರಿಮ್‌ಲ್ಯಾಂಡ್ ಆಫ್ ಮೆಡಿಕಲ್ ಸ್ಕೇನ್ಸ್ ಅಂಡ್ ರಿಸರ್ಚ್ ಸೆಂಟರ್, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ	92,296	ಸೆಪ್ಟೆಂಬರ್ 2013ರಿಂದ	ಪರಿಸರಾತ್ಮಕ ತೀರುವಳಿ ಪಡೆದಿಲ್ಲ
2	ಮೆ. ಸಂಭ್ರಂ ಚಾರಿಟಬಲ್ ಟ್ರಸ್ಟ್ ಬಂಗಾರಪೇಟೆ ತಾಲೂಕು, ಕೋಲಾರ ಜಿಲ್ಲೆ	63,483	ಡಿಸೆಂಬರ್ 2014ರಿಂದ	

(ಆಧಾರ: ಮಂಡಳಿ ಒಂದಿಗೆ ಮಾಡಿ)

ಆದಾಗ್ಯೂ ಮಂಡಳಿಯು, ಅಧಿನಿಯಮದಲ್ಲಿ ಸೂಚಿಸಿದ್ದಂತೆ, ಸಮೃದ್ಧಿಯನ್ನು ಹಿಂತೆಗೆದುಕೊಳ್ಳಲು ಯಾವುದೇ ಕ್ರಮ ತೆಗೆದುಹೊಳ್ಳಲಿಲ್ಲ;

- ❖ ಇದೇರೀತಿ, ಬೆಂಗಳೂರಿನ ಮಹಡೆವಪುರ ವಲಯ ಕಚೇರಿಯ ಸರ್ವೆ ಸಂಖ್ಯೆ 13/2 ಎನಲ್ಲಿನ ಒಂದು ನಿರ್ಮಾಣ ಯೋಜನೆಯಾದ ಮೆ. ಸೌಪರ್ಣಿಕ ಪ್ರಾಜೆಕ್ಟ್ ಲಿಮಿಟೆಡ್ (ಹಂತ 2) ಇದರ ಜಂಟಿ ತನಿಖೆಯಲ್ಲಿ ಲೆಕ್ಕಪರಿಶೋಧನೆಯು ಗಮನಿಸಿದ್ದೇನೆಂದರೆ, ರಾಜ್ಯ ಪರಿಸರ ಪ್ರಭಾವ ನಿಷ್ಕರ್ಷ ಪ್ರಾಧಿಕಾರದಿಂದ ಪರಿಸರಾತ್ಮಕ ತೀರುವಳಿ ಪಡೆಯದೆಯೇ ನಿರ್ಮಾಣವು ಆರಂಭವಾಗಿತ್ತು (30 ಜನವರಿ 2014). ಮುಂದುವರೆದು, ಸರ್ವೆ ಸಂಖ್ಯೆ 13/2ಬಿನಲ್ಲಿನ (ಹಂತ 1) ಯೋಜನೆಯು ಅರ್ಜಿ ಹಾಕದೆಯೇ ಮತ್ತು ಕಾರ್ಯಾಚರಣೆಗೆ ಸಮೃದ್ಧಿಯನ್ನು ಮಂಡಳಿಯಿಂದ ಪಡೆಯದೆಯೇ ಮುಗಿದಿತ್ತು (2014) ಮತ್ತು ಹಸ್ತಾಂತರಿತವಾಗಿತ್ತು.

ಪರಿಸರ (ರಕ್ಷಣೆ) ಅಧಿನಿಯಮದ ಸೆಕ್ಕನ್ ಐ 15, ಅಧಿನಿಯಮದ ವಿಧಿಗಳ ಉಲ್ಲಂಘನೆಗೆ ಐದು ವರ್ಷಗಳವರೆಗೆ ಸರ್ವೇ ಅಥವ ಒಂದು ಲಕ್ಷ ರೂಪಾಯಿವರೆಗಿನ ದಂಡ ಅಥವ ಎರಡನ್ನೂ ಹೇಳುತ್ತದೆ. ಆದಾಗ್ಯೂ, ಈ ಮೇಲಿನ ಯಾವುದೇ ಪ್ರಕರಣದಲ್ಲಿಯೂ ದಂಡವನ್ನು ವಿಧಿಸಲಿಲ್ಲ.

ಪರಿಸರಾತ್ಮಕ ತೀರುವಳಿಯು ನಿರೀಕ್ಷಿತ ಪರಿಸರಾತ್ಮಕ ಪ್ರಭಾವಕ್ಕಾಗಿ ಪರಿಹಾರಾತ್ಮಕ ಕ್ರಮಗಳೊಂದಿಗೆ ಒಂದು ನಿರ್ದಿಷ್ಟ ಚಟುವಟಿಕೆಯ ಅಂಗೀಕಾರಾರ್ಥತೆಯನ್ನು ವಿಚಿತಪಡಿಸಿಕೊಳ್ಳುವ ಒಂದು ನಿಯಂತ್ರಕ ವ್ಯವಸ್ಥೆಯಾಗಿದೆ. ಪರಿಸರಾತ್ಮಕ ತೀರುವಳಿಯಲ್ಲದೆಯೇ ಸಾಪೆನ್‌ಗಾಗಿ ಸಮೃದ್ಧಿ ನೀಡುವ ಮಂಡಳಿಯ ಕ್ರಮವು, ಅಭಿವೃದ್ಧಿ ಮತ್ತು ಪರಿಸರಾತ್ಮಕ ಕಾಳಜಿಗಳ ನಡುವೆ ಸಮರ್ಪಣೆಯನ್ನು ವಿಚಿತಪಡಿಸಿಕೊಳ್ಳಲು ಸೂಚಿತ ನಿಯಂತ್ರಣಗಳು ಚಲಾಯಿಸಲ್ಪಡಲಿಲ್ಲ ಎನ್ನುವುದಕ್ಕೆ ಮುರಾವೆಯಾಗಿದ್ದವು.

ಲೆಕ್ಕಪರಿಶೋಧನೆಯು ಈ ಹಿಂದೆ ಅನುಸರಣೆಯಿರದಿದ್ದರೂ ಮಂಡಳಿಯು “ಕಾರ್ಯಾಚರಣೆ ಸಮೃದ್ಧಿ” ನೀಡಿದ್ದ ಮತ್ತು ಏಕಾಲದಲ್ಲಿ ಒಂದು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದ ಒಂದು ಪ್ರಕರಣವನ್ನು ಸಹ ಗಮನಿಸಿತು. ವಿವರಗಳನ್ನು ಅಂತಃ 3.1ರಲ್ಲಿ ನೀಡಲಾಗಿದೆ.

ಉಂಟಣ 3.1

ಕಾರ್ಯಾಚರಣ ಸಮೃತಿಯ ನಿಯಮಬಾಹಿರ ನೀಡಿಕೆ

ಹಲವಾರು ಕಾರಣಗಳ ಮೇಲೆ ಮಾಲಿನ್ಯ ಮಟ್ಟದ ಉಲ್ಲಂಘನೆಗಾಗಿ ಮೆ. ನಿರಾಳೆ ಶುಗಾರ್ಸ್ ಲಿಮಿಟೆಡ್ (ಡಿಸ್ಟ್ರಿಲರಿ), ಬಾಗಲಕೋಟೆ (ಬೃಹತ್ ಕೆಂಪು ಪ್ರವರ್ಗ್) ಇವರ ಕಾರ್ಯಾಚರಣ ಸಮೃತಿಯನ್ನು ಜುಲೈ 2015ರಿಂದ ನವೀಕರಿಸಲಿಲ್ಲ. ಕಾರ್ಯಾಚರಣ ಸಮೃತಿಯ ನವೀಕರಣವಾಗಿದ್ದರೂ, ಕಂಪನಿಯು ನಿಯಮಗಳ ಉಲ್ಲಂಘನೆಯಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಿತ್ತು. ಈ ಸಂಬಂಧದಲ್ಲಿ ಮಂಡಳಿಯು ಕಾರಣ ಕೇಳಿದ ಸೂಚನೆ ಪತ್ರ ನೀಡಿತ್ತು. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸಹ ತಾಕ್ಷಣೀಕ ಮೇಲ್ವಿಚಾರಣೆ ಉಪಕರಣ ಸಾಫ್ಟ್‌ಸದಿದ್ದುದಕ್ಕಾಗಿ ಮುಚ್ಚುವ ಆದೇಶ ನೀಡಿತ್ತು (ಆಗಸ್ಟ್ 2016), ಆದರೆ ಆ ವೇಳೆಗೆ ಕಂಪನಿಯು ತಾಕ್ಷಣೀಕ ಮೇಲ್ವಿಚಾರಣೆ ವ್ಯವಸ್ಥೆಯನ್ನು ಸಾಫ್ಟ್‌ಸಿ ಅಗತ್ಯತೆಯನ್ನು ಪಾಲಿಸಿದ್ದರಿಂದ, ಇದನ್ನು ರದ್ದುಗೊಳಿಸಿತು (ಜನವರಿ 2017). ವಲಯ ಕಚೇರಿಯ ವರದಿಯ ಆಧಾರದ ಮೇಲೆ ಮಂಡಳಿಯು ಸಮೃತಿ ಸಮಿತಿಯು, ಹಲವಾರು ಪರತ್ತಿಗೆ ಒಳಪಟ್ಟಿ ಕಾರ್ಯಾಚರಣ ಸಮೃತಿಯನ್ನು ಇನ್ನೂ ಇದು ವರ್ಷಗಳಿಗೆ (2016–21) ನೀಡಿತು (16 ಫೆಬ್ರವರಿ 2017). ಲೇಕ್ಕೆಪರಿಶೋಧನೆಯು ತಿಳಿಯಪಡಿಸಿದ್ದೇನೆಂದರೆ, ಸಮಿತಿಯು ಸಮೃತಿ ನೀಡಿದ ದಿನವೇ, ಮಂಡಳಿಯಿಂದ ಸೂಚಿತವಾಗಿದ್ದ ಮಟ್ಟಕ್ಕೆ ಅಧಿಕದಲ್ಲಿ ಸಂಸ್ಕರಣೆಯಾಗದ ಉದ್ದಮ ತ್ರಾಜ್ಯಗಳನ್ನು ವ್ಯವಸಾಯ ಭೂಮಿಗೆ ವಿಸರ್ವೆಸಿದ ಅಪರಾಧಕ್ಕಾಗಿ, ಜಲ ಅಧಿನಿಯಮ, 1974ರ ಸೆಕ್ಕನ್ ನಂ. 25, 26ರ ಅಧಿಯಲ್ಲಿ ಕಂಪನಿಯ ವಿರುದ್ಧ ಒಂದು ಕ್ರಿಮಿನಲ್ ಪ್ರಕರಣವನ್ನು ಮಂಡಳಿಯು ಮುಧೋಳದ ಗೌರವಾನ್ವಿತ ಮೊದಲ ದಜ್ರೆ ನ್ಯಾಯಾಧೀಕರ ನ್ಯಾಯಾಲಯದಲ್ಲಿ ದಾಖಲಿಸಿತು. ಇನ್ನೂ ಗಮನಿಸಿದ್ದೇನೆಂದರೆ, ಜಲ ಅಧಿನಿಯಮದ ಸೆಕ್ಕನ್ 33ನಲ್ಲಿ ಹೇಳಿದ್ದ ಪ್ರಕಾರ ಕಾರ್ಯಾಚರಣೆಯನ್ನು ನಿಲ್ಲಿಸುವ ಅಥವ ಮುಚ್ಚುವ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಹೀಗೆ, ಕಾರ್ಯಾಚರಣ ಸಮೃತಿಯ ನೀಡಿಕೆಯು ನಿಯಮಬಾಹಿರವಾಗಿತ್ತು.

ಹೀಗೆ, ಸಮೃತಿಗಳನ್ನು ಆವೃತ್ತಕ ಪರಿಸರಾತ್ಮಕ ತೀರುವಳಿಯಲ್ಲದೆಯೇ ನೀಡಲಾಯಿತು.

ಆಗ, ಸಂಸ್ಕಾರವೊ ಸಮೃತಿಯನ್ನು ಪರಿಸರಾತ್ಮಕ ತೀರುವಳಿಯ ನೀಡಿಕೆಯ ನಂತರವೇ ನೀಡಲಾಗುತ್ತಿದೆ ಎಂದು ಸದಸ್ಯ ಕಾರ್ಯಾಚರಣಗಳು ನಿರ್ಗಮನ ಸಭೆಯಲ್ಲಿ ತಿಳಿಸಿದರು (ಆಗಸ್ಟ್ 2017).

3.3.3 ತ್ರಾಜ್ಯ ಸಂಸ್ಕರಣಾ ಸ್ಥಾವರವನ್ನು ಸಾಫ್ಟ್‌ಸದಿರುವುದು

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಯಾರಿಗೆ ಸಮೃತಿಯು ನೀಡಲ್ಪಟ್ಟಿದೆಯೋ ಆ ಪ್ರತಿಯೋಭ್ಯರೂ, ಕೈಗಾರಿಕೆಯು ಕಾರ್ಯಾನಿರತವಾಗಿರುವ ಸ್ಥಳದಲ್ಲಿ ಒಂದು ಸಂಸ್ಕರಣಾ ಸ್ಥಾವರವನ್ನು ಸಾಫ್ಟ್‌ಸದಿಕೆ ಮತ್ತು ಉತ್ತಮ ಚಾಲನಾ ಸ್ಥಿತಿಯಲ್ಲಿ ಇಡಬೇಕು ಎಂದು ಜಲ ಅಧಿನಿಯಮದ 25ನೇ ಸೆಕ್ಕನ್ ವಿಧಿಸುತ್ತದೆ. ಬೃಹತ್ ಕೈಗಾರಿಕಾ ಘಟಕಗಳಿಂದ ಉಂಟಾದ ಜಲ ಮಾಲಿನ್ಯವನ್ನು, ಪ್ರತ್ಯೇಕ ಕೈಗಾರಿಕಾ ಘಟಕಗಳಿಗೆ ತ್ರಾಜ್ಯ ಸಂಸ್ಕರಣೆ ಸಾಫರದ ಸಾಫನೆಯಿಂದ, ಉತ್ಪಾದನೆಯ ಹಂತದಲ್ಲಿ ನಿಯಂತ್ರಿಸಬಹುದು. ಕೈಗಾರಿಕಾ ಕೊಳಚಿಯ ಸ್ವಭಾವವು ಗಮನಾರ್ಹವಾಗಿ ಬದಲಾಗದ ಮಧ್ಯಮ ಹಾಗೂ ಸಣ್ಣ ಕೈಗಾರಿಕಾ ಘಟಕಗಳ ಗುಂಪುಗಳಿಗೆ ಸಾಮಾನ್ಯ ತ್ರಾಜ್ಯ ಸಂಸ್ಕರಣಾ ಸ್ಥಾವರಗಳನ್ನು ಸಾಫ್ಟ್‌ಸಲಲಾಗುವುದು.

ದಾಖಲೆಗಳ ಪರಿಶೀಲನೆಯು ತಿಳಿಯಪಡಿಸಿದ್ದೇನೆಂದರೆ:

- ❖ ಮಂಡಳಿಯ ದಾಖಲೆಗಳ ಪ್ರಕಾರ, ಮಾರ್ಚ್ 2016ರ⁴⁰ ಅಂತ್ಯಕ್ಕೆ ರಾಜ್ಯದಲ್ಲಿ ಜಲ ಮಾಲಿನ್ಯ ಸಂಭಾವ್ಯವಿರುವ 8,038 ಕೈಗಾರಿಕಾ ಘಟಕಗಳಿದ್ದವು. ಅವುಗಳಲ್ಲಿ, 1,165 ಕೈಗಾರಿಕಾ ಘಟಕಗಳು ತ್ರಾಜ್ಯ ಸಂಸ್ಕರಣಾ ಸೌಲಭ್ಯಗಳನ್ನು ಹೊಂದಿರಲಿಲ್ಲ;

⁴⁰ ಮಾರ್ಚ್ 2017ರವರೆಗೆ ವಿವರಗಳನ್ನು ಕೊರಿದ ಲೇಕ್ಕೆಪರಿಶೋಧನಾ ಕೇಳಿಕೆಯನ್ನು ಏಪ್ರಿಲ್ 2017ರಲ್ಲಿ ನೀಡಲಾಯಿತು ಮತ್ತು ಮಂಡಳಿಯು ಸಹ ಸಂಬಂಧಿತ ದತ್ತಾಂಶ/ಮಾಹಿತಿ ಒದಗಿಸಲು 44 ವಲಯ ಕಚೇರಿಗಳಿಗೆ ಏಪ್ರಿಲ್ 2017ರಲ್ಲಿ ನಿರ್ದೇಶಿಸಿತು, ಇಂದಿನವರ್ಗೂ (23 ಅಕ್ಟೋಬರ್ 2017) ಅವೃತ್ತಕ ಮಾಹಿತಿಯನ್ನು ಒದಗಿಸಿಲ್ಲ. ಮಾರ್ಚ್ 2017ರ ಅಂತ್ಯದ ದತ್ತಾಂಶವು ಸೆಪ್ಟೆಂಬರ್ 2017ರ ಕೊನೆಯವರೆಗೂ ಲಭ್ಯವಾಗಿರುವುದು ದತ್ತಾಂಶದ ಇಂದಿರೆಣವು ಆದ್ಯತೆಯಲ್ಲ ಎನ್ನುವುದನ್ನು ಸೂಚಿಸುತ್ತದೆ.

- ❖ ಕನಾಟಕ ಕ್ಯಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ದಾಖಿಲೆಗಳ ಪ್ರಕಾರ, ರಾಜ್ಯದಲ್ಲಿ 18,578 ಕ್ಯಾರಿಕಾ ಘಟಕಗಳು ಸೇರಿರುವ 162 ಕ್ಯಾರಿಕಾ ಪ್ರದೇಶಗಳಿದ್ದವು. ರಾಜ್ಯವು 11 ಸಾಮಾನ್ಯ ತ್ರೈಜ್ಯ ಸಂಸ್ಕರಣೆ ಸ್ಥಾವರಗಳನ್ನು ಹೊಂದಿದ್ದು, ಅವುಗಳಲ್ಲಿ ಒಂಬತ್ತು ಕಾರ್ಯನಿರತವಾಗಿದ್ದರೆ ಎರಡು ನಿರ್ಮಾಣ ಹಂಡಲ್ಲಿದ್ದವು. 18,578 ಕ್ಯಾರಿಕಾ ಘಟಕಗಳ ಪ್ರಕ್ರಿಯೆ, ಕೇವಲ 7,451 ಕ್ಯಾರಿಕಾ ಘಟಕಗಳು ಸಾಮಾನ್ಯ ತ್ರೈಜ್ಯ ಸಂಸ್ಕರಣೆ ಸ್ಥಾವರಗಳ ವ್ಯಾಪ್ತಿಗೆ ಒಳಪಟ್ಟಿತ್ತು ಮತ್ತು 11,127 ಕ್ಯಾರಿಕಾ ಘಟಕಗಳು ಸಾಮಾನ್ಯ ತ್ರೈಜ್ಯ ಸಂಸ್ಕರಣೆ ಸ್ಥಾವರಗಳಲ್ಲದೆಯೇ ಕಾರ್ಯನಿರತವಾಗಿದ್ದವು.
- ❖ ಕನಾಟಕ ಕ್ಯಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಒಂಬತ್ತು ಎಕರೆ ಕ್ಯಾರಿಕಾ ಭೂಮಿಯನ್ನು ಮಂಡಳಿಗೆ, ರಾಯಚೋರು (ಇದು ಎಕರೆ) ಮತ್ತು ಮಂಡರಗಿಯಲ್ಲಿ (ನಾಲ್ಕು ಎಕರೆ) ಸಾಮಾನ್ಯ ತ್ರೈಜ್ಯ ಸಂಸ್ಕರಣೆ ಸ್ಥಾವರಗಳ ಸ್ಥಾಪನೆಗಾಗಿ ಹಂಚಿತು (ಅಕ್ಷೋಬ್ರಾ/ನವೆಂಬರ್ 2012). ಕನಾಟಕ ಕ್ಯಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ದಾಖಿಲೆಗಳ ಪ್ರಕಾರ, ರಾಯಚೋರು ಅಭಿವೃದ್ಧಿ ಕೇಂದ್ರ ಕ್ಯಾರಿಕಾ ಪ್ರದೇಶದಲ್ಲಿ 23 ಹಾರುಬಾದಿ ಇಟ್ಟಿಗೆ ಘಟಕ, 22 ಸಗಟು ಜೀಡಿ/ ಜೀಡಿಯ ಘಟಕ ಮತ್ತು ಎರಡು ರಸಗೊಬ್ಬರ ಘಟಕಗಳು ಕಾರ್ಯನಿರತವಾಗಿದ್ದರೆ, ಮಂಡರಗಿ 4ನೇ ಹಂತ ಅಲಂಕರಣ ಉದ್ಯಾನವನ ಕ್ಯಾರಿಕಾ ಪ್ರದೇಶದಲ್ಲಿ 80 ಕ್ಯಾರಿಕಾ ಘಟಕಗಳು ಕಾರ್ಯನಿರತವಾಗಿದ್ದವು. ಆದಾಗ್ಯೋ, ಆಗಸ್ಟ್ 2017ರಲ್ಲಿದ್ದಂತೆ, ರಾಯಚೋರು ಮತ್ತು ಮಂಡರಗಿಯಲ್ಲಿ ಸಂಬಂಧಿಸಿದ ವಲಯ ಕೆಂಪೆಗಳಿಂದ ಸಾಮಾನ್ಯ ತ್ರೈಜ್ಯ ಸಂಸ್ಕರಣೆ ಸ್ಥಾವರಗಳ ನಿರ್ಮಾಣವು ಆರಂಭವಾಗಿರಲಿಲ್ಲ. ಇದು ಕ್ಯಾರಿಕಾ ತ್ರೈಜ್ಯ ಮತ್ತು ಕೊಳಚೆ ನೀರನ್ನು ತೆರೆದ ಚರಂಡಿಗೆ ಬಿಟ್ಟಬಿಡುವಲ್ಲಿ ಪರಿಣಮಿಸಿತ್ತು. ಮಂಡರಗಿ 4ನೇ ಹಂತ ಅಲಂಕರಣ ಉದ್ಯಾನವನ ಕ್ಯಾರಿಕಾ ಪ್ರದೇಶದಲ್ಲಿ, ತನಿಬೆಯ ಅವಧಿಯಲ್ಲಿ ಗಮನಿಸಿದ ಕ್ಯಾರಿಕಾ ತ್ರೈಜ್ಯಗಳನ್ನು ತೆರೆದ ಚರಂಡಿಗಳಿಗೆ ಮತ್ತು ಜಲರಾಶಿಗಳಿಗೆ ವಿಸರ್ಜನೆಸುತ್ತಿರುವ ಸಚಿತ್ರ ವಿವರಣೆಯನ್ನು ಭಾಯಾಚಿತ್ರ 3.1ರಲ್ಲಿ ತೋರಿಸಲಾಗಿದೆ:

ಭಾಯಾಚಿತ್ರ 3.1: ಮಂಡರಗಿ 4ನೇ ಹಂತ ಅಲಂಕರಣ ಉದ್ಯಾನವನ ಕ್ಯಾರಿಕಾ ಪ್ರದೇಶ ಜಲರಾಶಿಗೆ ತಾಜ್ಞದ ವಿಸರ್ಜನೆ



(ಆಧಾರ: ಕ್ಷೇತ್ರಭೇಟಯ ಸಮಯದಲ್ಲಿ ಲೆಕ್ಕಪರಿಶೋಧನಾ ತಂಡವೆ ತೆಗೆದ ಭಾಯಾಚಿತ್ರ)

ಸಾಮಾನ್ಯ ತ್ರೈಜ್ಯ ಸಂಸ್ಕರಣೆ ಸ್ಥಾವರಗಳ ಸಾಕಾಗದಿರುವಿಕೆ/ಸಾಮಾನ್ಯ ತ್ರೈಜ್ಯ ಸಂಸ್ಕರಣೆ ಸ್ಥಾವರಗಳ ಶಾಸ್ತ್ರ ಸ್ಥಾಪನೆಯಿಂದ, ಸಂಸ್ಕರಣಾರಹಿತ ಉದ್ಯಮ ತ್ರೈಜ್ಯವು ಒಳಚರಂಡಿಯ ಮೂಲಕ ವಿಸರ್ಜನೆಯಾಗುತ್ತಿದ್ದು, ಹತ್ತಿರದ ಜಲರಾಶಿಗೆ ನೇರವಾಗಿ ಹರಿದು ಜಲ ಮಾಲಿನ್ಯವನ್ನು ಉಂಟುಮಾಡುತ್ತಿತ್ತು. ಯಾವುದೇ ಪರಿಣಾಮಕಾರಿ ಕ್ರಮದ ಅನುಪಸ್ಥಿತಿಯಲ್ಲಿ ಈ ಕ್ಯಾರಿಕಾ

ಫಟಕಗಳು, ದಂಡನೆಯ ವಿನಾಯಿತಿಯೊಂದಿಗೆ ಯಾವುದೇ ರೀತಿಯ ಮೇಲ್ಮೈಚಾರಣೆರಹಿತವಾಗಿ ಜಲ ಅಧಿನಿಯಮದ ವಿಧಿಗಳ ಉಲ್ಲಂಘನೆಯನ್ನು ಮುಂದುವರೆಸಿದ್ದವು. ಮಂಡಳಿಯು ಅಂತಹ ಕೈಗಾರಿಕಾ ಫಟಕಗಳಿಗೆ ಸಮೃತಿಯನ್ನು ಪಾಲನೆಯನ್ನು ಖಿಚಿತಪಡಿಸಿಕೊಳ್ಳಬೇಕೆಂದೇ ನೀಡಿದ್ದು, ಓವನ್ ನಿರ್ಬಂಧಕನಾಗಿ ಅದರ ಕರ್ತವ್ಯವನ್ನು ಪಾಲಿಸುವಲ್ಲಿ ಅದರ ವಿಫಲತೆಗೆ ಪುರಾವೆಯಾಗಿದೆ.

ಹೊಸದಾದ ಎಲ್ಲ ಕೈಗಾರಿಕಾ ಪ್ರದೇಶಗಳು ಸಾಮಾನ್ಯ ತ್ರಾಜ್ಯ ಸಂಸ್ಕರಣೆ ಸಾಫರ ಹೊಂದಿರುವುದನ್ನು ಕಡ್ಡಾಯಗೇಳಿಸಲಾಗಿರುವುದರ ಜೊತೆಗೆ ಉತ್ತಮಿಯಾಗುವ ತ್ರಾಜ್ಯಗಳ ಸ್ಥಿಭಾವಕ್ಕೆ ಅನುಗುಣವಾಗಿ ಕೈಗಾರಿಕೆಗಳ ವಲಯ ವರ್ಗೀಕರಣವನ್ನು ಮಾಡಲಾಗುತ್ತಿದೆ ಎಂದು ಸದಸ್ಯ ಕಾರ್ಯದರ್ಶಿಗಳು ನಿರ್ಗಮನ ಸಭೆಯಲ್ಲಿ ತಿಳಿಸಿದರು (ಆಗಸ್ಟ್ 2017).

3.3.4 ನೀರಿನ ಗುಣಮಟ್ಟದ ಮೇಲ್ಮೈಚಾರಣೆ ಮತ್ತು ನಿರ್ವಹಣೆಯಲ್ಲಿ ಕೊರತೆಗಳು

ಕೆನಾರಿಕ ರಾಜ್ಯ ಜಲ ನೀತಿಯು (2002), ಭೂಜಲ ಮತ್ತು ಅಂತರ್ಜಾಲದ ಗುಣಮಟ್ಟದ ನಿಯತಕಾಲಿಕ ಮೇಲ್ಮೈಚಾರಣೆಯನ್ನು ವಿಧಿಸುತ್ತದೆ. ನೀರಿನ ಗುಣಮಟ್ಟದಲ್ಲಿ ಸುಧಾರಣೆಗಾಗಿ ಹಂತಗಳಲ್ಲಿ ಕಾರ್ಯಕ್ರಮ, ತ್ರಾಜ್ಯಗಳನ್ನು ಸ್ವೇಚ್ಛಿಕ ತೊರೆಗಳಿಗೆ ಬಿಡುವುದಕ್ಕೆ ಮುಂಚೆ ಅಂಗೀಕಾರಾರ್ಥ ಮಟ್ಟ ಮತ್ತು ಮಾರದಿಗೆ ಅಪುಗಳ ಸಂಸ್ಕರಣೆ, ಮಲಿನ ನೀರಿನ ನಿರ್ವಹಣೆಯಲ್ಲಿ ‘ಮಲಿನಗೊಳಿಸುವವರು ಪಾವತಿಸುತ್ತಾರೆ’ ತತ್ವದ ಅಳವಡಿಕೆ ಮತ್ತು ನೀರಿನ ಗುಣಮಟ್ಟದ ಕ್ಷೇತ್ರಿಕೆಯಿಂದ ಅಸ್ತಿತ್ವದಲ್ಲಿರುವ ಜಲರಾಶಿಗಳನ್ನು ಸಂರಕ್ಷಿಸಲು ಆವಶ್ಯಕ ಕಾನೂನುಗಳ ರಚನೆಗಳನ್ನು ನೀತಿಯು ಹೇಳುತ್ತದೆ. ಜಲ ಸಂಪನ್ಮೂಲಗಳ ಮಿಶನ್‌ಯಾಗಿ ನಿರ್ವಹಣೆಗಾಗಿ, ನೀರಿನ ಗುಣಮಟ್ಟವೂ ಸೇರಿದ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನಾ ಪ್ರಯೋಜನಗಳನ್ನು ತೀವ್ರಗೊಳಿಸುವುದನ್ನು ಸಹ ನೀತಿಯು ಸೂಚಿಸುತ್ತದೆ.

ತೊರೆ ಅಥವ ಬಾವಿಗಳಿಗೆ ತ್ರಾಜ್ಯದ ವಿಸರ್ವನೆಯ ತಡೆ, ನಿಯಂತ್ರಣ ಮತ್ತು ಉಪಶಮನಕ್ಕಾಗಿ ಯಾವುದೇ ಆದೇಶವನ್ನು ಹೊರಡಿಸುವುದಕ್ಕೆ ಜಲ ಅಧಿನಿಯಮವು ಮಂಡಳಿಗೆ ಅಧಿಕಾರ ನೀಡಿತ್ತು. ಯಾವುದೇ ವ್ಯಕ್ತಿ ಅಥವ ಸಂಸ್ಥೆಗೆ ಹೊಳಜಿ ಮತ್ತು ಉದ್ದೇಶ ತ್ರಾಜ್ಯಗಳ ವಿಸರ್ವನೆಗಾಗಿ ಹೊಸ ವ್ಯವಸ್ಥೆಗಳನ್ನು ನಿರ್ಮಿಸಲು ಅಥವ ಅಸ್ತಿತ್ವದಲ್ಲಿರುವ ಅಂತಹ ವ್ಯವಸ್ಥೆಯನ್ನು ಮಾರ್ಪಡಿಸಲು, ಬದಲಾಯಿಸಲು ಅಥವ ವಿಸ್ತರಿಸಲು ಅಥವ ನೀರಿನ ಮಾಲಿನ್ಯದ ತಡೆ, ನಿಯಂತ್ರಣ ಅಥವ ಉಪಶಮನಕ್ಕಾಗಿ ಅವಶ್ಯಕವಿರುವಂತಹ ಪರಿಹಾರಕ ಕ್ರಮ ತೆಗೆದುಕೊಳ್ಳಲು ಮಂಡಳಿಯು ಆದೇಶ ನೀಡುವುದನ್ನು ಅಧಿನಿಯಮವು ಕಡ್ಡಾಯಮಾಡಿತ್ತು. ಗಮನಿಸಿದ ವಿಫಲತೆಗಳನ್ನು ಕೆಳಗೆ ಚರ್ಚಿಸಲಾಗಿದೆ:

3.3.4.1 ಬೆಂಗಳೂರು ಮಹಾನಗರ ವಲಯದಲ್ಲಿ ತ್ರಾಜ್ಯ ಸಂಸ್ಕರಣಾ ಸಾಫರಗಳ ಕಡಿಮೆ ಶಾಮಧ್ಯ

ಬೆಂಗಳೂರು 1,440 ಎಂಎಲ್‌ಡಿ (ದಶಲಕ್ಷ ಲೀಟರ್‌ ಪ್ರತಿದಿನ) ಕೊಳಚೆ ನೀರನ್ನು ಉತ್ಪಾದಿಸುತ್ತದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಜರಂಡಿ ಮಂಡಳಿಯು ಒಟ್ಟು 721 ಎಂಎಲ್‌ಡಿ ಶಾಮಧ್ಯದ 14 ಕೊಳಚೆ ಸಂಸ್ಕರಣಾ ಸಾಫರಗಳನ್ನು ಸ್ಥಾಪಿಸಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಯನ ವರದಿಯ (ಮಾಚ್‌ 2017) ಪ್ರಕಾರ, ಈ ಕೊಳಚೆ ಸಂಸ್ಕರಣಾ ಸಾಫರಗಳಲ್ಲಿ 600 ಎಂಎಲ್‌ಡಿ ಸಂಸ್ಕರಣಾಗುತ್ತಿತ್ತು ಎಂದು ವರದಿಯಾಗಿತ್ತು. ಹೀಗೆ, ಉತ್ತಮಿಯಾದ ಕೊಳಚೆಯ ಶೇಕಡ 42ರಷ್ಟು ಮಾತ್ರ ಸಂಸ್ಕರಣಾಗುತ್ತಿತ್ತು ಮತ್ತು ಉಳಿದ 840 ಎಂಎಲ್‌ಡಿ ಸಂಸ್ಕರಣಾರಹಿತ ತ್ರಾಜ್ಯ ನೀರು ಮಳಿ ನೀರಿನ ಚರಂಡಿಗಳ ಮೂಲಕ ಬೆಂಗಳೂರು ಮಹಾನಗರ ವಲಯದಲ್ಲಿನ ಕೆರಗಳಿಗೆ ವಿಸರ್ವನೆಯಾಗುತ್ತಿತ್ತು.

3.3.4.2 ಕೊಳಚೆ ಸಂಸ್ಕರಣಾ ಸಾಫರಗಳ ಕಡಿಮೆ ಶಾಮಧ್ಯ

ಬೆಂಗಳೂರು ಮಹಾನಗರ ವಲಯದಲ್ಲಿನ ಎಲ್ಲ 14 ಕೊಳಚೆ ಸಂಸ್ಕರಣಾ ಸಾಫರಗಳ ಸಂಬಂಧದಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಯನವು ಸೂಚಿಸಿದ್ದೇನೆಂದರೆ, ಸಂಸ್ಕರಿತ

ಕೊಳಚೆಯ ಕೋಲಿಫಾರಂ ಮತ್ತು ಫೀಕಲ್ ಕೋಲಿಫಾರಂನ ಒಟ್ಟು ಎಣಿಕೆಯು, ಎಲ್ಲ ಕೊಳಚೆ ಸಂಸ್ಕರಣಾ ಸಾಧವರಗಳಲ್ಲಿ ವಿಧಿಸಿದ್ದ ಮಿತಿಗಳನ್ನು ಮೀರಿತ್ತು. ಶೇಕಡ 50ರಪ್ಪು ಕೊಳಚೆ ಸಂಸ್ಕರಣಾ ಸಾಧವರಗಳಲ್ಲಿ ಸಂಸ್ಕರಿತವಾದ ಕೊಳಚೆಯು, ಜೈವಿಕ-ರಸಾಯನಿಕ ಆಮ್ಲಜನಕ ಕೋರಿಕೆ, ರಸಾಯನಿಕ ಆಮ್ಲಜನಕ ಕೋರಿಕೆ ಮತ್ತು ತೇಲಾಡುವ ಘನವಸ್ತುಗಳನ್ನು ಹೊರತೆಗೆಯಲು ವಿಧಿಸಿದ್ದ ಮಟ್ಟಗಳ ಮಿತಿಯೊಂದಿಗಿರಲಿಲ್ಲ ಮತ್ತು ಬಹುತೇಕ ಕೊಳಚೆ ಸಂಸ್ಕರಣಾ ಸಾಧವರಗಳಲ್ಲಿ ಕೊಳಚೆ ನೀರಿನ ಅಮೋನಿಯಾ-ಎನ್ ವಿಧಿಸಿದ್ದ ಮಟ್ಟದ ಮಿತಿಯಲ್ಲಿರಲಿಲ್ಲ; ಇವು ಜಲಚೀವಿಗಳನ್ನು ನೇರವಾಗಿ ಬಾಧಿಸುತ್ತವೆ. ಕೆಂಡುಬಂದ ಈ ಅಂಶಗಳು, ಅಸ್ತಿತ್ವದಲ್ಲಿರುವ ಕೊಳಚೆ ಸಂಸ್ಕರಣಾ ಸಾಧವರಗಳ ಸಾಮರ್ಥ್ಯ ಸುಧಾರಣೆಗೆ ಪರಿಹಾರಾತ್ಮಕ ಕ್ರಮ ತೆಗೆದುಕೊಳ್ಳಲು ಮತ್ತು ಮಂಡಳಿಯಿಂದ ಮೇಲ್ಮೈಚಾರಣೆಯಾಗಲು ಕರೆ ನೀಡುತ್ತದೆ.

3.3.4.3 ಸಾಕಾಷ್ಟಿಲ್ಲದ ಕೊಳಚೆ ನಿರ್ವಹಣೆ

ಗೌರವಾನ್ವಿತ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಸಿದ (ಜೂನ್ 2012) 2011-12ರ ಶ್ರೀಯಾ ಯೋಜನೆಯ ಪ್ರಕಾರ, 2014-15ರ ವೇಳೆಗೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕೊಳಚೆ ಸಂಸ್ಕರಣಾ ಸಾಧವರಗಳ ಕಾರ್ಯೋನ್ನಲ್ಲಿತೆಯನ್ನು ಮಂಡಳಿಯು ನಿಶ್ಚಯಪಡಿಸಿಕೊಳ್ಳಬೇಕಾಗಿದ್ದಿತು.

ಆದಾಗ್ಯೋ ಗಮನಿಸಿದ್ದೇನೆಂದರೆ, 219 ಸ್ಥಳೀಯ ಸಂಸ್ಥೆಗಳಲ್ಲಿ ಉತ್ಪತ್ತಿಯಾದ 3,777 ಎಂಎಲ್ಡಿ ಕೊಳಚೆ ಮತ್ತು ತ್ರಾಜ್ಯದ ಪ್ರಕ್ರಿಯೆ, ಕೇವಲ 1,304 ಎಂಎಲ್ಡಿ ಕೊಳಚೆ ಮತ್ತು ತ್ರಾಜ್ಯವು 53 ಸ್ಥಳೀಯ ಸಂಸ್ಥೆಗಳಲ್ಲಿ ಸಂಸ್ಕರಿತವಾಗಿತ್ತು ಮತ್ತು ಉತ್ಪಾದ 2,473 ಎಂಎಲ್ಡಿ ತ್ರಾಜ್ಯ ನೀರನ್ನು ಸಂಸ್ಕರಣೆಯಲ್ಲದೇ ಜಲರಾಶಿಗಳಿಗೆ ವಿಸರ್ವನೆಯಾಗುವಂತೆ ಬಿಟ್ಟುಬಿಡಲಾಗಿತ್ತು. ಹೊಸದಾಗಿ ಮೇಲ್ಮೈಚೆಗೇರಿದ (2015) 57 ನಗರಸಭೆ/ಪುರಸಭೆಗಳಲ್ಲಿ ಉತ್ಪತ್ತಿಯಾಗಿದ್ದ ಕೊಳಚೆ ಮತ್ತು ತ್ರಾಜ್ಯದ ಮೂಲ ಮತ್ತು ಹೊರೆಯನ್ನು ಮಂಡಳಿಯು ಇನ್ನೂ ನಿಷ್ಪತ್ತಿಸಬೇಕಾಗಿತ್ತು. ಹೀಗೆ, ಜಲ ಮಾಲಿನ್ಯವನ್ನು ಕಡಿಮೆಗೊಳಿಸುವ ಮುಖ್ಯ ಕಾರ್ಯವನ್ನು ಮಂಡಳಿಯು ಪರಿಣಾಮಕಾರಿಯಾಗಿ ಮಾಡಿರಲಿಲ್ಲ.

ಮಂಡಳಿಯು ಈ ಸ್ಥಳೀಯ ಸಂಸ್ಥೆಗಳಿಂದ ಕೊಳಚೆ ಮತ್ತು ತ್ರಾಜ್ಯದ ಉತ್ಪತ್ತಿಯನ್ನು ನಿಷ್ಪತ್ತಿಸಲಿಲ್ಲ, ಆದ್ದರಿಂದ ಅದು ಮಾಲಿನ್ಯದ ತಡೆ, ನಿಯಂತ್ರಣ ಮತ್ತು ಉಪಶಿಮನಕ್ಕಾಗಿ ವ್ಯಾಪಕ ಯೋಜನೆಯನ್ನು ತಯಾರಿಸಲಿಲ್ಲ.

ರಾಜ್ಯದಲ್ಲಿ, 2020ರ ವೇಳೆಗೆ ಕೊಳಚೆ ಸಂಸ್ಕರಣಾ ಸಾಧವರಗಳನ್ನು ಸ್ಥಾಪಿಸಲು ಸರಣಿ ಇಲಾಖೆಗಳು ಒಂದು ಶ್ರೀಯಾ ಯೋಜನೆಯನ್ನು ತಯಾರಿಸಿವೆ ಎಂದು ಸದಸ್ಯ ಕಾರ್ಯದರ್ಶಿಗಳು ನಿರ್ಗಮನ ಸಭೆಯಲ್ಲಿ ತಿಳಿಸಿದರು (ಆಗಸ್ಟ್ 2017).

3.3.5 ಬೆಂಗಳೂರಿನ ಕರೆಗಳ ನೀರಿನ ಗುಣಮಟ್ಟದ ಮೇಲ್ಮೈಚಾರಣೆಯಲ್ಲಿನ ವಿಷಯಗಳು

ಕರೆಗಳು ಸೂಕ್ಷ್ಮವಾತಾವರಣ ಮತ್ತು ಜೀವಿಪರಿಸ್ಥಿತಿ ಸಮಗ್ರತೆಯ ನಿರ್ವಹಣೆಯಲ್ಲಿ, ಉಪಾಂಶವನ್ನು ನಿಯಂತ್ರಿಸುವಲ್ಲಿ ಮತ್ತು ಸ್ಥಳೀಯರಿಗೆ ಜೀವನೋಪಾಯವನ್ನು ಕಲ್ಪಿಸುವಲ್ಲಿ ನೆರವಾಗುತ್ತವೆ. ಕನಾರ್ಚಿಕ ಕರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಥಿಕಾರದ ದಾಖಿಲೆಗಳ ಪ್ರಕಾರ ಬೆಂಗಳೂರಿನಲ್ಲಿ, ಕರೆಗಳಿಗೆ ಸಂಬಂಧಿಸಿದ ರಕ್ಷಣೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ತೆಗೆದುಕೊಳ್ಳಲು ಕಾರ್ಯಕ್ರಮವಾಗಿ ಹಲವಾರು ಇಲಾಖೆಗಳ ವರದಲ್ಲಿರುವ 210 ಕರೆಗಳಿವೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾದರಿಗಳ ಪ್ರಕಾರ ಸೂಚಿತ ಉತ್ಪಾದ ಬಳಕೆ ಮತ್ತು ಚಟುವಟಿಕೆಗಳ ಮೇಲೆ ಆಧಾರಿತವಾಗಿ, ಕರೆಗಳಲ್ಲಿನ ನೀರಿನ ಗುಣಮಟ್ಟವನ್ನು⁴¹ ದರ್ಜೆ-ಎ ಇಂದ ದರ್ಜೆ-ಇ ವರೆಗೆ ವರ್ಗೀಕರಿಸಲಾಗಿದೆ.

⁴¹ ದರ್ಜೆ ‘ಎ’ – ಸಾಂಪ್ರದಾಯಿಕ ಸಂಸ್ಕರಣೆರಹಿತ ಆದರೆ ಸೋಂಕು ನಿವಾರಣೆಯ ನಂತರ ಕುಡಿಯುವ ನೀರಿನ ಮೂಲ. ದರ್ಜೆ ‘ಬಿ’ – ಬಯಲು ಸ್ವಾನ.

ದರ್ಜೆ ‘ಸಿ’ – ಸಾಂಪ್ರದಾಯಿಕ ಸಂಸ್ಕರಣೆ ಮತ್ತು ಸೋಂಕು ನಿವಾರಣೆಯ ನಂತರ ಕುಡಿಯುವ ನೀರಿನ ಮೂಲ.

ದರ್ಜೆ ‘ಡಿ’ – ಜಲಚರ, ಮತ್ತುಗಳ ನ್ಯೆಸರ್ವಿಸ ಮನರೂಪತ್ವ.

ದರ್ಜೆ ‘ಇ’ – ನೀರಾವರಿ, ಕ್ಯಾರಿಕಾ ಶೀತಕ, ನಿಯಂತ್ರಿತ ತ್ರಾಜ್ಯ ವಿಸರ್ವನೆ.

ಮಂಡಳಿಯು, ಮೇಲ್ತ್ವ ಜಲರಾಶಿಗಳಿಗೆ ಬಿಡಲ್ಪಡುವ ಎಲ್ಲ ಕೊಳಚೆಗಳೂ ವಿಸರ್ಜನೆಯ ಮಟ್ಟವನ್ನು ಪೂರ್ಣಸುತ್ತುವೆ ಮತ್ತು ಎಲ್ಲ ಮೇಲ್ತ್ವ ಜಲರಾಶಿಗಳೂ, ಜಲರಾಶಿಗಳ ಸೂಚಿತ ಬಳಕೆಗೆ ನೀರಿನ ಗುಣಮಟ್ಟದ ಮಾನದಂಡವನ್ನು ಪೂರ್ಣಸುತ್ತುವೆ ಎನ್ನುವುದನ್ನು ವಿಚಿತಪಡಿಸಿಕೊಳ್ಳುವ ಹೊಣೆಹೊತ್ತಿರುವ ಸಂಸ್ಥೆಯಾಗಿದೆ.

ಲೇಕ್ಕೆಪರಿಶೋಧನೆಯು ಗಮನಿಸಿದ್ದೇನೆಂದರೆ,

- ❖ ಕನಾರಟಕದ ಘನತೆವೆತ್ತೆ ಉಚ್ಚ ನ್ಯಾಯಾಲಯವು ರಿಟ್‌ ಮನವಿ ಸಂಖ್ಯೆ 817/2008ಕ್ಕೆ ಪ್ರತಿಕ್ರಿಯೆಯಾಗಿ, ಕರೆಗಳ ಸಂರಕ್ಷಣೆಗಾಗಿ ಶ್ರೀಯಾ ಯೋಜನೆಯನ್ನು ರಚಿಸಲು ಮತ್ತು ವಾಸ್ತವಿಕ ನೆಲೆಗಟ್ಟನ್ನು ಪರೀಕ್ಷೆಸಲು ಒಂದು ಉನ್ನತಾಧಿಕಾರ ಸಮಿತಿಯನ್ನು ರಚಿಸಿತು (ನವೆಂಬರ್ 2010). ಅದರಂತೆ, ಮಂಡಳಿಯು ಬೆಂಗಳೂರು ಮಹಾನಗರ ವಲಯ ಮತ್ತು ಸುತ್ತಮುತ್ತಲಿನ 189 ಕರೆಗಳನ್ನು ಮೇಲ್ತ್ವಿಕಾರಣೆಗಾಗಿ ಗುರುತಿಸಿತು. ಆದಾಗ್ಯೂ, 2011-12ರಲ್ಲಿ ಕೇವಲ 90 ಕರೆಗಳ ಮೇಲ್ತ್ವಿಕಾರಣೆ ಮಾಡಲಾಯಿತು ಮತ್ತು ಉಳಿದ 99 ಕರೆಗಳನ್ನು ನಂತರ ಒಳಗೊಳ್ಳುವಂತೆ ಪ್ರಸ್ತಾವಿಸಲಾಯಿತು. 2014-15ರಲ್ಲಿ ಸೂಚಿತ ಉತ್ತಮ ಬಳಕೆ ‘ದಜೆಂ ಇ’ಗೆ (ಕೊಳಚೆಯ ಪ್ರದೇಶದಿಂದ ಬಾಧೆಗೊಳಿಸುತ್ತಿರುವ ಕರೆಯ ನೀರು) ಪ್ರಮುಖವಾಗಿ ಅನುಗುಣವಾಗಿದ್ದ 67 ಕರೆಗಳ ಮೇಲ್ತ್ವಿಕಾರಣೆಯನ್ನು ಮಾಡಲಾಯಿತು. ಹೀಗೆ ಮಂಡಳಿಯು ಯಾವುದೇ ಸಮಯದಲ್ಲಿಯೂ ಎಲ್ಲ 189 ಕರೆಗಳ ಮೇಲ್ತ್ವಿಕಾರಣೆ ಮಾಡಲಿಲ್ಲ.
- ❖ ಮಂಡಳಿಯು ನೀರಿನ ಗುಣಮಟ್ಟದ ಮಾನದಂಡವನ್ನು, ಜಲರಾಶಿಗಳನ್ನು ಶ್ರೇಣೀಕರಿಸಲು ಬಳಸಿತು, ಆದರೆ ಸಾರ್ವಜನಿಕರಿಂದ ಈ ಜಲರಾಶಿಗಳ ಸೂಚಿತ ಉಪಯೋಗದ⁴² ಪರಿಕಲ್ಪನೆಯನ್ನು ಅಂದರೆ ನೀರಿನ ಗುಣಮಟ್ಟ ಮತ್ತು ಅದರ ಸೂಕ್ತತೆಯ ಬಗ್ಗೆ ಸಾರ್ವಜನಿಕರನ್ನು ಎಚ್ಚರಿಸುವುದಕ್ಕೆ ಸೂಕ್ತವಾಗಿ ಜಾರಿಮಾಡಲಿಲ್ಲ.

೩.೩.೫.೧ ಬೆಳ್ಳಂಡೂರು ಮತ್ತು ವರ್ಕೋರು ಕೆರೆ

ಕೋರಮಂಗಲ ಮತ್ತು ಚೆಳ್ಳಾಪ್ಪ ಕೆರೆವೆ, ತಾವರೆಕೆರೆ-ಮಾಡಿವಾಳ ಕೆರೆವೆ ಮತ್ತು ಅಗರ ಕೆರೆವೆಯು ಬೆಂಗಳೂರಿನ ಬೆಳ್ಳಂಡೂರು ಕೆರೆಯಲ್ಲಿ ಸಂಗಮವಾಗುತ್ತವೆ ಮತ್ತು ಬೆಳ್ಳಂಡೂರು ಕೆರೆಯಿಂದ ನೀರು ವರ್ಕೋರು ಕೆರೆಗೆ ಹರಿಯುತ್ತದೆ. ಈ ಎರಡು ಕರೆಗಳ ಜಲಾನಯನ ಪ್ರದೇಶವು ಹಿಂದಿನ ಬೊಮ್ಮನಹಳ್ಳಿ, ಮಹಡೆವಮರ ಮತ್ತು ಕೃಷ್ಣರಾಜಮರ ನಗರಸಭೆಗಳ ಕೇಂದ್ರ ಭಾಗದಲ್ಲಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ನಂತರ ಸೇರಿಕೊಂಡ (2007) ಸುತ್ತಮುತ್ತಲಿನ 110 ಗ್ರಾಮಗಳ ಪ್ರದೇಶದಲ್ಲಿ ಹರಡಿದೆ. ಈ ಎಲ್ಲ ಪ್ರದೇಶಗಳಿಗೆ ಯಾವುದೇ ಒಳಜರಂಡಿ ಸೌಲಭ್ಯವನ್ನು ಒದಗಿಸಿಲ್ಲ. ಆದ್ದರಿಂದ, ಈ ಪ್ರದೇಶಗಳ ಎಲ್ಲ ಗ್ರಹತ್ವಾಜ್ಞಾದ ಜ್ಞಾತೆಗೆ ಕ್ಷೇಗಾರಿಕಾ ತ್ರಾಜ್ಞವು ಈ ಎರಡು ಕರೆಗಳಿಗೆ ಹರಿಯುತ್ತವೆ. ಬೆಳ್ಳಂಡೂರು ಕೆರೆಯು ಸುಮಾರು 480 ಎಂಎಲ್‌ಡಿ⁴³ ಕೊಳಚೆಯನ್ನು (ಕೋರಮಂಗಲ ಚೆಳ್ಳಾಪ್ಪ ಕೆರೆವೆಯಲ್ಲಿ ಸಂಸ್ಕರಿಸಲ್ಪಟ್ಟ 230 ಎಂಎಲ್‌ಡಿ ಮತ್ತು ಸಂಸ್ಕರಣಾರಹಿತವಾಗಿ ಉಳಿದ 250 ಎಂಎಲ್‌ಡಿ) ಸ್ವೀಕರಿಸುತ್ತದೆ. ಸಂಸ್ಕರಿಸಲಾದ ನೀರು ಮತ್ತು ಸಂಸ್ಕರಣಾರಹಿತ ಕೊಳಚೆ ಎರಡನ್ನೂ ಒಂದೇ ಜಾಲದಲ್ಲಿ ಬಿಡಲಾಗುತ್ತದೆ. ಫಲಿತಾಂಶವಾಗಿ, ಸಂಸ್ಕರಿಸಲಾದ ನೀರು ಸಹ ಕಲುಷಿತವಾಗುತ್ತದೆ ಮತ್ತು ಕೊಳಚೆಯೊಂದಿಗೆ ಬಹಳವಾಗಿ ಮಲಿನವಾಗಿ ಉಳಿಯುತ್ತದೆ. ಇದು ಕೆರೆಯಲ್ಲಿ ಮತ್ತು ಸುತ್ತಮುತ್ತ ವನ್ನೆಜೀವಿಗಳು⁴⁴ ಕಡಿಮೆಯಾಗುವಲ್ಲಿ ಸಹ ಪರಿಣಾಮಿಸಿದೆ. ಕರೆಯ ಸುತ್ತಲಿನ ಪ್ರದೇಶವು ಕಟ್ಟದ ತ್ರಾಜ್ಞ ಮತ್ತು ಕ್ಷೇಗಾರಿಕಾ ತ್ರಾಜ್ಞಗಳನ್ನು ಸುರಿಯುವ ಸ್ಥಳವಾಗಿ ಸಹ ಪರಿಣಾಮಿಸಿದೆ. ಈ ಅಂಶಗಳ ಸಂಯೋಗವು ಬೆಳ್ಳಂಡೂರು ಕರೆಯನ್ನು ಒಂದು ತಿಪ್ಪೆಗೊಂಡಿಯನ್ನಾಗಿ ಮಾಡಿದೆ ಮತ್ತು ನೆರೆಹೊರೆ

⁴² ಮೀನುಗಾರಿಕೆ, ಪಶು ಆಹಾರಮ ನೀರಾವರಿ, ಮನರಂಜನೆ, ಅಂಶಜ್ಞಲ ಮನಭರ್ತೀ ಮತ್ತು ಜೀವವೈಧ್ಯತೆಯ ಸಂರಕ್ಷಣೆಗಳು ಕರೆಗಳ “ಸೂಚಿತ ಉಪಯೋಗ”ದಲ್ಲಿ ಸೇರಿವೆ.

⁴³ ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಸ್ಕರಿಸಿದ/ಸಂಸ್ಕರಿಸದ ಕೊಳಚೆ ನೀರಿನ ಸುಮಾರು ಶೇಕಡ 35ರಷ್ಟಾಗಿದೆ.

⁴⁴ ಮಂಜುಳ್ಳಿ, ಗಿಳಿ, ಸಣ್ಣ ಗಿಳಿ, ಪಾರಿವಾಳ, ನಾಗರಹಾವು, ಮಂತಾದವು.

ಪ್ರದೇಶಗಳ ನಿವಾಸಿಗಳು ಕೆರೆಯಿಂದ ದುನಾರ್ತ ಹೊರಹೊಮ್ಮೆವುದರ ಬಗ್ಗೆ ದೂರುತ್ವಾರೆ. ನೀರಿನಲ್ಲಿ ಕ್ಯಾರಿಕಾ ರಾಸಾಯನಿಕಗಳ ಇರುವಿಕೆಯು ಕೆರೆಯ ಮೇಲ್ಮೈನಲ್ಲಿ ನೋರೆಯನ್ನು ಬೆಂಕಿ ಹಿಡಿಯುವುದನ್ನು ಮತ್ತು ಸುಡುವುದನ್ನು ಉಂಟುಮಾಡುತ್ತದೆ. ನೋರೆಯ ಉತ್ಪತ್ತಿ ಮತ್ತು ಗಾಳಿಯಲ್ಲಿ ಅದರ ತೇಲುವಿಕೆಯು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರಕ್ಕೆ ಅಡಚಣೆ ಮಾಡುತ್ತದೆ ಮತ್ತು ಅರೋಗ್ಯದೊಂದಿಗೆ ಸಂಚಾರದ ಸುರಕ್ಷತೆಗೂ ತೀವ್ರ ಅಪಾಯಕಾರಿಯಾಗಿದೆ.

ಬೆಳ್ಳಂಡೂರು ಕೆರೆಯು ಬ್ಯಾಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಒಳಗಿದ್ದರೂ, ಸರ್ಕಾರವು ಕೆರೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮನರುಜ್ಞಿವನ/ಜೀಎಂಎಂದಾರಕ್ಕಾಗಿ ವರ್ಗಾಯಿಸಿತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೆರೆಗೆ ಬೇಲೆ ಹಾಕುವುದನ್ನು ಭಾಗಶಃ ಮುಗಿಸಿತ್ತು (ರೆ 3.31 ಕೋಟಿ ವೆಚ್ಚದಲ್ಲಿ), ಆದರೆ ಕೆರೆಯ ವರ್ಗಾವಳಿಯ ಮೂಲ ಉದ್ದೇಶವಾಗಿದ್ದ ಅದರ ಮನರುಜ್ಞಿವನ ಅಥವ ಜೀಎಂಎಂದಾರಕ್ಕಾಗಿ ಯಾವುದೇ ಸಮಗ್ರ ಯೋಜನೆಯನ್ನು ತಯಾರಿಸಿರಲಿಲ್ಲ.

ಕೆರೆಯ ಕ್ಷೀಣಿಸುವಿಕೆಯು ಎಚ್ಚರಿಕೆಯ ಮಟ್ಟವನ್ನು ತಲುಪಿದ್ದರಿಂದ, ಸರ್ಕಾರದ ಹೆಚ್ಚಿರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಮತ್ತು ಇತರ ನಾಗರಿಕ ಸಂಸ್ಥೆಗಳು ಹಾಗೂ ಕ್ಷೇತ್ರದಲ್ಲಿನ ಪರಿಸ್ಥಿತಿರಿಂದ ಆರಿಸಲಾದ ಸದಸ್ಯರೊಂದಿಗೆ ಒಂದು ಪರಿಣಿತ ಸಮಿತಿಯನ್ನು ಸರ್ಕಾರವು ರಚಿಸಿತು (ಮೇ 2016). ಪರಿಣಿತ ಸಮಿತಿಯು ತನ್ನ ವರದಿಯಲ್ಲಿ ಸಮಸ್ಯೆಯ ಗಂಭೀರತೆಯನ್ನು ಎತ್ತಹೇಳಿದ್ದಲ್ಲದೇ, ಸಮಸ್ಯೆಗೆ ಸುಲಭವಾದ ಅಥವ ತಾಂತ್ರಿಕ ಶೈಕ್ಷಣಿಕರಾಗಿ ಪರಿಹಾರವಿಲ್ಲ ಮತ್ತು ದೀರ್ಘಾವಧಿ ಪರಿಹಾರ ಕ್ರಮಗಳಿಗೆ ಸಹ ಸಾಮಾಜಿಕ ಕಾರ್ಯವಿಧಾನದ (ಸ್ಥಳೀಯರು ಒಳಗೊಂಡಿರುವುದು) ಜೊತೆ ತಾಂತ್ರಿಕ ಮತ್ತು ಜೀವಿಪರಿಸ್ಥಿತೀಯ ಪರಿಹಾರ ಕ್ರಮಗಳ ಸಂಯೋಗದ ಅವಶ್ಯಕತೆಯಾಗುವುದು ಎಂದು ಅಭಿಪ್ರಾಯಪಟ್ಟಿತು. ಪರಿಣಿತ ಸಮಿತಿಯು ಹಲವಾರು ಅಲ್ಲಾವಧಿ ಕ್ರಮಗಳನ್ನು (ಕೆರೆಗಳ ಒಳಪ್ರೇಶದಲ್ಲಿ ಕಾವಲು ಕ್ಯಾಮರಾಗಳ ಸಾಫ್ಟ್‌ಪನೆ, ಜಲರಾಶಿ ಮತ್ತು ನಡುವಳಿಗಳ ಸರ್ವೇಕ್ಷಣೆ ಮತ್ತು ನಕ್ಷೆ ತಯಾರಿಸುವಿಕೆ, ಪೌರ ತ್ರ್ಯಾಂಕ್, ನಿರ್ಮಾಣ ತ್ರ್ಯಾಂಕ್ ಮತ್ತು ನೆಲಸಮ ಮಾಡುವಿಕೆಯ ತ್ರ್ಯಾಂಕ್ ದ ಸುರಿಯುವಿಕೆಯನ್ನು ತಪ್ಪಿಸುವುದು) ಮತ್ತು ದೀರ್ಘಾವಧಿ ಕ್ರಮಗಳನ್ನು (ಕೊಳಜಿ ಸಂಸ್ಕರಣಾ ಸಾಫ್ಟ್‌ವರಗಳ ಕಾಮಗಾರಿಗಳ ಮುಕ್ತಾಯಗೊಳಿಸುವಿಕೆ, ಅಗರ ಕೆರೆ ಮತ್ತು ಬೆಳ್ಳಂಡೂರು ಕೆರೆಯ ನಡುವೆ ಮಂಡಳಿಯಿಂದ ಮಾಡಲ್ಪಟ ಭೂ ಹಂಚಿಕೆಯ ರದ್ದುತ್ತಿ) ಸೂಚಿಸಿತು ಮತ್ತು ಕಾರ್ಯಸಾಧ್ಯ ಹಾಗೂ ಕಾರ್ಯರೂಪಕ್ಕೆ ತರಬಹುದಾದ ಅಲ್ಲಾವಧಿ ಪರಿಹಾರ ಕ್ರಮಗಳಿಗಾಗಿ ಪ್ರಸ್ತಾವನೆಗಳನ್ನು ಪಡೆಯಲು ಆಸ್ತಿ ವ್ಯಕ್ತಪಡಿಸುವಿಕೆಯನ್ನು ಆಹ್ವಾನಿಸಲು ಶಿಫಾರಸು ಮಾಡಿತು.

ತದನಂತರ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ನಿರ್ದೇಶನಗಳ (ಪತ್ರಿಲ್ 2017) ಮೇರೆಗೆ, ಬೆಳ್ಳಂಡೂರು ಕೆರೆಯ ಸನಿಹದಲ್ಲಿರುವ, ಸಂಸ್ಕರಿಸಲಾದ ಅಥವ ಸಂಸ್ಕರಿತವಾಗದ ತ್ರ್ಯಾಂಕ್ ವನ್ನು ವಿಸರ್ವಿಸುತ್ತಿರುವ ಎಲ್ಲ ಕ್ಯಾರಿಕಾ ಫಟಕಗಳನ್ನು ಸರ್ಕಾರವು ಮುಚ್ಚಿಸಿತು. ಬೆಳ್ಳಂಡೂರು ಕಣಿವೆಯಲ್ಲಿ ಅಂತಹ 488 ಕ್ಯಾರಿಕಾ ಫಟಕಗಳನ್ನು ಮಂಡಳಿಯು ಗುರುತಿಸಿತು (ಪತ್ರಿಲ್ 2017). ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಸಹ, ಕೆರೆಗಳಿಗೆ ತ್ರ್ಯಾಂಕ್ ವನ್ನು ನೇರವಾಗಿ ಬಿಡುತ್ತಿರುವ ಎಲ್ಲ ಕ್ಯಾರಿಕಾ ಫಟಕಗಳು ಮತ್ತು ನಗರ ಕೇಂದ್ರಗಳನ್ನು ತಪ್ಪಿತಿಲ್ಲ ಮಾಡಲು ಹಾಗೂ ನಿರ್ದಿಷ್ಟ ಶ್ರೀಯಾ ಯೋಜನೆಯೊಂದಿಗೆ ಮಲಿನವಾಗಿರುವ ಭಾಗಗಳಲ್ಲಿ ಮಾಲೀನ್ಯದ ತಡೆ ಮತ್ತು ನಿಯಂತ್ರಣಕ್ಕೆ ಕ್ರಮಗಳನ್ನು⁴⁵ ತೆಗೆದುಕೊಳ್ಳಲು ಮಂಡಳಿಗೆ ನಿರ್ದೇಶಿಸಿತು (ಪತ್ರಿಲ್ 2017). ಈ ಪರಿಕ್ರಮಗಳು/ಕ್ರಮಗಳು ಮಂಡಳಿಯು ಸಾಧಿಸಲು ವಿಫಲವಾಗಿದ್ದ ಅದರ ಪ್ರಧಾನ ಅಧ್ಯಾದೇಶಗಳಾಗಿವೆ ಎನ್ನುವುದನ್ನು ಗಮನಿಸುವುದು ಸಮಂಜಸವಾಗಿದೆ.

⁴⁵ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶಗಳ ಪ್ರಕಾರ ಎಲ್ಲ ಕ್ಯಾರಿಕಾಗಳನ್ನು ಮುಚ್ಚಿಪುದಲ್ಲದೆ, ಕೆರೆಯಲ್ಲಿ ಸಂಗ್ರಹವಾಗಿರುವ ನಿರ್ಮಾಣ ಕಸರಾಶಿ ಮತ್ತು ರಾಸಾಯನಿಕ, ಪೌರ ಫನತ್ರ್ಯಾಂಕ್ ಗಳನ್ನು ಹೊರತೆಗೆಯುವುದೊಂದಿಗೆ ಹೂಳು ತೆಗೆಯಲು ಕ್ರಮ ತೆಗೆದುಕೊಳ್ಳಬೇಕು.

ಫಾಯಾಚಿತ್ತ 3.2 ಮತ್ತು 3.3ರಲ್ಲಿ ತೋರಿಸಿರುವ ಬೆಳ್ಳಂದೂರು ಕೆರೆಯ ಜಿತ್ರಗಳು, ಒಂದು ಸ್ವಷ್ಟ ಕೆರೆಯು (1942) ವರ್ಷಗಳಲ್ಲಿ ಅತ್ಯಂತ ಮಲಿನಕಾರಕವಾಗಿ ರೂಪಾಂತರ ಹೊಂದಿರುವುದನ್ನು ತೋರಿಸುತ್ತದೆ.

ಫಾಯಾಚಿತ್ತ 3.2: 1942ರಲ್ಲಿ (ಒಳಚಿತ್ತ) ಮತ್ತು ಸೆಪ್ಟೆಂಬರ್ 2017ರಲ್ಲಿ ಬೆಳ್ಳಂದೂರು ಕೆರೆ, ಬೆಂಗಳೂರು



(ಆಧಾರ: ಅಂತರ್ಜಾಲದಿಂದ ಪಡೆದ ಚಿತ್ರ)

ಫಾಯಾಚಿತ್ತ 3.3: ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಮತ್ತು ನೋರೆ



(ಆಧಾರ: ಅಂತರ್ಜಾಲದಿಂದ ಪಡೆದ ಚಿತ್ರ)

ಈ ಕೆರೆಗಳ ಸುತ್ತಮುತ್ತಲಿರುವ ಕ್ಯಾರಿಕಾ ಘಟಕಗಳು ಮತ್ತು ವಸತಿ ಸಂಕೀರ್ಣಗಳಲ್ಲಿ ವ್ಯೇಯಕ್ಕಿಕೆ ಹೊಳಿಸಿ ಸಂಸ್ಕರಣಾ ಸ್ಥಾವರಗಳ ಬದಲಿಗೆ ಕೇಂದ್ರೀಕೃತ ಹೊಳಿಸಿ ಸಂಸ್ಕರಣಾ ಸ್ಥಾವರಗಳನ್ನು ಹೊಂದುವುದು ಉತ್ತಮ ಎಂದು ಸದಸ್ಯ ಕಾರ್ಯದರ್ಶಿಗಳು ನಿರ್ಗಮನ ಸಭೆಯಲ್ಲಿ ಅಭಿಪ್ರಾಯಪಟ್ಟರು (ಆಗಸ್ಟ್ 2017). ಆದರೆ, ಮಂಡಳಿಯು ಈ ವಿಷಯದಲ್ಲಿ ಅಂತಿಮ ತೀವ್ರಾನವನ್ನು ತೆಗೆದುಹೊಂಡಿಲ್ಲ (ನವೆಂಬರ್ 2017).

3.3.6 ಅಂತರ್ಜಾಲ ಮಾಲಿನ್ಯಕ್ಕೆ ಸಂಬಂಧಿಸಿದ ವಿಷಯಗಳು

ಗಣೆ ಮತ್ತು ಭೂವಿಜ್ಞಾನ ಇಲಾಖೆಯ ತೋಡುಬಾವಿ ಮತ್ತು ಕೊಳವೆ ಬಾವಿಗಳಿಂದ ಸಂಗ್ರಹಿಸಲಾದ ನೀರಿನ ಮಾದರಿಗಳನ್ನು ಪರೀಕ್ಷಿಸುವುದರಿಂದ ಅಂತರ್ಜಾಲದ ಗುಣಮಟ್ಟವನ್ನು ಮೇಲ್ಮೈಕಾರಣ ಮಾಡಿದರೆ, ತೊರೆ ಅಥವ ಬಾವಿಗಳಿಗೆ ತ್ವಾಜ್ಞದ ವಿಸರ್ಜನೆಯ ತಡೆ, ನಿಯಂತ್ರಣ ಅಥವ ಉಪಶಮನದ ಹೊಣೆಯನ್ನು ಮಂಡಳಿಯು ಹೊತ್ತುಕೊಂಡೆ. ಅಂತರ್ಜಾಲದ ಭೌತಿಕ, ರಾಸಾಯನಿಕ ಮತ್ತು ಜೀವಶಾಸ್ತ್ರೀಯ ಗುಣಗಳು ಅಂತರ್ಜಾಲದ ಗುಣಮಟ್ಟದಲ್ಲಿ ಸೇರಿವೆ.

ದಾವಿಲೆಗಳ ಪರಿಶೀಲನೆಯು ತಿಳಿಯಪಡಿಸಿದ್ದೇನೆಂದರೆ:

- ❖ 2014–15ರ ಅವಧಿಯಲ್ಲಿ ರಾಜ್ಯದ ಗಣೆ ಮತ್ತು ಭೂವಿಜ್ಞಾನ ಇಲಾಖೆಯು ಗಮನಿಸಿದ ಬಾವಿಗಳ 1,167 ಅಂತರ್ಜಾಲ ಮಾದರಿಗಳ ವಿಶೇಷಣೆಯು, 93 ಮಾದರಿಗಳಲ್ಲಿ (ಶೇಕಡ 8) ಅತಿಹೆಚ್ಚು ಘೇಣ್ಣರ್ಯೋ ಮತ್ತು 271 ಮಾದರಿಗಳಲ್ಲಿ (ಶೇಕಡ 23.2) ಅತಿಹೆಚ್ಚು ಸ್ಯೇಟ್ರೋಎಲನ್ನು ತೋರಿಸಿತು. 111 ಮಾದರಿಗಳಲ್ಲಿ (ಶೇಕಡ 9.5) ಗಡಸುತ್ತನವು ಕಂಡುಬಂದಿತು ಮತ್ತು 136 ಮಾದರಿಗಳಲ್ಲಿ (ಶೇಕಡ 11.6) ಕಬ್ಬಿಣವು ‘ಇಂಡಿಯನ್ ಸ್ಟ್ಯಾಂಡರ್ಡ್ ಡ್ರಿಂಕಿಂಗ್ ವಾಟರ್ ಸ್ಟೇಂಫಿಕೇಶನ್ ಬಿಎಸ್ 10500:2012’ನಲ್ಲಿ ಹೇಳಿದ್ದ ಅಂಗೀಕಾರಾವಾಗ್ ಮಿತಿಗಿಂತ ಹೆಚ್ಚಿಗಿತ್ತು. ವಿಶ್ವತೆಯ ಪ್ರಕಾರ, 45 ಇಟಿವಂಗಿಂತ ಹೆಚ್ಚಿನ ಸ್ಯೇಟ್ರೋಟ್ ಸಾಂದೃತೆಯು ಗೃಹಬಳಕೆಗೆ ಯೋಗ್ಯವಲ್ಲ ಮತ್ತು ಅಂತರ್ಜಾಲದಲ್ಲಿ ಗಡಸುತ್ತನವು ನೀರು ಸರಬರಾಜು ವ್ಯವಸ್ಥೆಯಲ್ಲಿ ಪದರಗಟ್ಟಿಸಿಕೊಂಡು⁴⁶ ಉಂಟುಮಾಡುತ್ತದೆ ಮತ್ತು ಗೃಹಬಳಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನೀರಿನಲ್ಲಿ ಅಧಿಕ ಕಬ್ಬಿಣವು ಕ್ರೇಸೋಥ್ರಿಕ್ಸನ್‌ನಂತಹ ಕಬ್ಬಿಣದ ಬ್ಯಾಕ್ಟೆರಿಯದ ಬೆಳವಣಿಗೆಗೆ ಅನುಕೂಲ ಮಾಡುತ್ತದೆ, ತುಕ್ಕ ಹಿಡಿಯುವುದನ್ನು ಬೆಂಬಲಿಸುತ್ತದೆ ಮತ್ತು ದೀರ್ಘಾವಧಿಗೆ ಅದರ ಬಳಕೆಯು ಹೀಮೋಕ್ರೋಮೋಟ್ಸಿಸರ್⁴⁷ ದಾರಿಯಾಗಬಹುದು. ಹೀಗೆ, ರಾಜ್ಯದಲ್ಲಿನ ಅಂತರ್ಜಾಲದ ಗುಣಮಟ್ಟವು, ಅಂಗೀಕಾರಾವಾಗ್ ಮಿತಿಗಿಂತ ಹೆಚ್ಚಿನ ಮಲಿನಕಾರಕಗಳ ಇರುವಿಕೆಯಿಂದ ಪ್ರತಿಕೂಲ ಪ್ರಭಾವಕ್ಕೆ ಒಳಗಾಗಿತ್ತು;
- ❖ ‘ಬೆಂಗಳೂರು ನಗರದ ಮತ್ತು ಸುತ್ತಮುತ್ತಲಿನ ಅಂತರ್ಜಾಲದ ಮೊಲ್ಯುಣಿಣಿಯಕ್ಕೆ ವಿಶ್ವಭಾಂಕ್ಸನ ಸಹಾಯ’ದ ಅಡಿಯಲ್ಲಿ ಗಣೆ ಮತ್ತು ಭೂವಿಜ್ಞಾನ ಇಲಾಖೆಯ ಅಧ್ಯಯನವು (2010), ಅಧ್ಯಯನ ಪ್ರದೇಶದಲ್ಲಿನ ಶೇಕಡ 31ರಷ್ಟು ಅಂತರ್ಜಾಲವು ಹಲವಾರು ಒಳಾಂಶಗಳಿಂದ ಮಲಿನವಾಗಿತ್ತು ಮತ್ತು ಮಾನವ ಬಳಕೆಗೆ ಯೋಗ್ಯವಾಗಿರಲಿಲ್ಲ ಎನ್ನುವುದನ್ನು ತಿಳಿಯಪಡಿಸಿತು. ಶೇಕಡ 60ರಷ್ಟು ಅಂತರ್ಜಾಲದಲ್ಲಿ ಒಳಾಂಶಗಳು ಅಪೇಕ್ಷೆಯೇಯ ಮಿತಿಯೋಳಿಗಿರದಿದ್ದರೂ ಅಂಗೀಕಾರಾವಾಗ್ ಮಿತಿಯೋಳಿಗಿದ್ದವು ಮತ್ತು ಉಳಿದ ಶೇಕಡ ಒಂಬತ್ತು ಮಾತ್ರ ಕುಡಿಯಲು ಯೋಗ್ಯವಾಗಿತ್ತು. ಅಧ್ಯಯನವು ಮಾಲಿನ್ಯವನ್ನು ಮಾನವ ಚಟುವಟಿಕೆಗಳಿಗೆ ಅಧ್ಯಾರೋಪಿಸಿತು; ಮಾಲಿನ್ಯದ ಮೂಲವನ್ನು ಕಂಡುಹಿಡಿಯಲು ವಿವರವಾದ ಅಧ್ಯಯನ ತೆಗೆದುಕೊಳ್ಳುವುದರ ಅವಶ್ಯಕತೆಯನ್ನು ಅಧ್ಯಯನವು ಒತ್ತಿ ಹೇಳಿತು ಮತ್ತು ಪ್ರವೇಶವನ್ನೇ ನಿರ್ಬಂಧಿಸುವುದರ ಮೂಲಕ ಮಾಲಿನ್ಯದ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಿತು;
- ❖ ಒಂದು ಪ್ರಕರಣದಲ್ಲಿ ಲೆಕ್ಕಪರಿಶೋಧನೆಯು ಗಮನಿಸಿದ್ದೇನೆಂದರೆ, ನೆಲಮಂಗಲ ವಲಯ ಕಚ್ಚೆರಿ ವ್ಯಾಪ್ತಿಯಲ್ಲಿನ ಹೆ. ಹೆಚ್‌ಕೋ ಇಂಡಿಯ ಲಿಮಿಟೆಡ್ (ಕ್ರೊಕಾರಿಕೆ), ಹೆದು ಪಾನಿಯಂಗಳ (ಬೆವರೇಚ್) ಜೊತೆ ಬಾಟಲೇಕ್ತ ಕುಡಿಯುವ ನೀರಿನ ತಯಾರಿಕೆಯಲ್ಲಿ ತೊಡಗಿತ್ತು (ಜೂನ್ 1997ರಿಂದ). ಕ್ರೊಕಾರಿಕೆಯು, ಅದರ ಆವರಣದಲ್ಲಿದ್ದ ಆರು ಕೊಳವೆ ಬಾವಿಗಳ ಮೂಲದಿಂದ ಪ್ರತಿದಿನ ಸುಮಾರು 17.95 ಲಕ್ಷ ಕಿಲೋ ಲೀಟರ್ ನೀರನ್ನು ಬಳಸುತ್ತದೆ. ಅಂತರ್ಜಾಲದ ಮಿತಿ ಮೇರಿದ ಬಳಕೆಯು ನಿರ್ಬಂಧಿತವಾಗಿರುವ ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಕ್ರೊಕಾರಿಕೆಯು ಇದೆ ಎಂದು ನೆಲಮಂಗಲದ ವಲಯಾಧಿಕಾರಿಗಳು ಅಂತರ್ಜಾಲ ಪ್ರಾಧಿಕಾರಕ್ಕೆ ಪರದಿ ಮಾಡಿದರು (ಸೆಪ್ಟೆಂಬರ್ 2016). ಮುಂದುವರೆದು,

⁴⁶ ವಸ್ತುವಿನ ಮೇಲ್ಮೈನ ಮೇಲೆ ಒಂದು ಪದರ ಅಥವ ಗಟ್ಟಿಯಾದ ಲೇಪನ.

⁴⁷ ದೇಹದಲ್ಲಿ ಕಬ್ಬಿಣದ ಮಟ್ಟದ ಪರಿಕೆ.

ಅಂತರ್ಜಾಲದ ಮನರ್ಥತ್ವಗೆ ಕೃಗಾರಿಕೆಯ ಯಾವುದೇ ಬದಲಿ ಕ್ರಮಗಳನ್ನು ಹುಡುಕಿಲ್ಲವೆಂದು ಸಹ ವರದಿ ಮಾಡಿದರು. ಪ್ರತಿಕೂಲ ವರದಿಯಿದ್ದರೂ, ಮಂಡಳಿಯು ಕಾರ್ಯಾಚರಣ ಸಮೃದ್ಧಿಯನ್ನು ನೀಡಿಕೊಂಡಿರುತ್ತಾರೆ (ಸೆಪ್ಟೆಂಬರ್ 2016).

ತ್ರಾಜ್ಯ ನೀರನ್ನು ಗಮನಾರ್ಥವಾಗಿ ಉತ್ಪಾದಿಸುವ ಕೃಗಾರಿಕಾ ಘಟಕಗಳಲ್ಲಿ ಮತ್ತು ಪ್ರಮುಖ ಕೃಗಾರಿಕಾ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ಅಂತರ್ಜಾಲದ ಗುಣಮಟ್ಟದ ಮೇಲೆ ಕೊರಿಕೊಂಡಿರುತ್ತಾರೆ. ಅಂತರ್ಜಾಲ ಮಾಲಿನ್ಯವನ್ನು ಇಳಿಸಲು ಅದು ಯಾವುದೇ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ.

3.3.7 ಸಂಸ್ಕರಿಸಲಾದ ನೀರಿನ ಬಳಕೆಯಾಗಲಿಲ್ಲ

ತಾಜಾ ನೀರನ್ನು ಸಂರಕ್ಷಿಸಲು ಮತ್ತು ಕುಡಿಯುವ ನೀರಿನ ಬೇಡಿಕೆಯನ್ನು ಇಳಿಸಲು ಬೆಂಗಳೂರು ನೀರು ಸರಬರಾಜು ಮತ್ತು ಬಳಜರಂಡಿ ಮಂಡಳಿಯು 73 ಎಂಎಲ್‌ಡಿ ಸಂಸ್ಕರಿತ ನೀರಿನ ಸಾಫ್ಟ್‌ಪಾಫ್ ಸಾಮರ್ಥ್ಯದೊಂದಿಗೆ ನಾಲ್ಕು ಶೈಕ್ಷಿಯ ಶೈಕ್ಷಿಯ ಸಂಸ್ಕರಿತ ಕೊಳಚೆಗೇರು ಸಾಫ್ಟ್‌ವರಗಳನ್ನು ಸಾಫ್ಟ್‌ಪಿಸಿರುತ್ತಾರೆ (2003-05). ನೀರಿನ ಒಟ್ಟಾರೆ ಬಳಕೆಯನ್ನು ಕಡಿತಗೊಳಿಸಲು ಮತ್ತು ಸಾಫ್ಟ್‌ವರಗಳ ಚಾಲನಾ ವೆಚ್ಚವನ್ನು ವಸೂಲಿ ಮಾಡಲು ಬೆಂಗಳೂರು ನೀರು ಸರಬರಾಜು ಮತ್ತು ಬಳಜರಂಡಿ ಮಂಡಳಿಯು, ಕೃಗಾರಿಕಾ ಘಟಕ, ತೋಟ ನೀರಾವರಿ, ಮುಂತಾದವುಗಳಲ್ಲಿ ಸಂಸ್ಕರಿತ ನೀರಿನ ಬಳಕೆಗಾಗಿ ಸಂಭಾವ್ಯ ವಿರೀದಿದಾರರನ್ನು ಹುಡುಕಬೇಕಾಗಿದ್ದಿರುತ್ತಾರೆ.

ಆದರೆ, ಸಂಸ್ಕರಿತ 19 ಎಂಎಲ್‌ಡಿ ನೀರಿನ ಪ್ರೇಕ್ಷಿಕೆ ಕೇವಲ 10 ಎಂಎಲ್‌ಡಿಯು ಕೃಗಾರಿಕಾ ಬಳಕೆ, ತೋಟಗಾರಿಕೆ ಮತ್ತು ನಿರ್ಮಾಣಕ್ಕಾಗಿ ಬಳಸಲ್ಪಡುತ್ತಿದ್ದರೆ, ಉಳಿದ ಒಂಬತ್ತು ಎಂಎಲ್‌ಡಿಯು ಕರೆಗಳಿಗೆ ಅಧಿಕ ಜರಂಡಿಗಳಿಗೆ ನೀರವಾಗಿ ಬಿಡಲ್ಪಟಿತ್ತಾರೆ. ವಿರೆಳ ಸಂಪನ್ಮೂಲವಾಗಿದ್ದ ಸಂಸ್ಕರಿತ ನೀರಿನ ಮನರ್ಥ ಬಳಕೆಯನ್ನು ವಿಚಿತ್ರಪಡಿಸಿಕೊಳ್ಳಲು ಮಂಡಳಿಯಿಂದ ಸಾಧ್ಯವಾಗಲಿಲ್ಲ.

3.3.8 ಅನಧಿಕೃತ ವಧಾಗೃಹಗಳ ಮುಂದುವರಿಕೆ

ವಧಾಗೃಹಗಳು ಮತ್ತು ಮಾಂಸ ಉತ್ಪಾದನಾ ಘಟಕಗಳು ಅವುಗಳ ಕಾರ್ಯಾಚರಣೆಗಾಗಿ ಅಗಾಧ ಪ್ರಮಾಣದ ನೀರನ್ನು ಬಳಸುತ್ತವೆ. ಮಲಿನಕಾರಕಗಳ ಬಿಡುಗಡೆಯ ಕಾರಣ ಅಂತರ್ಜಾಲವು ಮಲಿನಗೊಳ್ಳುವ ಹೆಚ್ಚು ಸಂಭಾವ್ಯತೆಯಿಂದ, ಅವುಗಳನ್ನು ಕೆಂಪು ಪ್ರವರ್ಗದ ಘಟಕಗಳನ್ನಾಗಿ ವರ್ಗೀಕರಿಸಲಾಗಿದೆ. ವಧಾಗೃಹಗಳಿಂದ ತ್ರಾಜ್ಯಗಳ ಬಿಡುಗಡೆಗೆ ಮಾನದಂಡವನ್ನು ಪರಿಸರ (ರಕ್ಷಣೆ) ಅಧಿನಿಯಮು, 1986ರಲ್ಲಿ ಅಧಿಸೂಚಿಸಲಾಗಿದೆ ಮತ್ತು ಅವುಗಳ ಕಾರ್ಯಾಚರಣೆಗೆ ಪರವಾನಗಿ ಪಡೆಯುವುದು ಕಡ್ಡಾಯಿವಾಗಿದೆ. ಒಂದು ವರ್ಷದ ಅವಧಿಗೆ ಪರವಾನಗಿ ಉಜ್ಜ್ವಲತಾಗಿರುತ್ತದೆ ಮತ್ತು ಅದನ್ನು ಕೆಲ ಷರತ್ತುಗಳನ್ನು ಮೂರ್ಕೆಸುವುದಕ್ಕೆ ಒಳಪಟ್ಟಿ ಪ್ರತಿ ವರ್ಷವೂ ನೀಡಿಕೊಂಡಿರುತ್ತದೆ. ಪ್ರಾಣಿಗಳಿಗೆ ಕ್ರೊಯ್‌ ನಿವಾರಣೆ (ವಧಾಗೃಹಗಳು) ನಿಯಮಗಳು, 2001 ಸಹ ವಧಾಗೃಹಗಳನ್ನು ವ್ಯವಸ್ಥೆಗೊಳಿಸುತ್ತದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸಹ ವಧಾಗೃಹಗಳು ಮತ್ತು ಅವುಗಳ ನೇರೆಗೆ ಮಾರ್ಗಸೂತ್ರಗಳನ್ನು ರಚಿಸಿದೆ.

ಬೆಂಗಳೂರಿನ ಟ್ಯಾನರಿ ರಸ್ಟೇರಿಲ್ಲಿ 1920ರಲ್ಲಿ ಸಾಫ್ಟ್‌ಪಿತಾದ ವಧಾಗೃಹವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ನಿರ್ವಹಿಸಲ್ಪಡುತ್ತಿದ್ದು ವಸತಿ ಪ್ರದೇಶದ ಕೇಂದ್ರ ಭಾಗದಲ್ಲಿದೆ. ಒಂದು ಸರಾಸರಿಯ ಪ್ರಕಾರ, ಸಾಮಾನ್ಯ ದಿನದಲ್ಲಿ ಸುಮಾರು 800 ಜಿಕ್ಕೆ ಪ್ರಾಣಿಗಳು⁴⁸ ಹಾಗೂ 200 ದೊಡ್ಡ ಪ್ರಾಣಿಗಳು ವಧಿಸಲ್ಪಡುತ್ತಿವೆ ಮತ್ತು ಇವುಗಳ ಸಂಖ್ಯೆಯ ಹಬ್ಬದ ಸಮಯ/ರಚಾದಿನಗಳಲ್ಲಿ 5,000 ಜಿಕ್ಕೆ ಪ್ರಾಣಿಗಳು ಹಾಗೂ 800-1,000 ದೊಡ್ಡ ಪ್ರಾಣಿಗಳವರೆಗೆ ಹೋಗುತ್ತದೆ. ವಧಾಗೃಹವು ಕೊಳಚೆ ಸಂಸ್ಕರಣಾ ಸಾಫ್ಟ್‌ವರವನ್ನು ನಿರ್ವಹಿಸುತ್ತಿರಲ್ಲಿ ಮತ್ತು ಉದ್ದೇಶ ತ್ರಾಜ್ಯವನ್ನು ಬಳಜರಂಡಿಗೆ ಮತ್ತು ಪಕ್ಷಿರಲ್ಲಿರುವ ಮಳೆ ನೀರಿನ ಜರಂಡಿಗೆ ಬಿಡುತ್ತಿದ್ದರಿಂದ, ಮಂಡಳಿಯು ಕಾರ್ಯಾಚರಣೆ ಸಮೃದ್ಧಿಯನ್ನು ಜುಲೈ 2009ರಿಂದ ನೀಡಿಕೊಂಡಿರುತ್ತಾರೆ. ಮಂಡಳಿಯು ಸಮೃದ್ಧಿಯನ್ನು ನಿರಾಕರಿಸಿದರೂ, ವಧಾಗೃಹವು ಪರಿಸರವನ್ನು ಕಲುಷಿತಗೊಳಿಸುತ್ತ ಕಾರ್ಯಾಚರಣೆಯನ್ನು ಮುಂದುವರೆಸಿರುತ್ತಾರೆ.

⁴⁸ ಕೋಳಿ, ಕುರಿ ಮತ್ತು ಮೇಕೆ.

ಮಂಡಳಿಯು ಉಲ್ಲಂಘನೆಗಳನ್ನು ಪಟ್ಟಿಮಾಡಿ ಸೂಚನಾ ಪತ್ರಗಳನ್ನು ನಿಯತಕಾಲೀಕವಾಗಿ ನೀಡಿತ್ತು. ಮುಷ್ಟುವ ಆದೇಶ ನೀಡಲು ಜಲ ಅಧಿನಿಯಮದ ಸೆಕ್ಕನ್ 33 ಎ ಮಂಡಳಿಗೆ ಅಧಿಕಾರ ನೀಡಿದರೂ, ಅದರ ಶಾಸನಬಂಧ ಕರ್ತವ್ಯಗಳನ್ನು ಜಾರಿಮಾಡುವಲ್ಲಿ ಸೌಮ್ಯತೆಯನ್ನು ಸೂಚಿಸುವಂತೆ, ಇದನ್ನು ಜಲಾಯಿಸಲಿಲ್ಲ.

ಲೆಕ್ಕಪರಿಶೋಧನೆಯು ಇನ್ನೂ ತಿಳಿಯಪಡಿಸಿದ್ದೇನೆಂದರೆ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಧಾಗೃಹಗಳ ಪಟ್ಟಿಯನ್ನು ಮಂಡಳಿಯು ಹೊಂದಿರಲಿಲ್ಲ; ಇದು ಸಹ ಈ ಸಂಬಂಧದಲ್ಲಿ ಅನುಷ್ಠಾನದಲ್ಲಿನ ರಾಜಿಗೆ ಕಾರಣವಾಗಿರಬಹುದು.

3.3.9 ವಾಯು ಮಾಲಿನ್ಯ

ವಾಯು ಮಲಿನಕಾರಕಗಳಿಂದು ಸಾಮಾನ್ಯವಾಗಿ ಗುರುತಿಸಲಾಗುವ ವಸ್ತುಗಳಲ್ಲಿ, ತೇಲುವ ಕಣಗಳು, ಉಸಿರಾಡಲು ಯೋಗ್ಯವಾದ ತೇಲುವ ಕಣಗಳು, ಸಲ್ಪಾ ಡೈಆಸ್ಕ್ರೋ, ನೈಟ್ರಿಕ್ ಆಸ್ಕ್ರೋ, ಕಾಬನ್ ಮಾನಾಸ್ಕ್ರೋ ಮತ್ತು ಡೈಆಸ್ಕ್ರೋ, ಮೀಂಧೇನ್ ಹಾಗೂ ಓಂಜೋನ್‌ಅನ್ನು ಬರಿದುಮಾಡುವ ವಸ್ತುಗಳಾದ ಕ್ಲೋರೋಫ್ಲೋರೋಕಾರ್ಬನ್‌ನ್ನು, ಸೇರಿವೆ. ಅಸ್ತಮಾ, ಬ್ಯಾಂಕ್ ಟೈಟ್‌ಸ್ ಮತ್ತು ಎಂಫಿಸೆಮ್ ಸೇರಿದಂತೆ ಉಸಿರಾಡದ ಕಾಯಿಲೆಯ ವ್ಯಾಟ್‌ಫಿಯಲ್ಲಿ ಮತ್ತು ಉಸಿರಾಡದ ಅಂಗಗಳ ಸಂಭಾವ್ಯ ಕ್ಷಾನ್‌ರೊನಲ್ಲಿ ಏರಿಕೆಗೆ ವಾಯು ಮಾಲಿನ್ಯದ ಹೆಚ್ಚಿಳವನ್ನು ಅಧ್ಯಾರೋಣಿಸಬಹುದು. ರಾಜ್ಯದಲ್ಲಿ ವಾಯು ಮಾಲಿನ್ಯದ ತಡೆ ಮತ್ತು ನಿಯಂತ್ರಣಕ್ಕೆ ಸಮಗ್ರ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಮತ್ತು ಇದಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವುದರ ಮೂಲಕ ವಾಯು ಅಧಿನಿಯಮದ ವಿಧಿಗಳ ಅನುಷ್ಠಾನಕ್ಕೆ ಮಂಡಳಿಯು ನಿಯುತ್ತ ಪ್ರಾಧಿಕಾರವಾಗಿದೆ.

ಆದಗ್ಗೆ ಮಂಡಳಿಯು, ನವೆಂಬರ್ 2017ರಲ್ಲಿದ್ದಂತೆ, ರಾಜ್ಯದಲ್ಲಿನ ವಿಶೇಷವಾಗಿ ಬೆಂಗಳೂರು ಮಹಾನಗರ ವಲಯದಲ್ಲಿನ ವಾಯು ಗುಣಮಟ್ಟದ ಸುಧಾರಣೆಗಾಗಿ ಯಾವುದೇ ಸಮಗ್ರ ಯೋಜನೆಯನ್ನು ತಯಾರಿಸಿರಲಿಲ್ಲ.

3.3.9.1 ರಾಷ್ಟ್ರೀಯ ಪರಿವೇಷ್ಟಕ ವಾಯು ಗುಣಮಟ್ಟಕ್ಕಿಂತ ಕೆಳಗಿರುವ ವಾಯು ಗುಣಮಟ್ಟ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ರಾಷ್ಟ್ರೀಯ ಪರಿವೇಷ್ಟಕ ವಾಯು ಗುಣಮಟ್ಟವನ್ನು⁴⁹ ಅನುಸರಿಸುವಂತೆ, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕಡ್ಡಾಯಮಾಡಿದೆ (ನವೆಂಬರ್ 2009). ಉಸಿರಾಡಲು ಯೋಗ್ಯವಾದ ತೇಲುವ ಕಣಗಳ ಮಟ್ಟವು ವಾಯು ಮಾಲಿನ್ಯದ ಸೂಚಕವಾಗಿದೆ. ಮಂಡಳಿಯು ಕನಾರಟಕದ 19 ಜಿಲ್ಲೆಯಲ್ಲಿನ 34 ಸ್ಥಳಗಳಲ್ಲಿ (ಬೆಂಗಳೂರು ಮಹಾನಗರ ವಲಯದಲ್ಲಿ ಎರಡು ನಿರಂತರ ಪರಿವೇಷ್ಟಕ ವಾಯು ಗುಣಮಟ್ಟ ಮಾಪನಾ ಕೇಂದ್ರಗಳು ಸೇರಿದಂತೆ) ವಾಯು ಗುಣಮಟ್ಟ ಮಾಪನಗಳನ್ನು ಸಾಫಿಸಿದೆ.

ಈ ಕೆಳಗಿನ ಸ್ಥಳಗಳಲ್ಲಿ, ಉಸಿರಾಡಲು ಯೋಗ್ಯವಾದ ತೇಲುವ ಕಣಗಳ ವಾರ್ಷಿಕ ಸರಾಸರಿ ಮೌಲ್ಯವು, 2013–16ರ ಅವಧಿಯಲ್ಲಿ, ರಾಷ್ಟ್ರೀಯ ಪರಿವೇಷ್ಟಕ ವಾಯು ಗುಣಮಟ್ಟವನ್ನು ($60 \text{ } \mu\text{g}/\text{m}^3$) ಮೂರು ಪಟ್ಟನಿಂದ ಮೀರಿತ್ತು; ಇದನ್ನು ಕೊಣಕ್ಕೆ 3.6ರಲ್ಲಿ ತೋರಿಸಲಾಗಿದೆ:

⁴⁹ ವಾಯು ಅಧಿನಿಯಮವು ಎರಡು ವಿಧದ ರಾಷ್ಟ್ರೀಯ ಪರಿವೇಷ್ಟಕ ವಾಯು ಗುಣಮಟ್ಟವನ್ನು ಗುರುತಿಸುತ್ತದೆ. ಪ್ರಾಧಿಕೀಕ ಗುಣಮಟ್ಟವು, ಅಸ್ತಮ ಏಡಿತರು, ಮಕ್ಕಳ ಮತ್ತು ಹಿರಿಯರಂತಹ ‘ಸೂಕ್ಷ್ಮ’ ಜನರ ಅರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. ದ್ವಿತೀಯ ಗುಣಮಟ್ಟವು ಗೋಚರತೆಯ ಕಡಿಮೆಯಾಗುವಿಕೆ ಮತ್ತು ಪ್ರಾಣಿ, ಬೆಳೆ, ಗಿಡಮರ ಮತ್ತು ಕಟ್ಟಡಗಳಿಗೆ ಹಾನಿಯ ವಿರುದ್ಧ ರಕ್ಷಣೆ ಸೇರಿದಂತೆ ಸಾರ್ವಜನಿಕ ಕಲ್ಯಾಣ ವ್ಯವಸ್ಥೆಯನ್ನು ಒದಗಿಸುತ್ತದೆ.

ಕೋಷ್ಟಕ 3.6: ಉಸಿರಾಡಲು ಯೋಗ್ಯವಾದ ತೇಲುವ ಕೊಗಳ ವಾರ್ಷಿಕ ಸರಾಸರಿ ಮೌಲ್ಯ

ಕ್ರಮ ಸಂಖ್ಯೆ	ಸ್ಥಳ	2013–14	2014–15	2015–16
1	ಕನಾರಟಕ ಗೃಹಮಂಡಳಿ ಕ್ರೊಗಾರಿಕಾ ಪ್ರದೇಶ, ಯಲಹಂಕ, ಬೆಂಗಳೂರು	128	121	109
2	ಆಮ್ರೋ ಬ್ಯಾಟರೀಸ್, ಮೈಸೂರು ರಸ್ತೆ ಬೆಂಗಳೂರು	170	209	119
3	ಕೇಂದ್ರ ರೇಷ್ಟ್ ಮಂಡಳಿ, ಬೆಂಗಳೂರು	175	189	165
4	ಮೋತಿ ಟಾಕೀಸ್, ದಾವಣಗೆರೆ	147	167	216

(ಆರಾರೆ: ಮಂಡಳಿಯ ವಾರ್ಷಿಕ ವರದಿಗಳು)

ತುಮಕೂರು, ಹುಬ್ಬಳಿ, ಕಲಬುರಗಿ ಮತ್ತು ರಾಯಚೂರುಗಳಲ್ಲಿಯೂ ಸಹ ಪರಿವೇಷ್ಟಕ ವಾಯು ಗುಣಮಟ್ಟವು ಸೂಚಿತ ಸುರಕ್ಷಿತ ಮಟ್ಟಕ್ಕಿಂತ ಮೇಲಿದ್ದಿತು ($60 \text{ } \mu\text{g}/\text{m}^3$).

ಮಂಡಳಿಯು, ವಾಯು ಮಾಲಿನ್ಯದ ತಡೆ, ನಿಯಂತ್ರಣ ಅಥವ ಉಪಶಮನಕ್ಕಾಗಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವುದನ್ನು ವಾಯು ಅಧಿನಿಯಮವು ಕಡ್ಡಾಯಗೊಳಿಸುತ್ತದೆ. ಲೇಕ್ಸಿಪರಿಶೋಧನೆಯಲ್ಲಿ ಕಂಡುಬಂದದ್ದೇನೆಂದರೆ, ಇತರ ಜಿಲ್ಲೆಗಳಲ್ಲಿ ಸಹ ವಾಯು ಗುಣಮಟ್ಟದಲ್ಲಿ ಸ್ಥಿರ ಕ್ಷೀಳಿಸುವಿಕೆಯನ್ನು ಗಮನಿಸಿದರೂ, ಮಾಲಿನ್ಯ ನಿಯಂತ್ರಣದ ಬಗ್ಗೆ ಸಲಹೆಯು ಬೆಂಗಳೂರು ಮಹಾನಗರ ವಲಯಕ್ಕೆ ಸೀಮಿತವಾಗಿತ್ತು.

3.3.10 ಅತಿಹೆಚ್ಚು ಮಲಿನಕಾರಕ ಕ್ರೊಗಾರಿಕಾ ಘಟಕಗಳ ವಿರುದ್ಧ ಸಾಕಷ್ಟಿಲ್ದದ ಕ್ರಮ

ಪರಿಸರ ಮತ್ತು ಅರಣ್ಯ ಮಂತ್ರಾಲಯವು ಅತಿಹೆಚ್ಚು ಮಲಿನಕಾರಕವೆಂದು ಪ್ರವರ್ಗವಾದ, ಪರಿಸರಾತ್ಮಕ ಮಲಿನಕಾರಿಗಳನ್ನು ಪರಿವೇಷ್ಟ ವಾಯು ಮತ್ತು ನೀರಿಗೆ ಪ್ರತ್ಯಕ್ಷಬಾಗಿ ಅಥವ ಅಪ್ರತ್ಯಕ್ಷಬಾಗಿ ವಿಸರ್ವಿಸುತ್ತಿದ್ದು, 17 ಬಗೆಯ ಕ್ರೊಗಾರಿಕೆಗಳನ್ನು ಗುರುತಿಸಿತ್ತು (ಜನವರಿ 1991). ಅದರಂತೆ, ಮಂಡಳಿಯು ಈ ಪ್ರವರ್ಗದಲ್ಲಿ 243 ಕ್ರೊಗಾರಿಕಾ ಘಟಕಗಳನ್ನು ಗುರುತಿಸಿತು (ಮಾರ್ಚ್ 2016), ಇವುಗಳಲ್ಲಿ ಒಂದನ್ನು ಮಂಡಳಿಯು ಮುಚ್ಚಿಸಿತು (ನವೆಂಬರ್ 2016) ಮತ್ತು ಉಳಿದ 242 ಕ್ರೊಗಾರಿಕಾ ಘಟಕಗಳು ಕಾರ್ಯನಿರ್ತವಾಗಿದ್ದವು. ಇವುಗಳಲ್ಲಿ, 33 ಕ್ರೊಗಾರಿಕಾ ಘಟಕಗಳು ಯಾವುದೇ ಮಾಲಿನ್ಯ ನಿಯಂತ್ರಣ ಸೂತ್ರಗಳನ್ನು ಅನುಸರಿಸುತ್ತಿರಲ್ಲ. ಆದಾಗ್ಯಾ, ಜಲ ಅಧಿನಿಯಮದ ಸೆಕ್ಕನ್ 33ವು ಮತ್ತು ವಾಯು ಅಧಿನಿಯಮದ ಸೆಕ್ಕನ್ 31ನಲ್ಲಿ ಹೇಳಿದ್ದಂತೆ ಕ್ರಮವನ್ನು⁵⁰ ಮಂಡಳಿಯು ತೆಗೆದುಕೊಳ್ಳಲಿಲ್ಲ. ಜಾರಿಗೊಳಿಸಿದ್ದುದಕ್ಕೆ ಕಾರಣಗಳು ದಾಖಲೆಯಲ್ಲಿ ಲಭ್ಯವಿರಲಿಲ್ಲ.

ಮುಂದುವರೆದು, 143 ಕ್ರೊಗಾರಿಕಾ ಘಟಕಗಳ ಸಂಬಂಧದಲ್ಲಿ, ಅವುಗಳಿಂದ ಉತ್ಪತ್ತಿಯಾದ ತ್ರಾಂಜ್ಞ ಮತ್ತು ಪ್ರದೂಷಣೆಯ ಪರೀಕ್ಷೆಗೆ ಶಾಕ್ಷಾತ್ಕಾರ ಮಾಪನ ವ್ಯವಸ್ಥೆಯನ್ನು ಸ್ಥಾಪಿಸಲು ಮತ್ತು ಕಾರ್ಯೋನ್ಯಾಸಿನಿಗೊಳಿಸಲು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿರ್ದೇಶಿಸಿತು (ಫೆಬ್ರವರಿ 2014). ಹಾಗೆ ಗುರುತಿಸಲಾದ 143 ಕ್ರೊಗಾರಿಕಾ ಘಟಕಗಳ ಪ್ರಕ್ರಿಯೆ, ಸಕ್ಕರೆ, ಸಕ್ಕರೆ ಮತ್ತು ಉಪ-ಉತ್ಪತ್ತಿ, ಶಾರ್ಮೋಽನ್ನು ವಿದ್ಯುತ್, ಡೈಷರ್ ಮತ್ತು ಡೈಷರ್‌ಎಂ ವಸ್ತುಗಳು ಹಾಗೂ ಡಿಸ್ಟಿಲರಿ ಸಂಸ್ಕರಣೆಯಲ್ಲಿ ತೊಡಗಿದ್ದ 14 ಕ್ರೊಗಾರಿಕಾ ಘಟಕಗಳು ಶಾಕ್ಷಾತ್ಕಾರ ಮಾಪನ ವ್ಯವಸ್ಥೆಯನ್ನು, ಆಗ್ನೋ 2017ರಲ್ಲಿದ್ದಂತೆ, ಸ್ಥಾಪಿಸಿರಲಿಲ್ಲ. ಮಂಡಳಿಯು ಈ ಕ್ರೊಗಾರಿಕಾ ಘಟಕಗಳ ವಿರುದ್ಧ ಯಾವುದೇ ಕ್ರಮ⁵¹ ತೆಗೆದುಕೊಳ್ಳಿದ್ದುದು, ಈ ಘಟಕಗಳ ಪ್ರದೂಷಣಾಗಳು ಮೇಲ್ಮೈಕಾರಣಕ್ಕಾಗಿದಿರುವಲ್ಲಿ ಪರಿಣಮಿಸಿತು.

⁵⁰ (ಅ) ಯಾವುದೇ ಕ್ರೊಗಾರಿಕೆ, ಕ್ರೀಯೆ ಅಥವ ಪ್ರಕ್ರಿಯೆಯ ಮುಷ್ಟುವಿಕೆ, ನಿರ್ಜ್ಞ ಅಥವ ನಿಯಂತ್ರಣ; ಅಥವ
(ಆ) ವಿದ್ಯುತ್, ನೀರು ಅಥವ ಯಾವುದೇ ಇತರ ಸೇವೆಯ ಸರಬರಾಜಿನ ನಿಲಗಡೆ ಅಥವ ನಿಯಂತ್ರಣ.

⁵¹ ಜಲ ಅಧಿನಿಯಮದ ಸೆಕ್ಕನ್ 33ವು ಮತ್ತು ವಾಯು ಅಧಿನಿಯಮದ ಸೆಕ್ಕನ್ 31ವು ಅಡಿಯಲ್ಲಿ.

3.3.11 ಜೈವಿಕ-ವೈದ್ಯಕೀಯ ತ್ರಾಜ್ಯದ ನಿರ್ವಹಣೆ

ಜೈವಿಕ-ವೈದ್ಯಕೀಯ ತ್ರಾಜ್ಯವು ಆಸ್ತ್ರೋಗಳಿಂದ ಮತ್ತು ಇತರ ಆರೋಗ್ಯ ಸುರಕ್ಷೆ ಸಂಸ್ಥೆಗಳಿಂದ ಉತ್ಪತ್ತಿಯಾಗುವ ತ್ರಾಜ್ಯವಾಗಿದ್ದು, ಶಿರಸ್ಕರಿಸಿದ ಬೈಷಧಿಗಳು, ಮೊನಚ ತ್ರಾಜ್ಯ, ಸೂಕ್ಷ್ಮಜೈವಿಕ ಮತ್ತು ಜೈವಿಕ ತ್ರಾಜ್ಯ, ಮಾನವ/ಪ್ರಾಣಿಗಳ ದೇಹ ತ್ರಾಜ್ಯ, ಮುಂತಾದವು ಸೇರಿವೆ. ಆರೋಗ್ಯ ಸುರಕ್ಷೆ ಸಂಸ್ಥೆಗಳು ಮೂರು ವಿಧದ ತ್ರಾಜ್ಯಗಳನ್ನು ಅಂದರೆ ಸ್ಥಳೀಯ ಘನತ್ರಾಜ್ಯ, ಸಾಂಕ್ರಾಮಿಕ ತ್ರಾಜ್ಯ ಮತ್ತು ದ್ರವತ್ರಾಜ್ಯಗಳನ್ನು ಉತ್ಪಾದಿಸುತ್ತವೆ.

ಆರೋಗ್ಯ ಸುರಕ್ಷೆ ಸಂಸ್ಥೆಗಳಲ್ಲಿ ಉತ್ಪತ್ತಿಯಾದ ತ್ರಾಜ್ಯದ ಅಷ್ಟವ್ಯಾಪ್ತಿ ವಿಸರ್ಜನೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ಭಾರತ ಸರ್ಕಾರವು, ಜೈವಿಕ-ವೈದ್ಯಕೀಯ ತ್ರಾಜ್ಯ (ವ್ಯವಸ್ಥಾಪನೆ ಮತ್ತು ನಿರ್ವಹಣೆ) ನಿಯಮಗಳು, 1998ನ್ನು ಅಧಿಕ್ರಮಿಸಿ, ಪರಿಸರ (ರಕ್ಷಣೆ) ಅಧಿನಿಯಮ, 1986ರ ಅಡಿಯಲ್ಲಿ ಜೈವಿಕ-ವೈದ್ಯಕೀಯ ತ್ರಾಜ್ಯ ನಿರ್ವಹಣೆ ನಿಯಮಗಳು, 2016ನ್ನು ಅಧಿನಿಯಮಗೊಳಿಸಿತು (ಮಾರ್ಚ್ 2016). ಅಧಿನಿಯಮದ ವಿಧಿಗಳ ಪ್ರಕಾರ, ಮಾನವ ಆರೋಗ್ಯ ಮತ್ತು ಪರಿಸರಕ್ಕೆ ಯಾವುದೇ ಪ್ರತಿಕೂಲ ಪರಿಣಾಮವಾಗದಂತೆ ಜೈವಿಕ-ವೈದ್ಯಕೀಯ ತ್ರಾಜ್ಯದ ನಿರ್ವಹಣೆ ಮಾಡುವುದು, ಅಂತಹ ತ್ರಾಜ್ಯವನ್ನು ಉತ್ಪಾದಿಸುವ ಪ್ರತಿಯೊಂದು ಆರೋಗ್ಯ ಸುರಕ್ಷೆ ಸಂಸ್ಥೆಯ ಕರ್ತವ್ಯವಾಗಿರುತ್ತದೆ. ಸಾಂಕ್ರಾಮಿಕ ತ್ರಾಜ್ಯಗಳು ಜೈವಿಕ-ವೈದ್ಯಕೀಯ ತ್ರಾಜ್ಯ ನಿಯಮಗಳಲ್ಲಿ ಹೇಳಿರುವ ಸೂತ್ರಗಳ ಪ್ರಕಾರ ಸಂಗ್ರಹಣೆಯಾಗುವ, ಸಾಗಾಣಿಕೆಯಾಗುವ, ಸಂಸ್ಕರಿತವಾಗುವ ಮತ್ತು ವಿಸರ್ಜನೆಯಾಗುವ ಅಗತ್ಯವಿದೆ. ಈ ನಿಯಮಗಳ ವಿಧಿಗಳ ಜಾರಿಗೆ ಮತ್ತು ಜೈವಿಕ-ವೈದ್ಯಕೀಯ ತ್ರಾಜ್ಯದ ಉತ್ಪತ್ತಿ, ಸಂಗ್ರಹಣೆ, ಸ್ವೀಕಾರ, ತೇವರಣೆ, ಸಾಗಾಣಿಕೆ, ಸಂಸ್ಕರಣೆ, ವಿಸರ್ಜನೆ ಮತ್ತು/ಅಥವ ಯಾವುದೇ ರೀತಿಯ ವ್ಯವಸ್ಥಾಪನೆಗೆ ಮಂಡಳಿಯು ನಿಯುತ್ತ ಪ್ರಾಧಿಕಾರವಾಗಿದೆ.

ಜೈವಿಕ-ವೈದ್ಯಕೀಯ ನಿಯಮಗಳ 7(3)ನೇ ನಿಯಮದ ಪ್ರಕಾರ, ಸಾಮಾನ್ಯ ಜೈವಿಕ-ವೈದ್ಯಕೀಯ ತ್ರಾಜ್ಯ ಸಂಸ್ಕರಣಾ ಸೌಲಭ್ಯವು 75 ಕ್ರಿಮೀ ದೂರದ ಒಳಗೆ ಲಭ್ಯವಿದ್ದರೆ, ಯಾವುದೇ ಅನುಭೋಗದಾರನು ಸ್ಥಳದಲ್ಲಿ ಸಂಸ್ಕರಣೆ ಮತ್ತು ವಿಸರ್ಜನೆಯ ಸೌಲಭ್ಯವನ್ನು ಸಾಧಿಸಕೊಡು. ದೂರವು 75 ಕ್ರಿಮೀ ಮೀರಿದ್ದರೆ, ಅನುಭೋಗದಾರನು ಅಗತ್ಯವಿರುವ ಜೈವಿಕ-ವೈದ್ಯಕೀಯ ತ್ರಾಜ್ಯ ಸಂಸ್ಕರಣಾ ಉಪಕರಣವನ್ನು ಸ್ಥಾಪಿಸಬೇಕು. ಆಳದಲ್ಲಿ ಹೊಳುವಿಕೆಯಿಂದ ವಿಸರ್ಜನೆಗೆ, ಸಾಮಾನ್ಯ ಜೈವಿಕ-ವೈದ್ಯಕೀಯ ತ್ರಾಜ್ಯ ಸಂಸ್ಕರಣಾ ಸೌಲಭ್ಯವು ಲಭ್ಯವಿರದ ಗ್ರಾಮಾಂತರ ಅಥವ ದೂರಪ್ರದೇಶಗಳಲ್ಲಿ ಮಾತ್ರ ಅನುಮತಿಯಿದೆ.

ಮಂಡಳಿಯ ವಾರ್ಷಿಕ ವರದಿ 2016ರ ಪ್ರಕಾರ, ರಾಜ್ಯದಲ್ಲಿ 26,724 ಆರೋಗ್ಯ ಸುರಕ್ಷೆ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಅವಽಗಳಲ್ಲಿ 23,251 ಆರೋಗ್ಯ ಸುರಕ್ಷೆ ಸಂಸ್ಥೆಗಳು ಸಾಮಾನ್ಯ ಜೈವಿಕ-ವೈದ್ಯಕೀಯ ತ್ರಾಜ್ಯ ಸಂಸ್ಕರಣಾ ಸೌಲಭ್ಯ ಸ್ಥಳದಲ್ಲಿ ಸಂಸ್ಕರಣೆ ಅಥವ ಹೊಳುವಿಕೆಯಿಂದ ವ್ಯಾಪಿಸಲ್ಪಟ್ಟಿದ್ದವು. ಉಳಿದ 3,473 (ಶೇಕಡ 13) ಆರೋಗ್ಯ ಸುರಕ್ಷೆ ಸಂಸ್ಥೆಗಳ ಜೈವಿಕ-ವೈದ್ಯಕೀಯ ತ್ರಾಜ್ಯದ ಸಂಸ್ಕರಣೆ ಮತ್ತು ವಿಸರ್ಜನೆಯ ವಿಧಾನದ ವಿವರಗಳನ್ನು ಮಂಡಳಿಯು ಹೊಂದಿರಲಿಲ್ಲ. ಆದ್ದರಿಂದ, ಉತ್ಪತ್ತಿಯಾದ ಜೈವಿಕ-ವೈದ್ಯಕೀಯ ತ್ರಾಜ್ಯದ ಒಂದು ಗಮನಾರ್ಹ ಭಾಗದ ಅವೇಜಾನ್‌ನಿಕ ಮಾದರಿಯ ವಿಸರ್ಜನೆಯನ್ನು ತಳ್ಳಿ ಹಾಕಲಾಕುವಂತಿಲ್ಲ.

ಬೆಂಗಳೂರು ಮೂರ್ಚ ಮತ್ತು ಬೆಂಗಳೂರು ಉತ್ತರ ವಲಯದ ಪರೀಕ್ಷಾ-ತನಿಖೆಯಾದ ಏಳು ವಲಯ ಕಚೇರಿಗಳ⁵² ದಾಖಿಲೆಗಳ ಪರಿಶೀಲನೆಯು ತಿಳಿಯಪಡಿಸಿದ್ದೇನೆಂದರೆ ಮಂಡಳಿಯು ಸಾಮಾನ್ಯ ಜೈವಿಕ-ವೈದ್ಯಕೀಯ ತ್ರಾಜ್ಯ ಸಂಸ್ಕರಣಾ ಸೌಲಭ್ಯವನ್ನು ಗೊತ್ತಪಡಿಸಿದ್ದರೂ, 899 ಆರೋಗ್ಯ ಸುರಕ್ಷೆ

⁵² ಮಹಾದೇವಪುರ, ಹೊಸಕೋಟಿ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಯಲಹಂಕ ಮತ್ತು ನೆಲಮಂಗಲ.

ಸಂಸ್ಥೆಗಳು (2,644 ಆರೋಗ್ಯ ಸುರಕ್ಷೆ ಸಂಸ್ಥೆಗಳ ಪ್ರಕ್ರಿಯೆ) ಸೌಲಭ್ಯವನ್ನು ಒಳಗೊಂಡಿರಲಿಲ್ಲ ಮತ್ತು ಈ ಆರೋಗ್ಯ ಸುರಕ್ಷೆ ಸಂಸ್ಥೆಗಳಿಂದ ಅವೈಜ್ಞಾನಿಕ ಮಾದರಿಯ ವಿಸರ್ಜನೆಯನ್ನು ತೆಗ್ಗಿ ಹಾಕುವಂತಿಲ್ಲ.

ಮುಂದುವರೆದು, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗ ಸೂತ್ರಗಳು ಹೇಳುವುದೇನೆಂದರೆ, ಒಂದು ಸಾಮಾನ್ಯ ಜೈವಿಕ-ವೈದ್ಯಕೀಯ ತ್ರ್ಯಾಂಕ ಸಂಸ್ಕರಣಾ ಸೌಲಭ್ಯವು ಗರಿಷ್ಟ 10,000 ಹಾಸಿಗೆಗಳಿಗೆ ಸೌಲಭ್ಯ ಒದಗಿಸುತ್ತದೆ ಎನ್ನುವುದನ್ನು ಮಂಡಳಿಯು ಖಚಿತಪಡಿಸಿಕೊಳ್ಳಬೇಕು. ಈ ಕೆಳಗಿನ ನಾಲ್ಕು ಜಿಲ್ಲೆಗಳಲ್ಲಿ, ಪ್ರತಿ ಸಾಮಾನ್ಯ ಜೈವಿಕ-ವೈದ್ಯಕೀಯ ತ್ರ್ಯಾಂಕ ಸಂಸ್ಕರಣಾ ಸೌಲಭ್ಯದ ನಿರ್ವಾಹಕನು ಅಂಗೀಕಾರಾರ್ಹ ಮಿತಿಗಿಂತ ಹೆಚ್ಚಿನ ಹಾಸಿಗೆಗಳಿಗೆ ಸೌಲಭ್ಯ ಒದಗಿಸುತ್ತಿದ್ದುದನ್ನು ಕೋಷ್ಟಕ 3.7ರಲ್ಲಿ ಜಿತ್ತಿಸಲಾಗಿದೆ:

ಕೋಷ್ಟಕ 3.7: ಸಾಮಾನ್ಯ ಜೈವಿಕ-ವೈದ್ಯಕೀಯ ತ್ರ್ಯಾಂಕ ಸಂಸ್ಕರಣಾ ಸೌಲಭ್ಯವು ಅಂಗೀಕಾರಾರ್ಹ ಮಿತಿಗಿಂತ ಹೆಚ್ಚಿನ ಹಾಸಿಗೆಗಳಿಗೆ ಸೌಲಭ್ಯ ಒದಗಿಸುತ್ತಿರುವುದನ್ನು ಹೋರಿಸುವ ವಿವರಣಾ ಪಟ್ಟಿ

ಕ್ರಮ ಸಂಖ್ಯೆ	ಜಿಲ್ಲೆ	ಸಾಮಾನ್ಯ ಜೈವಿಕ-ವೈದ್ಯಕೀಯ ತ್ರ್ಯಾಂಕ ಸಂಸ್ಕರಣಾ ಸೌಲಭ್ಯದ ನಿರ್ವಾಹಕನಿಂದ ಸೌಲಭ್ಯ ಒದಗಿಸುತ್ತಿದ್ದ ಹಾಸಿಗೆಗಳ ಸಂಖ್ಯೆ
1.	ಬೆಂಗಳೂರು ಗ್ರಾಮಾಂತರೆ	19,826
2.	ರಾಮನಗರ	14,839
3.	ಬೆಂಗಳೂರು ನಗರ	16,170
4.	ಮಂಗಳೂರು	12,710

(ಆಧಾರ: ಮಂಡಳಿ ಸಲ್ಲಿಸಿದ ಮಾಹಿತಿ)

ಜೈವಿಕ-ವೈದ್ಯಕೀಯ ತ್ರ್ಯಾಂಕದ ವೈಜ್ಞಾನಿಕ ಮತ್ತು ಸೂಕ್ತ ವಿಸರ್ಜನೆಯ ಉದ್ದೇಶದೊಂದಿಗೆ ಮಿತಿಯನ್ನು ನಿಶ್ಚಯಿಸಲಾಗಿತ್ತು ಮತ್ತು ಅಂಗೀಕಾರಾರ್ಹ ಮಿತಿಗಿಂತ ಅಧಿಕದಲ್ಲಿ ನಿರ್ವಾಹಿಸಲು ನಿರ್ವಾಹಕನಿಗೆ ಅನುಮತಿ ನೀಡಿದ್ದ ನಿಯಮಬಾಹಿರವಾಗಿದ್ದಿದ್ದು ಮಾತ್ರವಲ್ಲದೇ ಸಂಸ್ಕರಣೆ ಮತ್ತು ವಿಸರ್ಜನೆಯ ಕಾರ್ಯ ಸಾಧ್ಯತೆಯನ್ನು ಅನುಮಾನಿಸುವಂತೆ ಮಾಡುತ್ತದೆ.

ಪರೀಕ್ಷೆ-ತನಿಖೆಯಾದ ಬೆಳಗಾವಿ ಮತ್ತು ಮಂಗಳೂರಿನ ವಲಯ ಕಚೇರಿಗಳ ಮುಂದುವರೆದ ಲೇಕ್ಕಪರಿಶೋಧನಾ ವಿಶೇಷಣೆಯು ತಿಳಿಯಪಡಿಸಿದ್ದೇನೆಂದರೆ, ಈ ಜಿಲ್ಲೆಗಳ ಆರೋಗ್ಯ ಸುರಕ್ಷೆ ಸಂಸ್ಥೆಗಳಿಂದ ಉತ್ಪತ್ತಿಯಾಗುತ್ತಿದ್ದ ಜೈವಿಕ-ವೈದ್ಯಕೀಯ ತ್ರ್ಯಾಂಕದ ವಿಸರ್ಜನೆಯ ಅಗತ್ಯತೆಗೆ ತಕ್ಷಣ ಸೇವೆ ಒದಗಿಸಲು, ಗೊತ್ತಪಡಿಸಿದ್ದ ಸಂಸ್ಥೆಯು ಸಾಕಷ್ಟು ಸಾಮಧ್ಯ ಹೊಂದಿರಲಿಲ್ಲ. ವಿವರಗಳನ್ನು ಅಂಕಣ 3.2ರಲ್ಲಿ ನೀಡಲಾಗಿದೆ.

ಸದಸ್ಯ ಕಾರ್ಯದರ್ಶಿಗಳು ಲೇಕ್ಕಪರಿಶೋಧನೆಯ ಅಭಿಪ್ರಾಯವನ್ನು ನಿರ್ಗಮನ ಸಭೆಯಲ್ಲಿ ಒಫ್ಫಿದರು (ಆಗಸ್ಟ್ 2017) ಮತ್ತು ಜೈವಿಕ-ವೈದ್ಯಕೀಯ ತ್ರ್ಯಾಂಕದ ಅವೈಜ್ಞಾನಿಕ ವಿಸರ್ಜನೆಯು ಗಂಭೀರ ಕಾಳಜಿಯ ವಿಷಯವಾಗಿದ್ದು ಇದನ್ನು ಆದ್ಯತೆಯ ಮೇಲೆ ಪರಿಶೀಲಿಸಲಾಗುವುದು ಎಂದು ಹೇಳಿದರು.

ಅಂಕಣ 3.2

ಸಾಮಾನ್ಯ ಜೈವಿಕ-ವೈದ್ಯಕೀಯ ತ್ರ್ಯಾಜ್ಯ ಸಂಸ್ಕರಣಾ ಸೌಲಭ್ಯದ ಕಾರ್ಯಾಚರಣೆ ಮತ್ತು ಕಾರ್ಯಾನಿವಾರಣೆಗೆ ಸಂಬಂಧಿಸಿದ ವಿಷಯಗಳು

ಸಾಮಾನ್ಯ ಜೈವಿಕ-ವೈದ್ಯಕೀಯ ತ್ರ್ಯಾಜ್ಯ ಸಂಸ್ಕರಣಾ ಸೌಲಭ್ಯದ ಅನುಮತಿಗೆ ಮಂಡಳಿಯ ಮಾದರಿಗಳು ಈ ರೀತಿಯಿಂದ:

ಪ್ರತಿದಿನ ಪ್ರತಿ ಹಾಸಿಗೆಗೆ ಉತ್ಪತ್ತಿಯಾಗುವ ಸರಾಸರಿ ಜೈವಿಕ-ವೈದ್ಯಕೀಯ ತ್ರ್ಯಾಜ್ಯ	600 ಗ್ರಾಂ
ಹಾಸಿಗೆಗಳ ಸ್ವಾಧೀನತೆಯ ದರ	ಶೇಕಡ 60
ಸಂಗ್ರಹಿಸಲಾದ ಜೈವಿಕ-ವೈದ್ಯಕೀಯ ತ್ರ್ಯಾಜ್ಯದ ಸಂಸ್ಕರಣೆಗೆ ನೀಡುವ ಅವಧಿ	48 ಗಂಟೆಗಳು
ದಹಿಸಬಹುದಾದ ತ್ರ್ಯಾಜ್ಯ	ಜೈವಿಕವೈದ್ಯಕೀಯ ತ್ರ್ಯಾಜ್ಯದ ಶೇಕಡ 60

- ❖ ಪ್ರತಿ ಗಂಟೆಗೆ 50 ಕಿಗ್ರಾಂ ದಹಿಸುವ ಸಾಮಧ್ಯದ ಮೆ. ಅಸೋಣಿಯೇಶನ್ ಆರ್ಥ ಮೆಡಿಕಲ್ ಎಸ್ಪಾಬ್ಲಿಶ್‌ಎಂಟ್, ಬೆಳಗಾವಿ (ಸಾಮಾನ್ಯ ಜೈವಿಕ-ವೈದ್ಯಕೀಯ ತ್ರ್ಯಾಜ್ಯ ಸಂಸ್ಕರಣಾ ಸೌಲಭ್ಯ) ಇವರು ಬೆಳಗಾವಿ ಜಿಲ್ಲೆಯಿಂದ ಒಟ್ಟು 4,291 ಹಾಸಿಗೆ ಸಾಮಧ್ಯದ 1,315 ಆರೋಗ್ಯ ಸುರಕ್ಷೆ ಸಂಸ್ಥೆಗಳಿಂದ ಉತ್ಪತ್ತಿಯಾದ ಜೈವಿಕ-ವೈದ್ಯಕೀಯ ತ್ರ್ಯಾಜ್ಯದ ವಿಸರ್ವಣನೆಗೆ ಸೌಲಭ್ಯ ಒದಗಿಸಿದ್ದರು.

ಒಂದು ಸರಾಸರಿಯಲ್ಲಿ, ಸಾಮಾನ್ಯ ಜೈವಿಕ-ವೈದ್ಯಕೀಯ ತ್ರ್ಯಾಜ್ಯ ಸಂಸ್ಕರಣಾ ಸೌಲಭ್ಯವು ಮೇಲಿನಂತೆ ಜೈವಿಕ-ವೈದ್ಯಕೀಯ ತ್ರ್ಯಾಜ್ಯವನ್ನು ಸಂಗ್ರಹಿಸಿದರೆ, ಒಟ್ಟು ಉತ್ಪತ್ತಿಯಾದ ಮತ್ತು ತಾತ್ಕಾರ್ಯವಾಗಿ ದಹಿಸಬಹುದಾದ ತ್ರ್ಯಾಜ್ಯವು ಪ್ರತಿದಿನಕ್ಕೆ 927 ಕಿಗ್ರಾಂಗೆ ಲೆಕ್ಕಾಚಾರವಾಗುವುದು (4,291 ಹಾಸಿಗೆ × ಶೇಕಡ 60 × ಪ್ರತಿದಿನ 600 ಗ್ರಾಂ × ಶೇಕಡ 60).

ವಲಯ ಕಚ್ಚೆರಿಯ ತನಿಖಾ ವರದಿಗಳ ಮುಂದುವರೆದ ಪರಿಶೀಲನೆಯು ತಿಳಿಪಡಿಸಿದ್ದೇನೆಂದರೆ ಸಂಗ್ರಹಿತವಾದ ಮತ್ತು ದಹಿಸಲಾಯಿತೆಂದು ಹೇಳಲಾದ ವಾಸ್ತವಿಕ ಜೈವಿಕ-ವೈದ್ಯಕೀಯ ತ್ರ್ಯಾಜ್ಯವು ಪ್ರತಿದಿನಕ್ಕೆ ಕೇವಲ 610 ಕಿಗ್ರಾಂ ಆಗಿತ್ತು, ಇದು ಮಂಡಳಿಯಿಂದ ನಿಗದಿಯಾಗಿದ್ದ ಮಾನದಂಡಕ್ಕಿಂತ ಕಡಿಮೆಯಿತ್ತು. ಅನೇಕ ತನಿಖಾ ವರದಿಗಳು ಸೂಚಿಸಿದ್ದೇನೆಂದರೆ ಸೌಲಭ್ಯವು ಹಲವಾರು ಸಮಯದಲ್ಲಿ ಕ್ರಿಯಾಶೀಲವಾಗಿರಲಿಲ್ಲ ಮತ್ತು ತ್ರ್ಯಾಜ್ಯವು 48 ಗಂಟೆಗಳನ್ನು ಮೇರಿ ಶೇಖರವಾಗಿಸಿತ್ತು. ಸಾಮಾನ್ಯ ಜೈವಿಕ-ವೈದ್ಯಕೀಯ ತ್ರ್ಯಾಜ್ಯ ಸಂಸ್ಕರಣಾ ಸೌಲಭ್ಯವು ಜೈವಿಕ-ವೈದ್ಯಕೀಯ ತ್ರ್ಯಾಜ್ಯದ ಸಂಸ್ಕರಣೆಗೆ ಹೇಳಿದ್ದ ಕಾಲಮಿತಿಗೆ ಮತ್ತು ಉತ್ಪಾಂಶಕ್ಕೆ ನಿಷ್ಪೇಯಾಗಿರಲಿಲ್ಲ ಎಂದು ಹೇಳಲಾಗಿತ್ತು.

ಉತ್ಪತ್ತಿಯಾಗುತ್ತಿದ್ದ ಅಷ್ಟು ಪ್ರಮಾಣದ ತ್ರ್ಯಾಜ್ಯದ ನಿವಾರಣೆಗೆ ಸಾಮಾನ್ಯ ಜೈವಿಕ-ವೈದ್ಯಕೀಯ ತ್ರ್ಯಾಜ್ಯ ಸಂಸ್ಕರಣಾ ಸೌಲಭ್ಯವು ಮೂಲಾವಾಗಿ ಸಚಾಗಿತ್ತೇನ್ನುವುದನ್ನು ಮಂಡಳಿಯು ಲಿಚಿತಪಡಿಸಿಕೊಳ್ಳಲಿಲ್ಲ ಎನ್ನುವುದನ್ನು ಇದು ಸೂಚಿಸಿತ್ತು. ಆರೋಗ್ಯ ಸುರಕ್ಷೆ ಸಂಸ್ಥೆಗಳಿಂದ ವಾಸ್ತವಿಕವಾಗಿ ಉತ್ಪತ್ತಿಯಾದ ತ್ರ್ಯಾಜ್ಯಕ್ಕೆ, ಒಯ್ಲಾಯಿತು ಮತ್ತು ಸಂಸ್ಕೃತಪ್ರಾಣಿತು ಎಂದು ಹೇಳಲಾದ ಪ್ರಮಾಣವು ಅನುಗುಣವಾಗಿತ್ತೇ ಎನ್ನುವುದನ್ನು ಸಹ ಅದು ನಿಷ್ಟಯಪಡಿಸಿಕೊಳ್ಳಲಿಲ್ಲ. ಇಂತಹ ಗಂಭೀರವಾದ ಮಾಡಿತಿಯ ಕೊರತೆಯಲ್ಲಿ ಜೈವಿಕ-ವೈದ್ಯಕೀಯ ತ್ರ್ಯಾಜ್ಯದ ಅವೇಜಾನಿಕ ವಿಸರ್ವಣನೆಯ ಸಂಭವವನ್ನು ತಳ್ಳಿ ಹಾಕಲಾಗುವುದಿಲ್ಲ.

- ❖ ಮಂಗಳೂರು ಜಿಲ್ಲೆಯಲ್ಲಿ 1,128 ಆರೋಗ್ಯ ಸುರಕ್ಷೆ ಸಂಸ್ಥೆಗಳಿಂದ ಮತ್ತು ಮೆ. ರಾಂಕಿ ಎನಜೆ ಅಂಡೆ ಎನ್‌ವೈ‌ರೆನ್‌ಸ್ ಮೆಂಟ್ ಲಿಮಿಟೆಡ್, ಮುಳ್ಳಿ, ಮಂಗಳೂರು ಇವರು ಲಿಕ್ವಿಡ್ ಸಾಮಾನ್ಯ ಜೈವಿಕ-ವೈದ್ಯಕೀಯ ತ್ರ್ಯಾಜ್ಯ ಸಂಸ್ಕರಣಾ ಸೌಲಭ್ಯ ಒದಗಿಸುವವರಾಗಿದ್ದರು. ಸೌಲಭ್ಯ ಒದಗಿಸುವವರು ಸಲ್ಲಿಸಿದ್ದ ಸಲ್ಲಿಕೆಗಳ ಪ್ರಕಾರ, ಕೇವಲ 576 ಆರೋಗ್ಯ ಸುರಕ್ಷೆ ಸಂಸ್ಥೆಗಳು ಸೌಲಭ್ಯವನ್ನು ಒಳಗೊಂಡಿದ್ದವು. 552 ಆರೋಗ್ಯ ಸುರಕ್ಷೆ ಸಂಸ್ಥೆಗಳ ವಿಸರ್ವಣಾ ವಿಧಾನವು ದಾಖಿಲೆಯಲ್ಲಿರಲಿಲ್ಲ ಮತ್ತು ಈ ಆರೋಗ್ಯ ಸುರಕ್ಷೆ ಕೇಂದ್ರಗಳ ಜೈವಿಕ-ವೈದ್ಯಕೀಯ ತ್ರ್ಯಾಜ್ಯದ ವಿಸರ್ವಣನೆಯ ವಿಧಾನವನ್ನು ಮಂಡಳಿಯು ತನಿಖೆ ಮಾಡಲಿಲ್ಲ. ಈ ಆರೋಗ್ಯ ಸುರಕ್ಷೆ ಸಂಸ್ಥೆಗಳು ಒಂದು ಹಾಸಿಗೆಯನ್ನು ಮಾತ್ರ ಹೊಂದಿದ್ದವು ಎಂದು ಒಂದು ಮಾತ್ರ ಉಂಟಾಗಿರುತ್ತದೆ. ಉತ್ಪತ್ತಿಯಾದ ಜೈವಿಕ-ವೈದ್ಯಕೀಯ ತ್ರ್ಯಾಜ್ಯದ ಒಂದು ದಿನದ ಪ್ರಮಾಣವು 331 ಕಿಗ್ರಾಂ ಆಗುವುದು (552 ಹಾಸಿಗೆ × 600 ಗ್ರಾಂ). ಉತ್ಪತ್ತಿಯಾದ ವಾಸ್ತವಿಕ ತ್ರ್ಯಾಜ್ಯದ ವಿವರವನ್ನು ಮಂಡಳಿಯು ನೀಡಲಿಲ್ಲ. ಈ ಸಂಧರ್ಭದಲ್ಲಿ ಜೈವಿಕ-ವೈದ್ಯಕೀಯ ತ್ರ್ಯಾಜ್ಯದ ಅವೇಜಾನಿಕ ವಿಸರ್ವಣನೆಯನ್ನು ತಳ್ಳಿಹಾಕಲಾಗುವುದಿಲ್ಲ.

ಜೈವಿಕ-ವೈದ್ಯಕೀಯ ತ್ರ್ಯಾಜ್ಯದ ವೈಜ್ಞಾನಿಕ ವಿಸರ್ವಣನೆಯ ಉದ್ದೇಶವು ಸಾಂಕ್ರಾಂತಿಕ ರೋಗ ಹರಡುವುದರ ನಿಯಂತ್ರಣಾಗಿದ್ದು, ಎಲ್ಲ ಆರೋಗ್ಯ ಸುರಕ್ಷೆ ಸಂಸ್ಥೆಗಳಿಗೆ ಸಾಮಾನ್ಯ ಸೌಲಭ್ಯ ಒದಗಿಸುವುದನ್ನು ಮಂಡಳಿಯು ಲಿಚಿತಪಡಿಸಿಕೊಳ್ಳಲಿದ್ದುದರಿಂದ, ಉದ್ದೇಶವು ಪರಾಭವಗೊಂಡಿತು.

3.3.11.1 ಸಾಮಾನ್ಯ ಸೌಲಭ್ಯದ ಅನುಪಾತಿ

ಮಂಡ್ಯ, ಚಾಮರಾಜನಗರ, ಕೊಡಗು, ತುಮಕೂರು ಮತ್ತು ಜಿಕ್ಕಮಗಳೂರು ಈ ಐದು ಜಿಲ್ಲೆಗಳಲ್ಲಿ ಸಾಮಾನ್ಯ ಜೈವಿಕ-ವೈದ್ಯಕೀಯ ತ್ರಾಂಜ್ಯ ಸಂಸ್ಥರಣೆ ಸೌಲಭ್ಯವು ಇರಲಿಲ್ಲವಾದ್ದರಿಂದ ಈ ಜಿಲ್ಲೆಗಳಲ್ಲಿನ ಆರೋಗ್ಯ ಸುರಕ್ಷೆ ಸಂಸ್ಥೆಗಳಿಗೆ ಜೈವಿಕ-ವೈದ್ಯಕೀಯ ತ್ರಾಂಜ್ಯದ ವಿಸರ್ಜನೆಗಾಗಿ ಪಕ್ಕದ ಜಿಲ್ಲೆಗಳಲ್ಲಿನ ಸಾಮಾನ್ಯ ಸೌಲಭ್ಯವನ್ನು ಉಪಯೋಗಿಸಲು ಮಂಡಳಿಯು ಅಧಿಕಾರ ನೀಡಿತು. ಜೈವಿಕ-ವೈದ್ಯಕೀಯ ತ್ರಾಂಜ್ಯವನ್ನು ಸಂಗ್ರಹಿಸಲು ಇತರ ಜಿಲ್ಲೆಗಳ ಸಾಮಾನ್ಯ ಜೈವಿಕ-ವೈದ್ಯಕೀಯ ತ್ರಾಂಜ್ಯ ಸಂಸ್ಥರಣೆ ಸೌಲಭ್ಯಗಳಿಗೆ ಮಂಡಳಿಯು ಅಧಿಕಾರ ನೀಡಿದ್ದರೂ, ಅಗತ್ಯ ಆವರ್ತನದಲ್ಲಿ ತ್ರಾಂಜ್ಯವನ್ನು ಸಂಗ್ರಹಿಸಲಾಗದಿರಬಹುದು ಎಂದು ಮಂಡಳಿಯೇ ಭಾವಿಸಿತ್ತು. ಈ ಭಾವನೆಯಿದ್ದರೂ, ಈ ಐದು ಜಿಲ್ಲೆಗಳಲ್ಲಿ ಸಾಮಾನ್ಯ ಜೈವಿಕ-ವೈದ್ಯಕೀಯ ತ್ರಾಂಜ್ಯ ಸಂಸ್ಥರಣೆ ಸೌಲಭ್ಯದ ಸ್ಥಾಪನೆಗೆ ಮಂಡಳಿಯು ಕ್ರಮ ತೆಗೆದುಕೊಳ್ಳಲಿಲ್ಲ (ಮಾರ್ಚ್ 2017ರಲ್ಲಿದ್ದಂತೆ).

3.3.12 ಸಂಶೋಧನಾ ಚಟುವಟಿಕೆಗಳನ್ನು ನಡೆಸದಿರುವುದು

ಈ ಅಧಿನಿಯಮದ ಸೆಕ್ಷನ್ 17 ಸೂಚಿಸುವುದೇನೆಂದರೆ, ಮಾಲಿನ್ಯದ ತಡೆ, ನಿಯಂತ್ರಣ ಅಥವ ಉಪಶಮನಕ್ಕೆ ಸಂಬಂಧಿಸಿದ ತನಿಖೆ ಹಾಗೂ ಸಂಶೋಧನೆ ನಡೆಸುವುದನ್ನು ಮತ್ತು ಇವುಗಳಲ್ಲಿ ಭಾಗವಹಿಸುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿಗಳು ಉತ್ತೇಜಿಸಬೇಕು. ಮಂಡಳಿಯ ವಾರ್ಷಿಕ ಲೇಕ್ಸ್‌ಪರಿಶೋಧನೆಯಲ್ಲಿ ತಿಳಿಯಪಡಿಸಿದ್ದೇನೆಂದರೆ, 2012–13ರಿಂದ 2016–17ರವರೆಗೆ ಅವಧಿಯಲ್ಲಿ ₹ 456.20 ಕೋಟಿ ಮತ್ತು ₹ 654.44 ಕೋಟಿಯ ನಡುವಿನ ಹೆಚ್ಚುವರಿ ನಿಧಿಯನ್ನು ಹೊಂದಿದ್ದರೂ, ಸಂಶೋಧನೆ/ಅಧ್ಯಯನದಲ್ಲಿ ಕಂಡುಬಂದ ಅಂಶಗಳ ಆಧಾರದ ಮೇಲೆ ಸರ್ಕಾರಕ್ಕೆ ಸೂಕ್ತವಾಗಿ ಸಲಹೆ ನೀಡುವುದಕಾಗಿ, ಮಾಲಿನ್ಯ ಶಮನ ಕ್ರಮಗಳಿಗೆ ಸಂಬಂಧಿಸಿದಂತೆ ಸಂಶೋಧನಾ ಚಟುವಟಿಕೆಗಳನ್ನು ನಡೆಸಲು ಮಂಡಳಿಯು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.

3.3.13 ಸಾಕಷ್ಟುಲ್ಲದ ಮಾನವಶಕ್ತಿ

ಒಂದು ಸಂಸ್ಥೆಯ ಪರಿಣಾಮಕಾರಿ ಕಾರ್ಯಾಚರಣೆಗೆ ಮತ್ತು ವಿಶೇಷವಾಗಿ ಅಧ್ಯಾದೇಶಗಳನ್ನು ಆಚರಣೆಗೆ ತರಲು ಒಂದು ನಿಯಂತ್ರಕ ಪ್ರಾಧಿಕಾರಕ್ಕೆ, ಸಾಕಷ್ಟು ಮಾನವಶಕ್ತಿಯು ಪೂರ್ವಾಗತ್ಯವಾಗಿತ್ತು. ಅಕ್ಕೆಮ್ಮೆಬರ್ 2010ರಲ್ಲಿದ್ದಂತೆ, ಮಂಡಳಿಯ ಮಾನವಶಕ್ತಿಯ ಸ್ಥಿತಿಯು ಮಂಜೂರಾಗಿದ್ದ ಬಲ 547ಕ್ಕೆ ಪ್ರತಿಯಾಗಿ ಕೇವಲ 225 ಆಗಿತ್ತು. ಮಂಜೂರಾಗಿದ್ದ ಬಲವು ಅಕ್ಕೆಮ್ಮೆಬರ್ 2010ರಲ್ಲಿ 700ಕ್ಕೆ ಏರಿದ ಘಲವಾಗಿ ಖಾಲಿಸ್ಥಾನಗಳು 475ಕ್ಕೆ ಏರಿತು. ಆದಾಗ್ಯ ಮಂಡಳಿಯು, ಖಾಲಿಯಿದ್ದ 475 ಹುದ್ದೆಗಳಿಗೆ ಎದುರಾಗಿ ಕೇವಲ 153 ಹುದ್ದೆಗಳನ್ನು ತುಂಬಲು ಅರ್ಜಿಗಳನ್ನು ಕರೆಯಿತು (ಅಕ್ಕೆಮ್ಮೆಬರ್ 2010). ಮಾರ್ಚ್ 2017ರ ಕೊನೆಯಲ್ಲಿದ್ದ ಖಾಲಿಸ್ಥಾನಗಳ ವಿವರಗಳನ್ನು ಕೋಷ್ಟಕ 3.8ರಲ್ಲಿ ನೀಡಲಾಗಿದೆ:

ಕೋಷ್ಟಕ 3.8: ವಿವಿಧ ಹುದ್ದೆಗಳಲ್ಲಿ ಖಾಲಿಸ್ಥಾನಗಳನ್ನು ತೋರಿಸುವ ವಿವರಕ್ತಾ ಪಟ್ಟಿ

ವರ್ಗ	ಮಂಜೂರಾಗಿದ್ದ ಬಲ	ಕಾರ್ಯನಿರತ ಬಲ	ಕೊರತೆ	ಕೊರತಯ ಶೇಕಡಾವಾರು
ಮುಖ್ಯ ಪರಿಸರಣಾಧಿಕಾರಿ, ಹಿರಿಯ/ಉಪ/ಸಹಾಯಕ ಪರಿಸರಣಾಧಿಕಾರಿ	267	163	104	39
ವೈಜ್ಞಾನಿಕ ಮತ್ತು ಕ್ಷೇತ್ರ ಸಹಾಯಕರು	142	59	83	58
ತಾಂತ್ರಿಕೀಕರಣ ಮಂಡಳಿ	291	118	173	59
ಒಟ್ಟು	700	340	360	51

(ಅಧಾರ: ಮಂಡಳಿ ಒದಗಿಸಿದ ಮಾಹಿತಿ)

- ❖ 153 ಹುದ್ದೆಗಳನ್ನು (খಾಲಿಸ್ಥಾನದ ಶೇಕಡ 32) ತುಂಬಲ ಮಂಡಳಿಯ ಕ್ರಮವು ಸಾಲದಾಗಿತ್ತು ಮತ್ತು ಮಂಜೂರಾಗಿದ್ದ ಬಲವನ್ನು ಹೆಚ್ಚು ಮಾಡಿದ ಉದ್ದೇಶವನ್ನೇ ಪರಾಭವಗೊಳಿಸಿತು;

❖ ವಲಯ ಕಚೇರಿಗಳ ಸಿಬ್ಬಂದಿ ವ್ಯವಸ್ಥೆಯು ತೋರಿಸಿದ್ದೇನೆಂದರೆ ಪ್ರತಿ ವಲಯ ಕಚೇರಿಯು ಕೇವಲ ಓವರ್ ಪರಿಸರಣಾಧಿಕಾರಿ, ಓವರ್ ಉಪ ಪರಿಸರಣಾಧಿಕಾರಿ, 1-2 ಸಹಾಯಕ ಪರಿಸರಣಾಧಿಕಾರಿ ಮತ್ತು ಅತ್ಯುಲ್ಲ ಸಹಾಯಕ ಸಿಬ್ಬಂದಿಯಿಂದ ಕೂಡಿತ್ತು. ತಾಂತ್ರಿಕ ಮತ್ತು ವೈಜ್ಞಾನಿಕ ಸಿಬ್ಬಂದಿಯು ಅಗತ್ಯತೆಗಳ ಯಾವುದೇ ವೈಜ್ಞಾನಿಕ ನಿಷ್ಕರ್ಷಯನ್ನು ಮಂಡಳಿಯು ಮಾಡಿರಲಿಲ್ಲ, ಏಕೆಂದರೆ ವಲಯ ಕಚೇರಿಗಳ ನಡುವೆ ಕೈಗಾರಿಕಾ ಘಟಕಗಳ ಎದುರಾಗಿ ಸಿಬ್ಬಂದಿಯ ಹಂಚಿಕೆಯು ಅಸಮಾಗಿತ್ತು.

ವಲಯಾವಾರು ಕೈಗಾರಿಕಾ ಘಟಕಗಳ ಸಂಖ್ಯೆ ಅವುಗಳಲ್ಲಿ ಕೆಂಪು ಪ್ರವರ್ಗದ ಕೈಗಾರಿಕಾ ಘಟಕಗಳು ಮತ್ತು ಅವುಗಳಿಗಾಗಿ ನೇಮಿಸಿರುವ, ಹಂಚಿಕೆಯಲ್ಲಿ ವ್ಯತ್ಯಾಸವನ್ನು ತೋರಿಸುವ, ಮೇಲ್ಮೈಕಾರಣಾ ಅಧಿಕಾರಿಗಳನ್ನು ಕೋಷ್ಟಕ 3.9ರಲ್ಲಿ ತೋರಿಸಲಾಗಿದೆ:

ಕೋಷ್ಟಕ 3.9: ತಾಂತ್ರಿಕ ಸಿಬ್ಬಂದಿಯ ಹಂಚಿಕೆಯಲ್ಲಿ ವ್ಯತ್ಯಾಸ

ಕ್ರಮ ಸಂಖ್ಯೆ	ವಲಯ ಕಚೇರಿ	ಘಟಕಗಳ ಒಟ್ಟು ಸಂಖ್ಯೆ	ಕೆಂಪು ಪ್ರವರ್ಗದ ಘಟಕಗಳು	ಸಿಬ್ಬಂದಿ ಬಲ			
				ಪತ	ಉಪತ	ಸಪತ	ಒಟ್ಟು
1	ಬೆಂಗಳೂರು ಮೂರ್ವ	1,007	400	4	3	9	16
2	ಬೆಂಗಳೂರು ನಗರ	747	259	4	4	12	20
3	ಬಳಾರಿ	924	566	6	6	18	30
4	ಧಾರವಾಡ	1,673	1,155	7	5	19	31

ಪತ: ಪರಿಸರಣಾಧಿಕಾರಿ, ಉಪತ: ಉಪ ಪರಿಸರಣಾಧಿಕಾರಿ, ಸಪತ: ಸಹಾಯಕ ಪರಿಸರಣಾಧಿಕಾರಿ (ಅಧಾರ: ಮಂಡಳಿ ಒದಗಿಸಿದ ಮಾಹಿತಿ)

ಮೇಲೆ ವಿವರಿಸಿರುವಂತೆ, ಬೆಂಗಳೂರು ಮೂರ್ವ ವಲಯ ಕಚೇರಿಯಲ್ಲಿ 400 ಕೆಂಪು ಪ್ರವರ್ಗದ ಕೈಗಾರಿಕಾ ಘಟಕಗಳಿಗೆ 16 ಅಧಿಕಾರಿಗಳಿದ್ದರೆ, ಬೆಂಗಳೂರು ನಗರದಲ್ಲಿ ಅಂತಹ 259 ಕೈಗಾರಿಕಾ ಘಟಕಗಳಿಗೆ 20 ಅಧಿಕಾರಿಗಳಿದ್ದರು. ಅದೇರೀತಿ, ಬಳಾರಿಯಲ್ಲಿ 566 ಕೆಂಪು ಪ್ರವರ್ಗದ ಕೈಗಾರಿಕಾ ಘಟಕಗಳಿಗೆ 30 ಅಧಿಕಾರಿಗಳಿದ್ದರೆ ಧಾರವಾಡದಲ್ಲಿ ಅಂತಹ 1,155 ಕೈಗಾರಿಕಾ ಘಟಕಗಳಿಗೆ 31 ಅಧಿಕಾರಿಗಳಿದ್ದರು.

ಅಗಾಧ ಖಾಲಿಸ್ಥಾನಗಳು ಇರುವುದನ್ನು ಮತ್ತು ಕಾರ್ಯನಿರತ ಬಳದಲ್ಲಿ ಸುಧಾರಣೆಯು ಮಂಡಳಿಯ ಉತ್ತಮ ಕಾರ್ಯಾಚರಣೆಯತ್ತ ಒಯ್ಯಾಪುದು ಎನ್ನುವುದನ್ನು ಸದಸ್ಯ ಕಾರ್ಯದರ್ಶಿಗಳು ನಿರ್ಗಮನ ಸಭೆಯಲ್ಲಿ ಒಪ್ಪಿದರು (ಆಗಸ್ಟ್ 2017).

ಶಿಫಾರಸು ಮಾಡುವುದೇನೆಂದರೆ, ಮಂಡಳಿಯ ಅಧ್ಯಾದೇಶವನ್ನು ಮೂರ್ತಿಮಾಡುವುದಕ್ಕಾಗಿ, ಸಾಕಷ್ಟು ತಾಂತ್ರಿಕ ಮತ್ತು ವೈಜ್ಞಾನಿಕ ಸಿಬ್ಬಂದಿಯನ್ನು ಸರ್ಕಾರವು ಒದಗಿಸುವುದರ ಮೂಲಕ ಅದರ ವ್ಯವಸ್ಥಾಪನಾ ಸಾಮರ್ಥ್ಯವನ್ನು ಬಿಂಬಿಸಿಕೊಂಡಿರುತ್ತಾರೆ.

3.3.14 ಕೈಗಾರಿಕಾ ಘಟಕ/ಸಂಸ್ಥೆಗಳ ತನಿಖೆಯಲ್ಲಿ ಕೌರತೆ

ಕೈಗಾರಿಕಾ ಘಟಕಗಳು, ಅವು ಸೃಷ್ಟಿಸುವ ಮಾಲಿನ್ಯದ ಪ್ರಮಾಣದ ಮೇಲೆ ಆಧಾರಿತವಾಗಿ, ಕೆಂಪು, ಶಿತ್ಕಳಿ ಮತ್ತು ಹಸಿರು ಪ್ರವರ್ಗಗಳಾಗಿ ವರ್ಗೀಕರಣವಾಗಿವೆ. ಪರಿಸರ ಮತ್ತು ಅರಣ್ಯ ಮಂತ್ರಾಲಯದಿಂದ ಸೂಚಿತವಾಗಿರುವ (ಡಿಸೆಂಬರ್ 1999) ಕೆಂಪು (ಅತಿಹಚ್ಚು ಮಲಿನಕಾರಿ), ಶಿತ್ಕಳಿ (ಮಿತ ಮಲಿನಕಾರಿ) ಮತ್ತು ಹಸಿರು (ಅತಿ ಕಡಿಮೆ ಮಲಿನಕಾರಿ) ಪ್ರವರ್ಗದ ಕೈಗಾರಿಕಾ ಘಟಕಗಳ ತನಿಖೆಯ ಆವರ್ತನವನ್ನು ಕೋಷ್ಟಕ 3.10ರಲ್ಲಿ ತೋರಿಸಲಾಗಿದೆ:

ಕೋಷ್ಟಕ 3.10: ತನಿಬೆಗಳ ಆವರ್ತನೆ

ಕ್ರಮ ಸಂಖ್ಯೆ	ಪ್ರವರ್ಗ	ಸಣ್ಣ ಕೃಗಾರಿಕೆ	ಬೃಹತ್ ಮತ್ತು ಮಧ್ಯಮ ಕೃಗಾರಿಕೆ
1	ಕೆಂಪು	ವರ್ಷಕ್ಕೆ ಒಮ್ಮೆ	ಕನಿಷ್ಠ ಮೂರು ತಿಂಗಳಿಗೆ ಒಮ್ಮೆ
2	ಕಿತ್ತಲೆ	ಮೂರು ವರ್ಷಕ್ಕೆ ಒಮ್ಮೆ	ಕನಿಷ್ಠ ಆರು ತಿಂಗಳಿಗೆ ಒಮ್ಮೆ
3	ಹಸಿರು	ಮೂರು ವರ್ಷಕ್ಕೆ ಒಮ್ಮೆ (ಯಾದೃಚ್ಛಿಕ ಪರೀಕ್ಷೆ)	ಕನಿಷ್ಠ ಒಂದು ವರ್ಷಕ್ಕೆ ಒಮ್ಮೆ

(ಆಧಾರ: ಡಿಸೆಂಬರ್ 1999ರ ಅಧಿಸೂಚನೆಯ ಫೋಲ್ಯಾಲ್ IV)

- ❖ ಪರಿಸರ ಮತ್ತು ಅರಣ್ಯ ಮಂತ್ರಾಲಯವು ಆವರ್ತನೆಯನ್ನು ಸೂಚಿಸುವಾಗ, ಆವಶ್ಯಕತೆಗೆ ತಕ್ಷಂತೆ ಆವರ್ತನೆಯನ್ನು ಸುಧಾರಿಸಿಕೊಳ್ಳಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅನುಮತಿ ನೀಡಿತ್ತು. ಆದರೆ, ಮಾನವಶಕ್ತಿಯ ಕೊರತೆಯಿಂದ ಮಂಡಳಿಯು ಕಿತ್ತಲೆ ಮತ್ತು ಹಸಿರು ಪ್ರವರ್ಗದ ಕೃಗಾರಿಕಾ ಘಟಕಗಳಿಗಾಗಿ ತನಿಬೆಗಳ ಆವರ್ತನೆಯನ್ನು, ಕೋಷ್ಟಕ 3.11ರಲ್ಲಿ ತೋರಿಸಿರುವಂತೆ, ಇಂಥಿತು (ನವೆಂಬರ್ 2002):

ಕೋಷ್ಟಕ 3.11: ತನಿಬೆಗಳ ಸಂಖ್ಯೆಯಲ್ಲಿ ಇಳಿಕೆ

ಕ್ರಮ ಸಂಖ್ಯೆ	ಪ್ರವರ್ಗ	ಸಣ್ಣ ಕೃಗಾರಿಕೆ	ಬೃಹತ್ ಮತ್ತು ಮಧ್ಯಮ ಕೃಗಾರಿಕೆ
1	ಕಿತ್ತಲೆ	ಮೂರು ವರ್ಷಕ್ಕೆ ಒಮ್ಮೆ	ವರ್ಷಕ್ಕೆ ಒಮ್ಮೆ
2	ಹಸಿರು	ಒಂದು ವರ್ಷಕ್ಕೆ ಒಮ್ಮೆ (ಯಾದೃಚ್ಛಿಕ ಪರೀಕ್ಷೆ)	ಎರಡು ವರ್ಷಕ್ಕೆ ಒಮ್ಮೆ (ಯಾದೃಚ್ಛಿಕ ಪರೀಕ್ಷೆ)

(ಆಧಾರ: ಮಂಡಳಿ ಒದಗಿಸಿದ ಮಾಹಿತಿ)

ಅಕ್ಟೋಬರ್ 2010ರಲ್ಲಿ ಸಿಬ್ಬಂದಿಯ ನೇಮಕಾತಿ ಮಾಡಿದರೂ, ತನಿಬೆಗಳ ಆವರ್ತನವನ್ನು ಕಂಡಿಕೆ 3.3.13ರಲ್ಲಿ ಸ್ವಷ್ಟಪಡಿಸಿರುವಂತೆ ಪರಿಷ್ಠರಿಸಲಿಲ್ಲ.

- ❖ ಕೆಂಪು, ಕಿತ್ತಲೆ ಮತ್ತು ಹಸಿರು ಪ್ರವರ್ಗದ ಕೃಗಾರಿಕಾ ಘಟಕಗಳ್/ಸಂಸ್ಥೆಗಳ ಮೇಲಿನ ಮಂಡಳಿಯ ತಪಶೀಲುಪಟ್ಟಿಯಲ್ಲಿ ಸಣ್ಣ, ಮಧ್ಯಮ ಮತ್ತು ಬೃಹತ್ ಕೃಗಾರಿಕಾ ಘಟಕಗಳ್/ಸಂಸ್ಥೆಗಳ ಸಂಖ್ಯೆಯ ಮಾಹಿತಿಯಿರಲಿಲ್ಲ. ಆದ್ದರಿಂದ, ಮಂಡಳಿಯು ಪ್ರತಿ ಪ್ರವರ್ಗದಲ್ಲಿಯೂ ಮಾಡಬೇಕಾಗಿದ್ದ ತನಿಬೆಗಳ ಸಂಖ್ಯೆಯಲ್ಲಿ ಕೊರತೆಯಿದ್ದಲ್ಲಿ, ಅದನ್ನು ಲೆಕ್ಕಪರಿಶೋಧನೆಯು ನಿಷ್ಕರ್ಷಿಸಲಾಗಲಿಲ್ಲ. ಒಂದು ಏತಾದ ಆಧಾರದ ಮೇಲೆ ಘಟಕಗಳನ್ನು ಸಣ್ಣ ಪ್ರವರ್ಗವೆಂದು (ಅಂದರೆ ತನಿಬೆಯ ಕಡಿಮೆ ಆವರ್ತನವಿರುವ) ಪರಿಗಣಿಸಿದರೂ, 2012–13ರಿಂದ 2016–17ರ ಅವಧಿಯಲ್ಲಿ ಮಾಡಲಾಯಿತೆಂದು ಹೇಳಲಾದ ತನಿಬೆಗಳಲ್ಲಿ, ಕೋಷ್ಟಕ 3.12ರಲ್ಲಿ ವಿವರಿಸಿರುವಂತೆ, ಕೊರತೆಯಿದ್ದವು:

ಕೋಷ್ಟಕ 3.12: ಕೃಗಾರಿಕಾ ಘಟಕಗಳ್/ಸಂಸ್ಥೆಗಳ ತನಿಬೆಯಲ್ಲಿ ಕೊರತೆ

ಕ್ರಮ ಸಂಖ್ಯೆ	ವರ್ಷ	ಸಂಸ್ಥೆಗಳ ಸಂಖ್ಯೆ				ಸಣ್ಣ ಕೃಗಾರಿಕಾ ಘಟಕಗಳಿಗೆ ಇಳಿಕೆ ದರದಲ್ಲಿನ ತನಿಬೆಗಳ ನಿರ್ದಿಕೆ ತಂತ್ರ ಸಂಖ್ಯೆ				ತನಿಬೆಗಳ ಸಂಖ್ಯೆ	ಕೊರತೆ (ತೇಕದ)
		ಕೆಂಪು	ಕಿತ್ತಲೆ	ಹಸಿರು	ಒಟ್ಟು	ಕೆಂಪು	ಕಿತ್ತಲೆ	ಹಸಿರು	ಒಟ್ಟು		
1	2012–13	25458	3724	24064	53246	25458	1241	4813	31512	17986	13526 (42.92)
2	2013–14	28233	5071	29391	62695	28233	1690	5878	35801	20268	15533 (43.39)
3	2014–15	29744	7990	27109	64843	29744	2663	5422	37829	22192	15637 (41.34)
4	2015–16	38083	8259	28452	74794	38083	2753	5690	46526	23680	22846 (49.10)
5	2016–17	ಸಂಖ್ಯೆಯನ್ನು ಲೆಕ್ಕಪರಿಶೋಧನೆಗೆ ಅಕ್ಟೋಬರ್ 2017ರವರೆಗೆ ಒದಗಿಸಲಿಲ್ಲ									
ಒಟ್ಟು		121518	25044	109016	255578	121518	8347	21803	151668	84126	67542 (44.53)

(ಆಧಾರ: ಮಂಡಳಿ ಒದಗಿಸಿದ ವಾರ್ಷಿಕ ವರದಿಗಳು)

2012–13ರಿಂದ 2015–16ರ ಅವಧಿಯಲ್ಲಿ ತನಿಬೆಗಳ ಸಂಖ್ಯೆಯಲ್ಲಿ ಕೊರತೆಯು ಶೇಕಡ 41.34ರಿಂದ ಶೇಕಡ 49.10ವರೆಗಿನ ಶೈಶವಯಲ್ಲಿತ್ತು. ಅನುಸರಣೆಯನ್ನು ನಿಷ್ಕರ್ಷಿಸುವಲ್ಲಿ ಯಾವುದೇ ಕೊರತೆಯು ಕೈಗಾರಿಕಾ ಘಟಕಗಳಿಂದ ಸೂಚಿಸಿದ್ದ ಮಟ್ಟಗಳೊಂದಿಗೆ ಅನುಸರಣೆಯನ್ನು ವಿಚಿತಪಡಿಸಿಕೊಳ್ಳಲುದಕ್ಕೆ ಒತ್ತಾಯಿಸುವುದನ್ನು ದುರ್ಭಾಗೀಯವಾಗಿ ಹಾಜರಿಸುತ್ತದೆ. ಬೆಂಗಳೂರಿನ ಕೇಂದ್ರೀಯ ಪರಿಸರ ಪ್ರಯೋಗಾಲಯದ ವಿಶೇಷಣಾ ವರದಿಗಳ ಪರಿಶೀಲನೆಯು ತಿಳಿಯಪಡಿಸಿದ್ದೇನೆಂದರೆ, ಪರೀಕ್ಷ್ಯ-ತನಿಬೆಯಾದ ಐದು ವಲಯ ಕಡೆಗಳಲ್ಲಿ 736 ಮಾದರಿಗಳ ಪ್ರಮೆ 493 ಮಾದರಿಗಳು (ಶೇಕಡ 66) ಸೂಚಿತ ಮಟ್ಟಗಳಿಗೆ ಅನುಗುಣವಾಗಿರಲಿಲ್ಲ. ಹಿಂತೆ, ಕೈಗಾರಿಕಾ ಘಟಕಗಳ ತನಿಬೆಯಲ್ಲಿ ಕೊರತೆಯು ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ಕೈಗಾರಿಕೆಗಳಿಂದ ಅಧಿಕೃತ ಪರೀಕ್ಷ್ಯ ವರದಿಗಳನ್ನು ಪಡೆಯಲು ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಸದಸ್ಯ ಕಾರ್ಯದರ್ಶಿಗಳು ನಿರ್ವಹಣೆ ಸಭೆಯಲ್ಲಿ ಆಶ್ವಾಸನೆ ನೀಡಿದರು (ಆಗಸ್ಟ್ 2017). ಲೆಕ್ಕಪರಿಶೋಧನೆಯಲ್ಲಿ ಎತ್ತಿಹೇಳಲಾಗಿದ್ದ ವಿಷಯಗಳಾದ ಸಾಕಷಿಲ್ಲದ ತನಿಬೆಗಳು ಮತ್ತು ಮಂಡಳಿಯಿಂದ ವಿಶೇಷಣಾ ವರದಿಗಳ ಪರಿಶೀಲನೆಯಾಗದ ಬಗ್ಗೆ ಉತ್ತರವು ಉಲ್ಲೇಖಿಸಲಿಲ್ಲ.

3.3.15 ಸಾಕಷಿಲ್ಲದ ಮೇಲ್ಭಾರಣೆ

ಪರಿಸರ (ರಕ್ಷಣೆ) ನಿಯಮಗಳು, 1986ರ ನಿಯಮ 14ರ ಪ್ರಕಾರ, ಕೈಗಾರಿಕೆ, ನಿರ್ವಹಣೆ ಅಥವ ಸಂಸ್ಕರಣೆಯನ್ನು ನಡೆಸುತ್ತಿರುವ ಮತ್ತು ಸಂಬಂಧಿಸಿದ ಅಧಿನಿಯಮಗಳಿಗೆ ಸಮೂತ್ಪರ್ಯಾಯನ್ನು ಪಡೆದಿರುವ ಪ್ರತಿ ವ್ಯಕ್ತಿಯೂ, ಕೈಗಾರಿಕಾ ಘಟಕಗಳು/ಸಂಸ್ಥಾನಗಳಿಂದ ಅನುಸರಣೆಯ ಮಟ್ಟದ ಸ್ಥಿರ್ಯಾಯನ್ನು ನೀಡುವ ವಾರ್ಷಿಕ ಪರಿಸರ ಲೆಕ್ಕಪರಿಶೋಧನಾ ವರದಿಯನ್ನು ಸೂಚಿತ ನಮೂನೆಯಲ್ಲಿ ಸಲ್ಲಿಸಬೇಕು; ಹಿಂತೆ, ಅನುಸರಣೆಯ ಮಟ್ಟವನ್ನು ಪರೀಕ್ಷಿಸಲು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಇದು ಒಂದು ಅಮೂಲ್ಯ ದಾಖಿಲೆಯಾಗಿದೆ.

ಲೆಕ್ಕಪರಿಶೋಧನೆಯು ತಿಳಿಯಪಡಿಸಿದ್ದೇನೆಂದರೆ ಶೇಕಡ 95ಕ್ಕೂ ಅಧಿಕ ಕೈಗಾರಿಕಾ ಘಟಕಗಳು ಪರಿಸರ ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸುತ್ತಿರಲಿಲ್ಲ. ವಿವರಗಳನ್ನು ಕೋಷ್ಟಕ 3.13ರಲ್ಲಿ ತೋರಿಸಲಾಗಿದೆ:

ಕೋಷ್ಟಕ 3.13: ಕೈಗಾರಿಕಾ ಘಟಕಗಳಿಂದ ಪರಿಸರ ಲೆಕ್ಕಪರಿಶೋಧನಾ ವರದಿಯ ಸಲ್ಲಿಕೆಯಲ್ಲಿ ಕೊರತೆ

ಕ್ರಮ ಸಂಖ್ಯೆ	ವರ್ಷ	ಕೈಗಾರಿಕಾ ಘಟಕಗಳ ಸಂಖ್ಯೆ	ವಾಸ್ತವಿಕವಾಗಿ ಸಲ್ಲಿಸಲಾದ ಪರಿಸರ ಲೆಕ್ಕಪರಿಶೋಧನಾ ವರದಿಗಳು	ಅನುಸರಣೆಯ ಶೇಕಡಾವಾರು
1	2012–13	53,246	2,232	96
2	2013–14	62,695	2,400	96
3	2014–15	64,843	2,505	96
4	2015–16	74,794	2,445	97
5	2016–17	ಸಂಖ್ಯೆಯನ್ನು ಅಕ್ಷೋಬ್ರಾ 2017ರವರೆಗೆ ಒದಗಿಸಲಿಲ್ಲ		(ಆಧಾರ: ಮಂಡಳಿಯ ವಾರ್ಷಿಕ ವರದಿಗಳು)

ಬೃಹತ್ ಸಂಖ್ಯೆಯ ಕೈಗಾರಿಕಾ ಘಟಕಗಳು ಸೂತ್ರಗಳನ್ನು ಹಾಲಿಸುತ್ತಿರದಿದ್ದರೂ, ಮಂಡಳಿಯು ಪರಿಸರ ಲೆಕ್ಕಪರಿಶೋಧನಾ ವರದಿಗಳ ಸಲ್ಲಿಕೆಯನ್ನು ಹಿಂಬಾಲಿಸಲಿಲ್ಲ. ಪರಿಸರ ಲೆಕ್ಕಪರಿಶೋಧನಾ ವರದಿಗಳ ಸಲ್ಲಿಕೆಯನ್ನು ಹಿಂಬಾಲಿಸುವಲ್ಲಿ ಮಂಡಳಿಯ ವಿಷಲತೆಯು, ಮೇಲ್ಭಾರಣೆಯಲ್ಲಿ ಸಾಧಿಲ್ಲ ಮತ್ತು ಅಶಕ್ತ ಆಂತರಿಕ ನಿಯಂತ್ರಣವನ್ನು ಸೂಚಿಸುತ್ತು, ಏಕೆಂದರೆ ಉತ್ತಮ ಅನುಸರಣೆಯ ಮಟ್ಟಗಳನ್ನು ವಿಚಿತಪಡಿಸಿಕೊಳ್ಳಲು ಉದ್ದೇಶಿಸಿದ್ದ ವ್ಯವಸ್ಥೆಯು ವಿಚಿತವಾಗಿಲ್ಲ.

3.3.16 ಕೈಗಾರಿಕಾ ಘಟಕಗಳಿಂದ ಮನ್ಯಾನೆಯಿರದ ಪ್ರಯೋಗಾಲಯಗಳ ವರದಿಗಳ ಸಲ್ಲಿಕೆ

ಪರಿಸರ (ರಕ್ಷಣೆ) ಅಧಿನಿಯಮದ ಸೆಕ್ಷನ್ 12ರಡಿಯಲ್ಲಿ ಕೇಂದ್ರ ಸರ್ಕಾರವು, ಈ ಅಧಿನಿಯಮದಿ ಒಂದು ಪರಿಸರ ಪ್ರಯೋಗಾಲಯಕ್ಕೆ ವಹಿಸುವ ಕರ್ತವ್ಯಗಳನ್ನು ನಿರ್ವಹಿಸಲು, ಒಂದು ಅಧವ ಅಧಿಕ ಪರಿಸರ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕು ಅಥವ ಮಾನ್ಯತೆ ನೀಡಬೇಕು.

ಮುಂದುವರೆದು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದೊಂದಿಗೆ ಸಮಾಲೋಚನೆಯಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ರಚನೆಯಾಗಿದ್ದ ಪರಿಸರ (ರಕ್ಷಣೆ) ಅಧಿನಿಯಮ, 1986ರಜಿಯ ಪರಿಸರ ಪ್ರಯೋಗಾಲಯಗಳಾಗಿ ಮಾರ್ಗಸೂತ್ರಗಳ ಕಂಡಿಕೆ 4.1ರ ಪ್ರಕಾರ, ಒಂದು ಕ್ಯಾರಿಕೆಯು, ಪರೀಕ್ಷೆ ಮತ್ತು ಮಾಪನಾಂಕ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮನುಷ್ಯರ ಪಡೆದ ಸಂಸ್ಥೆಗಳನ್ನು ಪರಿಸರ ಅಳತೆಗೋಲುಗಳ ಪರೀಕ್ಷೆ-ತನಿಖೆಗಾಗಿ ಗೊತ್ತುಮಾಡಿಕೊಳ್ಳಬಹುದು.

ಲೇಕ್ಸಿಪರಿಶೋಧನೆಯು ಗಮನಿಸಿದ್ದೇನೆಂದರೆ ಕ್ಯಾರಿಕ್ ಫಟಕಗಳು ಪರಿಸರಕ್ಕೆ ಸಂಬಂಧಿಸಿದ ಹಲವಾರು ಅಳತೆಗೋಲುಗಳ ಪರೀಕ್ಷೆ ವರದಿಗಳನ್ನು, ಮನುಷ್ಯರ ಅವಧಿ ಮುಗಿದಿದ್ದ ಮೂರನೆಯ ಸಂಸ್ಥೆಗಳ (ಪ್ರಯೋಗಾಲಯಗಳು⁵³) ಮೂಲಕ ಸಲ್ಲಿಸುತ್ತಿದ್ದರು. ಈ ಪ್ರಯೋಗಾಲಯಗಳ ಪರೀಕ್ಷೆ ವರದಿಗಳನ್ನು, ಅವುಗಳ ವಿಶ್ವಾಸಾರ್ಥಕತೆಯನ್ನು ಪರಿಶೀಲಿಸದೆಯೇ ಮಂಡಳಿಯು ಅಂಗೀಕರಿಸಿದ್ದು ನಿಯಮಬಾಹಿರವಾಗಿತ್ತು.

3.3.17 ನಿರ್ಣಯ

ಮಾಲಿನ್ಯದ ತಡೆ, ನಿಯಂತ್ರಣ ಮತ್ತು ಉಪಶಮನಕ್ಕಾಗಿ ಒಂದು ಸಮಗ್ರ ಯೋಜನೆಯನ್ನು ತಯಾರಿಸಲು ಮಂಡಳಿಯು, ಮಲಿನಕಾರಕ ಮೂಲಗಳ ಮತ್ತು ಹೊರೆಗಳ ತಪತೀಲುಪಟ್ಟಿಯನ್ನು ನಿರ್ವಹಿಸಿರಲಿಲ್ಲ. ನೀಡಿದ್ದ ಸಮೃತಿಗಳ ಅವಧಿ ಮುಗಿಯುವಿಕೆ ಅಥವ ನವೀಕರಣದ ಜಡಪಡಿಯಲು ಸಾಕಾಗುವಷ್ಟು ವ್ಯವಸ್ಥೆಯಲ್ಲಿಲ್ಲ. ಕೆಂಪು ಮತ್ತು ಕಿತ್ತಲೆ ಕ್ಯಾರಿಕ್ ಫಟಕಗಳಿಗೆ ಸಾಫ್ಟ್‌ಪನೆಗಾಗಿ ಮತ್ತು ಕಾರ್ಯಾಚರಣೆಗಾಗಿ ಸಮೃತಿಯನ್ನು ಕಡ್ಡಾಯ ತನಿಖೆಗಳನ್ನು ಮಾಡದೆಯೇ ನೀಡಲಾಗಿತ್ತು. ಮಾನವಶಕ್ತಿಯ ಕೊರತೆಯಿಂದ ಕಿತ್ತಲೆ ಮತ್ತು ಹಸಿರು ಪ್ರವರ್ಗದ ಕ್ಯಾರಿಕ್ ಫಟಕಗಳ ಸಂಬಂಧದಲ್ಲಿ ತನಿಖೆಗಳ ಆವಶ್ಯಕತೆಯ ಕಡೆಮೆಯಿದ್ದಿತು. ರಾಜ್ಯದಲ್ಲಿ ಕೊಳಚೆ ಸಂಸ್ಕರಣಾ ಸಾಫ್ಟ್‌ಪರಗಳ ಅಗತ್ಯತೆಯನ್ನು ಮಂಡಳಿಯು ನಿಷ್ಕರ್ಷಣೆಯಲ್ಲಿಲ್ಲ. ಕರೆಗಳಿಗೆ ಸಂಸ್ಕರಣೆಯಾಗದ ಕೊಳಚಿಯ ಪ್ರವೇಶವನ್ನು ತಡೆಯಲು ಕ್ರಮ ತೆಗೆದುಕೊಳ್ಳಲಿಲ್ಲ. ಇದು ಜಿಲ್ಲೆಗಳಲ್ಲಿ ಪರಿವೇಷ್ಟಕ ವಾಯು ಗುಣಮಟ್ಟ ಪರೀಕ್ಷೆಗಳು, ಸೂಚಿತ ಸುರಕ್ಷೆ ಮಟ್ಟಕ್ಕೆ ಮೀರಿದ ಕಣಗಳು/ಅಪಾಯಕಾರಿ ಅನಿಲಗಳ ಇರುವಿಕೆಯನ್ನು ತೋರಿಸಿದವು. ಜೈವಿಕ-ವ್ಯಾದ್ಯಕ್ಷೀಯ ತ್ರಾಜ್ಯದ ಅವೃಜ್ಞನಿಕ ಮಾದರಿಯ ವಿಸರ್ಜನೆಯ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ, ಏಕಂದರೆ 899 ಆರೋಗ್ಯ ಸುರಕ್ಷೆ ಸಂಸ್ಥೆಗಳು ಮಂಡಳಿಯಿಂದ ಅಧಿಸೂಚಿತವಾಗಿದ್ದ ಸಾಮಾನ್ಯ ಜೈವಿಕ-ವ್ಯಾದ್ಯಕ್ಷೀಯ ತ್ರಾಜ್ಯ ಸಂಸ್ಕರಣಾ ಸೌಲಭ್ಯವನ್ನು ಬಳಸುತ್ತಿರಲಿಲ್ಲ.

ಈ ವಿಷಯವನ್ನು ಸರ್ಕಾರದ ಗಮನಕ್ಕೆ ಆಗ್ಸ್ಟ್ 2017ರಲ್ಲಿ ತರಲಾಯಿತು; ಅವರ ಉತ್ತರವನ್ನು ನಿರೀಕ್ಷಿಸಲಾಗಿತ್ತು (ನವೆಂಬರ್ 2017).

3.4 ಇಲಾಖೆಯ ಪ್ರಮಾದಗಳ ಕಾರಣದಿಂದ ಪರಿಹಾರದ ಪಾಠಿ

ಮಧ್ಯಾಂತಿಕೆಯ ನ್ಯಾಯಾಲಯದಲ್ಲಿ ಅಶ್ವತ್ತ ಪ್ರತಿವಾದ ಮತ್ತು ಉನ್ನತ ನ್ಯಾಯಾಲಯಗಳಲ್ಲಿ ಅನಾವಶ್ಯಕ ಮೇಲ್ಮೈನವಿಯ ಕಾರಣದಿಂದ, ಒಂದು ಸಂಸ್ಥೆ ಪರಿಹಾರವೆಂದು ಪಾಠಿಸಿದ ₹ 24.93 ಕೋಟಿಯ ಪ್ರಮಾದಕ್ಕೆ ₹ 20.59 ಕೋಟಿಯನ್ನು ತಪ್ಪಿಸಬಹುದಾಗಿತ್ತು.

ಗೇಣಿದಾರರಾದ ಮೆ. ಗೇಟ್‌ವೇ ಹೊಟೆಲ್ಸ್ ಮತ್ತು ಗೇಟ್‌ವೇ ರೆಸಾರ್ಟ್‌ ಲಿಮಿಟೆಡ್ ಇವರಿಂದ ನೀಡಿಕೊಂಡಿದ್ದ ಅರಣ್ಯ ಪದೇಶದ ಒಳಗಿರುವ ಒಂದು ಪ್ರವಾಸಿ ಸಂಕೀರ್ಣವನ್ನು ಅರಣ್ಯೇತರ ಕಾರ್ಯಾಚರಣೆಯ ಮಾರ್ಗಸೂತ್ರಗಳನ್ನು ಅವರಿಗೆ ಗೇಣಿಗೆ ನೀಡುವುದಕ್ಕೆ ಫಟನೋತ್ತರ ಅನುಮೋದನೆಗಾಗಿ ಕನಾರಟಕ ಅರಣ್ಯ ಇಲಾಖೆಯು ಭಾರತ ಸರ್ಕಾರವನ್ನು ಕೋರಿತು

⁵³ ಮೆ. ಈಕೋ ಗ್ರೀನ್ ಸೂಲಾಪನ್ ಸಿಸ್ಟಂಸ್, ದೊಡ್ಡಬಳಾಮುರ, ಮೆ. ಪ್ರಸಾದ್ ಎನ್‌ಪ್ರೇಸ್‌ ಲ್ಯಾಬ್‌ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಮತ್ತು ಮೆ. ಜಯೋಲಾಜಿಕಲ್ ಅಂಡ್ ಮೆಟಲಜಿಕಲ್ ಲ್ಯಾಂಬೋರೆಟೀನ್, ಗೊರ್ಗಂಬೆಂಪಾಟ್, ಬೆಂಗಳೂರು.

(ಜುಲೈ 1998). ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಒಳಗೆ ಅಂತಹ ಪ್ರಮಾಸೀ ಸಂಕೀರ್ಣವು ಸಮರ್ಥನೀಯವಲ್ಲ ಎನ್ನುವ ನೆಲಗಟ್ಟಿನ ಮೇಲೆ ಪ್ರಸ್ತಾಪವು ಭಾರತ ಸರ್ಕಾರದಿಂದ ತಿರಸ್ಕೃತವಾಯಿತು (ನವೆಂಬರ್ 1999). ಕನಾರ್ಚಿಕ ಸರ್ಕಾರವು, ಗೇಣಿದಾರನಿಂದ ಪಾವತಿಯಾಗಿದ್ದ ಭದ್ರತಾ ತೇವಣಿ (₹ 5.00 ಲಕ್ಷ) ಮತ್ತು ಗೇಣಿ ಬಾಡಿಗೆಯನ್ನು (₹ 47.39 ಲಕ್ಷ) ಮುಟ್ಟಗೋಲು ಹಾಕಿಕೊಳ್ಳಲ್ಪಡರ ಮೂಲಕ ಗೇಣಿ ಕರಾರನ್ನು ರದ್ದುಗೊಳಿಸಿತು (2002). ಇದರಿಂದ ನೊಂದ ಗೇಣಿದಾರರು ಮಡಿಕೆರಿಯ ಜಿಲ್ಲಾ ನ್ಯಾಯಾಲಯವನ್ನು ಸಂಪರ್ಕಿಸಿದಾಗ (2005), ಅದು ವಿವಾದವನ್ನು ಮಧ್ಯಸ್ಥಕೆಯ (ಆರ್ಬಿಟ್ರೇಟರ್) ಮೂಲಕ ಬಗೆಹರಿಸಿಕೊಳ್ಳಲು ಎರಡೂ ಪಕ್ಷಗಳಿಗೆ ನಿರ್ದೇಶಿಸಿತು. ಗೇಣಿದಾರರು ₹ 21.66 ಕೋಟಿಯ ಜೊತೆಗೆ ವಾರ್ಷಿಕ ಶೇಕಡ 24ರಂತೆ ಬಡ್ಡಿಯನ್ನು ಕೋರಿ ಹಕ್ಕು ಮಂಡಿಸಿದರು (ಪತ್ರಿಲ್ 2006). ಯೋಜನೆಯ ರದ್ದುತ್ತಿಗೆ ಕನಾರ್ಚಿಕ ಅರಣ್ಯ ಇಲಾಖೆಯು ಹೊಣೆಯೆಂದು ಮಧ್ಯಸ್ಥಕೆದಾರರು ತೀರ್ಮಾನಿಸಿ ಗೇಣಿ ಕರಾರಿನ ರದ್ದುತ್ತಿಯ ದಿನಾಂಕದಿಂದ ಶೇಕಡ 10ರ ಬಡ್ಡಿಯೊಂದಿಗೆ ₹ 10.02 ಕೋಟಿಯ (ಮುಟ್ಟಗೋಲಾಗಿದ್ದ ಮೊತ್ತವನ್ನು ಕೂಡಿಕೊಂಡು) ಪಾವತಿಗೆ ಗೇಣಿದಾರರ ಪರವಾಗಿ ಐತೀಪೂ ನೀಡಿದರು (ಪತ್ರಿಲ್ 2009). ಹಲವಾರು ನ್ಯಾಯಾಲಯಗಳಲ್ಲಿ ಈ ಐತೀಪೂ ಪ್ರಶ್ನಾಪ್ರಯೋಗಿಸಿ, ಅದು ಎಲ್ಲ ನ್ಯಾಯಾಲಯಗಳಿಂದ ವಜಾ ಮಾಡಲಬ್ಬಿತ್ತು ಮತ್ತು ಅಂತಿಮವಾಗಿ ಕನಾರ್ಚಿಕ ಅರಣ್ಯ ಇಲಾಖೆಯು ₹ 24.93 ಕೋಟಿಯನ್ನು⁵⁴ ಪಾವತಿಸಿತು (ಸೆಪ್ಟೆಂಬರ್ 2016 ಮತ್ತು ಜನವರಿ 2017).

ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕರು, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ್⁵⁵, ಹೂಣಸೂರು ಇವರ ದಾವಿಲೆಗಳ ಪರಿಶೀಲನೆಯು (ಆಗಸ್ಟ್ 2016), ಇಲಾಖೆಯ ಪ್ರಮಾದಗಳು ಮತ್ತು ವಿಷಯವನ್ನು ಇತ್ಯಾರ್ಥಪಡಿಸುವಲ್ಲಿ ವಿಳಂಬಗಳ ಕಾರಣದಿಂದ, ಈ ಕೆಳಗೆ ಚರ್ಚಿಸಿರುವಂತೆ, ₹ 20.59 ಕೋಟಿಯ ಹೆಚ್ಚುವರಿ ಪರಿಹಾರವನ್ನು ನೀಡಬೇಕಾಯಿತು ಎನ್ನುವುದನ್ನು ತಿಳಿಯಪಡಿಸಿತು:

- ❖ ಪ್ರಮಾಸೀ ಸಂಕೀರ್ಣದ ಗೇಣಿಯನ್ನು ಅನುಮೋದಿಸಿದ್ದ ಗೇಣಿ ಕರಾರಿನ ಭಾಗವಾಗಿದ್ದ ಸರ್ಕಾರೀ ಆದೇಶವು (ಜುಲೈ 1992), ನವೀಕರಣದ ಬಾಕಿ ಕಾಮಗಾರಿಗಳನ್ನು ಮೂರ್ಕಿಸುತ್ತಿರು ಪ್ರಮಾಸೀ ಸಂಕೀರ್ಣವನ್ನು ಕಾರ್ಯಶೀಲವನ್ನಾಗಿ ಮಾಡಲು ಗೇಣಿದಾರರು ₹ 1.20 ಕೋಟಿ ವೆಚ್ಚಮಾಡುವ ಅವಶ್ಯಕತೆಯಿದೆ ಎಂದು ಅಂದಾಜು ಮಾಡಿತ್ತು. ಇದಕ್ಕೆ ಎದುರಾಗಿ ಗೇಣಿದಾರರು ಶೇಕಡ 24 ಬಡ್ಡಿಯ ಜೊತೆಗೆ ₹ 9.70 ಕೋಟಿಯು⁵⁶ ಮರುಪಾವತಿಗೆ ಮಧ್ಯಸ್ಥಕೆಯ ಸಮಯದಲ್ಲಿ ಹಕ್ಕು ಮಂಡಿಸಿದರು. ಸರ್ಕಾರದ ಆದೇಶದ ಪ್ರಕಾರ ₹ 1.20 ಕೋಟಿಯ ಮೇಲು ಮಿಶ್ರಿತವರೂ, ಗೇಣಿದಾರರು ವೆಚ್ಚ ಮಾಡಿದ್ದಾರೆಂದು ಹೇಳಲಾದ ಮೊತ್ತದ ಪ್ರಮಾಣವನ್ನು ಕನಾರ್ಚಿಕ ಅರಣ್ಯ ಇಲಾಖೆಯು ಅಲ್ಲಿಗೆಳಿಯಲಿಲ್ಲ. ಆದ್ದರಿಂದ ಮಧ್ಯಸ್ಥಕೆದಾರರು ₹ 9.50 ಕೋಟಿಯ ಮನಭರ್ತಿಗೆ, ಗೇಣಿದಾರರು ಅಪ್ಪ ಮೊತ್ತವನ್ನು ವೆಚ್ಚ ಮಾಡಿದ್ದಾರೆ ಎನ್ನುವ ನೆಲಿಗಟ್ಟಿನ ಮೇಲೆ, ಅವಕಾಶ ನೀಡಿದರು. ಕನಾರ್ಚಿಕ ಅರಣ್ಯ ಇಲಾಖೆಯ ಹೊಣೆಯು ಕೇವಲ ₹ 1.20 ಕೋಟಿಗೆ ಸೀಮಿತವಾಗಿದ್ದು, ಆರ್ಥಿಕ ಪರಿಣಾಮಗಳನ್ನು ತಗ್ಗಿಸುವ ಸಲುವಾಗಿ ಈ ಮಹತ್ವದ ಮತ್ತು ವಾಸ್ತವಿಕ ಅಂಶವನ್ನು ಮಧ್ಯಸ್ಥಕೆದಾರರ ಮುಂದೆ ತರದೇ ಇದ್ದುದಕ್ಕೆ ಸೂಕ್ತ ಕಾರಣಗಳು ದಾವಿಲಾಗಿರಲಿಲ್ಲ. ಗೇಣಿದಾರರು ವೆಚ್ಚದ ಮಿಶ್ರಿತ ₹ 1.20 ಕೋಟಿಯು ಏರಿಕೆಗೆ ಮೂರಾನುಮತಿಯನ್ನು ಕೋರಿದ್ದರೇ ಮತ್ತು ಅದು ಇಲಾಖೆಯಿಂದ ಅನುಮೋದಿತವಾಗಿತ್ತೇ ಎಂದು ಕೇಳಿದ್ದ ಒಂದು ನಿರ್ದಿಷ್ಟ ಆಫೀಸರ್‌ಗೆ (ಫೆಬ್ರವರಿ 2017) ಅರಣ್ಯಗಳ ಪ್ರಥಾನ ಮುಖ್ಯ ಸಂರಕ್ಷಣಾಧಿಕಾರಿಗಳು (ಅರಣ್ಯ ಪಡೆಯ ಮುಖ್ಯಸ್ಥರು) ಉತ್ತರಿಸಲಿಲ್ಲ.

⁵⁴ ₹ 10.02 ಕೋಟಿ + ಬಡ್ಡ ₹ 14.28 ಕೋಟಿ (ಜುಲೈ 2002ರಿಂದ ಸೆಪ್ಟೆಂಬರ್ 2016ರವರೆಗೆ) + ಮುದ್ರಾಂಕ ಶುಲ್ಕ ₹ 0.60 ಕೋಟಿ + ತೀರ್ಮಾನ ವೆಚ್ಚ ₹ 0.03 ಕೋಟಿ.

⁵⁵ ಹಿಂದಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ.

⁵⁶ ವೆಚ್ಚ ₹ 7.00 ಕೋಟಿ ಮತ್ತು ವೆಚ್ಚವಾದ ಹೊತ್ತದ ಮೇಲೆ ಬಡ್ಡಿಯ ಕಡೆ ₹ 2.70 ಕೋಟಿ.

ನಿಂಬಾಯಿಸಲಾಗಿದ್ದ ₹ 1.20 ಕೋಟಿ ವೆಚ್ಚೆ, ವೆಚ್ಚದ ಮೇಲಿನ ಬಡ್ಡಿ, ಮುಟ್ಟುಗೋಲಾಗಿದ್ದ ಮೊತ್ತಗಳು ಮತ್ತು ಬೇಡಿಕೆಗಳ ಮೇಲೆ ಮಧ್ಯಸ್ಥಕೆದಾರರು ಅನುಮತಿಸಿದ ಶೇಕಡ 10 ಬಡ್ಡಿಯನ್ನು ಪರಿಗಣಿಸಿದಾಗ ಅಂಗೀಕಾರಾರ್ಹ ಪರಿಹಾರವು ₹ 4.34 ಕೋಟಿಯಷ್ಟಾಗುತ್ತಿತ್ತು⁵⁷.

- ❖ ಕನಾಡಿಕ ಅರಣ್ಯ ಇಲಾಖೆಯು ಇತ್ತೀರ್ಣನ ವಿರುದ್ಧವಾಗಿ ಮಧ್ಯಸ್ಥಕೆ ಮತ್ತು ಸಂಧಾನ ಅಧಿನಿಯಮ, 1996ರ (ಅಧಿನಿಯಮ) ಪರಿಚ್ಯೇದ 34ರಡಿ⁵⁸ ಜಿಲ್ಲೆ ನ್ಯಾಯಾಲಯದಲ್ಲಿ ಅಹವಾಲನ್ನು ಮಂಡಿಸಿತು (ಆಗಸ್ಟ್ 2009). ಇತ್ತೀರ್ಣನ್ನು ಅನಿವಾಯ್ ನಿರ್ಬಂಧದ್ರೋ ನೆಲೆಗಳಿನ ಮೇಲೆ ಪ್ರತ್ಯಿಸಲಾಯಿತು. ಈ ನೆಲೆಗಳಲ್ಲಿ ಈ ಪ್ರಕರಣದಲ್ಲಿ ಅನ್ಯಾಯಿಸುವುದಿಲ್ಲ ಮತ್ತು ಅಧಿನಿಯಮದ ಪರಿಚ್ಯೇದ 34(2)ರ ಅಡಿಯ ವ್ಯಾಪ್ತಿಯಲ್ಲಿಯೂ ಇಲ್ಲ (ಮಧ್ಯಸ್ಥಕೆ ತೀವ್ರಾನದ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ನವಿ ಸಲ್ಲಿಸಲು ಅರ್ಹವಾದ ಪ್ರಕರಣ). ನ್ಯಾಯಾಲಯವು “ಇತ್ತೀರ್ಣನ್ನು ತಳ್ಳಿಹಾಕಲು ಯಾವುದೇ ನಿಜಿಕೆ ಕಾರಣಗಳಿಲ್ಲ” ಎಂದು ಅಹವಾಲನ್ನು ವಜಾ ಮಾಡಿತು. ಇದೇ ಪರಿಚ್ಯೇದ 34ರಡಿ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಅಹವಾಲು ಸಹ ವಜಾಗೊಂಡಿತು (ಪ್ರತಿಲ್ಲಿ 2015). ಇತ್ತೀರ್ಣ ಮೇಲ್ನವಿಗೆ ಅರ್ಹ ಪ್ರಕರಣವಲ್ಲವೆಂದು ಕನಾಡಿಕದ ಅಡ್ವೋಕೇಟ್ ಜನರಲ್‌ರವರು ಅಭಿಪ್ರಾಯ ವ್ಯಕ್ತಪಡಿಸಿದರು (ಜೂನ್ 2015). ಈ ಅಭಿಪ್ರಾಯಕ್ಕೆ ವ್ಯಕ್ತಿರಿಕ್ತವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ನವಿ ಸಲ್ಲಿಸಲಾಯಿತು; ಅಂತಿಮವಾಗಿ ಪ್ರಕರಣವು ವಜಾ ಆಯಿತು (ಆಗಸ್ಟ್ 2015). ಈ ಮಾತ್ರ ಪ್ರಕ್ರಿಯೆಗಳಿಗೆ ಏಳು ವರ್ಣಗಳಿಗೂ ಅಧಿಕ ಕಾಲ ತಗುಲಿತು (2009ರಿಂದ 2016); ಇದು ಹೆಚ್ಚುವರಿ ಬಡ್ಡಿಯ ಕಾರಣದಿಂದ ಆರ್ಥಿಕ ಹೊರೆಯು ₹ 7.26 ಕೋಟಿಯಷ್ಟು ಹೆಚ್ಚಾಗುವಲ್ಲಿ ಪರಿಣಮಿಸಿತು.

ಹೀಗೆ, ಗೇಣಿದಾರರಿಗೆ ಪಾವತಿಸಿದ ₹ 24.93 ಕೋಟಿ ಪರಿಹಾರದ ಪ್ರಮೆ ರೂ. ₹ 20.59 ಕೋಟಿಯನ್ನು⁶⁰ ತಪ್ಪಿಸಬಹುದಾಗಿತ್ತು.

ಪ್ರಕರಣದ ಅರ್ಹತೆಯನ್ನು ವಿಚಿತ್ರಪಡಿಸಿಕೊಳ್ಳಲು ಪ್ರತಿ ಹಂತದಲ್ಲಿಯೂ ಕಾನೂನು ಇಲಾಖೆಯ ಜೊತೆ ಸಮಾಲೋಚಿಸಲಾಯಿತು ಮತ್ತು ಮೇಲ್ನವಿಗಳನ್ನು ಸಲ್ಲಿಸಲಾಯಿತು ಎಂದು ಸರ್ಕಾರವು ಉತ್ತರಿಸಿತು (ಮೇ 2017). ಇತ್ತೀರ್ಣನ ವಿರುದ್ಧ ಮೇಲ್ನವಿಯನ್ನು ಇಲಾಖೆಯಿಂದ ವಿಕಪಕ್ಕೀಯವಾಗಿ ತೀವ್ರಾನಿಸಲು ಸಾಧ್ಯವಿಲ್ಲ ಮತ್ತು ಹಲವಾರು ಸರ್ಕಾರಿ ಮಾಧ್ಯಮಗಳೊಂದಿಗೆ ಪತ್ರವ್ಯವಹಾರಗಳು ಅನಿವಾಯವಾಗಿತ್ತು ಎಂದು ಸಹ ಸರ್ಕಾರವು ಹೇಳಿತು.

ಆದಗ್ಗೂ, ಇದರಿಂದ ಸ್ವಷ್ಟವಾಗುವುದೇನೆಂದರೆ:

(1) ಆರಂಭಿಕ ಗೇಣಿ ಕರಾರಿನ ನಿಬಂಧನೆಗಳಲ್ಲಿ ಮೆ. ಗೇಣ್ಯೋವೇ ಹೊಟ್ಟೆಲ್ಲ ಮತ್ತು ಗೇಣ್ಯೋವೇ ರೆಸ್ಯಾರ್ಟ್ ಲಿಮಿಟೆಡ್ ನವೀಕರಣಕ್ಕಾಗಿ ₹ 1.20 ಕೋಟಿಯನ್ನು ವೆಚ್ಚ ಮಾಡಬೇಕಾಗಿದ್ದ

⁵⁷ ₹ 1.20 ಕೋಟಿ ಹೊಡಿಕೆ + ಹೊಡಿಕೆಯ ಮೇಲೆ ಅನುಪಾತೀಯ ಬಡ್ಡಿ (₹ 0.46 ಕೋಟಿ) + ಮುಟ್ಟುಗೋಲಾಗಿದ್ದ ಮೊತ್ತ (₹ 0.52 ಕೋಟಿ) + ಮೇಲಿನವುಗಳ ಮೇಲೆ ಏಳು ವರ್ಷಗಳಿಗೆ ಬಡ್ಡಿ (₹ 1.53 ಕೋಟಿ) + ತೀರ್ಣನ ವೆಚ್ಚ (₹ 0.03 ಲಕ್ಷ) + ಮುದ್ರಾಂಕ ಶುಲ್ಕ (₹ 0.60 ಲಕ್ಷ) ಇವನ್ನು ಪರಿಗಣಿಸಿದಾಗ. ತೀರ್ಣನ ಪಾವತಿಯ ವರಾಟಿಗೆ ಪ್ರತಿಲ್ಲಿ 2009ರಿಂದ ಮಾರು ತಿಂಗಳನ್ನು ಬಿಡಲಾಗಿದೆ.

⁵⁸ ಮಧ್ಯಸ್ಥಕೆ ಮತ್ತು ಸಂಧಾನ ಅಧಿನಿಯಮ, 1996ರ ಪರಿಚ್ಯೇದ 34. ಮಧ್ಯಸ್ಥಕೆಯ ತೀರ್ಣನ್ನು ಪಕ್ಕಕ್ಕಿರಿಸಲು ಅರ್ಜಿ ಹಾಕಲು ಮೂರು ತಿಂಗಳು ಕಾಲಾವಧಿಯನ್ನು ಹೇಳುತ್ತದೆ; ಇದನ್ನು ಮೂವತ್ತು ದಿನಗಳಿಗೆ, ಅರ್ಜಿದಾರರು ಅರ್ಜಿ ಸಲ್ಲಿಸಲು ಸಾಕಷ್ಟು ಕಾರಣದಿಂದ ತಡೆಹಿಡಿಯಲುಷಟ್ಟದ್ದರು ಎಂದು ನ್ಯಾಯಾಲಯಕ್ಕೆ ಮನವರಿಕೆಯಾದರೆ, ವಿಸ್ತರಿಸಬಹುದು.

⁵⁹ ಅನಿವಾಯ್ ಸಂಧಭದ್ರ (ಫೋರ್ಸ್ ಮ್ಯಾಷರ್) ಅರ್ಥವು, ಯುದ್ಧ ಕಾರ್ಯಾಚರಣೆಯ ಆಸ್ತೋಟನೆ (ಯುದ್ಧವು ಫೋರ್ಸ್ ಮ್ಯಾಷರ್ ಯಾಗುತ್ತದೇ ಇಲ್ಲವೋ), ವಿದೇಶಿ ಶತ್ರುಗಳ ಕಾರ್ಯಾಚರಣೆ, ದೂಂಬಿ, ಭೂಕಂಪ, ಅಪಘಾತ, ಪ್ರಮಾದ, ನಾಗರೀಕ ಗಲಭೆ, ಆಕ್ರಮಣ, ಬಂಡಾಯ ಅಥವ ಪಕ್ಕಗಳ ನಿಯಂತ್ರಣಕ್ಕೆ ಮೀರಿದ ಇದೇ ರೀತಿಯ ಇನ್ನಿತರ ಕಾರಣ ಮತ್ತು ಧೃಥಪ್ರಯತ್ನ ಮಾಡಿದರೂ ಸಹ ಯಾವುದೇ ಪಕ್ಕಗಳು ಈ ಒಪ್ಪಂದದಡಿಯಲ್ಲಿನ ಕಟ್ಟಪಾಡುಗಳನ್ನು ಮಾರ್ಪಡಿಸಲು ಸಾಧ್ಯವಾಗದ ಸ್ಥಿತಿ.

⁶⁰ ₹ 24.93 ಕೋಟಿ - ₹ 4.34 ಕೋಟಿ = ₹ 20.59 ಕೋಟಿ.

ವಾಸ್ತವಾಂಶವಿದ್ದರೂ, ಅದು ₹ 7.00 ಕೋಟಿಯನ್ನು ವೆಚ್ಚ ಮಾಡಿತೆನ್ನುವ ಅದರ ಹಕ್ಕು ಕೋರಿಕೆಯ ವಿರುದ್ಧ ಕನಾಂಟಿಕ ಅರಣ್ಯ ಇಲಾಖೆಯು ವಾದಿಸಲಿಲ್ಲ; ಮತ್ತು

(2) ಕನಾಂಟಿಕ ಅರಣ್ಯ ಇಲಾಖೆಯು ಅಡ್ಮೋಕೆಚ್ ಜನರಲ್ ರವರ ಇಂಫಾಟ್ ಅಭಿಪ್ರಾಯವನ್ನು ಕಡೆಗಳಿಸಿತು ಮತ್ತು ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನ್ವಿಗಳನ್ನು ಸಲ್ಲಿಸಿತು; ಇವು ಅಂತಿಮವಾಗಿ ತಿರಸ್ಕೃತವಾದವು. ಫಲಿತವಾಗಿ, ಬಡ್ಡಿಯ ಮೇಲಿನ ಹೊಣೆಯು ಗಮನಾರ್ಹವಾಗಿ ಪರಿಕೆಯಾಯಿತು.

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ

3.5 ನಿಧಿಯ ಅಸಮರ್ಥನೀಯ ಬಳಕೆ

ರಾಷ್ಟ್ರೀಯ ಹೆದ್ದಾರಿಯೆಂದು ಘೋಷಿಸಲ್ಪಟ್ಟ ರಸ್ತೆಗಳ ಸುಧಾರಣೆಗಾಗಿ ರಾಜ್ಯ ಹೆದ್ದಾರಿಗಳಿಗೆ ಹಂಚಿಕೆಯಾಗಿದ್ದ ₹ 105.44 ಕೋಟಿಯನ್ನು ಬಳಸಲಾಯಿತು; ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಮತ್ತು ನಿರ್ವಹಣೆಯ ಹೊಣೆಯು ಭಾರತ ಸರ್ಕಾರದ್ವಾಗಿರುವುದರಿಂದ, ಇದನ್ನು ಇತರ ರಾಜ್ಯ ರಸ್ತೆಗಳಿಗೆ ಬಳಸಬಹುದಾಗಿತ್ತು.

ರಾಷ್ಟ್ರೀಯ ಹೆದ್ದಾರಿ ಕಾಯಿದೆ, 1956ರ ಉಲ್ಲೇಖದಂತೆ⁶¹, ಭಾರತ ಸರ್ಕಾರದಿಂದ ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚಿತವಾದ ಯಾವುದೇ ಹೆದ್ದಾರಿಯನ್ನು, ಅಧಿಸೂಚನೆಯು ಪ್ರಕಟಿತವಾದ ದಿನಾಂಕದಿಂದ ರಾಷ್ಟ್ರೀಯ ಹೆದ್ದಾರಿಯೆಂದು ಪರಿಗಣಿಸತಕ್ಕದ್ದು. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ನಿರ್ವಹಣೆಯ ಹೊಣೆಯು ಭಾರತ ಸರ್ಕಾರಕ್ಕೆ ವಿಹಿತವಾಗಿರುತ್ತದೆ ಎಂದು ಸಹ ಕಾಯಿದೆಯು ಹೇಳಿದೆ⁶².

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ವಿಭಾಗಗಳ ಕೊಪ್ಪಳ ಮತ್ತು ರಾಯಚೂರಿನ ಕಾರ್ಯನಿರ್ವಾಹಕ ಇಂಜಿನಿಯರ್‌ಗಳ ಕಚೇರಿಯ ದಾಖಲೆಗಳ ಪರಿಶೀಲನೆಯು (ಡಿಸೆಂಬರ್ 2016), ಭಾರತ ಸರ್ಕಾರದ ರಸ್ತೆಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯವು ಎರಡು ರಾಜ್ಯ ರಸ್ತೆಗಳನ್ನು⁶³ ರಾಷ್ಟ್ರೀಯ ಹೆದ್ದಾರಿಯೆಂದು ಘೋಷಿಸಿದೆ (ಮಾರ್ಚ್ 2014) ಎನ್ನುವುದನ್ನು ತಿಳಿಯಪಡಿಸಿತು. ಮುಖ್ಯ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು (ಮುಖ್ಯ ಇಂಜಿನಿಯರ್) ಇವರು ತಮ್ಮ ಕಚೇರಿಯ 2014–15ರ ಕ್ರಿಯಾ ಯೋಜನೆಯಲ್ಲಿ ಸೇರಿಸುವುದಕ್ಕಾಗಿ ಈ ರಸ್ತೆಗಳ ವಿವರಗಳನ್ನು ಸಲ್ಲಿಸಲು ಕಾರ್ಯನಿರ್ವಾಹಕ ಇಂಜಿನಿಯರ್‌ಗಳನ್ನು ಕೋರಿದರು (ಮಾರ್ಚ್ 2014). ರಾಷ್ಟ್ರೀಯ ಹೆದ್ದಾರಿಯ ಮುಖ್ಯ ಇಂಜಿನಿಯರರು ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಂದ ಕೋರಿದ್ದ ವಿವರಗಳು, ಇನ್ನಿತರವುಗಳೊಂದಿಗೆ, ರಸ್ತೆಗಳ ಸ್ಥಿತಿ, ಮೇಲ್ಮೈ ವಿವರ, ಪ್ರಗತಿಯಲ್ಲಿರುವ ಕಾಮಗಾರಿಗಳ ವಿವರ, ಅದಾಗಲೇ ಮುಗಿದಿದ್ದ ಕಾಮಗಾರಿಗಳ ದೋಷ ಜವಾಬ್ದಾರಿ ಅವಧಿ, ಪ್ರಸ್ತಾವಿಸಲಾದ ಯೋಜನೆಗಳು, ಇತ್ಯಾದಿಗಳನ್ನು ಒಳಗೊಂಡಿದ್ದವು. ಈ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗೆ ಹಸ್ತಾಂತರಿಸುವಂತೆ ರಾಷ್ಟ್ರೀಯ ಹೆದ್ದಾರಿಯ ಮುಖ್ಯ ಇಂಜಿನಿಯರರು ಜ್ಞಾಪನಾಪತ್ರಗಳನ್ನು ಕಳುಹಿಸಿದರು (ಆಗಸ್ಟ್ 2014, ಅಕ್ಟೋಬರ್ 2014).

ಕಾರ್ಯನಿರ್ವಾಹಕ ಇಂಜಿನಿಯರ್‌ಗಳು ವಿವರಗಳನ್ನು ಸಲ್ಲಿಸಲಿಲ್ಲ ಅಥವ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯ ಮುಖ್ಯ ಇಂಜಿನಿಯರ್‌ಗೆ ವರ್ಗಾಯಿಸಲೂ ಇಲ್ಲ, ಅದರೆ ರಾಷ್ಟ್ರೀಯ ಹೆದ್ದಾರಿಯೆಂದು ಘೋಷಿಸಲ್ಪಟ್ಟ ರಸ್ತೆಗಳ ಕೆಲವು ಭಾಗಗಳಲ್ಲಿ, ಘೋಷಣೆಯ ದಿನಾಂಕದ ನಂತರ, ಮನನಿಕ್ಯಾಣ ಮತ್ತು ಸುಧಾರಣಾ ಕಾಮಗಾರಿಗಳನ್ನು, ಅವು 2013–14ರ ಆಯವ್ಯಯದಲ್ಲಿ ಅನುಮೋದಿತವಾಗಿವೆ ಎನ್ನುವ ಕಾರಣದ ಮೇಲೆ ಕೈಗೆತ್ತಿಕೊಂಡರು. ಆದರೆ, ಈ ಕಾಮಗಾರಿಗಳಾಗಿ ಮೀಸಲಾಗಿದ್ದ 2013–14ರ ಅನುದಾನವನ್ನು, ಗುತ್ತಿಗೆಯನ್ನು ವಹಿಸುವ ಪ್ರಕ್ರಿಯೆಗಳು ಆ ಅಧಿಕ ವರ್ಷದಲ್ಲಿ

⁶¹ ರಾಷ್ಟ್ರೀಯ ಹೆದ್ದಾರಿ ಕಾಯಿದೆ, 1956ರ ಪರಿಚ್ಯೇದ 2.

⁶² ರಾಷ್ಟ್ರೀಯ ಹೆದ್ದಾರಿ ಕಾಯಿದೆ, 1956ರ ಪರಿಚ್ಯೇದ 5.

⁶³ ಶ್ರೀರಂಗಪಟ್ಟಣ-ಜ್ಯೇವರ್ಗ ರಸ್ತೆ (ರಾಜ್ಯ ಹೆದ್ದಾರಿ 19) ಮತ್ತು ಚಿಕ್ಕಹೆಸರೂರು-ಮುದಗಲ್-ಮುಂಡರಿಗಿ ರಸ್ತೆ (ರಾಜ್ಯ ಹೆದ್ದಾರಿ 129).

ಮುಗಿಯದ ಕಾರಣ ಬಳಸಲಾಗಲಿಲ್ಲ. ಗುತ್ತಿಗೆಳು 2014–15 ಮತ್ತು 2015–16ರ ಅವಧಿಯಲ್ಲಿ ವಹಿಸಲ್ಪಟ್ಟವು ಮತ್ತು ವಹಿಸುವಿಕೆಯ ವಿವರಗಳು, ವೆಚ್ಚವನ್ನು ಕೋಷ್ಟಕ 3.14ರಲ್ಲಿ ನೀಡಲಾಗಿದೆ:

ಕೋಷ್ಟಕ 3.14: ತಂಡರ್ ಮತ್ತು ಕಾಮಗಾರಿ ವಹಿಸುವಿಕೆಯ ವಿವರಗಳು

(₹ ಕೋಟಿಯಲ್ಲಿ)

ಕ್ರಮ ಸಂಖ್ಯೆ	ಕಾಮಗಾರಿಯ ಹೆಸರು	ತಂಡರ್ ಅಧಿಕಾರಿಯ ದಿನಾಂಕ	ಒಷ್ಟಂದದ ದಿನಾಂಕ	ತಂಡರ್ ವೆಚ್ಚ	ಇಂದಿನವರೆಗೆ ಪಾವತಿ
1	ಕೊಪ್ಪಳ ವಿಭಾಗ: ರಾಜ್ಯಹೆದ್ದಾರಿ 129ಕ್ಕೆ ಸುಧಾರಣೆ ಮತ್ತು ಟಾರ್ ಹಾಕುವಿಕೆ – ಚಿಕ್ಕಹೆಸರೂರು ಮುದಗಲ್ ಮುಂಡರಿಗಿ ಕೆಮೀ 112ರಿಂದ 139.92	09.07.2014	27.11.2014	17.55	17.78 (ಮಾರ್ಚ್ 2017)
2	ಕೊಪ್ಪಳ ವಿಭಾಗ: ರಾಜ್ಯಹೆದ್ದಾರಿ 129ಕ್ಕೆ ಸುಧಾರಣೆ ಮತ್ತು ಟಾರ್ ಹಾಕುವಿಕೆ – ಚಿಕ್ಕಹೆಸರೂರು ಮುದಗಲ್ ಮುಂಡರಿಗಿ ಕೆಮೀ 95.20ಯಿಂದ 102.00	27.04.2015	05.10.2015	3.71	3.90 (ಮಾರ್ಚ್ 2017)
3	ಕೊಪ್ಪಳ ವಿಭಾಗ: ರಾಜ್ಯಹೆದ್ದಾರಿ 129ಕ್ಕೆ ಸುಧಾರಣೆ ಮತ್ತು ಟಾರ್ ಹಾಕುವಿಕೆ – ಚಿಕ್ಕಹೆಸರೂರು ಮುದಗಲ್ ಮುಂಡರಿಗಿ ಕೆಮೀ 102ರಿಂದ 104 ಮತ್ತು 108ರಿಂದ 111	27.04.2015	28.10.2015	3.47	3.47 (ಸೆಪ್ಟೆಂಬರ್ 2016)
4	ಕೊಪ್ಪಳ ವಿಭಾಗ: ರಾಜ್ಯಹೆದ್ದಾರಿ 129ಕ್ಕೆ ಸುಧಾರಣೆ ಮತ್ತು ಟಾರ್ ಹಾಕುವಿಕೆ – ಚಿಕ್ಕಹೆಸರೂರು ಮುದಗಲ್ ಮುಂಡರಿಗಿ ಕೆಮೀ 88ರಿಂದ 102	04.02.2014	20.05.2014	3.15	3.14 (ಮಾರ್ಚ್ 2016)
5	ರಾಯಕೊರು ವಿಭಾಗ: ರಾಜ್ಯಹೆದ್ದಾರಿ 19ಕ್ಕೆ ಸುಧಾರಣೆ – ಶ್ರೀರಂಗಪಟ್ಟಣ ಜೇವೆಗ್ರಿ ರಸ್ತೆ ಕೆಮೀ 425.45ರಿಂದ 473.64	24.02.2014	26.07.2014	77.82	77.15 (ಆಗಸ್ಟ್ 2017)
ಒಟ್ಟು					105.70
(ಅಧಾರ: ವಿಭಾಗಗಳು ಒದಗಿಸಿದ ಮಾಹಿತಿ)					105.44

ಆದ್ದರಿಂದ ರಾಜ್ಯದ ಬೊಕ್ಕಸಕ್ಕೆ ₹ 105.44 ಕೋಟಿಯ ಹೊರೆಯಾಯಿತು; ಇದನ್ನು ಈ ಕೆಳಗಿನ ಕಾರಣಗಳಿಂದ ತಪ್ಪಿಸಬಹುದಾಗಿತ್ತು:

i) ರಾಷ್ಟ್ರೀಯ ಹೆದ್ದಾರಿ ಕಾಯಿದೆಯ ಪ್ರಕಾರ, ರಸ್ತೆಯು ರಾಷ್ಟ್ರೀಯ ಹೆದ್ದಾರಿಯೆಂದು ಒಮ್ಮೆ ಮೇಲ್ಬಿಂದಿಗೆ ಸುಧಾರಣೆ ಮತ್ತು ನಿರ್ವಹಣೆಯ ಹೊಣೆಯು ಭಾರತ ಸರ್ಕಾರಕ್ಕೆ ಏಷಿತವಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯ ಮುಖ್ಯ ಇಂಜಿನಿಯರರು ಅವರ ಕಚೇರಿಯ ಕ್ಷೇತ್ರ ಯೋಜನೆಯಲ್ಲಿ ಸೇರಿಸುವುದಕ್ಕಾಗಿ ರಸ್ತೆಗಳನ್ನು ಹಸ್ತಾಂತರಿಸಲು ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೆ ಜ್ಞಾಪನಾಪತ್ರಗಳನ್ನು ಕಳುಹಿಸಿದ್ದರು. ಲೋಕೋಪಯೋಗಿ ಇಲಾಖೆಯ ಅಧಿಕೃತ ಇಂಜಿನಿಯರ್ ಮತ್ತು ಮುಖ್ಯ ಇಂಜಿನಿಯರರು ರಾಷ್ಟ್ರೀಯ ಹೆದ್ದಾರಿಗೆ ರಸ್ತೆಯ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಲಿಲ್ಲ ಮತ್ತು ಈ ಕಾಮಗಾರಿಗಳ ಕಾರ್ಯಗತಕ್ಕಾಗಿ ನಿರ್ದಿಯನ್ನು ಸಹ ನಿಗದಿ ಪಡಿಸಿದ್ದರು. ಹೀಗೆ, ರಾಜ್ಯ ನಿರ್ದಿಯಿಂದ ಮಾರ್ಚ್ 2014ರ ನಂತರ ಭರಿಸಿದ ವೆಚ್ಚವನ್ನು ತಪ್ಪಿಸಬಹುದಾಗಿತ್ತು;

ii) ಈ ಕಾಮಗಾರಿಗಳು ಆಯವ್ಯಯದಲ್ಲಿ ಅಂಗೀಕೃತ ಕಾಮಗಾರಿಗಳಾಗಿರುವುದರಿಂದ ಅವುಗಳನ್ನು ಕಾರ್ಯಗತಗೊಳಿಸದೇ ಬಿಡಲಾಗುವುದಿಲ್ಲ ಎನ್ನುವ ವಾದವು ಸಮರ್ಥನೀಯವಾಗಿರಲಿಲ್ಲ ಏಕೆಂದರೆ ತಂಡರ್ ಪ್ರಕ್ರಿಯೆಯು ಸಹ 2013–14ರಲ್ಲಿ ಮುಗಿದಿರಲಿಲ್ಲ. ಕಾಮಗಾರಿಗಳನ್ನು ನಂತರದ ವರ್ಷಗಳಲ್ಲಿ ತೆಗೆದುಕೊಳ್ಳಲು ಯುಕ್ತವಾಗಿರಲಿಲ್ಲ, ಏಕೆಂದರೆ ಇವು ಹೊಸ ಕಾಮಗಾರಿಗಳಂತೆ ಅಥವ ನಂತರದ ವರ್ಷಗಳಲ್ಲಿ ನಿರ್ದಿಯನ್ನು ಒದಗಿಸಲು ಅನುಗುಣವಾಗಿರುವ ಪ್ರಗತಿಯಲ್ಲಿರುವ ಕಾಮಗಾರಿಗಳಂತೆ ಸಹ ಅನುಮೋದಿತವಾಗಿರಲಿಲ್ಲ. ಹೀಗೆ, ಈ ಕಾಮಗಾರಿಗಳು ಮಂಜೂರಾತಿರೆಹಿತವಾಗಿದ್ದವು.

iii) ಕೋಷ್ಟಕ 3.14ರ ಕೆಮು ಸಂಖ್ಯೆ 5ರಲ್ಲಿರುವ ಸುಧಾರಣಾ ಕಾಮಗಾರಿಯು 7 ಮೀಟರ್‌ವರೆಗೆ ಅಗಲೀಕರಣದೊಂದಿಗೆ 48.19 ಕಿಮೀ ಉದ್ದಕ್ಕೆ ಮಂಜೂರಾಗಿತ್ತು. ಆದರೆ, ರಾಷ್ಟ್ರೀಯ ಹೆದ್ದಾರಿ ಮಾನದಂಡವನ್ನು ಪೂರ್ಣವಾಗಿ ನೇಪದಲ್ಲಿ ವಾಹನರಸ್ತೆಯ ಅಗಲವನ್ನು 7 ಮೀಟರ್‌ನಿಂದ 10 ಮೀಟರ್‌ಗೆ ಹೆಚ್ಚಿಸಲಾಯಿತು, ಇದರಿಂದ ಹೆಚ್ಚಿಸಲಾಯಿತು, ಇರಿಸುವುದಕ್ಕಾಗಿ, ಕಾಮಗಾರಿಯು ವ್ಯಾಪ್ತಿಯನ್ನು 31.15 ಕಿಮೀಗೆ ನಿರ್ಬಂಧಿಸಲಾಯಿತು ಮತ್ತು ಉಳಿದ 17.04 ಕಿಮೀ (456.600 ಇಂದ 473.640 ಕಿಮೀವರೆಗೆ) ಉದ್ದವನ್ನು ರಸ್ತೆಯ ಸ್ಥಿತಿಯು ಕೆಟ್ಟಿದ್ದರೂ ಕೈಬಿಡಲಾಯಿತು. ಈ ಅಸಮರ್ಥನೆಂದು ಮಾರಾಟನಿಂದ 17 ಕಿಮೀ ಉದ್ದದ ರಸ್ತೆಯು ಕೆಟ್ಟಿಸ್ಥಿತಿಯಲ್ಲಿ ಉಳಿಯಿತು ಮತ್ತು ಶಾಸಕಾಂಗದ ಮಂಜೂರಾತಿಯನ್ನು ಉಲ್ಲಂಘಿಸಿತು, ಏಕೆಂದರೆ ಶಾಸಕಾಂಗದಿಂದ ಮಂಜೂರಾಗಿದ್ದ 48.19 ಕಿಮೀ ರಸ್ತೆ ಸುಧಾರಣಾ ನಿರ್ಧಿಗೆ ಎದುರಾಗಿ ಕೇವಲ 31.15 ಕಿಮೀ ರಸ್ತೆಯ ಸುಧಾರಣಾ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು.

ಹೀಗೆ, ರಾಷ್ಟ್ರೀಯ ಹೆದ್ದಾರಿಯೆಂದು ಫೋಇತವಾಗಿದ್ದ ರಸ್ತೆಗಳ ಮೇಲೆ ಸುಧಾರಣೆ ಮತ್ತು ಮನನಿರ್ಮಾಣ ಕಾಮಗಾರಿಗಳ ನಿರ್ವಹಣೆಯು ರಾಜ್ಯದ ಬೊಕ್ಕಸಕ್ಕೆ ₹ 105.44 ಕೋಟಿಯ ಹೊರೆಯಾಗುವಿಕೆಗೆ ಕಾರಣವಾಯಿತು; ಇದನ್ನು ರಾಜ್ಯದ ಇತರ ರಸ್ತೆಗಳಿಗೆ ಬಳಸಬಹುದಾಗಿತ್ತು.

ಈ ವಿಷಯವನ್ನು ಸರ್ಕಾರದ ಗಮನಕ್ಕೆ ಮಾರ್ಚ್ 2017ರಲ್ಲಿ ತರಲಾಯಿತು ಮತ್ತು ಜುಲೈ 2017 ಹಾಗೂ ಆಗಸ್ಟ್ 2017ರಲ್ಲಿ ಜ್ಞಾಪನಾಪತ್ರವನ್ನು ನೀಡಲಾಯಿತು; ಅವರ ಉತ್ತರವನ್ನು ನಿರೀಕ್ಷಿಸಲಾಗಿತ್ತು (ನವೆಂಬರ್ 2017).

3.6 ಗುತ್ತಿಗೆದಾರರಿಂದ ನೋಂದಣಿ ಮತ್ತು ನವೀಕರಣ ಶುಲ್ಕದ ಕಡಿಮೆ ಸಂಗ್ರಹಣೆ

ಕನಾಟಕ ಲೋಕೋಪಯೋಗಿ ಇಲಾಖಾ ಸಂಹಿತೆಯಲ್ಲಿ ಸೂಚಿಸಲ್ಪಟ್ಟಿದ್ದ ಗುತ್ತಿಗೆದಾರರ ನೋಂದಣಿ ಮತ್ತು ನೋಂದಣಿಯ ನವೀಕರಣದ ಪರಿಷ್ಕತ ಶುಲ್ಕವನ್ನು ಜಾರಿಗೆ ತರದಿದ್ದು ₹ 18.31 ಕೋಟಿಯ ಕಡಿಮೆ ವಸೂಲಾತಿಗೆ ಕಾರಣವಾಯಿತು.

ಕನಾಟಕ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ಕಾಮಗಾರಿಗಳನ್ನು ನಿರ್ವಹಿಸಲು ಇಚ್ಛಿಸುವ ಗುತ್ತಿಗೆದಾರರು ಇಲಾಖೆಯೊಂದಿಗೆ ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಗುತ್ತಿಗೆದಾರರು ಎಸಗಲು ಅರ್ಹವಿರುವ ಕಾಮಗಾರಿಯ ವೌಲ್ಯದ ಮೇಲೆ ಆಧಾರಿತವಾಗಿ ಅವರನ್ನು ವರ್ಗೀಕರಿಸಲಾಗುವುದು. ಎಲ್ಲ ಕಾಮಗಾರಿಗಳೂ ಟೆಂಡರ್ ಹಾಕಲು ಅರ್ಹವಿರುವ 1ನೇ ದಜ್ಜೆ ಗುತ್ತಿಗೆದಾರರು ಮತ್ತು ₹ ೫ ರಿಂದ ಕೋಟಿಯವರೆಗಿನ ಕಾಮಗಾರಿಗಳಿಗೆ ಅರ್ಹವಿರುವ 2ನೇ ದಜ್ಜೆ ಗುತ್ತಿಗೆದಾರರು ಮುಖ್ಯ ಇಂಜಿನಿಯರ್‌ರಿಂದ ನೋಂದಾಯಿಸಲ್ಪಡುತ್ತಾರೆ ಮತ್ತು ₹ ೫ ರಿಂದ ಕೋಟಿಯವರೆಗಿನ ಕಾಮಗಾರಿಗಳಿಗೆ ಅರ್ಹವಿರುವ 3ನೇ ದಜ್ಜೆ ಗುತ್ತಿಗೆದಾರರು ಅಧಿಕ್ಷೇಕ ಇಂಜಿನಿಯರ್‌ರಿಂದ ನೋಂದಾಯಿಸಲ್ಪಡುತ್ತಾರೆ. ನೋಂದಣಿಯು ಇದು ವರ್ಷಗಳವರೆಗೆ ಉಜ್ಜ್ವಲವಾಗಿರುತ್ತದೆ ಮತ್ತು ನೋಂದಣಿಯ ನವೀಕರಣಕ್ಕೆ ಸೂಚಿತ ಶುಲ್ಕದೊಂದಿಗೆ ಅಜ್ಜೆ ಹಾಕುವುದರಿಂದ ಮುಂದಿನ ಇದು ವರ್ಷಗಳ ಅವಧಿಗೆ ನವೀಕರಿಸಿಕೊಳ್ಳಬಹುದಾಗಿದೆ. ಪರಿಷ್ಕತ ದರಗಳು ಮತ್ತು ಪರಿಷ್ಕತಾ-ಪೋರ್ಚ್ ದರಗಳನ್ನು ಕೋಷ್ಟಕ 3.15ರಲ್ಲಿ ಹೇಳಲಾಗಿದೆ.

ನೋಂದಣಿ ಮತ್ತು ನೋಂದಣಿಯ ನವೀಕರಣಕ್ಕೆ ಶುಲ್ಕಗಳನ್ನು ಸೂಚಿಸಿದ್ದ 27 ಅಕ್ಟೋಬರ್ 1994ರ ಸರ್ಕಾರಿ ಆದೇಶವು⁶⁴, 24 ಜೂನ್ 2014ರಿಂದ ಜಾರಿಗೆ ಬಂದ ಕನಾಟಕ ಲೋಕೋಪಯೋಗಿ ಇಲಾಖಾ ಸಂಹಿತೆಯಿಂದ (ಪರಿಷ್ಕತ) ಅಧಿಕ್ರಮಿಸಲ್ಪಟಿತು. ಕೋಷ್ಟಕ 3.15 ಮತ್ತು ಕೋಷ್ಟಕ 3.16ರಲ್ಲಿ ತೋರಿಸಿರುವ ನೋಂದಣಿ ಮತ್ತು ನವೀಕರಣದ ಶುಲ್ಕದ ಪರಿಷ್ಕತ ದರಗಳು, ಪರಿಷ್ಕತ ಸಂಹಿತೆಯ ಕಂಡಿಕೆ 254 ಮತ್ತು 256ರಲ್ಲಿ ಸೇರಿವೆ.

⁶⁴ ಪಿಡಬ್ಲೂಡಿ 195 ಸಿಆರ್‌ಎಂ 91.

ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ (ದಳೀಲ), ಬೆಂಗಳೂರು, ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ (ಉತ್ತರ), ಧಾರವಾಡ ಮತ್ತು ಅರ್ಥಾತ್ ಇಂಜಿನಿಯರ್, ಕನಾರಾಟಕ ಲೋಕೋಪಯೋಗಿ ಇಲಾಖೆ, ಮೈಸೂರು ವೃತ್ತ, ಮೈಸೂರು ಇವರ ಕಚೇರಿಗಳಲ್ಲಿನ ದಾಖಿಲೆಗಳ ಪರಿಶೀಲನೆಯು, ಜುಲೈ 2014ರಿಂದ ನವೆಂಬರ್ 2016ರವರೆಗಿನ ಅವಧಿಯಲ್ಲಿ ನೋಂದಣಿ ಮತ್ತು ನವೀಕರಣ ಶುಲ್ಕವನ್ನು 27 ಅಕ್ಟೋಬರ್ 1994ರ ಸಕಾರ ಆದೇಶದ ಪ್ರಕಾರ ಪರಿಷ್ಕಾರ-ಮಾರ್ವರ ದರಗಳಲ್ಲಿ ಸಂಗ್ರಹಿಸುವುದನ್ನು ಅಧಿಕಾರಿಗಳು ಮುಂದುವರೆಸಿದ್ದರು ಎನ್ನುವುದನ್ನು ತಿಳಿಯಪಡಿಸಿತು.

- ❖ 1, 2 ಮತ್ತು 3ನೇ ದಜ್ಞ ಗುತ್ತಿಗೆದಾರರ ನೋಂದಣಿಗಾಗಿ ಪರಿಷ್ಕಾರ ಶುಲ್ಕ ಸಂಗ್ರಹಣೆ ಮಾಡಿದ್ದು, ಕೋಷ್ಟಕ 3.15ರಲ್ಲಿ ವಿವರಿಸಿರುವಂತೆ ₹ 7.14 ಕೋಟಿಯ ಶುಲ್ಕ ಕಡಿಮೆ ಸಂಗ್ರಹಣೆಗೆ ಕಾರಣವಾಯಿತು:

ಕೋಷ್ಟಕ 3.15: ನೋಂದಣಿ ಶುಲ್ಕ ಕಡಿಮೆ ಸಂಗ್ರಹಣೆ

ಕ್ರಮ ಸಂಖ್ಯೆ	ಗುತ್ತಿಗೆದಾರರ ದಜ್ಞ	ಪರಿಷ್ಕಾರ ಶುಲ್ಕ (₹)	ಹಳೆಯ ದರ ಅಂದರೆ ಸಂಗ್ರಹಿಸಿದ್ದ ಶುಲ್ಕ (₹)	ವ್ಯಾಪ್ತಿ (₹)	ಗುತ್ತಿಗೆದಾರರ ಸಂಖ್ಯೆ	ಶುಲ್ಕ ಕಡಿಮೆ ಸಂಗ್ರಹಣೆ (₹ ಕೋಟಿಯಲ್ಲಿ)
1	1ನೇ ದಜ್ಞ	10,000	1,000	9,000	4,834 ⁶⁵	4.35
2	2ನೇ ದಜ್ಞ	5,000	500	4,500	5,789 ⁶⁶	2.61
3	3ನೇ ದಜ್ಞ	3,000	300	2,700	675	0.18
ಒಟ್ಟು						7.14

(ಆಧಾರ: ಇಲಾಖೆ ಒದಗಿಸಿದ ಮಾಹಿತಿ)

- ❖ ಕನಾರಾಟಕ ಲೋಕೋಪಯೋಗಿ ಇಲಾಖಾ ಸಂಹಿತೆಯ (ಪರಿಷ್ಕಾರ) ಪ್ರಕಾರ, ನೀಡಿದ್ದ ಪ್ರತಿ ನೋಂದಣಿಯೂ ಇದು ವರ್ಷಗಳ ಅವಧಿಗೆ ಉಜ್ಜ್ವಲತಾಗಿರುತ್ತದೆ. ನೋಂದಣಿಯ ನವೀಕರಣವು, ನೋಂದಣಿಯ ವೇದಲ ಅಜ್ಯಾಯ ಎಲ್ಲ ಷರತ್ತುಗಳಿಗೆ ಮತ್ತು ನೋಂದಣಿಯ ನವೀಕರಣ ಶುಲ್ಕ ಪಾವತಿಗೆ ಒಳಪಟ್ಟಿರುತ್ತದೆ. ಪರಿಷ್ಕಾರ ದರಗಳ ಬದಲಾಗಿ ಪರಿಷ್ಕಾರ-ಮಾರ್ವರ ದರಗಳಲ್ಲಿ 1, 2 ಮತ್ತು 3ನೇ ದಜ್ಞ ಗುತ್ತಿಗೆದಾರರ ನೋಂದಣಿ ನವೀಕರಣ ಶುಲ್ಕ ಸಂಗ್ರಹಣೆಯು, ಕೋಷ್ಟಕ 3.16ರಲ್ಲಿ ವಿವರಿಸಿರುವಂತೆ, ₹ 11.17 ಕೋಟಿ ಶುಲ್ಕ ಕಡಿಮೆ ಸಂಗ್ರಹಣೆಗೆ ಕಾರಣವಾಯಿತು:

ಕೋಷ್ಟಕ 3.16: ನವೀಕರಣ ಶುಲ್ಕ ಕಡಿಮೆ ಸಂಗ್ರಹಣೆ

ಕ್ರಮ ಸಂಖ್ಯೆ	ಗುತ್ತಿಗೆದಾರರ ದಜ್ಞ	ಪರಿಷ್ಕಾರ ಶುಲ್ಕ (₹)	ಹಳೆಯ ದರ ಅಂದರೆ ಸಂಗ್ರಹಿಸಿದ್ದ ಶುಲ್ಕ (₹)	ವ್ಯಾಪ್ತಿ (₹)	ಗುತ್ತಿಗೆದಾರರ ಸಂಖ್ಯೆ	ಶುಲ್ಕ ಕಡಿಮೆ ಸಂಗ್ರಹಣೆ (₹ ಕೋಟಿಯಲ್ಲಿ)
1	1ನೇ ದಜ್ಞ	10,000	1,000	9,000	12,011 ⁶⁷	10.81
2	2ನೇ ದಜ್ಞ	2,000	500	1,500	2,036 ⁶⁸	0.31
3	3ನೇ ದಜ್ಞ	1,500	300	1,200	418	0.05
ಒಟ್ಟು						11.17

(ಆಧಾರ: ಇಲಾಖೆ ಒದಗಿಸಿದ ಮಾಹಿತಿ)

⁶⁵ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ (ದಳೀಲ) = 3,722; ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ (ಉತ್ತರ) = 1,112.

⁶⁶ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ (ದಳೀಲ) = 4,361; ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ (ಉತ್ತರ) = 1,428.

⁶⁷ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ (ದಳೀಲ) = 9,204; ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ (ಉತ್ತರ) = 2,807

⁶⁸ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ (ದಳೀಲ) = 1,453; ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ (ಉತ್ತರ) = 583.

ಈ ಬಗ್ಗೆ ಗಮನಸೆಳೆದಾಗ (ಮೇ 2017), ಮುಖ್ಯ ಇಂಜಿನಿಯರ್ (ಉತ್ತರ), ಧಾರವಾಡ ಇವರು, ಈ ಸಂಬಂಧದಲ್ಲಿ ಸರ್ಕಾರಿ ಆದೇಶವನ್ನು ನೀಡಿದ್ದುದರಿಂದ ಪರಿಷ್ಕತ ಶುಲ್ಕವನ್ನು ಜಾರಿ ಮಾಡಲಿಲ್ಲ ಎಂದು ಉತ್ತರಿಸಿದರು (ಜೂನ್ 2017).

ಆದರೆ ಈ ಉತ್ತರವು ಸಮರ್ಥನೀಯವಲ್ಲ ಏಕೆಂದರೆ 27 ಅಕ್ಟೋಬರ್ 1994ರ ಹಿಂದಿನ ಸರ್ಕಾರಿ ಆದೇಶವು ಕನಾರ್ಟಕ ಲೋಕೋಪಯೋಗಿ ಇಲಾಖಾ ಸಂಹಿತೆಗೆ ತಿದ್ದುಪಡಿಯಂತೆ ನೀಡಲ್ಪಟ್ಟಿದ್ದ ಕಾರಣ ಪರಿಷ್ಕತ ಕನಾರ್ಟಕ ಲೋಕೋಪಯೋಗಿ ಇಲಾಖಾ ಸಂಹಿತೆಯಲ್ಲಿರುವ ದರಗಳು ಪ್ರಚಲಿತವಾಗಿರುತ್ತವೆ.

ಈ ವಿಷಯವನ್ನು ಸರ್ಕಾರದ ಗಮನಕ್ಕೆ ಮೇ 2017ರಲ್ಲಿ ತರಲಾಯಿತು ಮತ್ತು ಆಗಸ್ಟ್ 2017ರಲ್ಲಿ ಜ್ಞಾಪನಾಪತ್ರವನ್ನು ನೀಡಲಾಯಿತು; ಅವರ ಉತ್ತರವನ್ನು ನಿರೀಕ್ಷಿಸಲಾಗಿತ್ತು (ನವೆಂಬರ್ 2017).

3.7 ಸರಿಯಲ್ಲದ ಅಳತೆಗಳಿಂದ ಅಧಿಕ ಪಾವತಿ ಮತ್ತು ಹೆಚ್ಚಿನ ವೆಚ್ಚದ ನ ವಸೂಲಾತಿ

ಅಳತೆ ಮುಸ್ತಕಗಳಲ್ಲಿ ಸರಿಯಲ್ಲದ ಅಳತೆಗಳನ್ನು ನಮೂದಿಸುವುದರ ಮೂಲಕ ₹ 1.22 ಕೋಟಿ ಅಧಿಕ ಪಾವತಿ ಮಾಡಲಾಯಿತು ಮತ್ತು ಕಾಮಗಾರಿಯ ಮಾರ್ಗವಾಗದೇ ಇದ್ದುದರಿಂದ ಆದ ಹೆಚ್ಚಿನ ವೆಚ್ಚ ₹ ೭೦೮ ಕೋಟಿಯನ್ನು ಗುತ್ತಿಗೆದಾರಿಸಿದ ವಸೂಲಾತಿ ಮಾಡಲಿಲ್ಲ

ಕನಾರ್ಟಕ ಲೋಕೋಪಯೋಗಿ ಇಲಾಖಾ ಸಂಹಿತೆಯು⁶⁹ ವಿಧಿಸಿರುವ ಪ್ರಕಾರ ಎಲ್ಲ ಕಾಮಗಾರಿಗಳ ಮತ್ತು ದುರಸ್ತಿಗಳ ಅಳತೆಗಳು ಕಾಮಗಾರಿಗಳ ಪ್ರಭಾರದಲ್ಲಿರುವ ಅಧಿನ ಅಧಿಕಾರಿಗಳಿಂದ ಮೊದಲು ತೆಗೆದುಕೊಳ್ಳಲ್ಪಡಬೇಕು ಮತ್ತು ಉಪವಿಭಾಗಾಧಿಕಾರಿ ಹಾಗೂ ವಿಭಾಗಾಧಿಕಾರಿಗಳಿಂದ ಪರೀಕ್ಷೆಸಲ್ಪಡಬೇಕು. ಅಧಿನ ಮೇಲು ಅಧಿಕಾರಿಗಳು⁷⁰, ಉಪವಿಭಾಗಾಧಿಕಾರಿಗಳು ಮತ್ತು ವಿಭಾಗಾಧಿಕಾರಿಗಳು ಎಲ್ಲ ಹಂತಗಳಲ್ಲಿಯೂ ವಿಸ್ತೃತ ಅಳತೆಗಳ ನಿರ್ವರ್ತಿತೆಯನ್ನು ಪರೀಕ್ಷೆಸಬೇಕು. ಅಳತೆಗಳಲ್ಲಿನ ತಪ್ಪಗಳನ್ನು ಪತ್ತೆಹಚ್ಚಿಸುವುದು ಮತ್ತು ಮೋಸದ ನಮೂದನೆಗಳನ್ನು ತಡೆಯುವುದು ಪರೀಕ್ಷೆ ಅಳತೆಗಳನ್ನು ಮಾಡುವುದರ ಉದ್ದೇಶವಾಗಿರುತ್ತದೆ.

ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ವಿಭಾಗ, ರಾಮನಗರ (ಕಾರ್ಯನಿರ್ವಾಹಕ ಇಂಜಿನಿಯರ್) ಇವರು ‘ಮೈಸೂರು ರಸ್ತೆ ಸೇರುವ ಸ್ಥಳದಿಂದ ಕೋಕಾ ಕೋಲ ಕಾರ್ಬನೆಸೆಯರೆಗೆ (ಬಿಡದಿ ಕೈಗಾರಿಕಾ ಪ್ರದೇಶ) ಸರಪಳಿ 0.00 ಕ್ರಿಮೀನಿಂದ 3.00 ಕ್ರಿಮೀವರೆಗಿನ ರಸ್ತೆಯ ಸುಧಾರಣೆಗಾಗಿ ಗುತ್ತಿಗೆಯನ್ನು, ಓವನ ಗುತ್ತಿಗೆದಾರಿಗೆ, ಅವರ ಟೆಂಡರ್ ಮೌಲ್ಯವಾದ ₹ 17.75 ಕೋಟಿಗೆ, ಜೂನ್ 2011ರ ಒಳಗೆ ಕಾಮಗಾರಿಯನ್ನು ಮುಗಿಸುವಂತೆ ವಿಧಿಸಿ, ವಹಿಸಿದರು (ಜೂನ್ 2010). ಚಾಲ್ತಿ ಲೆಕ್ಕಾ ಬಿಳ್ಳಿಗಳಿಂದ ₹ 1.01 ಕೋಟಿಯನ್ನು ಭದ್ರತಾ ತೇವಣಿಯೆಂದು ಉಳಿಸಿಕೊಂಡ ನಂತರ, ಗುತ್ತಿಗೆದಾರಿಗೆ ₹ 14.46 ಕೋಟಿ ಪಾವತಿಯಾಯಿತು (ಮಾರ್ಚ್ 2011). ಗುತ್ತಿಗೆದಾರರು ಯಾವುದೇ ಕಾರಣ ನೀಡದೆಯೇ ಕಾಮಗಾರಿಯನ್ನು ನಿಲ್ಲಿಸಿದ್ದರಿಂದ (ಮಾರ್ಚ್ 2011) ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ರರ ಮನರಾಷ್ಟ್ರಿಯ ಸೂಚನೆಗಳಿಧರೂ ಕಾಮಗಾರಿಯನ್ನು ಮುಗಿಸಿದ್ದುದರಿಂದ, ಕಾಮಗಾರಿಯ ಮೂರು ವರ್ಷಗಳ ವಿಳಂಬದ ನಂತರ ಗುತ್ತಿಗೆದಾರರ ಹೊಣೆ ಮತ್ತು ವೆಚ್ಚದಲ್ಲಿ ರದ್ದುಗೊಳಿಸಲ್ಪಟಿತು (ಮೇ 2014). ₹ 3.34 ಕೋಟಿ ಅಂದಾಜು ವೆಚ್ಚದ ಉಳಿಕೆ ಕಾಮಗಾರಿಯ ಮತ್ತೊಬ್ಬ ಗುತ್ತಿಗೆದಾರಿಗೆ ಅವರ ಟೆಂಡರ್ ಮೌಲ್ಯವಾದ ₹ 4.53 ಕೋಟಿಗೆ ವಹಿಸಲ್ಪಟಿತು (ಫೆಬ್ರುವರಿ 2015) ಮತ್ತು ಮುಕ್ತಾಯವಾಗಿತ್ತು (ಜುಲೈ 2016).

⁶⁹ ಸಂಪುಟ 2 – ಅನುಬಂಧ 7: ಅಳತೆ ತೆಗೆದುಕೊಳ್ಳಲು ಮತ್ತು ಅಳತೆ ಮುಸ್ತಕಗಳನ್ನು ಇಡಲು ನಿಯಮಗಳು.

⁷⁰ ಅಳತೆ ತೆಗೆದುಕೊಳ್ಳಿಸುವವರ ಮೇಲಿನ ಅಧಿಕಾರಿಗಳು.

ಕಾರ್ಯನಿರ್ವಹಕ ಇಂಜಿನಿಯರರ ಕಚೇರಿಯಲ್ಲಿನ ದಾಖಲೆಗಳ ಪರಿಶೀಲನೆಯು, ಉಬ್ಜರಿಸಿದ ಅಳತೆಗಳಿಂದ ಹೆಚ್ಚಿರಿ ಪಾವತಿ, ಭದ್ರತಾ ತೇವಣಿಯ ನಿಯಮಬಾಹಿರ ಬಿಡುಗಡೆ ಮತ್ತು ಹೆಚ್ಚಿರಿ ವೆಚ್ಚದ ವಸೂಲಿಗೆ ಕ್ರಮ ತೆಗೆದುಕೊಳ್ಳಲ್ಲಿ ವಿಫಲತೆಯನ್ನು, ಈ ಕೆಳಗೆ ಚರ್ಚಿಸಿರುವಂತೆ, ತಿಳಿಯಪಡಿಸಿದ್ದೆನಂದರೆ ವಾಸ್ತವಿಕವಾಗಿ ನಿರ್ವಹಿಸಲಾಗಿದ್ದ ಪರಿಮಾಣಗಳು ಹಿಂದಿನ ಬಿಳಾಗಳಲ್ಲಿ ಅಳತೆಮಾಡಲ್ಪಟ್ಟಿದ್ದ ಪರಿಮಾಣ ಮತ್ತು ಪಾವತಿಸಿದ್ದಕ್ಕಿಂತ ಬಹಳಷ್ಟು ಕಡಿಮೆಯಾಗಿದ್ದವು. ಅಂತಿಮ ಅಳತೆಗಳ ಪ್ರಕಾರ ಗುತ್ತಿಗೆದಾರರಿಂದ ಮಾಡಲ್ಪಟ್ಟಿದ್ದ ಕಾಮಗಾರಿಯ ಒಟ್ಟು ಮೌಲ್ಯವು, ₹ 1.22 ಕೋಟಿ ಹೆಚ್ಚಿರಿ ಪಾವತಿಯಲ್ಲಿ ಪರಿಣಮಿಸುವಂತೆ, ಪಾವತಿಸಿದ್ದ ₹ 15.47 ಕೋಟಿಗೆ ಪ್ರತಿಯಾಗಿ ₹ 14.25 ಕೋಟಿಯಾಗಿತ್ತು. ಅಧಿನ ಮೇಲು ಅಧಿಕಾರಿಗಳಿಂದ ಅಳತೆಗಳ ನಿರ್ವಹಣೆಯನ್ನು ಪರೀಕ್ಷೆಸುವಲ್ಲಿ ವಿಫಲತೆಯು ಹೆಚ್ಚಿರಿ ಪಾವತಿಯಲ್ಲಿ ಪರಿಣಮಿಸಿತ್ತು. ಸೂಚಿತ ಪರಿಮಾಣಗಳ ಪರೀಕ್ಷೆ ಅಳತೆಗಳು ಮಾಡಲ್ಪಟ್ಟವೇ ಎನ್ನುವುದನ್ನು ಲೇಕ್ಷಣಿಕೆಯಾಗಿ ನಿಷ್ಕರ್ಷಿಸಲಾಗಲಿಲ್ಲ ಏಕೆಂದರೆ ಅಳತೆ ಮಸ್ತಕಗಳನ್ನು ಲೇಕ್ಷಣಿಕೆಯಾಗಿ ಸಲ್ಲಿಸಲಿಲ್ಲ ಮತ್ತು ಉಪವಿಭಾಗದಿಂದ ವರ್ಗಾವಣೆಯಾಗಿದ್ದ ಅಂದಿನ ಪ್ರಭಾರಿ ಇಂಜಿನಿಯರ್ ವಶದಲ್ಲಿದೆ ಎಂದು ಹೇಳಲ್ಪಟ್ಟತ್ತು. ಉಪವಿಭಾಗೀಯ ಅಧಿಕಾರಿಗಳು ಅವರ ಪ್ರಭಾರದಲ್ಲಿರುವ ಎಲ್ಲ ಅಳತೆ ಮಸ್ತಕಗಳ ಸುರಕ್ಷಿತ ಪಾಲನೆಗೆ ಜವಾಬ್ದಾರರಾಗಿರುತ್ತಾರೆ. ಆದಾಗ್ಯೂ, ಸಂಬಂಧಿಸಿದ ಅಳತೆ ಮಸ್ತಕಗಳನ್ನು ಹಸ್ತಾಂತರ ಮಾಡದೆಯೇ ಪ್ರಭಾರಿ ಇಂಜಿನಿಯರ್‌ರಾಗು ಉಪವಿಭಾಗೀಯ ಕಚೇರಿಯಿಂದ ಬಿಡುಗಡೆಯಾಗಿದ್ದರು.

- ❖ ಕಾಮಗಾರಿಯ ರದ್ದುತ್ತಿಯ ನಂತರ ತೆಗೆದುಕೊಳ್ಳಲಾದ (ಜೂನ್ 2014) ಅಂತಿಮ ಅಳತೆಗಳು ತಿಳಿಯಪಡಿಸಿದ್ದೆನಂದರೆ ವಾಸ್ತವಿಕವಾಗಿ ನಿರ್ವಹಿಸಲಾಗಿದ್ದ ಪರಿಮಾಣಗಳು ಹಿಂದಿನ ಬಿಳಾಗಳಲ್ಲಿ ಅಳತೆಮಾಡಲ್ಪಟ್ಟಿದ್ದ ಪರಿಮಾಣ ಮತ್ತು ಪಾವತಿಸಿದ್ದಕ್ಕಿಂತ ಬಹಳಷ್ಟು ಕಡಿಮೆಯಾಗಿದ್ದವು. ಅಂತಿಮ ಅಳತೆಗಳ ಪ್ರಕಾರ ಗುತ್ತಿಗೆದಾರರಿಂದ ಮಾಡಲ್ಪಟ್ಟಿದ್ದ ಕಾಮಗಾರಿಯ ಒಟ್ಟು ಮೌಲ್ಯವು, ₹ 1.22 ಕೋಟಿ ಹೆಚ್ಚಿರಿ ಪಾವತಿಯಲ್ಲಿ ಪರಿಣಮಿಸುವಂತೆ, ಪಾವತಿಸಿದ್ದ ₹ 15.47 ಕೋಟಿಗೆ ಪ್ರತಿಯಾಗಿ ₹ 14.25 ಕೋಟಿಯಾಗಿತ್ತು. ಅಧಿನ ಮೇಲು ಅಧಿಕಾರಿಗಳಿಂದ ಅಳತೆಗಳ ನಿರ್ವಹಣೆಯನ್ನು ಪರೀಕ್ಷೆಸುವಲ್ಲಿ ವಿಫಲತೆಯು ಹೆಚ್ಚಿರಿ ಪಾವತಿಯಲ್ಲಿ ಪರಿಣಮಿಸಿತ್ತು. ಸೂಚಿತ ಪರಿಮಾಣಗಳ ಪರೀಕ್ಷೆ ಅಳತೆಗಳು ಮಾಡಲ್ಪಟ್ಟವೇ ಎನ್ನುವುದನ್ನು ಲೇಕ್ಷಣಿಕೆಯಾಗಿ ನಿಷ್ಕರ್ಷಿಸಲಾಗಲಿಲ್ಲ ಏಕೆಂದರೆ ಅಳತೆ ಮಸ್ತಕಗಳನ್ನು ಲೇಕ್ಷಣಿಕೆಯಾಗಿ ಸಲ್ಲಿಸಲಿಲ್ಲ ಮತ್ತು ಉಪವಿಭಾಗದಿಂದ ವರ್ಗಾವಣೆಯಾಗಿದ್ದ ಅಂದಿನ ಪ್ರಭಾರಿ ಇಂಜಿನಿಯರ್ ವಶದಲ್ಲಿದೆ ಎಂದು ಹೇಳಲ್ಪಟ್ಟತ್ತು. ಉಪವಿಭಾಗೀಯ ಅಧಿಕಾರಿಗಳು ಅವರ ಪ್ರಭಾರದಲ್ಲಿರುವ ಎಲ್ಲ ಅಳತೆ ಮಸ್ತಕಗಳ ಸುರಕ್ಷಿತ ಪಾಲನೆಗೆ ಜವಾಬ್ದಾರರಾಗಿರುತ್ತಾರೆ. ಆದಾಗ್ಯೂ, ಸಂಬಂಧಿಸಿದ ಅಳತೆ ಮಸ್ತಕಗಳನ್ನು ಹಸ್ತಾಂತರ ಮಾಡದೆಯೇ ಪ್ರಭಾರಿ ಇಂಜಿನಿಯರ್‌ರಾಗು ಉಪವಿಭಾಗೀಯ ಕಚೇರಿಯಿಂದ ಬಿಡುಗಡೆಯಾಗಿದ್ದರು.
- ❖ ಗುತ್ತಿಗೆದಾರರಿಗೆ ಸೂಚನೆಗಳ ಏಂಡ 29ರ ಪ್ರಕಾರ, ಗುತ್ತಿಗೆ ಸ್ವೀಕೃತಿ ಪತ್ರ ಸ್ವೀಕರಿಸಿದ 20 ದಿನಗಳೊಳಗೆ ಭದ್ರತಾ ತೇವಣಿಯನ್ನು ಉದ್ಯೋಗದಾತರಿಗೆ ಒದಗಿಸತಕ್ಕಿದ್ದು. ಮುಂದುವರೆದು, ಗುತ್ತಿಗೆಯ ಪರಿಶ್ರಮೆಗಳ ಏಂಡ 43ರ ಪ್ರಕಾರ ಭದ್ರತಾ ತೇವಣಿಯನ್ನು ಕಾಮಗಾರಿ ಮುಕ್ತಾಯಗೊಂಡ ದಿನಾಂಕದಿಂದ 24 ತಿಂಗಳವರೆಗಿನ ದೋಷ ಜವಾಬ್ದಾರಿ ಅವಧಿಯ ಸಮಾಪ್ತಿಯಿಂದ 30 ದಿನಗಳವರೆಗೆ ಉಳಿಸಿಕೊಳ್ಳುವ ಅಗತ್ಯವಿದ್ದಿತ್ತು. ಆದರೆ ಕಾರ್ಯನಿರ್ವಹಕ ಇಂಜಿನಿಯರರು ಭದ್ರತಾ ತೇವಣಿಯನ್ನು (₹ 0.83 ಕೋಟಿ), ಭದ್ರತೆಗಳಿಗೆ ಸೂಚಿತವಾಗಿದ್ದ ಯಾವುದೇ ರೂಪದಲ್ಲಿಯೂ ಪಡೆಯದೆಯೇ ಕಾಮಗಾರಿಯನ್ನು ನಿರ್ವಹಿಸಲು ಗುತ್ತಿಗೆದಾರರಿಗೆ ಅನುಮತಿಸಿದರು.
- ❖ ಚಾಲ್ತಿ ಲೇಕ್ಷಣ ಬಿಳಾಗಳಿಂದ ಕಡಿತವಾಗಿದ್ದ ಭದ್ರತಾ ತೇವಣಿ ₹ 1.01 ಕೋಟಿಯು, ಬೇರೆ ಯಾವುದೇ ರೂಪದಲ್ಲಿ ಭದ್ರತೆಯನ್ನು ಪಡೆಯದೆಯೇ, ನಿಯಮಬಾಹಿರವಾಗಿ ಜೂನ್ 2011ರಲ್ಲಿ ಮರುಪಾವತಿಯಾಯಿತ್ತು. ಯಾವುದೇ ಕಾರಣ ನೀಡದೆಯೇ ಗುತ್ತಿಗೆದಾರರು ಮಾರ್ಚ್ 2011ರಿಂದ ಕಾಮಗಾರಿಯನ್ನು ನಿಲ್ಲಿಸದ್ದರು ಎನ್ನುವುದರ ಅರಿವಿದ್ದರೂ, ಭದ್ರತಾ ತೇವಣಿಯನ್ನು ಮರುಪಾವತಿ ಮಾಡಲಾಯಿತ್ತು. ಹೀಗೆ, ಹೆಚ್ಚಿರಿ ಪಾವತಿಯ ಕಡೆ ಹೊಂದಾಣಿಕೆ ಮಾಡಲು ವಿಭಾಗದೊಂದಿಗೆ ಯಾವುದೇ ಭದ್ರತೆಯು ಲಭ್ಯವಿರಲಿಲ್ಲ.
- ❖ ಗುತ್ತಿಗೆಯ ಪರಿಶ್ರಮೆಗಳ ಏಂಡ 50.1ರ ಪ್ರಕಾರ, ಉಳಿಕೆ ಕಾಮಗಾರಿಗಳ ಮೂರ್ತಿಗೊಳಿಸುವಿಕೆಗೆ ಆದ ಹೆಚ್ಚಿರಿ ವೆಚ್ಚದ ವಸೂಲಿ ಮೊತ್ತವು, ಮೂರ್ತಿಯಾಗದ ಕಾಮಗಾರಿಯ ಮೌಲ್ಯದ ಶೇಕಡ 30 ಆಗಿತ್ತು. ಗುತ್ತಿಗೆಯು ಗುತ್ತಿಗೆದಾರರ ಹೊಣೆ ಮತ್ತು ವೆಚ್ಚದಲ್ಲಿ ರದ್ದಾಗಿದ್ದರೂ, ಹೆಚ್ಚಿರಿ ವೆಚ್ಚ ₹ ೧೦೦ ದು ಕೋಟಿಯನ್ನು (₹ 3.34 ಕೋಟಿಯ ಶೇಕಡ 30) ಗುತ್ತಿಗೆದಾರರಿಂದ ವಸೂಲಿ ಮಾಡಲು ಕಾರ್ಯನಿರ್ವಹಕ ಇಂಜಿನಿಯರರು ಕ್ರಮ ತೆಗೆದುಕೊಂಡಿರಲಿಲ್ಲ.

ಹೀಗೆ, ಭದ್ರತಾ ತೇವಣಿ ಪಡೆಯದೆಯೇ ಕಾಮಗಾರಿಯನ್ನು ವಹಿಸಿದ್ದರಿಂದ ಮತ್ತು ಹೆಚ್ಚಿರಿ ಭದ್ರತಾ ತೇವಣಿಯ ನಿಯಮಬಾಹಿರ ಮರುಪಾವತಿಯಿಂದ, ಹೆಚ್ಚಿರಿ ಪಾವತಿಯ ಕಡೆ ಹೊಂದಾಣಿಕೆ

ಮಾಡಲು ವಿಭಾಗದ ಬಳಿ ಭದ್ರತೆಯು ಲಭ್ಯವಿರಲಿಲ್ಲ ಮತ್ತು ಹೆಚ್ಚುವರಿ ವೆಚ್ಚವನ್ನು ವಸೂಲಿ ಮಾಡಲು ಕ್ರಮ ತೆಗೆದುಕೊಂಡಿರಲಿಲ್ಲ. ಗುತ್ತಿಗೆದಾರರಿಂದ ವಸೂಲಾತಿಯಾಗಬೇಕಾಗಿದ್ದ ಒಟ್ಟು ಮೊತ್ತವು ₹ 2.22 ಕೋಟಿಯಾಗಿತ್ತು⁷¹.

ಈ ವಿಷಯವನ್ನು ಸರ್ಕಾರದ ಗಮನಕ್ಕೆ ಏಪ್ರಿಲ್ 2017ರಲ್ಲಿ ತರಲಾಯಿತು ಮತ್ತು ಆಗಸ್ಟ್ 2017ರಲ್ಲಿ ಜ್ಞಾಪನಾಪತ್ರವನ್ನು ನೀಡಲಾಯಿತು; ಅವರ ಉತ್ತರವನ್ನು ನಿರೀಕ್ಷಿಸಲಾಗಿತ್ತು (ನವೆಂಬರ್ 2017).

3.8 ಗುತ್ತಿಗೆದಾರರಿಗೆ ಹೆಚ್ಚುವರಿ ಲಾಭ

ಒಂದು ಕಟ್ಟಡದ ನಿರ್ಮಾಣ ಕಾಮಗಾರಿಯಲ್ಲಿ ಯಂತ್ರಗಳ ಬಳಕೆಯಿಂದ ಅಗ್ಯಲ್ಪಟ್ಟ ಅಡಿಪಾಯಕ್ಕಾಗಿ ದೃಹಿಕ ಅಗತ್ಯದ ದರಗಳನ್ನು ಅಳವಡಿಸಿಕೊಂಡಿದ್ದು, ಓವರ್ ಗುತ್ತಿಗೆದಾರರಿಗೆ ₹ 1.71 ಕೋಟಿಯ ಹೆಚ್ಚುವರಿ ಲಾಭದಲ್ಲಿ ಪರಿಣಿತಿ.

ತೋರ್ಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ 2013–14ರ ದರಪಟ್ಟಿಯು, ಮೆದುಗಲ್ಲು/ಗಟ್ಟಿಕಲ್ಲು ಸೇರಿದಂತೆ ಹಲವಾರು ವಿಧದ ಮಣಿನ ಪದರಗಳಲ್ಲಿ ದೃಹಿಕ ಸಾಧನಗಳು ಮತ್ತು ಯಾಂತ್ರಿಕ ಸಾಧನಗಳಿಂದ ಅಗತ್ಯಕ್ಕಾಗಿ ಪ್ರತ್ಯೇಕ ದರಗಳನ್ನು ಒಳಗೊಂಡಿದೆ. ಯಾಂತ್ರಿಕ ಸಾಧನಗಳಿಂದ ಅಗತ್ಯದ ವೆಚ್ಚವು ದೃಹಿಕ ಸಾಧನಗಳಿಂದ ಅಗತ್ಯಕ್ಕೆ ಹೋಲಿಸಿದಾಗ ಕಡಿಮೆಯಿದೆ. ಅಗತ್ಯದ ಪರಿಮಾಣವು ಅತ್ಯಲ್ಪವಿದ್ದಾಗ ಅಥವ ಹೈಡ್ರಾಲಿಕ್ ಎಕ್ಸ್‌ಕವೇಟ್‌ಸೌ, ಟಿಪ್ಪರ್, ಮುಂತಾದ ಬೃಹತ್ ಯಂತ್ರಗಳ ಚಾಲನೆಗೆ ಜಾಗದ ನಿರ್ಬಂಧವಿದ್ದಾಗ ಮಾತ್ರ ದೃಹಿಕ ಅಗತ್ಯವನ್ನು ಆಶ್ರಿಯಿಸಲಾಗುತ್ತದೆ. ಜೋತೆಗೆ, ಕಾಮಗಾರಿಯ ಯಾವುದೇ ಅಂಶಗಳಿಗೆ ದರವು ಲಭ್ಯವಿರದ ಪ್ರಕರಣದಲ್ಲಿ, ಸಣ್ಣ ನೀರಾವರಿ/ರಾಷ್ಟ್ರೀಯ ಹೆದ್ದಾರಿ/ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಗಳು/ಕನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ/ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ದರಪಟ್ಟಗಳನ್ನು ಅವಲೋಕಿಸಬೇಕೆಂದು ದರಪಟ್ಟಿಯ ಭಾಗವಾಗಿರುವ ಸಾಮಾನ್ಯ ಟಿಪ್ಪಣಿಗಳು ವಿಧಿಸುತ್ತವೆ.

ದರಪಟ್ಟಿ 2013–14ರ ಪ್ರಕಾರ ದೃಹಿಕ ಸಾಧನಗಳು ಮತ್ತು ಯಾಂತ್ರಿಕ ಸಾಧನಗಳಿಂದ ಅಗತ್ಯಕ್ಕಾಗಿ ದರಗಳನ್ನು ಕೆಳಗಿನ ಕೋಷ್ಟಕ 3.17ರಲ್ಲಿ ತೋರಿಸಲಾಗಿದೆ:

ಕೋಷ್ಟಕ 3.17: ದೃಹಿಕ ಮತ್ತು ಯಾಂತ್ರಿಕ ಸಾಧನಗಳ ಮೂಲಕ ಅಗತ್ಯಕ್ಕಾಗಿ ದರಗಳು

(₹ ಪ್ರತಿ ಘಟೀಗೆ)

ಕ್ರಮ ಸಂಖ್ಯೆ	ವಿವರಣೆ	1.5 ಮೀವರೆಗೆ ದೃಹಿಕ ಸಾಧನಗಳು	3 ಮೀವರೆಗೆ ಯಾಂತ್ರಿಕ ಸಾಧನಗಳು
1	ಮಟ್ಟಮಾಡುವುದಕ್ಕಾಗಿ ಗಟ್ಟಿ ಮಣಿನಲ್ಲಿ ಅಗತ್ಯ (ದರಪಟ್ಟಿ ಅಂಶ 2.2)	162	*
2	ಅಡಿಪಾಯಕ್ಕಾಗಿ ಗಟ್ಟಿ ಮಣಿನಲ್ಲಿ ಅಗತ್ಯ (ದರಪಟ್ಟಿ ಅಂಶ 2.4)	208	30.20
3	ಮೆದುಗಲ್ಲಿನಲ್ಲಿ ಸೋಟರೆಹಿತ ಅಗತ್ಯ (ದರಪಟ್ಟಿ ಅಂಶ 2.6)	644	40.20

(ಅಧಾರ: 2013–14ರ ದರಪಟ್ಟಿ)

* 2013–14ರ ದರಪಟ್ಟಿಯು ಯಾಂತ್ರಿಕ ಸಾಧನಗಳಿಂದ ಮಟ್ಟಮಾಡುವುದಕ್ಕಾಗಿ ದರವನ್ನು ಹೇಳುವುದಿಲ್ಲವಾದ್ದರಿಂದ ಇತರ ದರಪಟ್ಟಿಯಿಂದ ಇದೇ ಅಂಶದ ದರವನ್ನು ಅಳವಡಿಸಿಕೊಳ್ಳಬೇಕು ಅಥವ ನಿಯಮಗಳಿಂತೆ ದತ್ತದರಗಳನ್ನು⁷² ಲೆಕ್ಕಹಾಕಬೇಕು

⁷¹ ₹ 1.22 ಕೋಟಿ + ₹ 1.00 ಕೋಟಿ.

⁷² ಮಂಜೂರಾಗಿದ್ದ ದರಪಟ್ಟಿಯಲ್ಲಿ ಕಂಡುಬರದ ಯಾವುದೇ ಅಂಶಕ್ಕೆ ಸಾಮಗ್ರಿಗಳ ವಾಸ್ತವಿಕ ಬೆಲೆ, ಶ್ರಮ, ಲೀಡ್ಸ, ಸಾಗಣೆ ಮತ್ತು ಪ್ರದೇಶ ದರಮಾನ್ಯತೆಗಳ ಆಧಾರದ ಮೇಲೆ ದತ್ತದರವನ್ನು ತಯಾರಿಸಲಾಗುವುದು (ಕನಾಟಕ ತೋರ್ಕೋಪಯೋಗಿ ಇಲಾಖಾ ಸಂಹಿತೆಯ ಕಂಡಿಕೆ 14.II).

ಕಾರ್ಯನಿರ್ವಹಕ ಇಂಜಿನಿಯರ್, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ವಿಭಾಗ, ಧಾರವಾಡ (ಕಾರ್ಯನಿರ್ವಹಕ ಇಂಜಿನಿಯರ್) ಇವರು ಹುಟ್ಟಿಯೆ ಎಂ ತಿಮ್ಮಣಾಗರದಲ್ಲಿ ಒಂದು ಹೊಸ ನ್ಯಾಯಾಲಯ ಸಂಕೀರ್ಣ ಕಟ್ಟಡದ ನಿರ್ಮಾಣದ ಕಾಮಗಾರಿಯನ್ನು ಓವರ್ ಗುತ್ತಿಗೆದಾರಿಗೆ ₹ 62.34 ಕೋಟಿ ಪೆಚ್ಚಕ್ಕೆ ವಹಿಸಿದರು (ಮಾರ್ಚ್ 2014). ವೆಜ್ಜಪು 2013–14ರ ದರಪಟ್ಟಿಯ ಮೇಲೆ ಅಧಾರಿತವಾಗಿ ತಯಾರಾಗಿದ್ದ ಅಂದಾಜಿನ ಮೇಲೆ ಶೇಕಡ 4.20ರಷ್ಟಿತ್ತು. ಕಾಮಗಾರಿಯು ಪ್ರಗತಿಯಲ್ಲಿದ್ದಿತು ಮತ್ತು ಅಧಿಕ ಪರಿಮಾಣಗಳಿಗಾದ ಪಾವತಿ ಸೇರಿ ₹ 84.27 ಕೋಟಿಯು ಗುತ್ತಿಗೆದಾರಿಗೆ ಪಾವತಿಯಾಗಿದ್ದಿತು (ಜನವರಿ 2017).

ಜನವರಿ 2017ರಲ್ಲಿ ಕಾರ್ಯನಿರ್ವಹಕ ಇಂಜಿನಿಯರರ ಕಚೇರಿಯ ದಾಖಿಲೆಗಳ ಪರಿಶೀಲನೆಯು ತಿಳಿಯಪಡಿಸಿದ್ದೇನೆಂದರೆ, ಮಂಜೂರಾಗಿದ್ದ ಅಂದಾಜುಪಟ್ಟಿಯು, ಯಾಂತ್ರಿಕ ಸಾಧನಗಳ ಬದಲಾಗಿ ದೃಷ್ಟಿಕೆ ಸಾಧನಗಳಿಂದ 20,133.78 ಫ್ರಮೀ ಅಗತವನ್ನು ಕಟ್ಟಡದ ಸಾಂಪ್ರದಾಯಿಕ ವಿಧಾನದ ಅಡಿಪಾಯಕ್ಕಾಗಿ ಒದಗಿಸಿತ್ತು. ಮಿಶ್ವಯಕಾರಿಯೂ ಅಲ್ಲದೆ ಕಾಮಗಾರಿಯ ವೇಗದ ನಿರ್ವಹಣೆಯನ್ನೂ ಅನುಕೂಲಿಸುವ ಸೂಕ್ತ ಸಾಗಣಗಳೊಂದಿಗೆ ಯಾಂತ್ರಿಕ ಸಾಧನಗಳಿಂದ ಅಗತವನ್ನು ಪರಿಗಳಿಸಿ ಅಂದಾಜುಪಟ್ಟಿಯನ್ನು ತಯಾರಿಸಿದ್ದುದಕ್ಕೆ ಕಾರಣಗಳು ದಾಖಿಲಾಗಿರಲಿಲ್ಲ.

ಕಾಮಗಾರಿಯ ಅವಧಿಯಲ್ಲಿ, ಸಾಂಪ್ರದಾಯಿಕ ಮಾದರಿಯ ಅಡಿಪಾಯವು ಬಲವರ್ಥಿತ ಸಿಮೆಂಟ್ ಕಾಂಕ್ರೀಟ್ (ಆರ್ಸಿಸಿ) ಹಾಸು (ರ್ಯಾಫ್) ತಳಪಾಯಕ್ಕೆ ಮಾಪಾಡಾಯಿತು. ಘಲಿತಾಂಶವಾಗಿ, ಅಡಿಪಾಯದ ಆಳವು ಏರಿಕೆಯಾಯಿತು ಮತ್ತು ತತ್ವರಿಣಾಮವಾಗಿ ಅಗತದ ಪರಿಮಾಣವು ಕೂಡ 34,809.15 ಫ್ರಮೀಗೆ ಏರಿಕೆಯಾಯಿತು. ಗಣನಾಹಾರ ಪರಿಮಾಣಗಳು ಕೂಡಿದ್ದ ಮತ್ತು ಯಂತ್ರಗಳ ಜಳಣನೆಗೆ ಜಾಗದ ನಿರ್ಬಂಧವಿರದಿದ್ದದನ್ನು ಪರಿಗಳಿಸಿ ಅಗತದ ಅಂಶವನ್ನು ದೃಷ್ಟಿಕೆ ಸಾಧನಗಳಿಂದ ಯಾಂತ್ರಿಕ ಸಾಧನಗಳಿಗೆ, ಒಪ್ಪಂದದ ಖಂಡ 34ರ⁷³ ಪ್ರಕಾರ ಒಂದು ವ್ಯತ್ಯಯದ ಅಂಶದಂತೆ, ಕಾರ್ಯನಿರ್ವಹಕ ಇಂಜಿನಿಯರ್ ಬದಲಿಸಲಿಲ್ಲ. ಕಾಮಗಾರಿಯ ಅವಧಿಯಲ್ಲಿ ವಿಭಾಗದಿಂದ ತೆಗೆಯಲಾದ ಭಾಯಾಚಿತ್ರ 3.4ರಿಂದ ಮೂರಾವೆಯಾದಂತೆ, ಗುತ್ತಿಗೆದಾರರು ಯಾಂತ್ರಿಕ ಸಾಧನಗಳಿಂದ ಅಗತವನ್ನು ಅಳವಡಿಸಿಕೊಂಡಿದ್ದರು:

ಭಾಯಾಚಿತ್ರ 3.4: ಯಾಂತ್ರಿಕ ಸಾಧನಗಳಿಂದ ಅಗತ



(ಆಧಾರ: ವಿಭಾಗವು ಒದಗಿಸಿದ ಭಾಯಾಚಿತ್ರ)

⁷³ ಒಪ್ಪಂದದ ಖಂಡ 34 ಇನ್ನಿತರ ವಿಷಯದೊಂದಿಗೆ ಹೇಳುವುದೇನೆಂದರೆ “ಲುದ್ವೇಗದಾತನು ಕಾಮಗಾರಿಯ ಯಾವುದೇ ಅಂಶದ ಸ್ವಭಾವ ಅಥವ ಗುಣಮಟ್ಟ ಅಥವ ನಮೂನೆಯನ್ನು, ಕಾಮಗಾರಿಯ ಯಾವುದೇ ಭಾಗದ ವಿಧಿಸಿದ್ದ ಅನುಕ್ರಮ, ಮಾದರಿ ಅಥವ ಸಮಯವನ್ನು ಬದಲಾಯಿಸುವ ಅಧಿಕಾರ ಹೊಂದಿರುತ್ತಾನೆ”.

ದೃಷ್ಟಿಕೆ ಸಾಧನಗಳಿಂದ ಅಗತವನ್ನು ಯಾಂತ್ರಿಕ ಸಾಧನಗಳಿಂದ ಅಗತದೊಂದಿಗೆ ಬದಲಿಸುವಲ್ಲಿನ ವಿಫಲತೆಯು, ಕೆಳಗಿನ ಕೋಷ್ಟಕ 3.18ರಲ್ಲಿ ತೋರಿಸಿರುವಂತೆ, ಗುತ್ತಿಗೆದಾರರಿಗೆ ₹ 1.71 ಕೋಟಿಯ ಹೆಚ್ಚುವರಿ ಲಾಭದಲ್ಲಿ ಪರಿಣಮಿಸಿತ್ತು:

ಕೋಷ್ಟಕ 3.18: ಅಧಿಕ ಪಟ್ಟದ ವಿವರಗಳು

(ಮೊತ್ತ ರೂಪ್ಲಿ)

ಕ್ರಮ ಸಂಖ್ಯೆ	ದರಪಟ್ಟಿ 2013-14ರ ಅಂಶ	ನಿರ್ವಹಿಸಲಾದ ಪರಿಮಾಣ ಘೋನಲ್ಲಿ	ಪಾಪತಿಯಾದ ದರಗಳು	ದರಪಟ್ಟಿಯಂತೆ ಯಾಂತ್ರಿಕ ಸಾಧನಗಳಿಗೆ ದರ	ಪಾಪತಿಸರ್ಕಾರದ ದರ ⁷⁴	ಪ್ರತಿ ಘೋಗೆ ಅಧಿಕ	ಅಧಿಕ ಪಟ್ಟ
1	2.2	4,560.00	180.00	30.20 ⁷⁵	33.99	146.01	6,65,805
2	2.4	6,969.31	200.00	30.20 ⁷⁶	33.99	166.01	11,56,975
3	2.6	23,279.84	700.00	40.20 ⁷⁷	45.23	654.77	1,52,42,941
ಒಟ್ಟು		34,809.15					1,70,65,721

(ಆಧಾರ: ವಿಭಾಗವು ಒದಗಿಸಿದ ಮಾಹಿತಿ)

ಈ ಬಗ್ಗೆ ಗಮನಸೇಳಿದಾಗ (ಮಾರ್ಚ್ 2017), ಸರ್ಕಾರವು ತಿಳಿಸಿದ್ದೇನೆಂದರೆ (ಸೆಪ್ಟೆಂಬರ್ 2017):

- ❖ ಇಲಾಖೆಯು ಗುತ್ತಿಗೆಯ ಪರಿಮಾಣಗಳ ಪಟ್ಟಿಯಲ್ಲಿ ಕಾಮಗಾರಿಯ ಪ್ರತಿ ಅಂಶದ ಅಂದಾಜಿಸಿದ ದರವನ್ನು ಸೂಚಿಸಿರಲಿಲ್ಲ ಮತ್ತು ಗುತ್ತಿಗೆದಾರರು ಇಲಾಖೆಯಲ್ಲಿ ಅಂದಾಜಿಸಲ್ಪಟ್ಟ ದರಗಳಿಂದ ನಿರ್ದೇಶಿಸಲ್ಪಟ್ಟಿರಲಿಲ್ಲ ಏಕೆಂದರೆ ಅವರಿಗೆ ಕಾಮಗಾರಿಯ ಅಂಶಗಳ ಪ್ರತ್ಯೇಕ ದರಗಳ ಅರಿವು ಇರುವುದಿಲ್ಲ;
- ❖ ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾದ ಕಾಮಗಾರಿಯ ಅಂಶಗಳ ವಿಶ್ಲೇಷಣೆಗಳು ಕಾಮಗಾರಿಯು ದೃಷ್ಟಿಕವಾಗಿ ನಿರ್ವಹಿಸಲ್ಪಡಬೇಕು ಎಂದು ವಿಧಿಸಿತ್ತು ಮತ್ತು ಕಾಮಗಾರಿಯನ್ನು ದೃಷ್ಟಿಕವಾಗಿ ಅಥವ ಯಾಂತ್ರಿಕವಾಗಿ ಅಥವ ಎರಡರ ಸಂಯೋಜನೆಯಲ್ಲಿ ನಿರ್ವಹಿಸಲು ಗುತ್ತಿಗೆದಾರರಿಗೆ ಬಿಡಲಾಯಿತು;
- ❖ ಲೋಕೋಪಯೋಗಿ ಇಲಾಖೆಯ ದರಪಟ್ಟಿಯು ಗರಿಷ್ಠ ಮೂರು ಮೀಟರ್ ಆಳದವರೆಗೆ ಯಾಂತ್ರಿಕ ಸಾಧನಗಳಿಂದ ಅಗತಕ್ಕೆ ಅನುಷ್ಠಾನಿಕ ಮತ್ತು ಈ ಪ್ರಕರಣದಲ್ಲಿ ಅಗತದ ವಾಸ್ತವಿಕ ಆಳವು ಆರು ಮೀಟರ್ ಆಗಿತ್ತು. ಲೆಕ್ಕಪರಿಶೋಧನೆಯಲ್ಲಿ ಅಳವಡಿಸಿಕೊಳ್ಳಲಾಗಿದ್ದ ದರಗಳನ್ನು ಹೋಲಿಸಲಾಗುವುದಿಲ್ಲ ಮತ್ತು ಅವು ಆಧಾರಹಿತವಾಗಿದ್ದವು.

ಈ ಕೆಳಗಿನ ಕಾರಣಗಳಿಂದಾಗಿ ಸರ್ಕಾರದ ಉತ್ತರವು ಸಮರ್ಥನೀಯವಾಗಿರಲಿಲ್ಲ:

- ❖ ಪರಿಮಾಣಗಳ ಪಟ್ಟಿಯು ಕಾಮಗಾರಿಯ ಅಂಶಗಳ ದರಗಳನ್ನು ಹೊಂದಿರದಿದ್ದರೂ, ಓಂಡರ್ ಆಹ್ವಾನಿಸುವ ಸೂಚನಾಪತ್ರಕ್ಕೆ ಲಗತ್ತಿಸಿದ್ದ ಪರಿಮಾಣಗಳ ಪಟ್ಟಿಯಲ್ಲಿ ಲೋಕೋಪಯೋಗಿ ಇಲಾಖೆಯ ದರಪಟ್ಟಿಯ ಅಂಶದ ಸಂಖ್ಯೆಯನ್ನು ಉಲ್ಲೇಖಿಸಲಾಗಿತ್ತು; ಇದು ನಿರ್ವಹಣೆಯ ವಿಧಾನವನ್ನು ಹೇಳಿತ್ತು. ಮುಂದುವರೆದು, ಗುತ್ತಿಗೆದಾರರು ಅಂಶದ ಅಂದಾಜು ಮಾಡಿದ್ದ ದರವನ್ನು, ಮಾರಾಟಕ್ಕೆ ಲಭ್ಯವಿರುವ ದರಪಟ್ಟಿಯಿಂದ ಲಿಜಿತಪಡಿಸಿಕೊಳ್ಳಬಹುದು. ಆದ್ದರಿಂದ ಸರ್ಕಾರದ ವಾದವು ವಾಸ್ತವಿಕವಾಗಿ ಅಸಿಂಥವಾಗಿತ್ತು.

⁷⁴ ದರಪಟ್ಟಿಯಂತೆ ಮೂಲದರ + ಪ್ರದೇಶ ದರಮಾನಕ್ಕೆ 8% + ಓಂಡರ್ ಅಧಿಕಾಂಶ 4.2%.

⁷⁵ ಯಾಂತ್ರಿಕ ಸಾಧನಕ್ಕೆ ಲಭ್ಯವಿರುವ ಹೋಲಿಸಬಹುದಾದ ಅಂಶದ ದರ.

⁷⁶ ಯಾಂತ್ರಿಕ ಸಾಧನಕ್ಕೆ ದರಪಟ್ಟಿಯ ದರ.

⁷⁷ ಯಾಂತ್ರಿಕ ಸಾಧನಕ್ಕೆ ದರಪಟ್ಟಿಯ ದರ.

- ❖ ಒಪ್ಪಂದದ ಪ್ರಕಾರ ಇರುವ ವಿಶಿಷ್ಟತೆಯನ್ನು ಗುತ್ತಿಗೆದಾರರು ಪಾಲಿಸಬೇಕಿತ್ತು ಮತ್ತು ಅಂತರ್ಗಳ ವಿಶಿಷ್ಟತೆಯ ಪ್ರಕಾರ ದೃಷ್ಟಿಕವಾಗಿ ಅಗೆತವನ್ನು ಅಳವಡಿಸಿಕೊಳ್ಳಬೇಕಿತ್ತು. ಹೇಳಿದ್ದ ವಿಧಾನವನ್ನು ಗುತ್ತಿಗೆದಾರರು ಪಾಲಿಸಿದ್ದಾರೆ ಎನ್ನುವುದನ್ನು ವಿಚಿತಪಡಿಸಿಕೊಳ್ಳುವುದು ಕಾರ್ಯನಿರ್ವಹಣೆ ಅಧಿಕಾರಿಗಳ ಜವಾಬ್ದಾರಿಯಾಗಿತ್ತು. ಕಾಮಗಾರಿಯ ನಿರ್ವಹಣೆಯ ವಿಧಾನದಲ್ಲಿ ಬದಲಾವಣೆಯು ಅನುಮೋದಿತವಾಗಿದ್ದರಿಂದ, ಒಪ್ಪಂದದ ಷರತ್ತುಗಳ ಖಂಡ 34.1ನ್ನು ಅನುಸರಿಸಿ ದರಗಳ ಪರಿಷ್ಕರಣೆ ಮಾಡುವುದು ಇಲಾಖೆಯ ಪಾಲಿಗೆ ಅನಿವಾರ್ಯವಾಗಿತ್ತು. ದೃಷ್ಟಿಕ ವಿಧಾನದ ಅಗೆತಕ್ಕೆ ಹೋಲಿಸಿದರೆ ಯಾಂತ್ರಿಕ ಅಗೆತವು ಅತ್ಯಂತ ಮೀತವ್ಯಯಕಾರಿ ಎನ್ನುವ ಸಂಗತಿಯು ಇಲಾಖೆಗೆ ಗೊತ್ತಿತ್ತು ಮತ್ತು ಖಂಡ 34.1ನ್ನು ಅನುಸರಿಸುವಲ್ಲಿ ವಿಫಲತೆಯು ಗುತ್ತಿಗೆದಾರರಿಗೆ ಅಧಿಕ ಲಾಭದಲ್ಲಿ ಪರಿಣಿಸಿತು.
- ❖ ಯಾಂತ್ರಿಕ ಸಾಧನಗಳಿಂದ ಅಗೆತಕ್ಕಾಗಿ ಲೋಕೋಪಯೋಗಿ ಇಲಾಖೆಯ ದರಪಟ್ಟಿಯು ದರಗಳನ್ನು ಆರು ಮೀಟರ್ ಆಳದವರೆಗಿನ ಅಗೆತಕ್ಕೆ ಒಂದಿಸಿದ್ದರೆ, ದೃಷ್ಟಿಕ ಸಾಧನಗಳಿಗೆ ದರಗಳು 1.5 ಮೀಟರ್ ಆಳಕ್ಕೆ ಇದ್ದವು. ಮಂಜೂರಾಗಿದ್ದ ಅಂದಾಜಿನಲ್ಲಿ ಉದ್ದೇಶಿಸಿದ್ದ ಸಾಂಪ್ರದಾಯಿಕ ವಿಧಾನದ ಅಡಿಪಾಯದ ಆಳವು 1.50 ಮೀಟರ್ ವರೆಗಿದ್ದರೂ, ಇಲಾಖೆಯು ದೃಷ್ಟಿಕ ಅಗೆತದ ದರಗಳನ್ನು ಮಾತ್ರ ಆಳವಡಿಸಿಕೊಂಡಿತು. ಹೋಲಿಸಬಹುದಾದ ಅಂತವು ಲೋಕೋಪಯೋಗಿ ಇಲಾಖೆಯ ದರಪಟ್ಟಿಯಲ್ಲಿ ಲಭ್ಯವಿರದಿದ್ದುದನ್ನು ಪರಿಗಳಿಸಿದಾಗ, ಆರು ಮೀಟರ್ ಆಳದವರೆಗೆ ಅಗೆತವನ್ನು ಎಣಿಸಿ ದತ್ತದರಗಳನ್ನು ಲೆಕ್ಕಾಜಾರ ಮಾಡುವುದಕ್ಕೆ ಅಥವ ಇತರ ದರಪಟ್ಟಿಗಳಿಂದ ಹೋಲಿಸಬಹುದಾದ ಅಂತವನ್ನು ಅಳವಡಿಸಿಕೊಳ್ಳುವುದಕ್ಕೆ ಇಲಾಖೆಗೆ ಅವಕಾಶವಿತ್ತು. 2013–14ನೇ ಸಾಲಿನ ಜಲಸಂಪನ್ಮೂಲ ಇಲಾಖೆಯ ದರಪಟ್ಟಿಯು, ಈ ಕಾಮಗಾರಿಯಲ್ಲಿ ಅಗೆತದ ಅಗತ್ಯವಿದ್ದ ಆಳಕ್ಕಿಂತ ಮೂರರಷ್ಟು ಅಂದರೆ 18 ಮೀಟರ್⁷⁸ ಆಳದವರೆಗೆ ಯಾಂತ್ರಿಕ ಅಗೆತಕ್ಕೆ ದರಗಳನ್ನು ಹೊಂದಿತ್ತು ಮತ್ತು ಜಲಸಂಪನ್ಮೂಲ ಇಲಾಖೆಯ ದರಗಳು, ಇಲಾಖೆಯು ಅಳವಡಿಸಿಕೊಂಡಿದ್ದ ಮತ್ತು ಪಾವತಿಸಿದ್ದ ದರಗಳಿಗಿಂತ ಬಹಳಪ್ಪ ಕಡಿಮೆಯಿದ್ದವು.

ಹೀಗೆ, ಗುತ್ತಿಗೆದಾರರು ಯಂತ್ರಗಳನ್ನು ಬಳಸಿ ಅಗೆತದ ಕಾಮಗಾರಿಯನ್ನು ವಾಸ್ತವಿಕವಾಗಿ ಅಗ್ರವಾಗಿ ನಿರ್ವಹಿಸಿದ್ದರು ಎನ್ನುವುದು ಶಿಳೆಯಬಂದ ನಂತರವೂ ದೃಷ್ಟಿಕ ಅಗೆತಕ್ಕೆ ಅನ್ವಯಿಸುವ ದರಗಳಲ್ಲಿ ಅಗೆತಕ್ಕೆ ಪಾವತಿ ಮಾಡಿದ್ದ ನಿಯಮಬಾಹಿರವಾಗಿತ್ತು ಮತ್ತು ₹ 1.71 ಕೋಟಿಯ ಅಧಿಕ ಲಾಭದಲ್ಲಿ ಪರಿಣಿಸಿತು.

ಪ್ರವಾಸೋದ್ಯಮ ಇಲಾಖೆ

3.9 ಕಾಮಗಾರಿ ನಿಲುಗಡೆಯತ್ತ ಒಯ್ದು ಅನುಚಿತ ಯೋಜನೆ

ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಯಂತೆ ತೆಗೆದುಕೊಳ್ಳಲಾದ ಮತ್ತು ನಂತರ ಅಧಿಕ ಯೋಜನಾ ವೆಚ್ಚದ ಆಧಾರದ ಮೇಲೆ ಪರಿಶ್ವಸಿಸಲಾದ ಭಾಗಶಃ ನಿರ್ಮಾಣವಾಗಿದ್ದ ತೊಗು ಸೇತುವೆಯ ಮೇಲೆ ₹ 1.23 ಕೋಟಿಯ ನಿಷ್ಪತ್ತಿ ವೆಚ್ಚ

ಆರ್ಥಿಕ ನಡವಳಿಕೆಗಳ ಸಾಮಾನ್ಯ ನಿಯಮಗಳು⁷⁹ ಹೇಳಿವುದೇನೆಂದರೆ ಪ್ರತಿಯೊಬ್ಬ ಸರ್ಕಾರಿ ನೌಕರನೂ ಸರ್ಕಾರದ ಆದಾಯಗಳಿಂದ ವೆಚ್ಚವನ್ನು ಭರಿಸುವ ಸಂಬಂಧದಲ್ಲಿ, ಓವೆ ಸಾಮಾನ್ಯ ವಿವೇಚನೆಯ ವೃತ್ತಿಯು ತನ್ನ ಸ್ವಂತ ಹಣದ ವೆಚ್ಚದ ಸಂಬಂಧದಲ್ಲಿ ಚಲಾಯಿಸುವಂತಹ ಜಾಗರೂಕತೆಯನ್ನು ಚಲಾಯಿಸತಕ್ಕದ್ದು. ಜೊತೆಗೆ, ಆರ್ಥಿಕ ವಿಷಯಗಳಲ್ಲಿ ಕೇವಲ ಪೂರ್ವ

⁷⁸ ಅಂತ ಸಂಖ್ಯೆ ಜಸಂಜ 3.1-ಎಲ್ಲಮಾದರಿಯ ಮಣಿನಲ್ಲಿ 18 ಮೀ ಆಳದವರೆಗೆ ಅಗೆತ-ದರ ಪ್ರತಿ ಘಟೀಗೆ ₹ 70 ಮತ್ತು ಅಂತ ಸಂಖ್ಯೆ 3.3-ಮೆದುಗಲ್ಲಿನಲ್ಲಿ 18 ಮೀ ಆಳದವರೆಗೆ ಸ್ಥಾಟವಿಲ್ಲದೇ ಅಗೆತ-ದರ ಪ್ರತಿ ಘಟೀಗೆ ₹ 95.

⁷⁹ ಕನಾರ್ಕ ಆರ್ಥಿಕ ಸಂಹಿತೆಯ ಅನುಜ್ಞೆದ 15 (1) ಮತ್ತು 16.

ದೃಢತೆಯನ್ನು ಪಾಲಿಸುವುದಲ್ಲದೇ, ವೆಚ್ಚಮಾಡಿದ ಎಲ್ಲ ಸಾರ್ವಜನಿಕ ನಿಧಿಗೆ ಸಾಧ್ಯವಾದಷ್ಟು ಉತ್ತಮ ಮೌಲ್ಯವನ್ನು ಪಡೆಯಲು ನಿರಂತರವಾಗಿ ಗಮನಿಸುವುದು ಮತ್ತು ಸಾರ್ವಜನಿಕ ನಿಧಿಯಿಂದ ಯಾವುದೇ ನಿಷ್ಠಲ ವೆಚ್ಚದ ವಿರುದ್ಧವಾಗಿ ಒಮ್ಮ ಎಚ್ಚರಿಕೆಯಿಂದ ಕಾಯುವುದು ಪ್ರತಿಯೊಬ್ಬ ಸರ್ಕಾರಿ ನೋಕರನ ಕರ್ತವ್ಯವಾಗಿರುತ್ತದೆ.

ಪ್ರವಾಸೋದ್ಯಮ ಇಲಾಖೆಯು ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಪರಿಷತ್ತಾನ ಅಧ್ಯಕ್ಷರ ಕೋರಿಕೆಯ ಮೇರೆಗೆ ರೆಬದು ಕೋಟಿ ವೆಚ್ಚದ “ಮಂಗಳೂರಿನಲ್ಲಿ ಗುರುಪುರ ನದಿಗೆ ಅಡ್ಡಲಾಗಿ ಸುಲಾನ್‌ಬತೇರಿ ಮತ್ತು ತಣ್ಣೀರುಭಾವ ನಡುವೆ ಈಗು ಸೇತುವೆ”ಯ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿತು (ಸೆಪ್ಟೆಂಬರ್ 2009). ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಪರಿಷತ್ತಾನ ಅಧ್ಯಕ್ಷರು ನಿಧಿ ಕೋರಿಕೆಯ ಜೊತೆಗೆ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ⁸⁰ ವಹಿಸಬೇಕೆಂದು ಸಹ ವಿನಂತಿಸಿದರು; ಇದು ಪ್ರವಾಸೋದ್ಯಮ ಇಲಾಖೆಯಿಂದ ಅಂಗೀಕೃತವಾಯಿತು. ಅದರಂತೆ, ಪ್ರವಾಸೋದ್ಯಮ ಇಲಾಖೆಯು ₹ ೬೦೦ ಕೋಟಿಯನ್ನು ಏರಡು ಕಂತುಗಳಲ್ಲಿ (ಸೆಪ್ಟೆಂಬರ್ 2009 – ₹ ೪೦ ಲಕ್ಷ; ಸೆಪ್ಟೆಂಬರ್ 2010 – ₹ ೬೦ ಲಕ್ಷ) ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಪರಿಷತ್ತಾನ ಮುಖಾಂತರ ನಿರ್ಮಿತಿ ಕೇಂದ್ರಕ್ಕೆ ಬಿಡುಗಡೆ ಮಾಡಿತು.

ನಿರ್ಮಿತಿ ಕೇಂದ್ರವು ಕಾಮಗಾರಿಯನ್ನು ಪ್ರಾರಂಭಿಸದೆಯೇ, ಪರಿಣಿತರೊಂದಿಗೆ ಸಮಾಲೋಚನೆಯ ನಂತರ, ಯೋಜನೆಯ ವೆಚ್ಚದಲ್ಲಿ ಪರಿಕೆರ್ಮಾಗುವಂತೆ, ಸೇತುವೆಯ ವಿನ್ಯಾಸದಲ್ಲಿ ಬದಲಾವಣೆಗಳನ್ನು ಪ್ರಸ್ತಾವಿಸಿತು. ಪ್ರವಾಸೋದ್ಯಮ ಇಲಾಖೆಯು ₹ ೧೨ ಕೋಟಿಗೆ ಪರಿಷ್ಕತ ಆಡಳಿತಾತ್ಮಕ ಅನುಮೋದನೆ ನೀಡಿತು (ಜನವರಿ 2012). ಕನಾರ್ಕ ರಾಜ್ಯ ನಿರ್ಮಿತಿ ಕೇಂದ್ರವು⁸¹ ತಾಂತ್ರಿಕ ಮಂಜೂರಾತಿಯನ್ನು ನೀಡಿ (ಜೂನ್ 2012) ಗುತ್ತಿಗೆಯನ್ನು ₹ ೧೧.೩೫ ಕೋಟಿಗೆ ಓವರ್ ವಿಜೆನ್ಸಿಗೆ ೧೧ ತಿಂಗಳುಗಳ ಒಳಗೆ ಮುಗಿಸುವಂತೆ ವಹಿಸಿತು (ಡಿಸೆಂಬರ್ 2012). ಗುತ್ತಿಗೆದಾರರಿಂದ ಸಾಧಿಸಲ್ಪಟ್ಟ ₹ ೧.೨೩ ಕೋಟಿ ಆರ್ಥಿಕ ಪ್ರಗತಿಗೆ ಪ್ರತಿಯಾಗಿ ₹ ೭೩.೭೩ ಲಕ್ಷವನ್ನು ವಿಜೆನ್ಸಿಗೆ ನಿರ್ಮಿತಿ ಕೇಂದ್ರವು ಪಾವತಿಸಿತು (ಸೆಪ್ಟೆಂಬರ್ 2013). ಪ್ರವಾಸೋದ್ಯಮ ಇಲಾಖೆಯು ನಂತರ ನಿಧಿಯನ್ನು ಬಿಡುಗಡೆ ಮಾಡಿದ್ದರು ಕಾಮಗಾರಿಯನ್ನು ನಿಲುಗಡೆಯತ್ತ (ಡಿಸೆಂಬರ್ 2013) ಒಯ್ದಿತು.

ಉನ್ನತ ಶೀಕ್ಷಣ ಮತ್ತು ಪ್ರವಾಸೋದ್ಯಮ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ (ಜೂನ್ 2014) ಕಾಮಗಾರಿಯನ್ನು ಮೂರಣಗೋಳಿಸುವುದಕ್ಕಾಗಿ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ (ಲೋಕೋಪಯೋಗಿ ಇಲಾಖೆ) ವರ್ಗಾಯಿಸಲು ನಿಶ್ಚಯಿಸಲಾಯಿತು. ಅದರಂತೆ ಕಾಮಗಾರಿಯ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆಯಾಯಿತು (ಆಗಸ್ಟ್ 2015), ಆದರೆ ಕಾಮಗಾರಿಯ ಮನಃ ಪ್ರಾರಂಭವಾಗಲಿಲ್ಲ. ಗುತ್ತಿಗೆದಾರರು ಆಗಲೇ ನಿರ್ವಹಿಸಲಾಗಿದ್ದ ಕಾಮಗಾರಿಯ ಕಡೆ ಬಾಕಿ ಮೊತ್ತದ ಪಾವತಿಗಾಗಿ (₹ ೪೯ ಲಕ್ಷ) ಮತ್ತು ಕಾಮಗಾರಿಯ ಉದ್ಯೋಗದಾತರ ಅನುಕೂಲತೆಗಾಗಿ ನಿಂತಿದ್ದರಿಂದ ಪರಿಹಾರದ ಪಾವತಿಗೆ (ಬಡ್ಡ ಸೇರಿದಂತೆ ₹ ೨.೨೬ ಕೋಟಿ) ನಿರ್ಮಿತಿ ಕೇಂದ್ರವನ್ನು ನಿಯತವಾಗಿ ಕೋರುತ್ತಿದ್ದರು.

ಅಂತರ್ವರ್ತಿ ಕೋಧನೆಯು ಕೆಳಗಿನವರ್ಗಗಳನ್ನು ತಿಳಿಯಪಡಿಸಿತು:

- ❖ ಸರ್ಕಾರವು ₹ ೧೨ ಕೋಟಿಗೆ ಪರಿಷ್ಕತ ಆಡಳಿತಾತ್ಮಕ ಅನುಮೋದನೆ ನೀಡುವಾಗ (ಜನವರಿ 2012), ಕಾಮಗಾರಿಯ ವೆಚ್ಚದ ಮೂರನೇ ಒಂದು ಭಾಗಕ್ಕೆ (₹ ನಾಲ್ಕು ಕೋಟಿ) ಆಯವ್ಯಯದಲ್ಲಿ ಅವಕಾಶವನ್ನು ಒದಗಿಸಬೇಕು ಮತ್ತು ಕಾಮಗಾರಿಯನ್ನು ಟೆಂಡರ್ ಆಧಾರದ ಮೇಲೆ ವಹಿಸಬೇಕು ಎಂದು ವಿಧಿಸಿತ್ತು. ಆದಾಗ್ಯೂ, ಪ್ರವಾಸೋದ್ಯಮ ಇಲಾಖೆಯು ಸರ್ಕಾರಿ

⁸⁰ ಪರಿಸರ ಸ್ವೀಕಾರ್ಮಣೆಯ ಮತ್ತು ತಾಂತ್ರಿಕತೆಯನ್ನು ಬಳಸಿ ಕಟ್ಟಡದ ನಿರ್ಮಾಣದಲ್ಲಿ ವೆಚ್ಚ ಪರಿಣಾಮಕಾರಿ ತಾಂತ್ರಿಕತೆಯ ಉತ್ತೇಜನಕ್ಕಾಗಿ ಎಲ್ಲ ಜಿಲ್ಲೆಯಲ್ಲಿಯೂ ಸ್ಥಾಪಿತವಾಗಿರುವ ಒಂದು ಸೊಸ್ಯೆಟಿ.

⁸¹ ಎಲ್ಲ ನಿರ್ಮಿತಿ ಕೇಂದ್ರಗಳ ರಾಜ್ಯ ಮಟ್ಟದ ಸೊಸ್ಯೆಟಿ.

ಆದೇಶದಲ್ಲಿ ವಿಧಿಸಿದ್ದಂತೆ ನಿಧಿಯನ್ನು ಮೀಸಲಾಗಿಡಲಿಲ್ಲ. ಮುಂದಿನ ವರ್ಷದಲ್ಲಿ ನಿಧಿ ಒದಗಿಸುವುದಕ್ಕೆ ಬದಲಾಗಿ ಪ್ರವಾಸೋದ್ಯಮ ಇಲಾಖೆಯು ಅತಿ ಹೆಚ್ಚು ಯೋಜನಾ ವೆಚ್ಚದ ಕಾರಣವನ್ನು ಉದ್ದರಿಸಿ ಮತ್ತು ಸಂಪರ್ಕ ಕಲ್ಪಿಸುವುದು ಅದರ ಆದ್ಯತೆಯಲ್ಲವೆಂದು ಸೂಚಿಸುತ್ತೆ ಯೋಜನೆಯನ್ನು ಪರಿಶೈಸಿತು. ₹ ೫೬೦ ಕೋಟಿಯಿಂದ ₹ 12 ಕೋಟಿಗೆ ಏರಿಕೆಯಾದ ಪರಿಷ್ಕಾರ ಯೋಜನಾ ವೆಚ್ಚವನ್ನು ಅನುಮೋದಿಸುವಾಗ ಯೋಜನೆಯ ಅವಶ್ಯಕತೆಯನ್ನು ಮನಃ ಪರೀಕ್ಷೆಸಲಿಲ್ಲ ಮತ್ತು ಯೋಜನೆಯನ್ನು ಮಂಜೂರು ಮಾಡುವಾಗ ಸೂಕ್ತ ಕಾರ್ಯತತ್ವರತೆಯನ್ನು ಪಾಲಿಸಲಿಲ್ಲ. ಹೀಗೆ, ಅನುಚಿತ ಯೋಜನೆಯು ಕಾಮಗಾರಿಯ ನಿಲುಗಡೆಯತ್ತ ಒಳ್ಳೆತ್ತು. ಸೆಪ್ಟೆಂಬರ್ 2009ರಲ್ಲಿ ಮಂಜೂರಾಗಿದ್ದ ತೊಗು ಸೇತುವೆಯ ನಿರ್ಮಾಣ ಕಾಮಗಾರಿಯು ಮುಕ್ತಾಯವಾಗಲು ಸಾಧ್ಯವಾಗಲಿಲ್ಲ, ಪಕೆಂದರೆ ಲೋಕೋಪಯೋಗಿ ಇಲಾಖೆಯು ಅದರ ವರ್ಗಾವಣೆಯ ಮೂರು ವರ್ಷಗಳ ನಂತರವೂ ಕಾಮಗಾರಿಯ ಪುನರಾರಂಭಕ್ಕಾಗಿ ಯಾವುದೇ ತೀವ್ರಾನ ತೆಗೆದುಕೊಂಡಿರಲಿಲ್ಲ.

- ❖ ತೆಂಡರ್‌ಗಳನ್ನು ಕರೆದು ಕಾಮಗಾರಿಯನ್ನು ವಹಿಸಲು ಸರ್ಕಾರವು ನಿರ್ದೇಶಿಸಿದ್ದರಿಂದ, ನಿರ್ಮಾತಿ ಕೇಂದ್ರಕ್ಕೆ ಕಾಮಗಾರಿಯ ನೇರ ವಹಿಸುವಿಕೆಯು ಸಹ ನಿಯಮಭಾಗಿರವಾಗಿತ್ತು.
- ❖ ನಿರ್ಮಾತಿ ಕೇಂದ್ರದಿಂದ ಆವಶ್ಯಕ ವಿವರಗಳನ್ನು ಪಡೆದ ನಂತರ, ಅಧಿಕ್ಷಕ ಇಂಜಿನಿಯರ್, ಲೋಕೋಪಯೋಗಿ ವ್ಯಕ್ತಿ, ಮಂಗಳೂರು ಇವರು, ಉಪ್ಪು ನೀರಿನ ಕಾರಣದಿಂದ ಉಕ್ಕಿನ ಮೊನಚುಕಂಬಗಳು (ಪೈಲ್ಸ್) ತುಕ್ಕ ಹಿಡಿಯತ್ತಿದ್ದವು ಎಂದು ಮುಖ್ಯ ಇಂಜಿನಿಯರ್‌ರಿಗೆ ವರದಿ ಮಾಡಿದರು (ಆಗಸ್ಟ್ 2015). ಸಕ್ಕರೆ ಪ್ರಾಧಿಕಾರದ ಅನುಮೋದನೆಯಿಲ್ಲದೆಯೇ ವಿನ್ಯಾಸದಲ್ಲಿ ಬದಲಾವಣೆಗಳನ್ನು ನಿರ್ಮಾತಿ ಕೇಂದ್ರವು ಮಾಡಿತ್ತು. ಮೊನಚುಕಂಬಗಳ ದೃಢತೆಯನ್ನು ಖಚಿತಪಡಿಸಿಕೊಳ್ಳಲು ಯಾವುದೇ ಪರಿಕ್ಷೇಯನ್ನು ನಡೆಸಿರಲಿಲ್ಲವಾದ್ದರಿಂದ ಭಾರ ಹೊರುವ ಸಾಮರ್ಥ್ಯವನ್ನು ಮನಃ ನಿಷ್ಪಟಿಸಬೇಕಾಗಿತ್ತು. ಅಧಿಕ್ಷಕ ಇಂಜಿನಿಯರ್, ಗುಣಮಟ್ಟ ನಿಯಂತ್ರಣ, ಮೈನೂರು ಇವರು (ನಿರ್ವೇಶನದ ತನಿಖೆಯ ನಂತರ), ತೊಗು ಸೇತುವೆಯು ವೆಚ್ಚ-ಪರಿಣಾಮಕಾರಿ ಆಗಿರುವುದಿಲ್ಲ ಮತ್ತು ಕಾಲ್ಪನಿಕೆಯ ಸೇತುವೆಯಾಗಿರುವುದರಿಂದ ಅಧಿಕ ನಿರ್ವಹಣಾ ವೆಚ್ಚದ ಅಗತ್ಯ ಹೊಂದಿರುವುದು ಎಂದು ವರದಿ ಮಾಡಿದರು (ಮಾರ್ಚ್ 2016). ಇದಕ್ಕೆ ಬದಲಾಗಿ, ಅದೇ ವೆಚ್ಚದಲ್ಲಿ ವಾಹನ ಸಂಚಾರಕ್ಕೂ ಅನುಕೂಲವಾಗುವ ಬಲವರ್ಧಿತ ಸಿಮೆಂಟ್ ಕಾಂಕ್ರೀಟ್‌ನ (ಆರ್‌ಸಿ‌ಸಿ) ಸೇತುವೆಯನ್ನು ನಿರ್ಮಿಸಬಹುದಾಗಿತ್ತು. ಈ ವಿಷಯವು ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯ ಸಭೆಗಳಲ್ಲಿ ಸಹ ಚರ್ಚಿಸಲ್ಪಟಿತು ಮತ್ತು ಸ್ವರ್ಪರ್ಶ ಇಂಜಿನಿಯರ್‌ಗಳೊಂದಿಗೆ ಸಮಾಲೋಚಿಸಿ ಬದಲಾವಣೆಗೆ ಉದಿಕೆಗಳನ್ನು ಪಡೆಯಲು ಇಲಾಖೆಗೆ ಸಮಿತಿಯು ನಿರ್ದೇಶಿಸಿತು (ಆಗಸ್ಟ್ 2016). ಆದಾಗ್ಯ, ಈ ವಿಷಯದಲ್ಲಿ ಯಾವುದೇ ಪ್ರಗತಿಯಾಗಲಿಲ್ಲ (ಜೂನ್ 2017). ಕಾಲಾನುಗತಿಯಲ್ಲಿ, ಸಮುದ್ರದ ಹಿನ್ನೀರಿನ ಕಾರಣದಿಂದ ಉಕ್ಕಿನ ಮೊನಚುಕಂಬಗಳು ಇನ್ನೂ ಹಾಳಾಗುವ ಸಾಧ್ಯತೆಯನ್ನು ತಣ್ಣಿ ಹಾಕುವಂತಿಲ್ಲ; ಇದರಿಂದ ಈಗಾಗಲೇ ಭರಿಸಿರುವ ವೆಚ್ಚವು ನಿಷ್ಪಲವಾಗುವುದು.

ಹೀಗೆ, ಒಂದು ಪ್ರವಾಸೋದ್ಯಮು ಅಭಿವೃದ್ಧಿ ಕಾಮಗಾರಿಯಂತೆ ಪ್ರವಾಸೋದ್ಯಮು ಇಲಾಖೆಯಿಂದ ತೆಗೆದುಕೊಳ್ಳಲಾದ ಮತ್ತು ಅಧಿಕ ಯೋಜನಾ ವೆಚ್ಚದ ಕಾರಣದ ಮೇಲೆ ನಂತರ ಪರಿಶೈಸಲಾದ ಭಾಗಶಃ ನಿರ್ಮಾಣವಾಗಿದ್ದ ತೊಗು ಸೇತುವೆಯ ಮೇಲೆ ಭರಿಸಿದ್ದ ₹ 1.23 ಕೋಟಿ ವೆಚ್ಚವು ನಿಷ್ಪಲವಾಗಿತ್ತು.

ಈ ವಿಷಯವನ್ನು ಸರ್ಕಾರದ ಗಮನಕ್ಕೆ ಜೂನ್ 2017ರಲ್ಲಿ ತರಲಾಯಿತು ಮತ್ತು ಆಗಸ್ಟ್ 2017ರಲ್ಲಿ ಜ್ಞಾಪನಾಪತ್ರವನ್ನು ನೀಡಲಾಯಿತು; ಅವರ ಉತ್ತರವನ್ನು ನಿರ್ಣ್ಯಿಸಲಾಗಿತ್ತು (ನವೆಂಬರ್ 2017).

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

3.10 ವ್ಯಧಿ ವೆಚ್ಚದತ್ತ ಕರೆದೊಯ್ದ ಯೋಜನೆಯ ಮನರಾವರ್ತನೆ

ಏತ ನೀರಾವರಿಯ ಮೂಲಕ ಮೂರು ಸಣ್ಣ ನೀರಾವರಿ ಕೆರೆಗಳಿಗೆ ನೀರು ಒದಗಿಸುವ ₹ 13.50 ಕೋಟಿ ವೆಚ್ಚದ ಒಂದು ಯೋಜನೆಯು ನಿಷ್ಪಲವಾಯಿತು; ಏಕೆಂದರೆ ಇದೇ ಉದ್ದೇಶದ ಇನ್ನೊಂದು ಯೋಜನೆಯು ಸರ್ಕಾರದ ಒಂದು ಸಂಸ್ಥೆಯಿಂದ ಅಡಾಗಲೇ ಮುಕ್ತಾಯವಾಗಿತ್ತು.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿನ ಸಂಕಲಗೆರೆ, ಮಾಲೂರುಪಟ್ಟಣ ಮತ್ತು ಅಕ್ಕಾರು ಕೆರೆಗಳಿಗೆ ಸುಳ್ಳೇರಿ ಕೆರೆಯಿಂದ ನೀರನ್ನು ಮೇಲೆತ್ತಿ ಒದಗಿಸಲು ₹ 9.25 ಕೋಟಿ ಅಂದಾಜು ವೆಚ್ಚದ ಒಂದು ಏತ ನೀರಾವರಿ ಯೋಜನೆಯನ್ನು ಸರ್ಕಾರವು ಅನುಮೋದಿಸಿತು (ಜನವರಿ 2013). ಸಣ್ಣ ನೀರಾವರಿಯ 333.15 ಹೆಕ್ಟೇರ್ ಸಂತ್ರಸ್ತ ಜಲಾನಯನ ಪ್ರದೇಶದ ನೀರಾವರಿಯನ್ನು ಹೆಚ್ಚಿಸಲು, ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯ ಹಂಚಿಕೆಯ ನೀರಿನಿಂದ 120 ದಿನಗಳ ಮಳೆಗಾಲದ ಅವಧಿಯಲ್ಲಿ ಮೇಲಿನ ಮೂರು ಕೆರೆಗಳಿಗೆ 3.3756 ದಶಲಕ್ಷ ಘನ ಮೀಟರ್ (ದಫ್‌ಮೀ) ನೀರನ್ನು ಸುಳ್ಳೇರಿ ಕೆರೆಯಿಂದ ಮೇಲೆತ್ತಲು ಯೋಜನೆಯು ಪ್ರಸ್ತಾವಿಸಿತ್ತು.

ಕಾರ್ಯನಿರ್ವಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಬೆಂಗಳೂರು ಇವರು ಕಾಮಗಾರಿಯನ್ನು ಓವರ್ ಗುತ್ತಿಗೆದಾರರಿಗೆ (ಟಿಂಡರ್ ಬೆಲೆ ₹ 10.34 ಕೋಟಿ) ಡಿಸೆಂಬರ್ 2013ರಲ್ಲಿ ವಹಿಸಿದರು. ಕಾಮಗಾರಿಯ ಮಾರ್ಚ್ 2016ರಲ್ಲಿ ಮುಕ್ತಾಯವಾಯಿತು ಮತ್ತು ₹ 13.50 ಕೋಟಿಯ ಅಂತಿಮ ಬಿಲ್ ಆಗಸ್ಟ್ 2016ರಲ್ಲಿ ಪಾವತಿಯಾಯಿತು.

ಯೋಜನೆಯ ಮನರಾವರ್ತನೆಯ ಕಾರಣದಿಂದ ಏತ ನೀರಾವರಿ ಯೋಜನೆಯನ್ನು ಕೃಗೆತ್ತಿಕೊಂಡದ್ದು, ಕೆಳಗೆ ಚರ್ಚೆಸಿರುವಂತೆ, ಅಸಮರ್ಥನೀಯವಾಗಿತ್ತು ಎನ್ನುವುದನ್ನು ಕಾರ್ಯನಿರ್ವಹಕ ಇಂಜಿನಿಯರರ ದಾವಿಲೆಗಳ ಲೆಕ್ಕಪರಿಶೋಧನೆಯು (ಫೆಬ್ರವರಿ 2016) ತೋರಿಸಿತು:

- ❖ ಕನಾರಟಕ ಸರ್ಕಾರದ ಒಂದು ಉದ್ಯಮವಾದ ಕಾವೇರಿ ನೀರಾವರಿ ನಿಗಮ ನಿಯಮಿತವು, ಕುದಿಯುವ ನೀರು ಸರಬರಾಜಿನ ಉದ್ದೇಶಕ್ಕಾಗಿ ಒಂದು ಜಲಾಶಯ⁸² ಮತ್ತು 17 ಕೆರೆಗಳನ್ನು ತುಂಬಲು ಇಗ್ಗಲೂರು ಅಣೆಕಟ್ಟಿ ಯೋಜನೆಯ ದಡದಿಂದ ನೀರನ್ನು ಮೇಲೆತ್ತಲು ಒಂದು ಯೋಜನೆಯನ್ನು ಫೆಬ್ರವರಿ 2011ರಷ್ಟು ಮುಂಚಿತವಾಗಿಯೇ ಪ್ರಸ್ತಾವಿಸಿತ್ತು; ಇದು ಮೇ 2012ರಲ್ಲಿ ಸರ್ಕಾರದಿಂದ ಆಡಳಿತಾತ್ಮಕವಾಗಿ ಅನುಮೋದನೆಯಾಯಿತು. ಈ 17 ಕೆರೆಗಳಲ್ಲಿ, ಕಾರ್ಯನಿರ್ವಹಕ ಇಂಜಿನಿಯರ್‌ಿಂದ ತುಂಬಿಸುವಿಕೆಗಾಗಿ ಪ್ರಸ್ತಾವಿತವಾಗಿದ್ದ ಮೂರು ಸಣ್ಣ ನೀರಾವರಿ ಕೆರೆಗಳು ಸೇರಿದ್ದವು.

ಕಾವೇರಿ ನೀರಾವರಿ ನಿಗಮ ನಿಯಮಿತವು ಅದರ ಯೋಜನೆಯನ್ನು ₹ 180.78 ಕೋಟಿ ವೆಚ್ಚದಲ್ಲಿ ಕೃಗೆತ್ತಿಕೊಂಡಿತು (ಫೆಬ್ರವರಿ 2013) ಮತ್ತು ಏಪ್ರಿಲ್ 2014ರಲ್ಲಿ ಮುಕ್ತಾಯಗೊಳಿಸಿತು. ಈ ಮೂರು ಕೆರೆಗಳು 2015ರ ಅವಧಿಯಲ್ಲಿ ಅವುಗಳ ಸಾಮರ್ಥ್ಯದ ಶೇಕಡ 71ರಿಂದ ಶೇಕಡ 85ರವರೆಗೆ ತುಂಬಿದವು. ಕೆರೆಗಳ ಸಾಮರ್ಥ್ಯದ ವಿವರಗಳನ್ನು ಕೋಷ್ಟಕ 3.19ರಲ್ಲಿ ತೋರಿಸಲಾಗಿದೆ:

⁸² ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ ಕಣ್ಣ ನದಿಗೆ ಅಡ್ಡವಾಗಿ ಕಟ್ಟಲಾಗಿದ್ದ ಜಲಾಶಯ.

ಕೋಷ್ಟಕ 3.19: ಕೆರೆಗಳ ಸಾಮಧ್ಯದ ವಿವರಗಳು

(ಸಾಮಧ್ಯದ ದರಲಕ್ಷ ಘಟೀನಲ್ಲಿ)

ಕ್ರಮ ಸಂಖ್ಯೆ	ಕೆರೆಯ ಹೆಸರು	ಒಟ್ಟು ಸಾಮಧ್ಯ	ತುಂಬಿಸುವಿಕೆಗೆ ಪ್ರಸ್ತಾವಿಸಿದ್ದ	ವಾಸ್ತವಿಕವಾಗಿ ತುಂಬಿಸಿದ್ದ	ತುಂಬಿಸುವಿಕೆಯ ವಾಸ್ತವಿಕ ಮಟ್ಟ (ಶೇಕಡ)	ಉಳಿಕೆ ಸಾಮಧ್ಯ
1	ಸಂಕಲಗೆರೆ	0.6264	0.5351	0.5351	85	0.0913
2	ಮಾಲಾರುಪಟ್ಟಣ ಕೆರೆ	1.5235	1.0869	1.0869	71	0.4366
3	ಅಕ್ಕಾರು ಕೆರೆ	0.7198	0.6033	0.6033	84	0.1165
ನೀರಾವರಿಗೆ ಲಭ್ಯವಿರುವ ಒಟ್ಟು ಪರಿಮಾಣ						0.6444

(ಆಧಾರ: ಕಾವೇರಿ ನೀರಾವರಿ ನಿಗಮ ನಿಯಮಿತವು ಒದಗಿಸಿದ ಮಾಹಿತಿ)

- ❖ ಸಂತ್ರಸ್ಯ ಜಲಾನಯನ ಪ್ರದೇಶಕ್ಕೆ ನೀರಾವರಿ ಒದಗಿಸಲು ಈ ಮೂರು ಕೆರೆಗಳನ್ನು ತುಂಬಿಸುವುದಕ್ಕಾಗಿ ಏತ ನೀರಾವರಿ ಯೋಜನೆಯನ್ನು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಸ್ತಾವಿಸಿದ್ದರು (ಅಕ್ಷೋಬರ್ 2012). ಈ ಪ್ರಸ್ತಾವನೆಯನ್ನು ಸಮರ್ಥಿಸುವುದಕ್ಕಾಗಿ, ಕಾವೇರಿ ನೀರಾವರಿ ನಿಗಮ ನಿಯಮಿತದ ಯೋಜನೆಯು ಕುಡಿಯುವ ನೀರಿನ ಉದ್ದೇಶಕ್ಕಾಗಿದೆ ಮತ್ತು ನೀರಾವರಿಗಾಗಿ ಅಲ್ಲ ಎಂದು ಹೇಳುವ ಒಂದು ದೃಢೀಕರಣ ಪತ್ರವನ್ನು (16 ಜನವರಿ 2013) ಕಾರ್ಯನಿರ್ವಾಹಕ ಇಂಜಿನಿಯರ್ ಕಾವೇರಿ ನೀರಾವರಿ ನಿಗಮ ನಿಯಮಿತದಿಂದ ಪಡೆದ್ದರು. ಆದಾಗ್ಯೂ ಲೇಕ್ಸ್‌ಪರಿಶೋಧನೆಯು ತಿಳಿಯಪಡಿಸಿದ್ದೇನೆಂದರೆ ಏತ ನೀರಾವರಿ ಯೋಜನೆಯು ಅಂತರ್ಜಾಲದ ಮನ್ಯಭ್ರತ್ಯಾಗಿದ್ದು ನೇರವಾದ ನೀರಾವರಿ ಒದಗಿಸುವುದಕ್ಕಾಗಿ ಇರಲಿಲ್ಲ. ನೀರಿನ ಜಿನುಗುವಿಕೆಯು ಅಂತರ್ಜಾಲ ಮಟ್ಟವನ್ನು ಸುಧಾರಿಸುತ್ತದೆ ಮತ್ತು ಈ ಕೆರೆಗಳ ಅಕ್ಕಪಕ್ಕದ ಪ್ರದೇಶದಲ್ಲಿರುವ ಬಾವಿಗಳನ್ನು/ಕೊಳವೆ ಬಾವಿಗಳನ್ನು ಮನ್ಯಭ್ರತ್ಯಾ ಮಾಡುತ್ತದೆ. ಕಾವೇರಿ ನೀರಾವರಿ ನಿಗಮ ನಿಯಮಿತದ ಯೋಜನೆಯು ಈ ಮೂರು ಕೆರೆಗಳ ತುಂಬುವ ಸಾಮಧ್ಯದ ಶೇಕಡ 71ರಿಂದ 85ರಷ್ಟನ್ನು ಪೂರ್ವೇಸುವುದಕ್ಕಾಗಿ ಯೋಜಿತವಾಗಿದ್ದು ಈ ಕೆರೆಗಳ ಉಳಿದ ಸಾಮಧ್ಯವು ಕೆನಿಷ್ಟವಾಗಿತ್ತು (ಶೇಕಡ 15ರಿಂದ 29). ಉಳಿದ ನೀರಿನ ಶೇಖರಣಾ ಸಾಮಧ್ಯವು (0.6444 ದಫ್ಯು), 3.3756 ದಫ್ಯು ನೀರಿನ ಅಗತ್ಯವಿದ್ದ ಸಂತ್ರಸ್ಯ ಜಲಾನಯನ ಪ್ರದೇಶದ ನೀರಾವರಿ ಅವಶ್ಯಕತೆಯನ್ನು ಮೂರ್ಖೆಸಲು ಒಂದು ಏತ ನೀರಾವರಿ ಯೋಜನೆಯ ಸ್ಥಾಪನೆಗೆ ಸಾಕಾಗುತ್ತಿರಲಿಲ್ಲ. ಏತ ನೀರಾವರಿ ಯೋಜನೆಯ ಮಂಜೂರಾಗಿದ್ದ ಅಂದಾಜು, ಕಾವೇರಿ ನೀರಾವರಿ ನಿಗಮ ನಿಯಮಿತದ ಯೋಜನೆಯಿಂದ ಕೆರೆಗಳ ತುಂಬುವಿಕೆಯನ್ನು ಸಂಪೂರ್ಣವಾಗಿ ಅಲ್ಪಾಸಿತ್ತು. ಬದಲಾಗಿ ಈ ಮೂರು ಕೆರೆಗಳ ತುಂಬುವಿಕೆಗಾಗಿ ಏತ ನೀರಾವರಿ ಯೋಜನೆಯನ್ನು ಏಕೈಕ ಯೋಜನೆಯಿಂದು ಬಿಂಬಿಸಿತ್ತು; ಇದು ವಿಷಯವಾಗಿರಲಿಲ್ಲ. ಹೀಗೆ, ಏತ ನೀರಾವರಿ ಯೋಜನೆಯ ಅಂದಾಜು ತಪ್ಪ ನಿರೂಪಣೆಯಾಗಿದ್ದು ಮಾತ್ರವಲ್ಲದೇ ದೋಷಯುಕ್ತವೂ ಆಗಿತ್ತು.
- ❖ ಏತ ನೀರಾವರಿ ಯೋಜನೆಯಂತೆಯೇ ಕೆರೆಗಳನ್ನು ತುಂಬಿಸುವ ಸಮಾನ ಉದ್ದೇಶದೊಂದಿಗೆ ಕಾವೇರಿ ನೀರಾವರಿ ನಿಗಮ ನಿಯಮಿತವು ಯೋಜನೆಯನ್ನು ಅದಾಗಲೇ ಕ್ಯಾಗೆಟ್‌ಕೊಂಡಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್‌ರವರು, ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ (ದೃಷ್ಟಿ) ವಲಯ, ಬೆಂಗಳೂರು ಇವರಿಗೆ, ಏತ ನೀರಾವರಿ ಯೋಜನೆಯು ಅದರ ಕಾಮಗಾರಿಯ ಪ್ರಾರಂಭಿಕ ಹಂತದಲ್ಲಿದ್ದಾಗ (ಟೆಂಡರ್ ಮೊತ್ತವಾದ ₹ 10.34 ಕೋಟಿಯ ಶೇಕಡ 21.48ರಷ್ಟಾದ ₹ 2.20 ಕೋಟಿಯನ್ನು ಭರಿಸಲಾಗಿತ್ತು) ವರದಿ ಮಾಡಿ (ಸೆಪ್ಟೆಂಬರ್ 2015), ಯೋಜನೆಯನ್ನು ಮುಂದುವರಿಸುವುದರ ಬಗ್ಗೆ ಇನ್ನೊಮ್ಮೆ ಆಲೋಚಿಸಬೇಕೆಂದು ಸೂಚಿಸಿದರು. ಆದಾಗ್ಯೂ ಮುಖ್ಯ ಇಂಜಿನಿಯರ್ ಕಾಮಗಾರಿಯನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಲಿಲ್ಲ ಅಥವ ಅದರ ಉಪಯೋಗ ಇಲ್ಲದಿರುವುದನ್ನು ಸರ್ಕಾರಕ್ಕೂ ತಿಳಿಸಲಿಲ್ಲ; ಇದು ನಿಷ್ಟಲ ವೆಚ್ಚವನ್ನು ₹ 11.30 ಕೋಟಿಯಪ್ಪು⁸³ ಕಡೆಮೆಗೊಳಿಸುತ್ತಿತ್ತು.

⁸³ ₹ 13.50 ಕೋಟಿ – ₹ 2.20 ಕೋಟಿ.

ಹೀಗೆ, ₹ 13.50 ಕೋಟಿ ವೆಚ್ಚದಲ್ಲಿನ ಮೂರು ಸಣ್ಣ ನೀರಾವರಿ ಕೆರೆಗಳಿಗೆ ನೀರು ಒದಗಿಸುವ ಏತ ನೀರಾವರಿ ಯೋಜನೆಯು ನಿಷ್ಫಲವಾಗಿ ಪರಿಣಮಿಸಿತು.

ಈ ವಿಷಯವನ್ನು ಸರ್ಕಾರದ ಗಮನಕ್ಕೆ ಏಪ್ರಿಲ್ 2017ರಲ್ಲಿ ತರಲಾಯಿತು ಹಾಗೂ ಜುಲೈ ಮತ್ತು ಆಗಸ್ಟ್ 2017ರಲ್ಲಿ ಜಾಪನಾಪತ್ರವನ್ನು ನೀಡಲಾಯಿತು; ಅವರ ಉತ್ತರವನ್ನು ನಿರೀಕ್ಷಿಸಲಾಗಿತ್ತು (ನವೆಂಬರ್ 2017).

3.11 ಅಬಕಾರಿ ಸುಂಕ ವಿನಾಯಿತಿಯ ಪ್ರಯೋಜನ ಬಳಸದ ಕಾರಣದಿಂದ ಹೆಚ್ಚಿರುವ ವೆಚ್ಚ

ನೀರು ಸರಬರಾಜಿಗಾಗಿ ಬಳಸಲಾದ ಕೊಳವೆಗಳ ಮೇಲಿನ ಅಬಕಾರಿ ಸುಂಕದ ವಿನಾಯಿತಿಯನ್ನು ಪಡೆಯಿದ್ದುದು ಸರ್ಕಾರಕ್ಕೆ ₹ 3.28 ಕೋಟಿಯ ಅಧಿಕ ವೆಚ್ಚದ ಜೊತೆಗೆ ಗುತ್ತಿಗೆದಾರರಿಗೆ ₹ 39 ಲಕ್ಷದ ಅನುಷ್ಟಿತ ಲಾಭದಲ್ಲಿ ಪರಿಣಮಿಸಿತು.

ನೀರನ್ನು ಅದರ ಮೂಲದಿಂದ ನೀರು ಸರಬರಾಜು ಸ್ಥಾಪರಕ್ಕೆ ಮತ್ತು ಅಲ್ಲಿಂದ ಶೇಖರಣಾ ಸಾಧನಕ್ಕೆ ತಲುಪಿಸಲು ಬೇಕಾಗಿರುವ ಉಪಕರಣಗಳು ಸೇರಿದ ಯಂತ್ರದ ಎಲ್ಲ ಘಟಕಗಳು ಮತ್ತು ಕೊಳವೆಗಳು ಕೇಂದ್ರೀಯ ಅಬಕಾರಿ ಸುಂಕದ ವಿಧಿಸುವಿಕೆಯಿಂದ ವಿನಾಯಿತ⁸⁴ ಪಡೆದಿವೆ. ವಿನಾಯಿತಿಯನ್ನು ಕೋರಲು, ಮೇಲೆ ಹೇಳಲಾಗಿರುವ ಉಪಯೋಗಕ್ಕೆ ಈ ಸಾಮಗ್ರಿಗಳು ತೀರುವಳಿಯಾಗಿವೆ ಎನ್ನುವ, ಯೋಜನೆಯು ಯಾವ ಸ್ಥಳದಲ್ಲಿದೆಯೋ ಆ ಜಿಲ್ಲೆಯ ಜಿಲ್ಲಾಧಿಕಾರಿಯಿಂದ ನೀಡಲಾದ ಒಂದು ಪ್ರಮಾಣ ಪತ್ರದ ಅವಶ್ಯಕತೆಯಿದೆ.

ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ವಿಜಯಪುರ ಇವರು ಒಂದು ಏತ ನೀರಾವರಿ ಯೋಜನೆಯ ನಿರ್ಮಾಣದ ಕಾಮಗಾರಿಯನ್ನು ₹ 58.47 ಕೋಟಿಗೆ ವಹಿಸಿದರು (ಮಾರ್ಚ್ 2013). ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಮೈಸೂರು ಇವರು ₹ 26.94 ಕೋಟಿ ಒಟ್ಟು ವೆಚ್ಚದ ಮೂರು ಏತ ನೀರಾವರಿ ಕಾಮಗಾರಿಗಳನ್ನು ಇಟ್ಟರು ಗುತ್ತಿಗೆದಾರರಿಗೆ ವಹಿಸಿದರು (ಮಾರ್ಚ್ 2015). ಕಾಮಗಾರಿಗಳ ಸೆಪ್ಟೆಂಬರ್ 2014 ಮತ್ತು ಜೂನ್ 2016ರ ನಡುವೆ ಮುಕ್ತಾಯವಾಗಲು ನಿಗದಿಯಾಗಿದ್ದವು, ಆದರೆ ಇನ್ನೂ ಪ್ರಗತಿಯಲ್ಲಿದ್ದವು (ಮಾರ್ಚ್ 2017).

ಈ ಕಾಮಗಾರಿಗಳಿಗೆ ಸಂಬಂಧಿಸಿದ ದಾವಿಲೆಗಳ ಪರಿಶೀಲನೆಯು (ಫೆಬ್ರವರಿ 2015 ಮತ್ತು ಏಪ್ರಿಲ್ 2016) ತಿಳಿಯಪಡಿಸಿದ್ದೇನೆಂದರೆ, ಈ ಕಾಮಗಾರಿಗಳಿಗೆ ಕೇಂದ್ರೀಯ ಅಬಕಾರಿ ಸುಂಕದ ವಿನಾಯಿತಿ ಇದೆ ಎನ್ನುವುದನ್ನು ಹೇಳಿದೆಯೇ, ಕಾಮಗಾರಿಗಳಿಗೆ ಟಿಂಡರ್‌ಗಳು ಕರೆಯಲ್ಪಟ್ಟಿದ್ದವು. ಮೇಲಿನ ನಾಲ್ಕು ಕಾಮಗಾರಿಗಳ ಅಂದಾಜುಗಳು, ಇನ್ನಿತರವುಗಳ ಜೊತೆಗೆ, ಏರು ಕೊಳವೆಗಾಗಿ⁸⁵ ಮೆದು ಕಣ್ಣಿಂದ ಕೊಳವೆಗಳ ಸರಬರಾಜಿಗೆ ಅನುವು ಮಾಡಿದ್ದವು. ಕೇಂದ್ರೀಯ ಅಬಕಾರಿ ಸುಂಕದ ವಿನಾಯಿತಿಯ ಉಲ್ಲೇಖದ ಅನುಪಸ್ಥಿತಿಯಲ್ಲಿ, ಗುತ್ತಿಗೆದಾರರು ನೀಡಿದ ಮೆದು ಕಣ್ಣಿಂದ ಕೊಳವೆಗಳ ದರಗಳು ಕೇಂದ್ರೀಯ ಅಬಕಾರಿ ಸುಂಕವನ್ನು ಸೇರಿಸಿಕೊಂಡಿದ್ದವು. ಈ ನಾಲ್ಕು ಕಾಮಗಾರಿಗಳಲ್ಲಿ ಬಳಸಲಾದ 20,000 ರನ್ನಿಂಗ್ ಮೀಟರ್ ಉದ್ದ್ವದ ಮೆದು ಕಣ್ಣಿಂದ ಕೊಳವೆಗಳ ಮೇಲೆ ಅನ್ವಯಿಸುವ ಕೇಂದ್ರೀಯ ಅಬಕಾರಿ ಸುಂಕವು, ಕೋಷ್ಟಕ 3.20ರಲ್ಲಿ ತೋರಿಸಿರುವಂತೆ, ₹ 3.28 ಕೋಟಿಗೆ ಮೊತ್ತವಾದವು:

⁸⁴ ಭಾರತ ಸರ್ಕಾರದ ಆರ್ಥಿಕ ಮಂತ್ರಾಲಯವು ನೀಡಿರುವ ಅಧಿಕಾರಿಗಳಿಗೆ ಸಂಖ್ಯೆ 3/2004 ತಾ. 8 ಜನವರಿ 2004.

⁸⁵ ಜಲಾಶಯ ಅಧವ ಬಾವಿಯ ದದದಿಂದ ಮೇಲ್ಮೈದಲ್ಲಿನ ಜಲಾಶಯಕ್ಕೆ ನೀರನ್ನು ಸಾಗಿಸಲು ಸಾಫಿಸಿರುವ ಕೊಳವೆಗಳು.

ಕೋಷ್ಟಕ 3.20: ಏತ ನೀರಾವರಿ ಯೋಜನೆಯ ಕಾಮಗಾರಿಗಳಲ್ಲಿ ಬಳಸದ ಕೇಂದ್ರೀಯ ಅಭಕಾರಿ ಸುಂಕದ ವಿವರಗಳು

ಕ್ರಮ ಸಂಖ್ಯೆ	ಕಾಮಗಾರಿಯ ಹಸರು	ಟೆಂಡರ್ ಪೆಚ್ಚೆ (₹ ಕೊಟ್ಟಿಯಲ್ಲಿ)	ಕೊಳವೆಗಳ ಪೆಚ್ಚೆ (₹ ಕೊಟ್ಟಿಯಲ್ಲಿ)	ಕೊಳವೆಗಳ ಪ್ರಮಾಣ ರನ್ನಿಂಗ್ ಮೀಟರ್‌ನಲ್ಲಿ	ಪ್ರತಿ ರನ್ನಿಂಗ್ ಮೀಟರ್‌ಗೆ ಕೇಂದ್ರೀಯ ಅಭಕಾರಿ ಸುಂಕ ರೂಲ್	ಬಳಸದ ಕೇಂದ್ರೀಯ ಅಭಕಾರಿ ಸುಂಕ (₹ ಕೊಟ್ಟಿಯಲ್ಲಿ)
1	ಚಿಕ್ಕಲಕ್ಕೆ ಗ್ರಾಮದ ಬಳಿ ಕೈಷ್ಟೆ ನದಿಯಿಂದ ಏತ ನೀರಾವರಿ ಯೋಜನೆ	58.47	25.53	6,900	3,170.04	2.19
2	ಲಕ್ಷ್ಮಣತೀಥ್ರ ನದಿಯಿಂದ ಬಿಜಗನಪತ್ರಕ್ಕೆರೆ, ಎಮ್ಮೆಕೊಪ್ಪಲು ಕೆರೆ, ಬೇಲೆಕೆರೆಗೆ ನೀರು ಸರಬರಾಜಿಗಾಗಿ ಏತ ನೀರಾವರಿ ಯೋಜನೆ	6.83	3.76	3,950	766.32	0.30
3	ಲಕ್ಷ್ಮಣತೀಥ್ರ ನದಿಯಿಂದ ಜೀನಹಳ್ಳಿಕೆರೆ, ಬೇಲೆಕೆರೆ, ಹಳೇಬಿಡುಕೆರೆಗೆ ನೀರು ಸರಬರಾಜಿಗಾಗಿ ಏತ ನೀರಾವರಿ ಯೋಜನೆ	7.47	4.97	5,720	766.32	0.44
4	ಮಳವಡ್ಡಿ ತಾಲುಕು ಹಲಗೂರು ಹೋಬಳಿಯ ಭೀಮಕೆರೆ ಮತ್ತು ಇತರ ಕೆರೆಗಳಿಗೆ ಶಿಂಠಾ ನದಿಯಿಂದ ಏತ ನೀರಾವರಿ ಯೋಜನೆ	12.65	4.68	3,430	1,021.75	0.35
	ಒಟ್ಟು	85.42		20,000		3.28

(ಆರಾರು: ವಿಭಾಗಗಳು ಒದಗಿಸಿದ ಮಾಹಿತಿ)

ಟೆಂಡರ್ ದಸ್ತಾವೇಚುಗಳಲ್ಲಿ ಕೇಂದ್ರೀಯ ಅಭಕಾರಿ ಸುಂಕದ ವಿನಾಯಿತಿಯನ್ನು ಹೇಳುವುದು ಮತ್ತು ಗುತ್ತಿಗೆದಾರರಿಗೆ ಪ್ರಮಾಣಪತ್ರಗಳನ್ನು ಒದಗಿಸುವುದು, ಸರ್ಕಾರಕ್ಕೆ ₹ 3.28 ಕೊಟ್ಟಿಯ ಉಳಿತಾಯದಲ್ಲಿ ಪರಿಣಮಿಸುತ್ತಿದ್ದವು; ಇದನ್ನು ಮಾಡಲಿಲ್ಲ. ಲೋಪಕ್ಕೆ ಕಾರಣಗಳು ದಾವಿಲೆಯಲ್ಲಿರಲ್ಲ.

ಲೇಕ್ಸ್‌ಪರಿಶೋಧನೆಯು ತಿಳಿಯಪಡಿಸಿದ್ದೇನೆಂದರೆ, ಎರಡು ಕಾಮಗಾರಿಗಳ ಸಂಬಂಧದಲ್ಲಿ (ಕೋಷ್ಟಕ 3.20ರ ಕ್ರಮ ಸಂಖ್ಯೆ 2 ಮತ್ತು 3), ಕಾರ್ಯನಿರ್ವಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಮೃಸೂರು ಇವರ ಶಿಪಾರಸಿನ ಮೇಲೆ ಮೃಸೂರಿನ ಜಿಲ್ಲಾಧಿಕಾರಿಗಳು, 9,600 ರನ್ನಿಂಗ್ ಮೀಟರ್ ಮೆದು ಕಬ್ಜಿಣದ ಕೊಳವೆಗಳು ನೀರು ಸರಬರಾಜು ಯೋಜನೆಯಲ್ಲಿ ಬಳಕೆಯ ಉದ್ದೇಶಕ್ಕಾಗಿವೆ ಎನ್ನುವ ಪ್ರಮಾಣಪತ್ರ ನೀಡಿದರು. ಗುತ್ತಿಗೆದಾರರು ಫಟಕಗಳಿಗೆ ನೀಡಿದ್ದ ದರಗಳಲ್ಲಿ ಎಲ್ಲ ತೆರಿಗೆಗಳು ಮತ್ತು ವಸೂಲಿಗಳು ಸೇರಿದ್ದರಿಂದ, ಪ್ರಮಾಣಪತ್ರ ನೀಡಿದ್ದ ಗುತ್ತಿಗೆದಾರರಿಗೆ ಕೇಂದ್ರೀಯ ಅಭಕಾರಿ ಸುಂಕದ ಕಡೆ ₹ 74 ಲಕ್ಷ್⁶ ಅನುಚಿತ ಲಾಭದ ವಿಸ್ತರಣೆಯಲ್ಲಿ ಪರಿಣಮಿಸಿತು. ಕಾರ್ಯನಿರ್ವಹಕ ಇಂಜಿನಿಯರರ ಕ್ರಮವು ಅಂತಹ ಪ್ರಮಾಣಪತ್ರದ ನೀಡಿಕೆಯನ್ನು ಹೇಳಿದ ಒಪ್ಪಂದಕ್ಕೆ ವ್ಯತಿರೆಕ್ತವಾಗಿತ್ತು.

ಈ ಬಗ್ಗೆ ಗಮನಸೇಳೆದಾಗ, ಭವಿಷ್ಯದ ಕಾಮಗಾರಿಗಳಲ್ಲಿ ಸೂಕ್ತ ಪರಿಷ್ಠಿದೆಗಳನ್ನು ಸೇರಿಸುವುದಾಗಿ ಕಾರ್ಯನಿರ್ವಹಕ ಇಂಜಿನಿಯರ್‌ಗಳು ಉತ್ತರಿಸಿದರು. ₹ 35 ಲಕ್ಷ ಮೊತ್ತವು ಗುತ್ತಿಗೆದಾರರಿಂದ ಆಗಲೇ ವಸೂಲಿಯಾಗಿದೆ ಮತ್ತು ಉಳಿಕೆ ಮೊತ್ತವನ್ನು ನಂತರದ ಕೋರಿಕೆಗಳಲ್ಲಿ ವಸೂಲಾತಿ ಮಾಡಲಾಗುವುದು ಎಂದು ಕಾರ್ಯನಿರ್ವಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಮೃಸೂರು ಇವರು ತಿಳಿಸಿದರು (ನವೆಂಬರ್ 2016). ಆದಾಗ್ಯೂ ವಸೂಲಾತಿಯ ವಿವರಗಳನ್ನು ಸಲ್ಲಿಸಲಿಲ್ಲ.

ಹೀಗೆ, ಮೆದುಕಬ್ಜಿಣದ ಕೊಳವೆಗಳ ಮೇಲೆ ಕೇಂದ್ರೀಯ ಅಭಕಾರಿ ಸುಂಕದ ವಿನಾಯಿತಿ ಪಡೆಯಿದ್ದುದು ಸರ್ಕಾರಕ್ಕೆ ₹ 3.28 ಕೊಟ್ಟಿ ಹೆಚ್ಚಿಪರಿ ವೆಚ್ಚದಲ್ಲಿ ಮತ್ತು ಗುತ್ತಿಗೆದಾರನಿಗೆ ₹ 39 ಲಕ್ಷ ಅನುಚಿತ ಲಾಭದಲ್ಲಿ ಪರಿಣಮಿಸಿತು.

⁶ (3,900 ರನ್ನಿಂಗ್ ಮೀಟರ್ + 5,700 ರನ್ನಿಂಗ್ ಮೀಟರ್) ಅಂದರೆ 9,600 ರನ್ನಿಂಗ್ ಮೀಟರ್ × ₹ 766.32 = ₹ 73,56,672.

ಈ ವಿಷಯವನ್ನು ಸರ್ಕಾರದ ಗಮನಕ್ಕೆ ಮಾರ್ಚ್ 2017ರಲ್ಲಿ ತರಲಾಯಿತು ಹಾಗೂ ಜುಲೈ 2017 ಮತ್ತು ಆಗಸ್ಟ್ 2017ರಲ್ಲಿ ಜಾಖಪನಾಪತ್ರವನ್ನು ನೀಡಲಾಯಿತು; ಅವರ ಉತ್ತರವನ್ನು ನಿರೀಕ್ಷಿಸಲಾಗಿತ್ತು (ನವೆಂಬರ್ 2017).

3.12 ಸಣ್ಣ ನೀರಾವರಿ ಕರೆಯ ಮನರುಜ್ಞವನದಲ್ಲಿ ನಿಯಮಬಾಹಿರತೆಗಳು

ಅಗೆದ ಮಣ್ಣನ ಬಳಕೆಯಿಂದ ಹೊಸ ಏರಿಯ ನಿರ್ಮಾಣದ ಒಂದು ಅಂಶಕ್ಕೆ ಉಬ್ಬರಿಸಿದ ದರವನ್ನು ಅಳವಡಿಸಿಕೊಂಡಿದ್ದು, ಗುತ್ತಿಗೆದಾರರಿಗೆ ₹ 1.19 ಕೋಟಿಯ ಅನುಚಿತ ಲಾಭದಲ್ಲಿ ಪರಿಣಾಮಿಸಿತು.

ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಹಾಸನ ಇವರು ‘ಹಾಸನ ಜಿಲ್ಲೆಯ ಅರಸೀಕರೆ ತಾಲೂಕಿನಲ್ಲಿನ ಅರಸೀಕರೆ ದೊಡ್ಡಕರೆಯ ಮನರುಜ್ಞವನ ಮತ್ತು ಸುಧಾರಣೆ’ ಕಾಮಗಾರಿಯನ್ನು ₹ 4.72 ಕೋಟಿ ಅಂದಾಜು ವೆಚ್ಚದಲ್ಲಿ (2010–11ರ ದರಪಟ್ಟಿಯ ಆಧಾರದ ಮೇಲೆ), ತುತ್ತತುದಿಯ 88 ಹಕ್ಕೇರ್ ಸಂತೃಪ್ತ ಜಲಾನಯನ ಪ್ರದೇಶದ ಸ್ಥಿರೀಕರಣಕ್ಕಾಗಿ, ತೆಗೆದುಕೊಂಡರು. ಓವ್ರ್ ಗುತ್ತಿಗೆದಾರರಿಗೆ ಕಾಮಗಾರಿಯನ್ನು ₹ 5.21 ಕೋಟಿಗೆ (2013–14 ದರಪಟ್ಟಿಯ ಮೇಲೆ ಶೇಕಡ 12) ಗುತ್ತಿಗೆ ಆಧಾರದಲ್ಲಿ ವಹಿಸಿ (ಆಗಸ್ಟ್ 2012), ಅದನ್ನು ಮೇ 2013ರ ಒಳಗೆ ಮುಗಿಸಬೇಕೆಂದು ವಿಧಿಸಲಾಯಿತು. ಗುತ್ತಿಗೆದಾರರಿಗೆ, ಸೆಪ್ಟೆಂಬರ್ 2017ರಲ್ಲಿದ್ದಂತೆ, ₹ 5.18 ಕೋಟಿ ಪಾವತಿಯಾಗಿತ್ತು.

ಕಾರ್ಯನಿರ್ವಾಹಕ ಇಂಜಿನಿಯರರ ದಾವಿಲೆಗಳ ಪರಿಶೀಲನೆಯು (ಆಗಸ್ಟ್ 2016) ಕೆಳಗಿನವುಗಳನ್ನು ತಿಳಿಯಬಹಿಸಿತು:

- ❖ ಎರಡು ಕಿಮೀ ಲೀಡ್ಸ್‌ನೊಂದಿಗೆ ಅನುಮೋದಿತ ಉಪಯುಕ್ತ ಮಣ್ಣ ಪಡೆಯುವ ಪ್ರದೇಶದ ಮಣ್ಣನ ಬಳಕೆಯಿಂದ (ಅಂಶ ‘ಅ’ – ಪ್ರತಿ ಘಟೀಗೆ ₹ 151.84⁸⁷) ಮತ್ತು ಕರೆಯ ತಳದಿಂದ ಅಗೆದ ಹೂಳಿನ ಬಳಕೆಯಿಂದ (ಅಂಶ ‘ಆ’ – ಪ್ರತಿ ಘಟೀಗೆ ₹ 218.68⁸⁸) ಅಸ್ತಿತ್ವದಲ್ಲಿರುವ ಏರಿಗೆ ತಗುಲಿಕೊಂಡಿರುವಂತೆ ಹೊಸ ಏರಿಯ ನಿರ್ಮಾಣಕ್ಕೆ ಕಾಮಗಾರಿಯ ಮಂಜೂರಾಗಿದ್ದ ಅಂದಾಜುಪಟ್ಟಿಯು, ಇನ್ನಿತರವುಗಳೊಂದಿಗೆ, ಅನುವು ಮಾಡಿತ್ತು. ಆದರೆ, ಅಂಶ ‘ಆ’ನ ಅಂದಾಜಿಸಿದ್ದ ದರವು, ಸಾಗಣೆ ಶುಲ್ಕ ಹಾಗೂ ಏರಿಸುವ ಮತ್ತು ಇಳಿಸುವ ಶುಲ್ಕದ ಕಡೆಗೆ ₹ 127.68ನ್ನು ಸೇರಿಸಿದ್ದರಿಂದ ಉಬ್ಬಿತು. ಸಾಗಣೆ ಹಾಗೂ ಏರಿಸುವ ಮತ್ತು ಇಳಿಸುವ ಶುಲ್ಕಗಳು ಅಂಶ ‘ಆ’ಗೆ ಸ್ವೀಕಾರಾರ್ಥವಾಗಿರಲಿಲ್ಲ, ಕಾರಣವೇನೆಂದರೆ ವಿಶಿಷ್ಟತೆಯ ಪ್ರಕಾರ ಕರೆಯ ತಳದಿಂದ ಅಗೆದ ಮಣ್ಣನ್ನು ಮಾತ್ರ ಬಳಸಬೇಕಾಗಿತ್ತು ಮತ್ತು ಮೂಲ ದರವಾದ ₹ 89ರಲ್ಲಿ ಪ್ರಾರಂಭಿಕ ಲೀಡ್ಸ್ ಶುಲ್ಕ ಮತ್ತು ಸಾಗಣೆ ಸೇರಿತ್ತು. ಕಾಮಗಾರಿಗಾಗಿ ಟೆಂಡರ್‌ಗಳು ಉಬ್ಬಿದ ಅಂದಾಜು ವೆಚ್ಚದ ಮೇಲೆ ಕರೆಯಲ್ಪಟ್ಟವು. ಎರಡೂ ವಿಧದ ಏರಿಗಾಗಿ ಗುತ್ತಿಗೆದಾರರು ನೀಡಿದ್ದ ದರಗಳು ಅಂದಾಜಿಸಿದ್ದ ದರಗಳಿಂದ ಶೇಕಡ 12ರಷ್ಟು ಮೇಲಿದ್ದು, ನೀಡಿದ್ದ ದರಗಳು ಅಂದಾಜಿಸಿದ್ದ ದರಗಳಿಂದ ಪ್ರಭಾವಿತವಾಗಿದ್ದವು ಎನ್ನುವುದನ್ನು ತೋರಿಸಿತು. ಶೇಕಡ 12 ಟೆಂಡರ್ ಅಧಿಕಾರಿಗಳ ಗುಣಿಸಿದಾಗ, ಅಂಶ ‘ಆ’ ದರವು ಉಬ್ಬರಿಸಿದ ಅಂದಾಜು ವೆಚ್ಚದ ಮೇಲೆ ಗುತ್ತಿಗೆದಾರರಿಂದ ನೀಡಲ್ಪಟ್ಟದ್ದ ದರ ಪ್ರತಿ ಘಟೀಗೆ ₹ 244.92ಕ್ಕೆ ಪ್ರತಿಯಾಗಿ ಪ್ರತಿ ಘಟೀಗೆ ₹ 101.92ಕ್ಕೆ ಲೆಕ್ಕಾಜಾರವಾಗುತ್ತದೆ (ಪ್ರತಿ ಘಟೀಗೆ ₹ 91⁸⁹ ನಿಗದಿತ ದರದ ಮೇಲೆ); ಇದು ಗುತ್ತಿಗೆದಾರರಿಗೆ ಪ್ರತಿ ಘಟೀಗೆ ₹ 143 ಅಧಿಕ ಸಂದಾಯದಲ್ಲಿ ಪರಿಣಾಮಿಸಿತು. ಅಂಶ ‘ಆ’ನ ನಿರ್ವಹಿಸಿದ ಪರಿಮಾಣ 83,079.32 ಘಟೀಗೆ ಅನುದ್ದೇಶಿತ ಲಾಭವು ₹ 1.19 ಕೋಟಿ ಆಗುತ್ತದೆ.

⁸⁷ ಮೂಲ ದರ ₹ 140 (ಪ್ರಾರಂಭಿಕ 1 ಕಿಮೀ ಲೀಡ್ಸ್‌ನೊಂದಿಗೆ) + ಹೆಚ್ಚುವರಿ ಲೀಡ್ಸ್ ಶುಲ್ಕ (1 ಕಿಮೀ) ₹ 9.84 + ರಾಜಧನ ಶುಲ್ಕ ₹ 2, 2010–11ರ ದರಪಟ್ಟಿಯ ಪ್ರಕಾರ.

⁸⁸ ಮೂಲ ದರ ₹ 89 + ವಾಹನ ಮತ್ತು ಲೀಡ್ಸ್ ಶುಲ್ಕ ₹ 127.68 + ರಾಜಧನ ಶುಲ್ಕ ₹ 2, 2010–11ರ ದರಪಟ್ಟಿಯ ಪ್ರಕಾರ.

⁸⁹ ರಾಜಧನದಲ್ಲಿನ ₹ 2 ವ್ಯತ್ಯಾಸ ಸೇರಿಕೊಂಡು.

- ❖ ಕೆರೆಯ ತಳದ ಹೂಳೆತ್ತುವಿಕೆ, ಶೂಬು ಬಾಗಿಲುಗಳಿಗೆ ದುರಸ್ತಿ, ಏರಿ ಸುಧಾರಣೆ, ಉಾಡು ಕಾಲುವೆಗಾಗಿ ಅಗೆತ, ಹುಲ್ಲುಮೈತ್ತೆ, ಮುಂತಾದವುಗಳಿಗಾಗಿ ₹ 61 ಲಕ್ಷದ ಅಂದಾಜು ವೆಚ್ಚದೊಡನೆ ಕೆರೆಯು, ಹಿಂದೆ ಇನ್ನೊಂದು ಯೋಜನೆಯ ಅಡಿಯಲ್ಲಿ ಮನರುಜ್ಞೆವಿಶಾಗಿತ್ತು (ಮೇ 2010) ಮತ್ತು ಗುತ್ತಿಗೆದಾರರಿಗೆ ಮಾಡಿದ್ದ ಒಟ್ಟು ಪಾವತಿಯು ₹ 47.73 ಲಕ್ಷವಾಗಿತ್ತು (ಅಕ್ಕೋಬರ್ 2014ರಲ್ಲಿ ಪಾವತಿಸಿದ ಅಂತಿಮ ಬಿಳಾನಂತೆ). ಆದರೆ ಲೇಕ್ಕಪರಿಶೋಧನೆಯು ತಿಳಿಯಪಡಿಸಿದ್ದೆನೆಂದರೆ, ಸ್ವಲ್ಪ ಸಮಯದ ಹಿಂದೆ ನಿರ್ವಹಿಸಲಾದ ಈ ಸುಧಾರಣಾ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ₹ 4.72 ಕೋಟಿಯ ಅಂದಾಜಿನ ಜೊತೆಗೆ ಸೇರಿಸಿದ್ದ ವರದಿಯಲ್ಲಿ ತಿಳಿಯಪಡಿಸಿರಲಿಲ್ಲ ಮತ್ತು ಕೆರೆಗೆ ಅಲ್ಲ ಒಳಹರಿವು ಇದ್ದರೂ ಜಲಾನಯನ ಪ್ರದೇಶದ ಸ್ಥಿರೀಕರಣವನ್ನು ತೆಗೆದುಕೊಳ್ಳಲಾಯಿತು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರು ತಮ್ಮ ಪತ್ರದಲ್ಲಿ (31 ಅಕ್ಕೋಬರ್ 2012), ಕೆರೆಯಿರುವ ತಾಲೂಕು ಪ್ರದೇಶವು ಕಳೆದ ಏದು ವರ್ಷಗಳಿಂದ ಬರ ಏಿಡಿತ ಪ್ರದೇಶವೆಂದು ಫೋಂಷಿತವಾಗಿದೆ ಮತ್ತು ಕೆರೆಯು ಶೇಕಡ 50ಕ್ಕಿಂತ ಹೆಚ್ಚಾಗಿ ತುಂಬಿಲ್ಲ ಎಂದು ವರದಿ ಮಾಡಿದ್ದರು. ಹಾಗೂ ಈ ಕಾರಣದಿಂದ ಈ ಅವಧಿಯಲ್ಲಿ ನೀರಾವರಿಗಾಗಿ ನೀರನ್ನು ಬಿಟ್ಟಿರಲಿಲ್ಲ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರಿಂದ ವರದಿಯಾಗಿದ್ದಂತೆ (ನವೆಂಬರ್ 2013) 2012ರ ನಂತರವೂ ಕೆರೆಯು ತುಂಬಿರಲಿಲ್ಲ ಅಥವ ನೀರಾವರಿ ಒದಗಿಸಿರಲಿಲ್ಲ.
- ❖ ಪ್ರಸ್ತುತ ಕಾಮಗಾರಿಯ ಉದ್ದೇಶದಲ್ಲಿ ಕೆರೆಯ ಹೂಳು ಎತ್ತುವಿಕೆ ಮತ್ತು ಕೋಡಿಗೆ ದುರಸ್ತಿಯಲ್ಲದೆ ಉದ್ದ್ಯಾನವನ, ಮಕ್ಕಳಿಗೆ ಆಟದ ಮೈದಾನ, ಕಾಲುನಡಿಗೆಯ ದಾರಿ, ಬೇಲಿ ಹಾಕುವಿಕೆ, ದ್ವೀಪಗಳ ರಚನೆ, ನಿಲುಗಡೆ ಪ್ರದೇಶ, ದೋಣಿಯ ಇಳಿಕಟ್ಟಿ, ಭದ್ರತಾ ಕೊಡಿ ಮತ್ತು ಕಚೇರಿ ಕೊಡಿ, ಶೌಚಾಲಯಗಳು, ಮುಂತಾದವುಗಳ (ಇವು ಅಂದಾಜು ವೆಚ್ಚದ ಶೇಕಡ 81ರಷ್ಟಿತ್ತು) ಒದಗಿಸುವಿಕೆಯು ಸೇರಿದ್ದರಿಂದ ಪ್ರಮುಖವಾಗಿ ಅಲಂಕರಣವಾಗಿತ್ತು. ಹೀಗೆ, ಪ್ರಸ್ತುತ ಕಾಮಗಾರಿಯ ಪ್ರಾಧಿಕಿ ಉದ್ದೇಶವು ಸಂತೃಸ್ತ ಜಲಾನಯನ ಪ್ರದೇಶದ ಸ್ಥಿರೀಕರಣವಾಗಿರದೆ ಕೆರೆಯ ಅಲಂಕರಣವಾಗಿತ್ತು. ಅಲಂಕರಿಸಿದ ನೀರಾವರಿ ಕೆರೆಗೆ ಪರಾರೆ ಮತ್ತು ಕಾವಲು ಒದಗಿಸುವುದು ಸೇರಿದಂತೆ ನಿಯಮಿತ ನಿರ್ವಹಣೆಯ ಅಗತ್ಯವಿದ್ದಿತು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರು, ಮಾಡಲಾದ ಕಾಮಗಾರಿಗಳು ನಿರ್ವಹಣೆ ಇಲ್ಲದಿರುವುದರಿಂದ ಹಾನಿಗೊಳಗಾಗುತ್ತಿವೆ ಎಂದು ತಿಳಿಸುತ್ತ ಮರಸಬೆಯ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರವನ್ನು ಸೆಪ್ಪೆಂಬರ್ 2014ರಿಂದ ನಡೆಸುತ್ತಿದ್ದರು, ಆದರೆ ಮರಸಬೆಯ ಅಧಿಕಾರಿಗಳಿಂದ ಒಡಗಿಸಿಕೊಂಡಿರಲಿಲ್ಲ. ಇದರ ಜೊತೆಗೆ ಸಣ್ಣ ನೀರಾವರಿ ವಿಭಾಗವು ಸಹ ಯಾವುದೇ ನಿರ್ವಹಣೆಯನ್ನು ನಂತರ ತೆಗೆದುಕೊಂಡಿರಲಿಲ್ಲ. ಸ್ಥಳೀಯ ಅಧಿಕಾರಿಗಳೊಂದಿಗೆ ಯಾವುದೇ ಸಮನ್ವಯ/ಸಮಾಲೋಚನೆ ಇಲ್ಲದೆಯೇ ಅಲಂಕರಣ ಕಾಮಗಾರಿಯನ್ನು ತೆಗೆದುಕೊಳ್ಳಲಾಗಿತ್ತು ಎನ್ನುವುದನ್ನು ಇದು ಸೂಚಿಸಿತ್ತು. ನಿರ್ವಹಣೆಯ ಕೊರತೆಯಿಂದ ಅಲಂಕರಣದ ಮೇಲೆ ಭರಿಸಿದ ₹ 5.18 ಕೋಟಿ ವೆಚ್ಚವು ನಿಷ್ಫಲವಾಗಬಹುದು.

ಹೀಗೆ, ಅಗೆದ ಮಣ್ಣಿನಿಂದ ಹೊಸ ಏರಿಯನ್ನು ನಿರ್ಮಿಸುವ ಒಂದು ಅಂಶಕ್ಕೆ ಉಬ್ಬರಿಸಲಾದ ದರದ ಅಳವಡಿಸಿಕೊಳ್ಳುವಿಕೆಯು ಗುತ್ತಿಗೆದಾರರಿಗೆ ₹ 1.19 ಕೋಟಿಯ ಅನುದ್ದೇಶಿತ ಲಾಭದಲ್ಲಿ ಪರಿಣಮಿಸಿತ್ತು. ಕೆರೆಯ ಶೂನ್ಯ ನಿರ್ವಹಣೆಯು ಕೂಡ ₹ 5.18 ಕೋಟಿ ವೆಚ್ಚವನ್ನು ನಿಷ್ಫಲಗೊಳಿಸಬಹುದು.

ಈ ವಿಷಯವನ್ನು ಸರ್ಕಾರದ ಗಮನಕ್ಕೆ ಫೆಬ್ರುವರಿ 2017ರಲ್ಲಿ ತರಲಾಯಿತು ಹಾಗೂ ಜುಲೈ 2017 ಮತ್ತು ಆಗಸ್ಟ್ 2017ರಲ್ಲಿ ಜ್ಞಾಪನಾಪತ್ರವನ್ನು ನೀಡಲಾಯಿತು; ಅವರ ಉತ್ತರವನ್ನು ನಿರೀಕ್ಷಿಸಲಾಗಿತ್ತು (ನವೆಂಬರ್ 2017).

3.13 ಕಾಮಗಾರಿಗಳ ಪಹಿಸುವಿಕೆಯಲ್ಲಿ ನಿಯಮಬಾಹಿರತೆಗಳು

ಕಾರ್ಯನಿರ್ವಾಹಕ ಇಂಜಿನಿಯರರು ₹ 1.42 ಕೋಟಿಯ ಬ್ಯಾಂಕ್ ಖಾತರಿಗಳ ಸ್ವೇಚ್ಛತೆಯ ದೃಢೀಕರಣವನ್ನು ಪಡೆಯದೆಯೇ ಗುತ್ತಿಗೆಗಳನ್ನು ಅಂತಿಮಗೊಳಿಸಿದರು; ಇವು ನಕಲಿ ಎಂದು ಸಾಬೀತಾದವು.

ಆರ್ಥಿಕ ಇಲಾಖೆಯಿಂದ ತಾ. 17 ಆಗಸ್ಟ್ 1981ರಂದು ನೀಡಲ್ಪಟ್ಟ ಅಧಿಕೃತ ಜ್ಞಾಪನಾಪತ್ರವು ಹೇಳುವುದೇನೆಂದರೆ, ಕಾಮಗಾರಿಗಳು, ಗುತ್ತಿಗೆಗಳು, ಮುಂತಾದವುಗಳಿಗೆ ಭದ್ರತೆಯೆಂದು ನೀಡಿದ ಬ್ಯಾಂಕ್ ಖಾತರಿಗಳಿಗೆ, ನಕಲಿಪತ್ರಗಳ ಅಪಾಯವನ್ನು ನಿವಾರಿಸುವುದಕಾಗಿ, ನೀಡಿದ ಬ್ಯಾಂಕ್‌ಗಳಿಂದ ದೃಢೀಕರಣವನ್ನು ಪಡೆಯಬೇಕಾಗಿತ್ತು. ಗುತ್ತಿಗೆದಾರರಿಗೆ⁹⁰ ಸಾಮಾನ್ಯ ಸೂಚನೆಗಳು ಹೇಳುವುದೇನೆಂದರೆ, ಮೋಸದ ಸಾಧನಗಳ ಮೂಲಕ ಪಹಿಸಲ್ಪಟ್ಟ ಗುತ್ತಿಗೆಗಳು ರದ್ದಾಗತಕ್ಕದ್ದು ಮತ್ತು ಸಂಸ್ಥೆಗಳು ಅನಿರ್ದಿಷ್ಟ ಅಥವ ಹೇಳಿದ ಒಂದು ಕಾಲಾವಧಿಗೆ ಅನರ್ವರಾಗುತ್ತವೆ.

ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಕೋಲಾರ ಇವರ ಕಚೇರಿಯಲ್ಲಿನ ದಾಖಲೆಗಳ ಪರಿಶೀಲನೆಯು ತಿಳಿಯಪಡಿಸಿದ್ದೇನೆಂದರೆ, ಗುತ್ತಿಗೆದಾರರಿಂದ ಸಲ್ಲಿಸಲ್ಪಟ್ಟದ್ದ ಬ್ಯಾಂಕ್ ಖಾತರಿಗಳು ನಕಲಿ ಎಂದು ತಿಳಿದುಬಂದ ನಂತರವೂ ಕಾಮಗಾರಿಗಳ ಗುತ್ತಿಗೆಗಳನ್ನು ರದ್ದುಗೊಳಿಸಲಿಲ್ಲ. ವಿವರಗಳು ಹೀಗಿವೆ:

ಕಾರ್ಯನಿರ್ವಾಹಕ ಇಂಜಿನಿಯರರು ಹನ್ಮೌಂದು ಕಾಮಗಾರಿಗಳ (ಅನುಭಂಧ 3.1) ನಿರ್ವಹಣೆಯನ್ನು ಟಿಂಡರ್ ಆಧಾರದ ಮೇಲೆ ನಾಲ್ಕು ಗುತ್ತಿಗೆದಾರರಿಗೆ ₹ 6.89 ಕೋಟಿಗೆ ಪಹಿಸಿದರು (ಎಪ್ರಿಲ್ 2011 ಮತ್ತು ಜೂನ್ 2013). ಕಾರ್ಯಾದೇಶಗಳನ್ನು ನೀಡುವುದಕ್ಕೆ ಮೊದಲು, ಭದ್ರತಾ ತೇವಣಿ⁹¹ ಮತ್ತು ಹೆಚ್ಚುವರಿ ನಿರ್ವಹಣೆ ಭದ್ರತೆಯೆ⁹² ಕಡೆಗೆ ಗುತ್ತಿಗೆದಾರರು ನೀಡಿದ್ದ ₹ 1.42 ಕೋಟಿ ಮೊತ್ತದ ಬ್ಯಾಂಕ್ ಖಾತರಿಗಳ ಸ್ವೇಚ್ಛತೆಯು, ತಾ. 17 ಆಗಸ್ಟ್ 1981ರ ಅಧಿಕೃತ ಜ್ಞಾಪನಾಪತ್ರದ ಪ್ರಕಾರ ಕಡ್ಡಾಯವಾಗಿದ್ದಂತೆ, ನೀಡಿದ್ದ ಬ್ಯಾಂಕ್‌ಗಳಿಂದ ಪರಿಶೀಲಿಸಲ್ಪಡಲಿಲ್ಲ. ನಂತರ, ಬ್ಯಾಂಕ್ ಖಾತರಿಗಳ ಸ್ವೇಚ್ಛತೆಯ ಬಗ್ಗೆ ದೂರವಾಣಿಯಲ್ಲಿ ಒಂದು ದೂರುಗಳ ಆಧಾರದ ಮೇಲೆ, ನೀಡಿದ್ದ ಬ್ಯಾಂಕ್‌ಗಳಿಂದ ಬ್ಯಾಂಕ್ ಖಾತರಿಗಳ ದೃಢೀಕರಣವನ್ನು ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದರು (ಸೆಪ್ಟೆಂಬರ್ 2013). ₹ 1.42 ಕೋಟಿ ಮೊತ್ತದ ಯಾವುದೇ ಬ್ಯಾಂಕ್ ಖಾತರಿಗಳನ್ನು ನಾವು ನೀಡಿಲ್ಲ ಎಂದು ಬ್ಯಾಂಕ್‌ಗಳು ತಿಳಿಸಿದವು (ಸೆಪ್ಟೆಂಬರ್ ಮತ್ತು ಅಕ್ಟೋಬರ್ 2013) ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಕಾರ್ಯನಿರ್ವಾಹಕ ಇಂಜಿನಿಯರ್‌ರನ್ನು ಕೋರಿದವು.

ನಕಲಿ ದಾಖಲೆಗಳ ಮೂಲಕ ಪಡೆದಿದ್ದ ಗುತ್ತಿಗೆಗಳನ್ನು ರದ್ದುಗೊಳಿಸುವುದಕ್ಕೆ ಬದಲಾಗಿ, ಕಾರ್ಯನಿರ್ವಾಹಕ ಇಂಜಿನಿಯರರು ಅಧಿಕೃತ ಇಂಜಿನಿಯರ್‌ರಿಂದ ನಿರ್ದೇಶನ ಕೋರಿದರು (ಅಕ್ಟೋಬರ್ 2013) ಮತ್ತು ಕಾಮಗಾರಿಗಳ ನಿರ್ವಹಣೆಯನ್ನು ಮುಂದುವರೆಸಲು ಗುತ್ತಿಗೆದಾರರಿಗೆ ಎಡಗೊಟ್ಟರು. ಅಧಿಕೃತ ಇಂಜಿನಿಯರರು ಈ ವಿಷಯದಲ್ಲಿ ಸೂಕ್ತ ಮಾರ್ಗದರ್ಶನ ನೀಡುವಂತೆ ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ (ದಕ್ಷಿಣ), ಬೆಂಗಳೂರು ಇವರನ್ನು ಕೋರಿದರು (ನವೆಂಬರ್ 2013). 26 ಡಿಸೆಂಬರ್ 2013ರಂದು ನಡೆದ ಸಭೆಯಲ್ಲಿ ಮುಖ್ಯ ಇಂಜಿನಿಯರರು, ಸರ್ಕಾರಕ್ಕೆ ಮೋಸ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಸೂಚಿಸಿದರು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಿಲ್ಲ ಮತ್ತು 15 ಫೆಬ್ರವರಿ 2014ರಂದು ಮೊಲೀಸ್ ದೂರು ದಾಖಲಾಯಿತು. ಓವರ್ ಗುತ್ತಿಗೆದಾರರಿಂದ ಬ್ಯಾಂಕ್ ಖಾತರಿಗಳ ಬದಲಾಗಿ ₹ 0.48 ಕೋಟಿಗೆ ನಿಶ್ಚಯ ತೇವಣಿ ರಶೀದಿಗಳನ್ನು ಕಾರ್ಯನಿರ್ವಾಹಕ ಇಂಜಿನಿಯರರು ಎಪ್ರಿಲ್ 2014 ಮತ್ತು ನವೆಂಬರ್ 2014ರ ನಡುವೆ ಪಡೆದರು; ಇವನ್ನು ನವೀಕರಿಸಲೂ ಇಲ್ಲ ಅಥವ ನಗದೀಕರಿಸಿಕೊಳ್ಳಲೂ ಇಲ್ಲ. ಓವರ್ ಗುತ್ತಿಗೆದಾರರಿಗೆ ₹ 10 ಲಕ್ಷ ವೆಚ್ಚದ ಇನ್ನೊಂದು

⁹⁰ ಮಾದರಿ ಬಿಡ್ ದಸ್ತಾವೇಜುಗಳ ಕೆಡಬ್ಲೂ⁹¹ 1ರ ಪರಿಷ್ಕೇದ 25.1, ಕೆಡಬ್ಲೂ⁹² 3ರ 26.1.

⁹¹ ಟಿಂಡರ್ ಮೊತ್ತದ ಶೇಕಡ ಐದು.

⁹² ಅಂದಾಜಿಸಿದ ದರ ಮತ್ತು ಟಿಂಡರ್ ದರದ ನಡುವಿನ ವ್ಯತ್ಯಾಸ, ವ್ಯತ್ಯಾಸವು ಶೇಕಡ 25ಕ್ಕಿಂತ ಹೆಚ್ಚಿದರೆ.

ಕಾಮಗಾರಿಯನ್ನು ವಹಿಸಲಾಯಿತು (ಅಕ್ಟೋಬರ್ 2013). ನಾಲ್ಕುರು ಗುತ್ತಿಗೆದಾರರನ್ನು ಕಮ್ಪುಪಟ್ಟಿಗೆ ಸೇರಿಸುವ ಪ್ರಸ್ತಾವನೆಗಳು 15 ತಿಂಗಳುಗಳ ವಿಳಂಬದ ನಂತರ ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ (ದಢ್ಣಿ), ಬೆಂಗಳೂರು ಇವರಿಗೆ ರವಾನೆಯಾದವು (ಜನವರಿ 2015). ಗುತ್ತಿಗೆದಾರರನ್ನು ಕಮ್ಪುಪಟ್ಟಿಗೆ ಇನ್ನೂ ಸೇರಿಸಬೇಕಾಗಿರೆ (ಸೆಪ್ಟೆಂಬರ್ 2017).

ನಕಲಿ ಬ್ಯಾಂಕ್ ಖಾತರಿಗಳನ್ನು ಸಲ್ಲಿಸಿದ್ದ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನಿರ್ವಹಿಸಲು ಕಾರ್ಯನಿರ್ವಾಹಕ ಇಂಜಿನಿಯರ್ ಎಡೆಮಾಡಿಕೊಟ್ಟರು ಮತ್ತು ಟೆಂಡರ್ ದಾಖಲೆಗಳಲ್ಲಿ ಕಾಮಗಾರಿಗಳ ರದ್ದುತ್ತಿಗೆ ಸ್ಪಷ್ಟ ಸೂಚನೆಗೊಳಿಸ್ತರೂ ಜನವರಿ 2014 ಮತ್ತು ಮಾರ್ಚ್ 2015ರ ನಡುವೆ ₹ 0.72 ಕೋಟಿ ಪಾವತಿಸಿದರು.

₹ 4.45 ಕೋಟಿ ವೆಚ್ಚದ ಐದು ಕಾಮಗಾರಿಗಳು ಮುಗಿಯಿದ್ದರೂ (ಮೇ 2017), ಭದ್ರತಾ ಶೇವಣಿಯು ಇಲ್ಲದಿದ್ದದರಿಂದ ದಂಡಶುಲ್ಕವನ್ನು ವಸೂಲಿ ಮಾಡಲು ಇಲಾಖೆಯು ಕ್ರಮ ತೆಗೆದುಕೊಳ್ಳಲಾಗಲಿಲ್ಲ.

ಹೀಗೆ, ₹ 1.42 ಕೋಟಿಯ ನಕಲಿ ಬ್ಯಾಂಕ್ ಖಾತರಿಯೊಂದಿಗೆ ಗುತ್ತಿಗೆಗಳನ್ನು ಅಂತಿಮಗೊಳಿಸಿದ ಕಾರ್ಯನಿರ್ವಾಹಕ ಇಂಜಿನಿಯರರ ಕ್ರಮವು, ನಗದೀಕರಿಸಿಕೊಳ್ಳಲು ಭದ್ರತೆಯು ಇಲ್ಲದಿದ್ದದರಿಂದ ದಂಡಶುಲ್ಕದ ವಸೂಲಿಯಾಗದಿರುವಲ್ಲಿ ಪರಿಣಮಿಸಿತ್ತು.

ಈ ವಿಷಯವನ್ನು ಸರ್ಕಾರದ ಗಮನಕ್ಕೆ ಮೇ 2017ರಲ್ಲಿ ತರಲಾಯಿತು ಮತ್ತು ಆಗಸ್ಟ್ 2017ರಲ್ಲಿ ಚೌಪನಾಪತ್ರವನ್ನು ನೀಡಲಾಯಿತು; ಅವರ ಉತ್ತರವನ್ನು ನಿರೀಕ್ಷಿಸಲಾಗಿತ್ತು (ನವೆಂಬರ್ 2017).

ಬಿ. ಕೆ. ಮುಖಿಜ್

ಬೆಂಗಳೂರು

ದಿನಾಂಕ 25 ಜನವರಿ 2018

(ಬಿಜಿತ್ ಕುಮಾರ್ ಮುಖಿಜ್)

ಮಹಾಲೋಹಾಪಾಲರು

(ಆರ್ಥಿಕ ಮತ್ತು ರಾಜ್ಯ ವಲಯ ಲೇಕ್ಕಪರಿಶೋಧನೆ)

ಕನಾಂಟಿಕ

ಮೇಲುರುಜು ಮಾಡಲಾಗಿದೆ

ನವ ದೇಹಲಿ

ದಿನಾಂಕ 6 ಫೆಬ್ರವರಿ 2018

(ರಾಜೀವ್ ಮಹಾನ್)

ಭಾರತದ ಲೇಕ್ಕನಿಯಂತ್ರಕರು ಮತ್ತು ಮಹಾಲೇಕ್ಕಪರಿಶೋಧಕರು

ಅನುಬಂಧಗಳು

ಅನುಭಂಗ 1.1
(ಉಲ್ಲೇಖ: ಕಂಡಿಕೆ 1.6.2, ಪುಟ 7)

ಸೆಪ್ಟೆಂಬರ್ 2017ರಲ್ಲಿದ್ದಂತೆ ಭಾಕೆಯಿರುವ ಇಲಾಖಾ ಟಿಪ್ಪಣಿಗಳ ವಿವರಗಳು

ಕ್ರಮ ಸಂಖ್ಯೆ	ಇಲಾಖೆ	2003–04	2004–05	2008–09	2009–10	2012–13 ^a	2013–14 ^a	2014–15 ^a	2015–16 ^a	ಒಟ್ಟು
1	ವಾರ್ಷಿಕ ಮತ್ತು ಕೃಗಾರಿಕೆ	–	–	01	–	03	03	04	03	14
2	ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು	–	–	–	–	–	–	–	01	01
3	ಆರ್ಥಿಕ ಜೀವಪರಿಸ್ಥಿತಿ ಮತ್ತು ಪರಿಸರ	01	–	–	–	–	02	01	01 + 01 ^b	06
4	ತೋಟಗಾರಿಕೆ (ರೇಷ್ಯೋದ್ಯಮ)	–	–	–	–	01	–	–	–	01
5	ಮಾಹಿತಿ ತಂತ್ರಜ್ಞಾನ, ಯೂರೋಪ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ	–	–	–	–	01	–	–	–	01
6	ಜಲಸಂಪನ್ಮೂಲ (ಸ್ವಾ ನೀತಾವರಿ)	–	02	03	01	01	01	03	05	16
7	ತೋಟಕೆಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ	01	–	–	–	07	04	–	07	19
8	ಮೂಲಸೌಕರ್ಯ ಅಭಿವೃದ್ಧಿ	–	–	–	–	–	01	–	–	01
9	ಜಲಸಂಪನ್ಮೂಲ	–	–	–	–	–	01	–	–	01
10	ಪ್ರವಾಸೋದ್ಯಮ	–	–	–	–	–	–	01	–	01
ಒಟ್ಟು		02	02	04	01	13	12	09	18	61

(ಽಂತರಿಕ ವಲಯದ ಮೇಲಿನ ವರದಿ)

(+ ಕನಾರ್ಚಿಕದಲ್ಲಿನ ರಾಷ್ಟ್ರೀಯ ಉದ್ದಾನವನಗಳು ಮತ್ತು ವನ್ಯಜೀವಿಧಾಮಗಳ ಆಡಳಿತ ನಿರ್ವಹಣೆ ಮೇಲಿನ ಪ್ರಶ್ನೇಕ ವರದಿ)

ಅನುಬಂಧ 1.2

(ಉಲ್ಲೇಖ: ಕಂಡಿಕೆ 1.6.3, ಪುಟ 7)

ಸೆಪ್ಟೆಂಬರ್ 2017ರಲ್ಲಿದ್ದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಿಂದ ಇನ್ನೂ ಚರ್ಚಿಸಲ್ಪಡಬೇಕಿರುವ ಕಂಡಿಕೆಗಳ ಸಂಖ್ಯೆ

ಕ್ರಮ ಸಂಖ್ಯೆ	ಇಲಾಖೆ	1992–93ರಂದು 1999–2000	00–01	01–02	03–04	04–05	05–06	06–07	07–08	08–09	09–10	10–11	11–12@	12–13@	13–14@	14–15@	15–16@	ಒಟ್ಟು
1	ಆರ್ಥಿಕ ಜೀವಪರಿಸ್ಥಿತಿ ಮತ್ತು ಪರಿಸರ	04	02	03	01	–	–	–	01	02	–	02	01	01	–	01	02+	20
2	ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು	–	–	–	–	–	–	–	–	–	–	–	–	–	–	01	01	01
3	ಜಲ ಸಂಪನ್ಮೂಲ	53	02	06	–	–	–	–	–	–	–	–	–	–	02	–	–	63
4	ಜಲ ಸಂಪನ್ಮೂಲ (ಸಣ್ಣ ನೀರಾವರಿ)	20	–	–	01	02	01	–	–	03	02	01	–	01	03	03	05	42
5	ಶೋಳೊಪಯೋಗಿ	09	–	–	01	–	–	–	–	–	–	–	–	07	04	–	07	28
6	ಆರೋಡಿಕೆಇಲ್ರೋ (ಖಿಳಬೆಳ್ಳಿ) ⁹³	01	–	–	–	–	–	–	–	–	–	–	–	–	–	–	–	01
7	ಸಹಕಾರ	01	–	–	–	–	–	01	–	–	–	–	–	–	–	–	–	02
8	ವಾರೀಡ್ಟ್ ಮತ್ತು ಕ್ರೊನಾರಿಕೆ	04	–	–	–	–	–	01	–	01	–	01	–	–	03	03	03	16
9	ಕೊಳಿಗಾರಿಕೆ (ರೇಷ್ಯೋಧ್ಯಮು)	02	–	–	–	–	–	–	–	–	–	–	–	01	–	–	–	03
10	ಇಟೆ ಮತ್ತು ಬಿಟ್ ⁹⁴	–	–	–	02	–	–	–	–	–	–	–	–	01	–	–	–	03
11	ಪ್ರವಾಸೋದ್ಯಮ	–	–	–	–	–	–	–	–	–	–	–	01	–	–	01	–	02
12	ಮೂಲಸೂಕ್ತರ್ಯಾ ಅಭಿವೃದ್ಧಿ	–	–	–	–	–	–	–	–	–	–	–	–	–	01	–	–	01
ಒಟ್ಟು		94	04	09	05	02	02	01	01	06	02	05	01	11	13	08	18	182

(@ ಆರ್ಥಿಕ ವಲಯದ ಮೇಲಿನ ವರದಿ)

(+ ಕನಾಡಿಕದಲ್ಲಿನ ರಾಷ್ಟ್ರೀಯ ಉದ್ಯಾನವನಗಳು ಮತ್ತು ವಸ್ತ್ರಜೀವಿಧಾಮಗಳ ಆಡಳಿತ ನಿರ್ವಹಣೆ ಮೇಲಿನ ಪ್ರಶ್ನೆಗಳ ವರದಿ ಸೇರಿದೆ)

⁹³ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಞಾ (ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್)⁹⁴ ಮಾಹಿತಿ ತಂತ್ರಜ್ಞಾನ, ಜ್ಯೋತಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ

ಅನುಬಂಧ 2.1
(ಲ್ಯಾಂಗ್ಲಿಷ್: ಕಂಡಿಕೆ 2.1.7.3, ಪುಟ 16)
**ತಾಂತ್ರಿಕ ಕಾರ್ಯ-ಸಾಧ್ಯತೆ ವರದಿಗಳಲ್ಲಿದೆಯೇ 2011–12ರಿಂದ 2016–17ರ ಅವಧಿಯಲ್ಲಿ ರಚನೆಯಾದ
ಕ್ಯಾರಿಕಾ ಪ್ರದೇಶಗಳು**

ಕ್ರಮ ಸಂಖ್ಯೆ	ಅಭಿವೃದ್ಧಿ ಕರ್ಜೀರಿ (ಅಕ್)	ಕ್ಯಾರಿಕಾ ಪ್ರದೇಶ	ಬಡಾವಕೆ ಅನುಮೋದನೆಯ ವರ್ಷ
1	ಅಕ 1, ಬೆಂಗಳೂರು	ಬಿಡದಿ 2ನೇ ಹಂತ	2011–12
2	ಅಕ, ಹಾಸನ್	ಹಾಸನ್ ಜಿಸಿ ಉಪ ಬಡಾವಕೆ	2011–12
3	ಅಕ, ಧಾರವಾಡ	ತರಿಹಾಳ ಉಪ ಬಡಾವಕೆ	2012–13
4	ಅಕ, ಹಾಸನ್	ಅಂಬ್ಬೆ 2ನೇ ಹಂತ	2012–13
5	ಅಕ, ಬೆಂಗಳೂರು	ಅಲೀಯಾಬಾದ್ 2ನೇ ಬ್ಲೂಕೋ	2012–13
6	ಅಕ 1, ಬೆಂಗಳೂರು	ಸೇಂಪುರ್ 2ನೇ ಫೇಸ್	2012–13
7	ಅಕ, ಬಜಾರ್	ರಾಯಚೂರು ವಸತಿ	2012–13
8	ಅಕ 3, ಬೆಂಗಳೂರು	ಒಬಡೆನಹಳ್ಳಿ	2012–13
9	ಅಕ 3, ಬೆಂಗಳೂರು	ಹಾರ್ಡ್‌ವೇರ್ ಪಾರ್ಕ್ ಗುಂಪು ವಸತಿ	2012–13
10	ಅಕ, ಧಾರವಾಡ	ಎಟಿ/ಬಿಟಿ ಪಾರ್ಕ್‌ನಲ್ಲಿ ವಸತಿ ಬಡಾವಕೆ, ಗುಮನಗತಿ, ಧಾರವಾಡ	2012–13
11	ಅಕ, ಧಾರವಾಡ	ಎಟಿ/ಬಿಟಿ ಪಾರ್ಕ್‌ನಲ್ಲಿ ಉಪ ಬಡಾವಕೆ, ಗುಮನಗತಿ, ಧಾರವಾಡ	2012–13
12	ಅಕ, ತುಮಕೂರು	ವಸಂತಪುರ 2ನೇ ಹಂತ, ತುಮಕೂರು	2012–13
13	ಅಕ 2, ಬೆಂಗಳೂರು	ವಸತಿ ಬಡಾವಕೆ, ನರಸಾಪುರ, ಕೋಲಾರ	2012–13
14	ಅಕ, ಕಲಬುರಗಿ	ಕಪನೂರು 3ನೇ ಹಂತ, ಕಲಬುರಗಿ	2012–13
15	ಅಕ, ಬಜಾರ್	ಸಂಕಲಾಪುರ 2ನೇ ಹಂತ, ಬಜಾರ್	2012–13
16	ಅಕ 2, ಬೆಂಗಳೂರು	ಕಾಳಿಹಳ್ಳಿ ಕ್ಯಾರಿಕಾ ಪ್ರದೇಶ, ಮೈಸೂರು	2013–14
17	ಅಕ, ಕಲಬುರಗಿ	ಹುಮ್ಮಾಬಾದ್‌ನಲ್ಲಿ ಉಪಬಡಾವಕೆ, ಬೀದರ್	2013–14
18	ಅಕ, ಬೆಂಗಳೂರು	ಬಿಕೆ ಕಂಗ್ರೆಲಿ ಕ್ಯಾರಿಕಾ ಪ್ರದೇಶದಲ್ಲಿ ಉಪಬಡಾವಕೆ	2013–14
19	ಅಕ 1, ಬೆಂಗಳೂರು	ಅಷ್ಟೇರಹಳ್ಳಿ (ದಾಬಸ್‌ಪೇಟ್ 4ನೇ ಹಂತ)	2013–14
20	ಅಕ, ದಾವಣಗೆರೆ	ಮನಗಲಬೀಸು ಆಟೋ ಕಾಂಪ್ಲಕ್ಸ್, ಶಿವಮೊಗ್ಗ	2013–14
21	ಅಕ, ಕಲಬುರಗಿ	ಕೊಲ್ಲೂರ್ 2ನೇ ಹಂತ, ಬೀದರ್ ಜಿಲ್ಲೆ	2013–14
22	ಅಕ 2, ಬೆಂಗಳೂರು	ಗೌರಿದನೂರು 2ನೇ ಹಂತ	2013–14
23	ಅಕ, ಮೈಸೂರು	ಅಡಕನಹಳ್ಳಿ, ನಂಜನಗೂಡು, ಮೈಸೂರು ಜಿಲ್ಲೆ	2013–14
24	ಅಕ, ಬೆಂಗಳೂರು	ಕಿತ್ತಾರು, ಬೆಂಗಳೂರು	2013–14
25	ಅಕ, ಕಲಬುರಗಿ	ಕದೆಚೂರು ಕ್ಯಾರಿಕಾ ಪ್ರದೇಶ, ಯಾದ್ವಿರ್	2013–14
26	ಅಕ 2, ಬೆಂಗಳೂರು	ಜಕ್ಕಿಸರಂದ್ರ ಕ್ಯಾರಿಕಾ ಪ್ರದೇಶ, ಕೋಲಾರ ಜಿಲ್ಲೆ	2013–14
27	ಅಕ, ಮಂಗಳೂರು	ಬೆಳುಪು	2014–15
28	ಅಕ 2, ಬೆಂಗಳೂರು	ವೇಮಗಲ್	2014–15
29	ಅಕ, ದಾವಣಗೆರೆ	ದೇವಕತಿಕೊಪ್ಪ	2014–15
30	ಅಕ 2, ಬೆಂಗಳೂರು	ಮಾಲೂರು 4ನೇ ಹಂತ ಉಪಬಡಾವಕೆ	2014–15
31	ಅಕ, ಕಲಬುರಗಿ	ನಂದೂರ್-ಕೇಸರ್ಟೆಗಿ 2ನೇ ಹಂತ	2014–15
32	ಅಕ, ಮೈಸೂರು	ಬದನಕುಪ್ಪ – ಚಾಮರಾಜನಗರ	2014–15
33	ಅಕ, ಕಲಬುರಗಿ	ಕಡೆಚೂರ್ – ಯಾದ್ವಿರ್	2014–15
34	ಅಕ, ಮಂಗಳೂರು	ಮೈಯಾರು, ಉಡುಪಿ	2015–16
35	ಅಕ, ತುಮಕೂರು	ವಸಂತನರಸಾಪುರ 3ನೇ ಹಂತ	2015–16
36	ಅಕ 2, ಬೆಂಗಳೂರು	ಮಸ್ತೇನಹಳ್ಳಿ, ಚಿಕ್ಕಬಳ್ಳಾಪುರ	2015–16
37	ಅಕ 1, ಬೆಂಗಳೂರು	ಹಾರೇಹಳ್ಳಿ 3ನೇ ಹಂತ	2015–16
38	ಅಕ, ಬಜಾರ್	ಕುದುತಿನಿ 1ನೇ ಹಂತ	2015–16
39	ಅಕ, ಧಾರವಾಡ	ಮಹಿಳೆಯರ ಉದ್ಯಾನವನ – ಗುಮನಗತಿ	2016–17
40	ಅಕ, ಧಾರವಾಡ	ಮಮ್ಮಿಗತ್ತಿ ಕ್ಯಾರಿಕಾ ಪ್ರದೇಶ	2016–17
41	ಅಕ, ತುಮಕೂರು	ಇಂಟರ್‌ಎಚ್‌ ಮೆಲೀನ್ ಟೊಲ್	2016–17
42	ಅಕ, ತುಮಕೂರು	ಜಪನೀಸ್ ಕ್ಯಾರಿಕಾ ಉದ್ಯಾನವನ	2016–17

ಅನುಬಂಧ 2.2

(ಉಲ್ಲೇಖ: ಕಂಡಿಕೆ 2.1.8.1, ಪುಟ 19)

ಪರಿಸರ ಪ್ರಭಾವ ನಿಶ್ಚಯ ಅಧಿಕ್ಷಾತನೆ ನೀಡಿಕೆಯ ನಂತರ ಅನುಮೋದಿತವಾದ ಕೃಗಾರಿಕಾ ಪ್ರದೇಶಗಳು
ಮತ್ತು ಪರಿಸರಾತ್ಮಕ ತೀರುವಳಿ ಅನುಮೋದನೆಯ (ಸೆಪ್ಟೆಂಬರ್ 2006ರ ನಂತರ) ಸ್ಥಿತಿಯ ವಿವರಗಳು

ಕ್ರಮ ಸಂಖ್ಯೆ	ಅಭಿವೃದ್ಧಿ ಕಚೇರಿ (ಅಕ್)	ಚಿಲೆ	ಕೃಗಾರಿಕಾ ಪ್ರದೇಶ	ಅನುಮೋದನೆಯ ದಿನಾಂಕ	ಪರಿಸರಾತ್ಮಕ ತೀರುವಳಿ ಸ್ಥಿತಿ	ಹಂಚಬಹುದಾದ ಒಟ್ಟು ವ್ಯಾಪ್ತಿ (ಎಕರೆ)	ಹಂಚಿದ ವ್ಯಾಪ್ತಿ (ಎಕರೆ)	ಹಂಚಿದ ಭೂಮಿಯ ಶೇಕಡಾವಾದು
1	ಅಕ್ 1, ಬೆಂಗಳೂರು	ಬೆಂಗಳೂರು ಗ್ರಾಮಾಂತರ	ಸೋಂಪುರ ಹಂತ2	13.06.2013	01.10.2013	702.57	641.31	91
2	ಅಕ್ 1, ಬೆಂಗಳೂರು	ಬೆಂಗಳೂರು ಗ್ರಾಮಾಂತರ	ಸೋಂಪುರ ಹಂತ1 ಉಪ ಬಡಾವಣೆ	10.08.2010		46.56	46.56	100
3	ಅಕ್ 1, ಬೆಂಗಳೂರು	ಬೆಂಗಳೂರು ಗ್ರಾಮಾಂತರ	ಅವ್ಯೇರವಳ್ಳಿ (ದಾಬಸೋಪೇಟೆ ಹಂತ4)	01.10.2013	27.08.2015	461.69	271.74	59
4	ಅಕ್ 3, ಬೆಂಗಳೂರು	ಬೆಂಗಳೂರು ಗ್ರಾಮಾಂತರ	ಉಬಡೆನಹಳ್ಳಿ (ದೊಡ್ಡಬಳ್ಳಾಪುರ ಹಂತ3)	27.12.2012	28.03.2016	343.9	283.85	83
5	ಅಕ್ 3, ಬೆಂಗಳೂರು	ಬೆಂಗಳೂರು ಗ್ರಾಮಾಂತರ	ಬೆಂಗಳೂರು ವಟೆ ಪಾರ್ಕ್	05.10.2009	27.08.2015	857.38	706.55	82
6	ಅಕ್ 3, ಬೆಂಗಳೂರು	ಬೆಂಗಳೂರು ಗ್ರಾಮಾಂತರ	ಬೆಂಗಳೂರು ಏರೋಸ್ಪೇಸ್ ಪಾರ್ಕ್	05.10.2009	ಅಜೆಂಟ್ ಹಾಕೆಲ್ಲ	478.65	311.2	65
7	ಅಕ್ 3, ಬೆಂಗಳೂರು	ಬೆಂಗಳೂರು ಗ್ರಾಮಾಂತರ	ಬೆಂಗಳೂರು ಏರೋಸ್ಪೇಸ್ ಎಸ್‌ಇಜೆಪ್	05.10.2009	ಅಜೆಂಟ್ ಹಾಕೆಲ್ಲ	173.27	59.36	34
8	ಅಕ್ 3, ಬೆಂಗಳೂರು	ಬೆಂಗಳೂರು ಗ್ರಾಮಾಂತರ	ಬೆಂಗಳೂರು ಹಾಡ್‌ವೇರ್ ಪಾರ್ಕ್	02.02.2011	27.08.2015	529.87	450.06	85
9	ಅಕ್, ಬೆಳಗಾವಿ	ಬೆಳಗಾವಿ	ಕನೆಪ್‌ಗ್ರಿ	24.05.2007	ಅಜೆಂಟ್ ಹಾಕೆಲ್ಲ	164.54	163.99	100
10	ಅಕ್, ಬೆಳಗಾವಿ	ಬೆಳಗಾವಿ	ಕಂಗ್ಲೂಲೀ ಉಪ ಬಡಾವಣೆ	01.10.2013	ಅಜೆಂಟ್ ಹಾಕೆಲ್ಲ	16.73	14.86	89
11	ಅಕ್, ಬೆಳಗಾವಿ	ಬೆಳಗಾವಿ	ಕಿತ್ತೂರು	21.12.2013	26.07.2016	277.63	36.47	13
12	ಅಕ್, ಬಳ್ಳಾರಿ	ಬಳ್ಳಾರಿ	ಮುಂಡೆಗ್ರಿ ಹಂತ4	19.07.2008	ಅಜೆಂಟ್ ಹಾಕೆಲ್ಲ	37.12	35.92	97
13	ಅಕ್, ಬಳ್ಳಾರಿ	ಬಳ್ಳಾರಿ	ಸರಕೂರಾಪುರ ಫೇಸ್‌2	11.03.2013		23.09	12.35	53
14	ಅಕ್, ಕಲಬುರಗಿ	ಬೀದರ್	ಕೂಲ್ಪೂರ ಫೇಸ್‌2	21.12.2013	ಇನ್ನೂ ಪಡೆಯಬೇಕಿದೆ	340.18	171.61	50
15	ಅಕ್, ಬೆಳಗಾವಿ	ವಿಜಯಪುರ	ಅಲೆಯಾಬಾದ್ ಹಂತ2	10.12.2012	ಅಜೆಂಟ್ ಹಾಕೆಲ್ಲ	76.47	76.47	100
16	ಅಕ್ 2, ಬೆಂಗಳೂರು	ಬೆಂಗಳೂರು ಬೆಳ್ಳಾಪುರ	ಗೌರಿಬಿದನೂರು	01.02.2008	20.07.2015	193.37	186.37	96
17	ಅಕ್ 2, ಬೆಂಗಳೂರು	ಬೆಂಗಳೂರು ಬೆಳ್ಳಾಪುರ	ಗೌರಿಬಿದನೂರು ಫೇಸ್‌2	21.12.2013		294.56	102	35
18	ಅಕ್, ಮೈಸೂರು	ಚಾಮರಾಜನಗರ	ಬಿದನಕ್ಕಪ್ಪೆ - ಕಳ್ಳಂಬಳ್ಳಿ	04.06.2015	ಇನ್ನೂ ಪಡೆಯಬೇಕಿದೆ	827.01	47.75	6
19	ಅಕ್, ಹಾಸನ	ಚಿಕ್ಕಮಗಳೂರು	ಅಂಬ್ಲೆ ಫೇಸ್‌2	19.12.2008	ಅಜೆಂಟ್ ಹಾಕೆಲ್ಲ	124.62	124.62	100
20	ಅಕ್, ಮಂಗಳೂರು	ದಾಕ್ಕಣ ಕನ್ನಡ	ಕನರ ಕೃಗಾರಿಕಾ ಪ್ರದೇಶ	27.09.2010	ಇನ್ನೂ ಪಡೆಯಬೇಕಿದೆ	404.6	113.89	28
21	ಅಕ್, ದಾವಣಗೆರೆ	ದಾವಣಗೆರೆ	ಹರಳಾಪುರ ಫೇಸ್‌2 (ಇಟ್ಟೆಬ್ಲಿಟ್)	29.03.2010	ಅಜೆಂಟ್ ಹಾಕೆಲ್ಲ	10.25	10.25	100
22	ಅಕ್, ದಾವಣಗೆರೆ	ದಾವಣಗೆರೆ	ಹನಗವಾಡಿ	19.07.2008	ಅಜೆಂಟ್ ಹಾಕೆಲ್ಲ	40.08	40.08	100

ಅನುಬಂಧ 2.2 (ಮುಂದುವರೆದಿದೆ)

23	ಅಕ್ಕ, ದಾವಣಗೆರೆ	ದಾವಣಗೆರೆ	ಕರೂರು	31.03.2008	ಅರ್ಜಿ ಹಾಕಿಲ್ಲ	70.87	70.87	100
24	ಅಕ್ಕ, ಧಾರವಾಡ	ಧಾರವಾಡ	ತೆರಹಾಳ ಉಪ ಬಡಾವಣೆ	03.05.2012	ಅರ್ಜಿ ಹಾಕಿಲ್ಲ	31.03	31.03	100
25	ಅಕ್ಕ, ಧಾರವಾಡ	ಧಾರವಾಡ	ಗುಮನಗತೀ ವಟೆ ಬಿಟ್ಟಿ, ಫೇಸ್‌1	27.09.2010	23.09.2013	116.18	98.51	85
26	ಅಕ್ಕ, ಧಾರವಾಡ	ಧಾರವಾಡ	ಗುಮನಗತೀ ವಟೆ ಬಿಟ್ಟಿ, ಫೇಸ್‌2	02.03.2013		103.38	72.89	71
27	ಅಕ್ಕ, ಕಲಬುರಗಿ	ಕಲಬುರಗಿ	ಕಪನೊರು ಉಪ ಬಡಾವಣೆ	06.01.2008	ಅರ್ಜಿ ಹಾಕಿಲ್ಲ	16.42	16.42	100
28	ಅಕ್ಕ, ಕಲಬುರಗಿ	ಕಲಬುರಗಿ	ಕಪನೊರು ಫೇಸ್‌3	11.03.2013	ಅರ್ಜಿ ಹಾಕಿಲ್ಲ	41.35	14.35	35
29	ಅಕ್ಕ, ಕಲಬುರಗಿ	ಕಲಬುರಗಿ	ನಂದೊರು ಕೇಸರ್ಟಿಂಗಿ ಫೇಸ್‌2	19.09.2014	26.07.2016	138.32	13	9
30	ಅಕ್ಕ, ಹಾಸನ	ಹಾಸನ	ಹಾಸನ ಗ್ರೌತ್ ಸಂಬರ್ ಉಪ ಬಡಾವಣೆ (ಇಂಸಿಲ್)	14.02.2007	ಅರ್ಜಿ ಹಾಕಿಲ್ಲ	665.51	649.66	98
31	ಅಕ್ಕ, ಹಾಸನ	ಹಾಸನ	ಉಪ ಬಡಾವಣೆ ಜೆಸಿ	15.11.2011	ಅರ್ಜಿ ಹಾಕಿಲ್ಲ			
32	ಅಕ್ಕ, ಹಾಸನ	ಹಾಸನ	ಆಹಾರ ಸಂಸ್ರಖಾ ವಲಯ	25.10.2007	ಅರ್ಜಿ ಹಾಕಿಲ್ಲ	165.94	165.94	100
33	ಅಕ್ಕ, ಹಾಸನ	ಹಾಸನ	ಬಯೋ ಟೆಕ್ನಾಲಜೆ ಮತ್ತು ಪಾರ್ಕ್	24.05.2007	ಅರ್ಜಿ ಹಾಕಿಲ್ಲ	110.91	41	37
34	ಅಕ್ಕ 2, ಬೆಂಗಳೂರು	ಕೋಲಾರ	ಮಾಲೂರು ಫೇಸ್‌4	19.12.2009	22.08.2013	284.53	233.13	82
35	ಅಕ್ಕ 2, ಬೆಂಗಳೂರು	ಕೋಲಾರ	ನರಸಾಪುರ ಕೋಲಾರ	10.08.2010	04.02.2014	376.78	367.52	98
36	ಅಕ್ಕ 2, ಬೆಂಗಳೂರು	ಕೋಲಾರ	ವೇಮಗಲ್	22.05.2014	20.09.2014	380.41	178.22	47
37	ಅಕ್ಕ 2, ಬೆಂಗಳೂರು	ಕೋಲಾರ	ಜಕ್ಕುಸಂದ್ರ	21.12.2013	ಇನ್ನೊ ಪಡೆಯಬೇಕಿದೆ	447.78	298.59	67
38	ಅಕ್ಕ, ಮೈಸೂರು	ಮಂಡ್ಯ	ಗೆಜ್ಲಗೆರೆ	19.08.2008	ಅರ್ಜಿ ಹಾಕಿಲ್ಲ	66.35	66.35	100
39	ಅಕ್ಕ, ಮೈಸೂರು	ಮೈಸೂರು	ಕೊಗ್ನಾಳಿ	02.11.2006		240.23	240.23	100
40	ಅಕ್ಕ, ಮೈಸೂರು	ಮೈಸೂರು	ಕಡಕೊಳ್ಳ ಕೊಳೆನಹಳ್ಳಿ ಟೆಕ್ನಾಲಾಜಿಕಲ್ ಪಾರ್ಕ್	01.02.2008		178.89	171.55	96
41	ಅಕ್ಕ, ಮೈಸೂರು	ಮೈಸೂರು	ಕಲಹಳ್ಳಿ	27.06.2013		70.74	0	0
42	ಅಕ್ಕ, ಮೈಸೂರು	ಮೈಸೂರು	ಅಡಕನಹಳ್ಳಿ	21.12.2013	ಇನ್ನೊ ಪಡೆಯಬೇಕಿದೆ	305.77	32.42	11
43	ಅಕ್ಕ, ಮೈಸೂರು	ಮೈಸೂರು	ಇಮಾವು	30.05.2017	ಇನ್ನೊ ಪಡೆಯಬೇಕಿದೆ	331.33	32.42	10
44	ಅಕ್ಕ, ಬಳ್ಳಾರಿ	ರಾಯಚೂರು	ಮಾನ್ವಿ	01.03.2007	ಅರ್ಜಿ ಹಾಕಿಲ್ಲ	26.42	26.42	100
45	ಅಕ್ಕ, ಬಳ್ಳಾರಿ	ರಾಯಚೂರು	ಮಾನ್ವಿ ಆಟೋ ಕಾಂಪ್ಲಕ್ಸ್	01.03.2007	ಅರ್ಜಿ ಹಾಕಿಲ್ಲ	8.42	8.42	100
46	ಅಕ್ಕ, ಬಳ್ಳಾರಿ	ರಾಯಚೂರು	ಯೋಮರಸ್	04.06.2016	ಅರ್ಜಿ ಹಾಕಿಲ್ಲ	28.95	13.75	47
47	ಅಕ್ಕ, ಬಳ್ಳಾರಿ	ರಾಯಚೂರು	ರಾಯಚೂರು ಗ್ರೌತ್ ಸಂಬರ್	18.06.2005	ಇನ್ನೊ ಪಡೆಯಬೇಕಿದೆ	1,584.82	1,576.07	99
48	ಅಕ್ಕ 1, ಬೆಂಗಳೂರು	ರಾಮನಗರ	ಬಿಡದಿ ಫೇಸ್‌2 ಸೆಕ್ಟರ್‌1	21.03.2009	ಅರ್ಜಿ ಹಾಕಿಲ್ಲ	156.62	156.62	100
49	ಅಕ್ಕ 1, ಬೆಂಗಳೂರು	ರಾಮನಗರ	ಬಿಡದಿ ಫೇಸ್‌2 ಸೆಕ್ಟರ್‌2	05.10.2009	23.09.2013	326.34	326.34	100

ಅನುಬಂಧ 2.2 (ಮುಂದುವರೆದಿದೆ)

50	ಅಕೆ 1, ಬೆಂಗಳೂರು	ರಾಮನಗರ	ಹಾರ್ಲೋಹ್ಲ್ಯಾಫೇಸ್ 2	19.07.2008	ಇನ್ನೊಂದು ಪಡೆಯುಬೇಕಿದೆ	750.07	746.81	100
51	ಅಕೆ 1, ಬೆಂಗಳೂರು	ರಾಮನಗರ	ಹಾರ್ಲೋಹ್ಲ್ಯಾಫೇಸ್ 3	16.07.2016		828.69	0	0
52	ಅಕೆ, ದಾವಣಗೆರೆ	ಶಿವಮೊಗ್ಗ	ನಿಡಿಗೆ	01.02.2008	ಅಜೆಂಟ ಹಾಕಿಲ್ಲ	43.63	43.63	100
53	ಅಕೆ, ದಾವಣಗೆರೆ	ಶಿವಮೊಗ್ಗ	ಸಂದ	19.12.2008		45.56	45.56	100
54	ಅಕೆ, ದಾವಣಗೆರೆ	ಶಿವಮೊಗ್ಗ	ಮಂಗಳಬೀಸು (ಸಾಗರ)	21.12.2013		6.88	4.9	71
55	ಅಕೆ, ದಾವಣಗೆರೆ	ಶಿವಮೊಗ್ಗ	ದೇವಗತ್ತಿಕೆಂಪ್ಪ	22.05.2014	ಇನ್ನೊಂದು ಪಡೆಯುಬೇಕಿದೆ	138.66	19.77	14
56	ಅಕೆ, ತುಮಕೂರು	ತುಮಕೂರು	ಹುಣಿಗಲ್ಲ ಫೇಸ್ 2	14.03.2007	ಅಜೆಂಟ ಹಾಕಿಲ್ಲ	48.78	48.78	100
57	ಅಕೆ, ತುಮಕೂರು	ತುಮಕೂರು	ವಸಂತ ನರಸಾಮುರ	06.09.2007	22.08.2013	466	449.42	96
58	ಅಕೆ, ತುಮಕೂರು	ತುಮಕೂರು	ವಸಂತ ನರಸಾಮುರ ಫೇಸ್ 2	02.03.2013	21.07.2015	650.43	351.54	54
59	ಅಕೆ, ತುಮಕೂರು	ತುಮಕೂರು	ವಸಂತ ನರಸಾಮುರ ಫೇಸ್ 3	29.09.2015		1,394.46	1,281.41	92
60	ಅಕೆ, ಮಂಗಳೂರು	ಉಡುಪಿ	ನಂದಿಕೂರು	02.02.2011	ಇನ್ನೊಂದು ಪಡೆಯುಬೇಕಿದೆ	47.7	17.24	36
61	ಅಕೆ, ಕಲಬುರಗಿ	ಯಾದ್ವಿರ್	ಕಡೆಚೂರು ಎಂಎಸ್ ಎಂಇ ಬಡಾವಣೆ	21.12.2013	ಅಜೆಂಟ ಹಾಕಿಲ್ಲ	40.93	4.93	12
62	ಅಕೆ, ಬಜಾರಿ	ಯಾದ್ವಿರ್	ಕಡೆಚೂರು ಕ್ರೌನಿಕಾ ಪ್ರದೇಶ	11.03.2015	14.10.2016	1,211.06	525	43

ಅನುಭಂಗ 2.3
(ಉಲ್ಲೇಖ: ಕಂಡಿಕೆ 2.1.9.1, ಪುಟ 25)

**ತಾತ್ಕಾಲಿಕ ಹಂಚಿಕೆ ದರದಲ್ಲಿ ಇಳಕೆ, ಹೊರಗಿಡಲಾದ ಅಂಶಗಳು ಮತ್ತು ವ್ಯತ್ಯಾಸದ ದರಗಳಲ್ಲಿ
ಮಾಡಲಾದ ಹಂಚಿಕೆಯ ವ್ಯಾಪ್ತಿಯ ವಿವರಗಳು**

ಕ್ರಮ ಸಂಖ್ಯೆ	ಕ್ಷೇತ್ರಕಾ ಪ್ರದೇಶದ ಹಸರು	ನಿರ್ದೇಶಕರ ಸಭೆಯ ಉಲ್ಲೇಖ	ಎವರ	ಅನುಮೋದಿತ ದರ (ಪ್ರತಿ ಎಕರೆಗೆ ₹ ಲಕ್ಷದಲ್ಲಿ)	ದರದಲ್ಲಿ ಮಾಡಿದ ಹಂಚಿಕೆಗಳ ಸಂಖ್ಯೆ	ಹಂಚಿಕೆಯಾದ ವ್ಯಾಪ್ತಿ (ಎಕರೆ)	ವೆಚ್ಚದ ಕೆದಮೆ ವಸೌಲಾತಿ (₹ ಕೋಟಿಯಲ್ಲಿ)
1	ಜಕ್ಕಿಸಂಧ್ರ	24.11.2014	ನೀರು ಸರಬರಾಜಿನ ವೆಚ್ಚಪು ₹ 20.50 ಲಕ್ಷದಿಂದ ₹ 13.50 ಲಕ್ಷಕ್ಕೆ ಇಳಿಯಿತು.	138.00	9	18.00	1.35
		04.06.2016	ಅಭಿವೃದ್ಧಿ ವೆಚ್ಚ ತೇಕಡ 50ಕ್ಕೂ ಮೀರಿ ಕಡಿಮೆಯಾಯಿತು; ನೀರು ಸರಬರಾಜಿನ ದರವನ್ನು ಹೊರಗಿಡಲಾಯಿತು.	88.00	24	119.77	68.87
2	ವೇಮಾಗಲ್	24.11.2014	ನೀರು ಸರಬರಾಜಿನ ವೆಚ್ಚಪು ₹ 20.50 ಲಕ್ಷದಿಂದ ₹ 13.50 ಲಕ್ಷಕ್ಕೆ ಇಳಿಯಿತು.	129.75	1	22.00	1.54
		04.06.2016	ಅಭಿವೃದ್ಧಿ ವೆಚ್ಚ ಕಡಿಮೆಯಾಯಿತು; ನೀರು ಸರಬರಾಜಿನ ದರವನ್ನು ಹೊರಗಿಡಲಾಯಿತು.	101.00	5	9.05	2.60
3	ಅಡಕನಹಳ್ಳಿ	22.12.2013	ಎಲ್ಲ ವೆಚ್ಚ ಸೇರಿದೆ.	75.00	0	0	0
		04.06.2016	ವಿದ್ಯುತ್ ಸೌಲಭ್ಯದ ವೆಚ್ಚಪು ತೇಕಡ 50ಕ್ಕೂ ಮೀರಿ ಕಡಿಮೆಯಾಯಿತು.	60.00	14	31.92	4.79
4	ಒದನಹಪ್ಪೆ ಕೆಳ್ಳಂಬಳ್ಳಿ	24.11.2014	ಎಲ್ಲ ವೆಚ್ಚ ಸೇರಿದೆ.	55.00	0	0	0
		04.06.2015	ಸರ್ಕಾರದ ಅನುದಾನವನ್ನು ವೆಚ್ಚದಿಂದ ಕಳೆಯಲಾಯಿತು.	39.50	0	0	0
		04.06.2016	ನೀರು ಸರಬರಾಜಿನ ವೆಚ್ಚವನ್ನು ಶೈಲಿಕಾರ್ಯ ಸ್ವೀಕರಿಸಿದ ಸರ್ಕಾರದ ಅನುದಾನವನ್ನು ವೆಚ್ಚದಿಂದ ಕಳೆಯಲಾಯಿತು.	36.00	23	62.75	11.92
ಒಟ್ಟು					76	263.49	91.07

ಅನುಬಂಧ 3.1
(ಉಲ್ಲೇಖ: ಕಂಡಿಕೆ 3.13, ಪಟ 88)

ಗುತ್ತಿಗೆದಾರರಿಗೆ ವಹಿಸಿದ ಕಾಮಗಾರಿಗಳ ವಿವರಗಳು

(₹ ಲಕ್ಷದಲ್ಲಿ)

ಕ್ರಮ ಸಂಖ್ಯೆ	ಕಾಮಗಾರಿಯ ಹೆಸರು	ವಹಿಸಿದ ದಿನಾಂಕ	ವಿಜೆನ್ಸಿ	ಚೆಂಡರ್ ಮೊತ್ತ	ಬ್ಯಾಂಕ್ ಶಾತರಿ	ಕಾಮಗಾರಿಯ ಸ್ಥಿತಿ
1	ಸುಂದರಪಾಠ್ಯ ಕರೆ ಕಣೀವೆಗೆ ಸುಧಾರಣೆ	27.02.2013	ಶ್ರೀ ಟಿ ಗಣೇಶ್	51.98	7.00	ಮುಗಿದಿದೆ
2	ಟಿಬಳ್ಳಿದ್ದರೆ ದೇವಾಲಯದ ಬಳಿ ತಡೆ ಅಣೆಕಟ್ಟಿಯ ನಿರ್ಮಾಣ	23.06.2012	ಶ್ರೀ ಶಂಕರಪ್ಪ	23.10	1.90	ಮುಗಿದಿದೆ
3	ಕೋಯಿಡ್ಕೆನ್ನೂರು ಕರೆಗೆ ನೀರುಣಿಸುವ ಕಣೀವೆಗಳಿಗೆ ಸುಧಾರಣೆ	11.03.2013	ಶ್ರೀ ಉದಯ ಶಿವಕುಮಾರ್	88.69	14.10	ಮುಗಿದಿಲ್ಲ
4	ದೊಡ್ಡಕರೆಯ ಅಭಿವೃದ್ಧಿ	04.03.2012	ಶ್ರೀ ಎನ್ ವೆಂಕಟಕೃಷ್ಣ ರೆಡ್ಡಿ	46.23	15.03	ಮುಗಿದಿದೆ
5	ವ್ಯಾಸನಕರೆ ಬಳಿ ತಡೆ ಅಣೆಕಟ್ಟಿಯ ನಿರ್ಮಾಣ	16.05.2012	ಶ್ರೀ ಎನ್ ವೆಂಕಟಕೃಷ್ಣ ರೆಡ್ಡಿ	28.96	15.08	ಮುಗಿದಿದೆ
6	ಎಲ್ಲೋಜಿಕರೆಯ ಪುನರ್ಜೀವನ	24.04.2011	ಶ್ರೀ ಎನ್ ವೆಂಕಟಕೃಷ್ಣ ರೆಡ್ಡಿ	51.13	9.25	ಮುಗಿದಿದೆ
7	ಚಿಂತಲಹಳ್ಳಿಕರೆಯ ಅಭಿವೃದ್ಧಿ	01.02.2013	ಶ್ರೀ ಎನ್ ವೆಂಕಟಕೃಷ್ಣ ರೆಡ್ಡಿ	43.05	17.69	ಮುಗಿದಿದೆ
8	ಅಂಗಾಲ ದೊಡ್ಡಕರೆ ಅಭಿವೃದ್ಧಿ	01.03.2013	ಶ್ರೀ ಎನ್ ವೆಂಕಟಕೃಷ್ಣ ರೆಡ್ಡಿ	82.27	20.77	ಮುಗಿದಿಲ್ಲ
9	ಸೀಪುರ ಕರೆಯ ಅಭಿವೃದ್ಧಿ	02.03.2013	ಶ್ರೀ ಎನ್ ವೆಂಕಟಕೃಷ್ಣ ರೆಡ್ಡಿ	38.08	12.97	ಮುಗಿದಿಲ್ಲ
10	ಉತ್ತರಾರು ದೊಡ್ಡಕರೆ ಅಭಿವೃದ್ಧಿ	11.03.2013	ಶ್ರೀ ಎನ್ ವೆಂಕಟಕೃಷ್ಣ ರೆಡ್ಡಿ	82.36	20.75	ಮುಗಿದಿಲ್ಲ
11	ಕಪ್ಪಲಮಡಗು ಒಡ್ಡುಕರೆ, ಕರವಿರೆಡ್ಡಿಕರೆ ಅಭಿವೃದ್ಧಿ	18.06.2013	ಶ್ರೀ ಎನ್ ವೆಂಕಟಕೃಷ್ಣ ರೆಡ್ಡಿ	153.63	7.70	ಮುಗಿದಿಲ್ಲ
ಒಟ್ಟು					689.48	142.24

